

SiSoftware Sandra Ìììùü

Ãîáðî ìæàëâàòü â **SiSoftware Sandra**, èíóïðìàöèííóþ è äèàäíñòè÷åñêóþ óòèëèòó.

Ââåäåíèå

- Ââåäåíèå
- Ìðìäðàìíúé èíòåðôåéñ Sandra
- Nièñîé ïâóéåé
- Niâåòû (Ììøèìèçàöèý)
- Ììøèè êîìàíäíé ñòðîéè
- Ìðåâà, Òìðåâåñå ìàðêè & Ëèöåíçèè
- Òåðïè÷åñêàÿ ïâåäåðæêà è Åàðèàíòû ñâýçè
- Nièñîé ñíèðàùåíèé

Ììñàíèå

- Ìðî÷òè ïåíÿ!
- Èíóïðìàöèý î ìðìäðàìíå
- Ìíâèíèè
- xòî òàêîå Sandra?
- Néñòåííûå òðåáíâàíèý
- Niâåñòðèìñòû
- Àíïðîñû è ìòåâåòû (FAQ)
- Ååðàëè ëèöåíçèè
- Íáíâæåíèå Sandra

Èíóïðìàöèý î ïîéóïéå

- Ìîéóïéà/Íáíâæåíèå Sandra
- Ìîéóïéà äííïéíàíèé

Ââåäääíèå

Âìèðå ñîùåñòåóþò äåñýòêè ìèëëëîïî PC ñîâìåñòèìûõ êïïüþòåðîâ, è âñå ýòî èç-çà íãðîïïé ãïóëýðîñòðè ñòàíäàðòà IBM PC. ïðåäïëåäåðòñý, ÷òî âñå ïìè ýâëýþòñý 100 % ñîâìåñòèìûìè. Íäíåéî, à ìàñòíÿùåå äðåìý, ïñëëîëüéó IBM áîéåå íå óñòàíåééååðò ñòàíäåðòû, íå èìååðòñý ë-íàñòíÿùåå IBM ñîâìåñòèìäí ëïïüþòåðà; ýòò òåðìèí ñåäíäí ïçíà÷àåò ëëøü íàéáîéåå ãïóëýðíóþ êíñòðåöðåöþ, òî åñòü ïðòðåññòð, äðåôè÷åñéóþ ëæðòó, ïðèíòåð, è ò.ä., êíñòðåöðå ðæðíéí èñïëüçóåðñý - ñëåäíåðåðåéüí, ïñåäåðæèååðåíóþ áîëüøèíñòðåí ïðèçâíæðåéåé ïðòðåññòð, ïðèçâíæðåéåé. Äëý ïëññòðþ PC ñîâìåñòèìäí êïïüþòåðà ýòî ïäéí áû ïçíà÷àòü, ÷òî åñèè ïðòðåññòð, ðåáîòååò ó èíäí-òî (íàïðèìåð Microsoft) - òî ïìà äíëæíà ðåáîòåðü è ó åàñ.

Óâåäðü í Windows! Windows ïðèíñëà íàí èéþ÷ êí âñåìó ýòñó - åàðå ïðòðåññòð, ðåáîòååò íà êàæäíé ìàøèíå, åñèè åû ïðèäåðæèååðåññü ïñåðåöðëíññó çàïðîññå ñèñòåíü (API). (Äðóäèå ïñåðåöðëíññó ñèñòåíü Windows NT, OS/2, **UNIX**, **Linux**, è ò.ä. ðåáîòåþò ðàéæåå èëè åàæå ðåáîòååè íàíí ðåáîòåå Windows; ý áóäó ïðèäåðæèååðüñý ñèñòåíü Windows, òàé êàé Sandra àåäíøèðåññà äëý ðåáîòå ëíåíí á ýòé ñðåäåå) Òàé èëè èíà÷å áîëüøèíñòåí ñîâðåìåññó ïðòðåññòð, ðåáîòååò á ñðåäåå Windows è á ñðåäåå DOS ííè ðåáîòåðü íå ññäéè áû.


Ñ ðåçâèòå ïðòðåññòð Sandra, ñèòðåòöþ, íå ñèëëüí õëó÷øëéàñü... Åà, ñòðåéí ïðòñå ïðåäååéýðü ñèñòåíü ñòðåéòåðèñòðè (íðè óñëíåéè óñòàíåéè íðåäééüíûõ äðåéååðîâ) íí íå âñåäåà - å äðåéååðåò òåéæå ïñåäåðæàòñý ïøèåéè è í÷åíü ÷àñòð íí è íðåäññòååéýþò íåò÷íóþ èíòîðìåðöþ. Å ñðåäåå Windows åñå åùå äíñòðåò÷íí ïøèåí è áûð å çàùèðå, ðåé èëè èíà÷å, íí áîëüøóþ ÷àñòð ïðòðåäåðû íáíàðóæåíèý íáíàðóæåíèý åàí íðèäåðñý ïðåñäéòü åðó÷íóþ. Èíå÷íí, Windows áíéåå «óíàÿ» ñðåäåà, íåæåéè DOS, íí è íà ÷àñòð÷íí èñïëüçóåò åäí. Å Windows 9X/Me DOS åñå åùå íáíàðíæ, íàïðèìåð äëý åèðòðåéüíí ëçàùèùåíí ðåæèìà, ring 0 è ring 3, VxDs è äðóäèò ååùåé. Å ñðåäåå Windows NT/2000/XP/2003 — äðóäèå ïðåñäéòü... Íó åîò åùå ïñòåéñý Windows CE...

Òàé èëè èíà÷å, ñéïðî ïù âñå åûýñíèi...

Óäà÷è åàí íðè èñïëüçâàíèè SiSoftware Sandra è ïù íàäååìñý, ÷òî åàí íñíðåâèòüñý å íåé ðåáîòåðü. Åùå ïù íàäååìñý, ÷òî Sandra íñíæåò åàí ëó÷øå ïñåìèòü ñåéí êïïüþòåð è ðåáîòåðü íà íàí åéåå ïðåñäéòåðíí.

Î ïðîæðàìèå

Ñàìàÿ iññéåäíÿÿ èíóîðìàöèÿ î SiSoftware Sandra, è îãëàâëåíèå äîéóìåíòàöèè.




Ùåëëíèòå çääñü

äéÿ îòéðûòèÿ äîéóìåíòà â Ñåòè.

xòî òàêîå Sandra?

Óçíàéòå, ÷òî æå òàêîå Sandra è êàê îíà ëæåò áûòü ïëåçíà äëÿ âàñ.


Ùåëëíèòå çääñü



äëÿ îòëðûòèÿ äîêóìåíòà â Ñåòè.

Òðåáîâàíèÿ ïðîãðàììû

Óçíàéòå î òî, ÷òî íåíàõîäèíi äëÿ çàïóñêà SiSoftware Sandra ñ ìàéñèìàëüííé ïðîèçâîäèòåëüííñòüþ è î òî, êàê ïíèó÷èòü íàèáîëåå ïíèíóþ îòäà÷ó.




Ùåëëíèòå çääñü

äëÿ îòêðûòèÿ äîêóìåíà â Ñåòè.

Ílâèíêè / Íðî÷òè íåíÿ

Ñàìàÿ ñâåæàÿ èíóîðìàöèÿ î Sandra è äðóãèõ óðèëèòàõ (Ôàéë Íðî÷òè íåíÿ).

Ùåëëíèòå çääñü




äëÿ îòëðûòèÿ äîêóíåíòà â Ñåòè.

ÂÏÏÐÎÑÛ È ÎÒÀÅÒÛ (FAQ)

Îòâåòû íà ÷àñòî çàääàâàåìûå âÏÏÐÎÑÛ, ñïèñîê îøèáîê è çàïëàòîê, è. ò.ä..

Ùåëëíèòå çääñü



äëý îòéðûòèý äîéóìåíòà â Ñåòè.

Ââåäåíèå

SiSoftware Sandra (The "System ANalyser, Diagnostic and Reporting Assistant") (Ñèñòåìíûé Àíàëèçàðîð, Ìííùíèé ï Äèàãíñòèå è Ñïçààíèþ ìò÷åòîâ) — 32/64 áèòíàÿ èíôîðìàöèííàÿ/äèàãíñòè÷åñêàÿ óòèëèòà äëÿ Windows. Ííà áûäàåò áîëüøîâ êîëè÷åñòâî èíôîðìàöèè (âéëþ÷àÿ íåäîéòíòèðîâàííé) êàé è áîëüøèíñòâî êííílåð÷åñêèõ äèàãíñòè÷åñêèõ ïðâðàíí, íáú÷íí áéëþ÷àåìûõ à íåéåòû óòèëèò.

SiSoftware Sandra áûëà ðàçðàáîòàíà, äëÿ ðàáîòû íà 32/64 áèòíûõ áåðñèÿõ Windows. Ýòî 32/64 áèòíâî ïðèëîæåíèå ëíçâíëÿåò èñííëüçâàòû áîëüøèíñòâî óñíâåðøåíñòâîàíéé ïðåðàöèííé ñèñòåìû — íñíàåíí Windows Me, òàéæå ðàáîòàåò íà SMP/SMT Windows NT4/2000/XP/2003 è ñèñòåìàõ Windows CE/2003.

Íåñíâåñòèíûå ëäóëè íå ííÿâëòñÿ â ñíèñêå, èëè áóäóò àâòíàòè÷åñêè ìòéëþ÷åíû â çàâèñèíñòè ìò ñâîéñòâ ñèñòåìû. Ííýòíó, íå áñâ ëäóëè íäóò áûòû äîñòóíû íà áàøåé ñèñòåìå. Ùåééíèòå çääñü äëÿ áîëåå ïðåðàííé èíôîðìàöèè.

Íðîãðàìíûé èíòåðôåéñ Sandra

Ìà ýòîé êàðòèíêå èçîáðàæåíí òî, ÷òî âû äîëæíû óâèäåòü íðè çàïóñêè íðîãðàìíû:



Êàê âèäèòå, SiSoftware Sandra âûãëÿäèò íñäîáí ëþáííó äðóäííó íðèëîæåíèþ Windows - íèêàêèõ îòëè÷èé. Åñëè âû íå óçíàåòå áîëüøèíñòåíýéåìòåíâ, íðî÷èòå ðóôîâíäñòåí Windows.

Ñïèñîê ïîäóëåé

Íîäóëè â SiSoftware Sandra ðàçääëåíû íà ÷åòûðå ïñíîâíûõ êëàññà:

- Èíôîðìàöèííûå ïîäóëè
- Íîäóëè Ôåñòèðíâàíèÿ
- Íîäóëè Nièñêíâ
- Íîäóëè Ôåñòèðíâàíèÿ/Äèàãíñòèéè

Ñëåäóþùèé ñïäöèàëüíûé êëàññ — ìàñòåð òíòåðôåéñ, êîòîðîäî âéëþ÷àåò â ñåáÿ âñå ïðåäûäóùèå êëàññû:

- Ìàñòåð

Äëÿ áîëåå ïîäðíáíé èíôîðìàöèè ñííòðèòå:

- Ñíååðû (Ííòèìèçàöèÿ)
- Ôîðìàò Ôàéëíâ Ðàïðòà

Èíôîðìàöèííúå ìäóëè

- APM (Advanced Power Management — Đàñøèðåííå Óïðàâëåíéå ïèòàíèå)
- ATA/ATAPI
- CMOS
- Óñòðîéñòåà Ñâýçè
- Êíüþðåð (CPU/Bus/BIOS/Chipset) (Íðîåññð/Øèíà/BIOS/×èïñåò)
- Èñòî÷íèéè Åàííûõ (ODBC)
- DirectX
- Àðàéååðà DOS óñòðîéñòå
- Ìàÿòü DOS
- Àèñêè
- Øðèôòû
- Èäðîåúå Èííðîééåðû
- IP Ñåòè
- Èéàâèàòóðà
- Ìàðåðèíñéàÿ ïèàòà
- Óñòðîéñòåà MCI (Ióëüòèíåäèà)
- Ìíäóëè
- Îûøü
- Ñåòü
- OLE Ñåðâååðà
- OpenGL
- PCI & AGP Øèíû & Óñòðîéñòåà
- Íñðòû (Ñåðèéíûé/Ìàðàééåëüíûé)
- Íðèíðåðû
- Íðîåññû/Çàääà÷è
- Ñåðâèñû Óääëåííäî Äîñòóïà
- SCSI
- Ñåðâèñû
- Çåóéîåúå Óñòðîéñòåà (Çåóéîåàÿ ïèàòà)
- Èíôîðìàöèÿ í Smart êàðòàõ
- Íáùàÿ Ñèñòåíàÿ Èíôîðìàöèÿ
- Àèääå Ñèñòåíà
- Windows & DOS
- Ìàÿòü Windows
- WinSock (Èíðåðíåð)

Iñäóëè Òåñòèðîâàíèÿ

- Òåñò CD-ROM/DVD
- Àðèôìåðòè÷åñêèé Òåñò ïðîöåññîðà
- Ióéüðèìåäèà Òåñò ïðîöåññîðà
- Òåñò Òàééâàíé Nèñòåìû
- Òåñò ïðíóñêíé Ñïññáíñòè ìàìýòè
- Òåñò Èåøà è ìàìýòè
- Nåòü/Òåñò ïðíóñêíé Ñïññáíñòè Ñåòè
- Àèääâ Òåñò
- Òåñò níåäæíåíèÿ ñ Internet
- Òåñò ïðíóñêíé ñïññáíñòè êàíàëà à Internet
- Òåñò iåðåíññâ ãèñêà (Flash)

Iñäóëè Nièñêîâ

- [AutoExec.bat](#)
- [Autoexec.dos](#)
- [AutoExec.nt](#)
- [Boot.ini](#)
- [BootLog.txt](#)
- [Config.dos](#)
- [Config.nt](#)
- [Config.sys](#)
- [Control.ini](#)
- [DrWatson](#)
- [Ôñòàíâêè Äàììà láîðóäâàíèÿ](#)
- [Nièñê îåðâìåíúö](#)
- [Êâá Niáûòèé](#)
- [Ôeïû Ôàéëâ](#)
- [Ôñòàíâëåíûå ïðèëíæåíèÿ](#)
- [Ôñòàíâëåíûå ïðíäðàíû](#)
- [MsDos.sys](#)
- [NDisLog.txt](#)
- [NetLog.txt](#)
- [Protocol.ini](#)
- [Êâá ScanDisk'â](#)
- [System.ini](#)
- [Win.ini](#)

Iñäöëè Òåñòèðîâàíèÿ/Äèàäíñòèëè

- Iñòðîéêè Èàíàëîâ DMA
- Öñòàíâêè Iðåðûâàíèé
- Öñòàíâêè Iíðòíâ Áâïäà/Âûâïäà
- Öñoaíâêè Äèàïàçíâ Iàjyòè
- Ióíåðàòð Plug & Play
- Eñííëüçjâàíèÿ Iðåðûâàíèé Iðåðàíàíèé â Çàùèùåííîì Ðåæèìå
- Eñííëüçjâàíèÿ Iðåðûâàíèé Iðåðàíàíèé â Iáû÷ íî Ðåæèìå

Iàñòåð

- Iàñòåð Äîáàâëåíèÿ Ìäóëåé
- Iàñòåð Äëóáèííâí Èçó÷åíèÿ Ñèñòåìû
- Iàñòåð Iáùâãî Oåñòà Iðîèçâïäèòåëüíñòè
- Iàñòåð Ìäééþ÷åíèÿ
- Iàñòåð Ñíçääíèÿ Đàïðòà
- Iàñòåð Öååéè÷åíèÿ Iðîèçâïäèòåëüíñòè
- Iàñòåð Đåâéèñòðàôèè
- Iàñòåð Ååá-Íáíâëåíèÿ

Äëÿ áîëåå ìäðíáííé èíôîðìàöèè ñíñòðèòå


- Ñíâåòû (Ííòèìèçàöèÿ)
- Öîðìàò Öàéëíâ Đàïðòà

Êîíñîëüíûå ñïöèé

SiSoftware Sandra ïäääðæèâååò áïëüøîå êïëè÷åñòâî êïàáíûõ ñïöèé:

- Ñïçääìèå ìò÷åòà à Êîíñîëüíî Ðåæèìå

Ñèíòàêñ: sandra.exe /r <ñêðèïò ðàïñòà>



Ùåééíèòå çääñü äëÿ çäãðóçêè íáðàçöà ñêðèïòà.
Íðè íàæàòèè **F1** à êàæäî ïäóëå ïæíî áûýñíèòü ññòâåòñòâóþùéé áàðèàíò êïíñîëüíîé êïàáíû, òàéæå ïðíáóéòå **Ñâíéñòâà ïäóëÿ**.

- Çäãðóçêà è ìòíáðàæåíèå ïäóëÿ

Ñèíòàêñ: sandra.exe /m <êïàáíà ñïöèé ïäóëÿ>

Âû ïæåòå èñïëüçîâàòü ýòî äëÿ ñïçääíèÿ ýðëüêîà è ò.î. ïäóëü çäãðóçèòñÿ ðïëüêî áñëè ÿ
ñïâíåñòèì ñ âàøåé ñèñòåìé.

Sandra òàéæå ïäääðæèâååò è äðóäèå êïíñîëüíûå êïàáíû. Íäíàéî ïíè — ðïëüêî äëÿ áíóðåíåä
èñïëüçîâàíèÿ, è, ñëåäîâàòåðåëüíî, ïè íåñèñàíû. Íå èñïëüçóéòå èõ! Âû Âàñ ïðåäóíðåäèëè ...

Àâòòïðñêîå ïðàâî, Òîðãîâûå ìàðêè è Ëèöåíçèîíàÿ Èíòïðìàöèÿ

ÍÐÅÄÓÍÐÅÆÄÅÍÈÅ: Ýôî — î÷åíü êðàòðêèé âàðèàíò îïëíé ëèöåíçèè è àâòòïðñêîå ïðàâà è îëàçàí ðìèüêî äëÿ èíòïðìàöèè. Ñìòðèòå ðàçäåé Äåòàëè Ëèöåíçèè

SiSoftware Sandra™ is Çàùèùåíà ìåæäóíàðîäíùè äíäîâîðàìè íá àâòòïðñêèo ïðàâàò © SiSoftware™ 1995-2004. ÂÑÂ ÍÐÀÂÀ ÑÎÖÐÀÍÅÍÙ.

Òåðìèí "ïðîäðàíííå íáðñïå÷åíèå" îçíà÷àåò âñå ôàéëù äàíííå îàéåðà è ñâýçàííûå ñ íèì ôàéëù, ñíçäàííûå «Àâòòïðî». Âñå äðóäèå ôàéëù èñïïëüçóþòny c ðàçðåøåíèÿ è ååäîìà èõ åëàääëüöåâ. "Àâòòïð" — åëàääëåò âñåô ïðàâ íà «ïðîäðàíííå íáðñïå÷åíèå»

ïðîäðàíííå íáðñïå÷åíèå çàùèùåíî â ñìòðâåðòñòâèè ñ çàéíàìè íá àâòòïðñêîì ïðàâåå è ìåæäóíàðîäíùè ñíàéàøåíèÿìè. Àâòòïð — ååäèíñòâåííûõ îòëöèàëüíûé ðàñïðîñòðàíèðåäü "ïðîäðàíííå íáðñïå÷åíèÿ" è âñåô ïðàâ íà íåäî.

SiSoftware™, SiSoftware Sandra™, SiSoftware SAW™, è ëíäîòèii **SiSoftware** è ëíäîòèii **Sandra** (ñèíèé àëìàç, ñ áåëíé «I» áíóððè) — òïâàðíûå ìàèè **Catalin-Adrian Silasi** è **SiSoftware** è ëíæåð áûòü çàðåäåèñòðèðîâåí â íåéîòïðûô ñòðàíåô èëè íàðíäèðñy íà ñòàäèè ðåâèñòðàöèè. Âñå ïðàâå ñïðòðàíåíû. Íå èñïïëüçîâàðü áåç ðàçðåøåíèÿ.

Âñå äðóäèå òïðãîâûå ìàðêè îïäðâåðæäåíû E. & O. E.


Òåõíè÷åñêàÿ ïäääåðæêà è Åàðèàíòû ñâýçè

Âû ïæåòå ñâýçàòüñÿ ñ íàìè ïï ïäïîó èç ñëåäóþùèõ àäðåñîâ:

Í÷òîâûõ àäðåñ:	SiSoftware PO Box 17273 London SW5 0HB United Kingdom
Íåðâè÷íûé E-Mail Íðîäóêðà:	Sandra@sisoftware.co.uk! ExecFile(`mailto:Sandra@sisoftware.co.uk', 0) Support@sisoftware.co.uk! ExecFile(`mailto:Support@sisoftware.co.uk', 0)
Âòîðè÷íûé E-Mail Íðîäóêðà:	Sandra@sisoftware.net! ExecFile(`mailto:Sandra@sisoftware.net', 0) Support@sisoftware.net! ExecFile(`mailto:Support@sisoftware.net', 0)
Íåðâè÷íûé E-Mail Íñëüçîàòåðåëåé:	PostMaster@sisoftware.co.uk! ExecFile(`mailto:postmaster@sisoftware.co.uk', 0) WebMaster@sisoftware.co.uk! ExecFile(`mailto:webmaster@sisoftware.co.uk', 0)
Âòîðè÷íûé E-Mail Íñëüçîàòåðåëåé:	PostMaster@sisoftware.net! ExecFile(`mailto:postmaster@sisoftware.net', 0) WebMaster@sisoftware.net! ExecFile(`mailto:webmaster@sisoftware.net', 0)
Íåðâè÷íûé Àäðåñ Íðîäóêðà:	Sandra http://www.sisoftware.co.uk/sandra/! ExecFile(`http://www.sisoftware.co.uk/sandra/', 0)
Âòîðè÷íûé Àäðåñ Íðîäóêðà:	Sandra http://www.sisoftware.net/sandra/! ExecFile(`http://www.sisoftware.net/sandra/', 0)
Î÷åíü áàæíî:	
· Íðî÷òèòå Read Me! äëÿ ïïëó÷åíèÿ ñàïíé ïñëåäíåé èíôîðìàöèè.	
· Subject iññüà äíèæåíí (à÷èíàòüñÿ ñ íàçâàíèÿ ïðîäðàííû, ó.å. Sandra , äàëååå ðèi (Ñòàíäàðòíûé, Ðàñøèðåííûé, ïðîäññèíàëüíûé, Èíðiðàðèåííûé è ò.í.) è ååðñèÿ (ñíîòðè ïññü - î ïðîäðàííà), íàïðèìåð Sandra Ñòàíäàðòíûé Åúïóñê Ååðñèÿ 2003.X.0.0 : Íðîäðàííûå îøéåéè . Èíñäà ï÷òà íåðåíàðåâëÿðöñÿ íà åðóäåé ï÷òà ïðàöèè è ïæåò áûòü óðåðýíà...	
· Íù ìòåå÷àåì ï÷òè íà áñå ïñëàíèÿ è çàïðîñû. Åñëè áû íå ïïëó÷èéè îòååò à ðå÷åíèå íåéíòîðîñå ìðåðàííè — îòïðàâüòå áàøå íèñüíå áùå ðàç ñ òî÷íû íàäðåñíî îòååòà (áíëüøå êíèé÷åñòåî	

Ï÷òîâûõ ïðîäðàìì âñòàâëýåò íåïðàâèëüíûé àäðåñ èç ïëý **From!**)


- Íðè ìòïðàâéå ñâåâåíèé î ïðîáëåìå ñ äàííé ïðîäðàììé íåîáöîäèìí **äíáàâèòü îò÷åò** î ñâîåé ñèñòåìå (Ëñïïëüçóéòå ìàñòåð Ñîçääàíèÿ îò÷åò)! Èíà÷å ìû íå ñìîæåìì ïîì÷ü. Òàêæå âû ïîìæåòå íàì èñïðàâèòü íåéòîòûå íåäîðàáîòéè ïðîäðàììå. **Ýôî î÷åíü âàæíî!**
- Íèñüìà ïðèíèìàþòñÿ ðîëüêî íà **ÀÍÃËÈÉÑÊÎ** ýçûêå. Â ïðîòèåíî ñëó÷àå ëøè íà àëüòåðíàòèåíûå àäðåñà ïäääåðæéè.



Ùåëéíèòå çäåñü **The picture "Images\run.bmp" is missing!** äëý îòêðûòèÿ äîêóìåíòà â Ñåòè.

Ñîâìåñòèïñòü Íáîðóäîâàíèÿ è ïðîæðàííîãî Íáåñïå÷åíèÿ

Íåéíòîðîå Íáîðóäîâàíèå è ïðîæðàííîãî Íáåñïå÷åíèå áûëî ïðîâåðåíî íà ñîâìåñòèïñòü ñ SiSoftware Sandra.




Ùåëëíèòå çääñü

äëÿ îòêðûòèÿ äîêóìåíà â Ñåòè.

Ïðî÷òè ìåíÿ (Read me!)

Ýòò äîéóìåò ñîëåðæèò ñàìóþ íñéåäíþþ èíóîðàöèþ î SiSoftware Sandra, âéëþ÷àÿ íàéääíûå îøèáêè, îâèíêè, îöèè, ñíàìåñòèíñòü è äðóäóþ íñéåçíóþ èíóîðàöèþ. Íû ðåéìåíàöåì ààì ïðî÷åñòü åñâ.




The picture "Images\run.bmp" is missing!

Ùåééíèòå çääñü

äéÿ îòéðûòèÿ äîéóìåòà â Ñåòè.


Ëèöåíçèííàÿ Èíôîðìàöèÿ

Äëÿ Ñòàíäàðòíé âåðñèè SiSoftware Sandra:



- Ùåééíèòå çääñü **Ëèöåíçèè** à Ñåòè.


äëÿ îòéðûòèÿ **Ëèöåíçèè** Èííå÷ííâ



- Ùåééíèòå çääñü **Ëèöåíçèè** à Ñåòè.

äëÿ îòéðûòèÿ **Äèñòðèáüþòîðñéïé**

Äëÿ Íðîôåññèíàëüíé âåðñèè SiSoftware Sandra:




- Ùåééíèòå çääñü **Ëèöåíçèè** Èííå÷ííâ

äëÿ îòéðûòèÿ **Ëèöåíçèè** Èííå÷ííâ

- Âû íå ëæåòå ðàñïðîñòðàíýòü ýòó âåðñèþ íè ïðè êàéèõ óñëîâèÿõ!.

Èíôîðìàöèÿ î Çàéàçå/Íáïâëåíèè

Ýòî ñàìûé âàæíûé äîêóìåíò! Â íàì ñïäåðæèòñÿ èíôîðìàöèè î òì êàé êóïèòü **SiSoftware Sandra**, êóïèòü äîáàâî÷íûå èèöåíçèè èéè ïðîôåññèíàëüíóþ âåðñèþ.




Ùåëéíèòå çääñü

äëÿ ìòêðûòèÿ äîêóìåíòà â Ñåòè.

Ííêóïéà Äîáàâîé

Äàíàÿ ññûëéà íííæåò âàì çàêàçàòü òîâàðû, òàé èëè èíà÷å, íñâÿùåíúå **SiSoftware Sandra**,
âéëþ÷àÿ òîâàðû, óñõîéñòâà è ò.í.!



Ùåëéíèòå çääñü

äéÿ îòéðûòèÿ äîéóìåíà â Ñåòè.

Iàñòåð Äîáàâëåíèý Ìiäóëý

Ýôìò Iàñòåð Ìiäóëý Ìiäóëý ààì äîáàâèòü Ìiäóëè, åñee è ííè åùå íå ñóùåñòåóþò èëè áûëè óääëåíú èëè íå ñiâiåñòèíé.

- Äëý òiäî ÷òiáû óâèäåòü åñå Ìiäóëè ïðîâåðüòå óñòàííâéó «Åñå Ìiäóëè» (All Modules) â Äèñïéåé êëàññå (Display Class). Äëý èçìåííèý êëàññå åûâîäà èíóîðìàöèè (display class) åûáåðèòå ìåíþ **Äèä (View)**, çàòåì — **Åñå Ìiäóëè (All Modules)**.
- Åûáåðèòå Ìiäóëè äëý äîáàâëåíèý ïðòåì ùåë÷êà ïiäóëþ ïðè íàæàòîé êëàâèøå **Shift**
- You Åû Ìiäóëå ãûáðàòü èíäèâäóàëüíûå Ìiäóëè ïðòåì ùåë÷êà ïiäóëþ ïðè íàæàòîé êëàâèøå **Control**

ßðëûê Êëàâèøè: CTRL+A

ÑÏÈÑÎÈ ÑÎÂÂÒÎÀ ÏÍ ÏÏÒÉÌÈÇÀÖÈÈ

Ñïëñîê Ñîâåòîâ ïî ïîòèìèçàöèè

Ëó÷øéé ñiññiá ïîëó÷èòü ïäðîáíóþ èíóîðìàöèþ ìòíñèòååëüíî ïðåäåéåëåííàí ñîâåòà — ëèáî äâàæäû ùåëéíóðü î ñîâåòó èëè, ëèáî íàæàòü Enter/Return, íðåäåàðèòååëüíî áûëåéèå ñîâåò. Íðè ýòíî ïÿâèòüñÿ íàíå ìëí ïílùè ñ áîëåå ïäðîáíé èíóîðìàöèåé íá ýòié ñîâåòå.

Äëý áîëåå ïäðîáíé èíóîðìàöèè ñîòðèòå ([FAQ](#)).

Íðåäöíðåæäåíèå W1 – íðî÷òèòå ôàééë ìííùè (ò.å. äàííûé äîéóìåíò), (FAQ), è áóäüòå óâåðåíû â ñâîèõ äåéñòâèÿõ íåðåä àõ íà÷àëî.

Ñîâåò T2 - Ýòîò ñîâåò òîëüêî íàïíèíåò âàì, ÷òî ïðè äâîéïî ùåë÷êå èëè íàæàòèè Enter ïðè âûäåéåíïî íàçâàíèè ñîâåòà âû ïíeo÷èòå áîëåå ïïäðîáóþ èíôîðìàöèþ íá ýòî ñîâåòå. Åñèè âàì íåäíñòàòî÷íî èíôîðìàöèè, ïðèâåäåííîé â ñîâåòå, ñìñòðèòå (FAQ).

Íðåäöíðåæäåíèå W3 - Íèêàêèå äàííûå íå áúëè ñãåíåðèðîâàíû ïäóëå, ñëåäîàòåëüíí ñièñîê ïäóëÿ íóñò. Íåéîòíðûå ïàðàìåðû çàáëíèèðîâàíû, ÷òî ïæåð óêàçûâàòü íà ïðîáëåìó. Óäíñòíåðèòåñü, åàì íåäöíäèíí ÄÅÐÆÀÖÜ ýòè ïöèè áûëëþ÷åííùè. Ðàññíòðèòå âíçìæíñòü èõ áëëþ÷åíèÿ, ÷òåíû ïëó÷èòü äàííûå â äàííîí ïäóëå.

W4 – Åñå ñööèè â ñäöëå âûêëþ÷åíû, ñëääîâàòåëüíí èéàéàÿ èíôîðìàöëÿ
ñäääåðèðîâàíà íå áûëà. Åñeeè âàì íå íóæåí ýòò ñäööü — ñîòðèòå åäî; èíà÷å — ðàññìòðèòå
âçäæíñòü âêëþ÷åíèÿ íåêòðûô ñööèé â ñäöëå äëÿ ñëó÷åíèÿ èíôîðìàöëè..

Ñîâåò T100 – Ñèñòåìû ñ áîëüøèì íáúåìí iàìyòè (1 Åèääàáàéò èëë áîëåå) äîëæíû èññíëüçîåàòü iàìyòü òëïà Registered/Buffered, â ïñíååííñòè åñëè óñðàíåéåíí áîëåå 2 ïäóëåé íà íäíí êàíàëå. Ýòî óëó÷øèò êà÷åñòåí ñèäíàëå, ñîéðàùàÿ íäóëåéó íà êàíàë ÷-ëïñåòà. Â òî åðåíý êàê ýòè ïäóëè ãíííéòåéüí çäääðæèååþò ÷-àñòòó ñèñòåìû èç-çà åñòðåíûñó áóôåðíå (òàé CL2 ñòåíåéòñý CL3) ñòåáéëüíñòü áîçðàñòååò. Ñåðååðíûå ÷-ëïñåòû ñ áîëüøèì êëë-÷-åñòåíí ñëîòå iàìyòè **òðååóþò òîëüéí** iàìyòü òëïà Registered.

Èññðàåéåíèå: Åñëè åû ièàíèðóåðå, äîåååéåíèå iàìyòè â ñâíþ ñèñòåìó, åàì ñëåååóåò ðàññííòðåòü åàðèàò çàìåíû áàøèö òåéóùèö ïäóëåé íà Registered/Buffered. Íííéòå, ÷-òî åû íå ïæååðå ñìåøèååòü Unbuffered è Registered/Buffered ïäóëè iàìyòè íà íäíí êàíàëå, íí åñëè åàì ÷-ëi ïäåååðæèååò íåñéïëüéí êàíàëå, òî ýòî åû íæååðå óñòåíåéòü èõ íà ðàçíûñó êàíàëå.

Äëÿ áîëåå íäðåííé èíóîðìàöèè, ñìòðèòå [\(FAQ\)](#).

Nîâåò T101 - Nèñòåìû ñ áïëüøèì íáúåìì iàìyòè (1 Äèääàåéò èëë áïëåå) äïëæíû èñïïëüçîåàòü iàìyòù òeïà ECC/Parity (iàìyòù ñ êïðååéöèåé îøéåîê). Ååðïyòùñòù òïäî, ÷òî áû iïëó÷èòå «îøéåéó à 1 áèò» áïçðåñòååò ïðïïðöèííàëüù íáúåìó óñòåíàëåííé iàìyòè, eíùìè ñëíåàìè, ÷òî áïëüøå íäóëü, òåì áïëüøå ååðïyòùñòù, ÷òî ó áàñ áóååò îøéåéà à iàëí èëë íåñéïëüé áèòå. Å òî åðäìý éàé ýòè íäóëè áïáàåéýþò äïïïëíèòåëüíóþ çåäåðæéó íà ÷-àñòè÷íûõ çåïëñýø (íàïðèìåð, íåíüøå ÷åì ðàçìåð áàííûõ), óååëè÷èåäý ñòàåéëüùñòù, ÷åòùñòù ãïëæíà áûòü çåííåì åðäñ÷èòåíà.

Èñïðååéåíèå: Åñëè áû iëàíèòååò, äïáàåéåíèå iàìyòè à ñâíþ ñèñòåìó, áàì ñëååóåò ðàññíîòðååòü åàðèåò ÷åì ðàçìåð áàøèò ðåééòùèõ íäóëéåé íà íäóëè ECC/Parity. Ó÷òèòå, ÷òî ïðè èñïïëüçîåàíè íáû÷íûõ íäóëåé iàìyòè è ECC/Parity ñèñòåìà êïðååéöèé îøéåîê (ECC) áóååò áûééþ÷åíà áëý áñååíà íáúåìà iàìyòè.

Äëý áïëåå íäðåííé èíôîðìàòè, ñíîòðèòå (FAQ).

Ñîâåò T102 – Âû èñïïéüçóåòå ANSI âåðñèþ Sandra. Íðè èñïïéüçîâàíèè Windows NT/2000/XP/2003 îú ðåéñïåíåóåì âàì íåðåéòè íà Unicode âåðñèþ, ñ «ðîäíûì» êíäî ãëý ýòèõ íæàòôîði.

Èñïðàâëåíèå: Óääëèòå Sandra; íðè íåðåóñòàíâå âûáåðèòå Unicode âåðñèþ Sandra. Âíçïæíî, âàì ííàäíåèòñÿ íáíâèòü âàøó âåðñèþ, åñëè ýòà ííöèÿ íå äíñòóíà.

Ãëý áíëåå íäðîáíé èíôîðàöèè, ñìîòðèòå [\(FAQ\)](#).

Ñîâåò T103 – Íà ñåðåâåðåõ ìáû÷ ñóñòàíàâëèâåðòñý ìàìÿòü ðèëìà ECC/Parity. Òàê êàê ååðîÿòíñòü, iðè êîòîðîé iðîèçíéäåò îøèáêà â ìàëí áèò, óâåëè÷èâåðòñý èç-çà áïëüøåäî, íåæåëè ó ìáû÷íûõ ðàáî÷èõ ñòàíöèé èëè äîìàðíèõ êííüþòåðîâ, åðåìåíè óóíêöèíøðîâàíèÿ áïçðàñòàåò è ååðîÿòíñòü ñáÿ.

Èñîðåâåëíèå: If Åñëè èå ìëàíèðóåò, äîáàâëåíèå ìàìÿòü è ñâîþ ñèñòåìó, åàì ñëåäóåò ðàññòðåòü åàðèàìò çàìåíû åàðèõ òåðóùèõ ïäóëåé íà ïäóëè ECC/Parity. Ó÷òèòå, ÷òî iðè èñîëüçâàíè èå ìáû÷íûõ ïäóëåé ìàìÿòü è ECC/Parity ñèñòåìà êîðåâëè ìøèáî (ECC) áóäåò åûéëþ÷åíà äëÿ åñåäî ìáúåìà ìàìÿòü.

Äëÿ áïëåå ïäðåííé èíôîðàöèè, ñìòðèòå (FAQ).

Ñîâåò T200 - SMBIOS/DMI (Óïðàâëåíèå Ñèñòåííé èëë Èíòåðôåéň Óïðàâëåíèý Đàáî÷èì Ñòíëí) íå ïäääåðæèåàåòñÿ. Íäðàöèííàÿ ñèñòåíà ïæåò íå ïëíñòüþ èñííëüçîàòü ðåñóðñû áàøåäî íåðóäíàíèÿ.

Èñïðàâëåíèå: Íïðàáóéòå íáíâèòü ìèëõñòåíó (flash) BIOS, åñëè ýòî áïçíæí. Òàêæå ïðåðüòå íåëë÷èå íáíâëåííé BIOS íðîäàííû ó ïðîèçâèòåëü ãàøåé íàòåðéíñéíë iëàòòû.

Äëÿ áïëåå ïäðàáííé èíòåðàöèè, ñìòðèòå (FAQ).

Ñîâåò T201 – Íðíãðàììà BIOS óñòàðåëà, è íå ñáñâëÿëàñü áîëåå 3 ëåò.

Ëñïðàâåíèå: Íñïðàáóéòå ñáñâëòü ïèéõñõåíó (flash) BIOS, åñëè ýòî áïçíæí. Òàêæå íðíåðüðå ìàëè÷èå ñáñâëåííé BIOS íðíãðàììû ó íðíèçâëèòåëÿ áàøåé ìàòåðèíñêé íëàòû.

Äëÿ áîëåå ñäðíáíé èíôîðìàöèè, ñìîòðèòå ([FAQ](#)).

Ñîâåò T202 – Äëÿ ïìòèìàëüííé ïðîèçâîäèòåëüíñòè ñèñòåìå Windows òðåáóåòñÿ ïðîöåññîòð êëàññà 586 èëè åûøå. Windows XP/2003 è ñëåäóþùèå ååðñèè òðåáóþò ïðîöåññîòð êëàññà 686.

Èñïðàâåäíèå: Äëÿ ïíèó÷åíèÿ ïìòèìàëüííé ïðîèçâîäèòåëüíñòè åàì íåáõäèì îáùåòü ñâîþ ñèñòåìó äî 585 èëè 686 êëàññà.

Äëÿ áîëåå ïäðîáííé èíôîðìàöèè, ñìîòðèòå (FAQ).

Ñîâåò T203 – Âàì òðåáóåòñý BIOS ñ ïäääåðæêé Plug & Play äëý èñïïëüçîâàíèý ñàïíäí ïñéåäíåäí ìáïðóäíâàíèý.

Èñïðàâëåíèå: Îðåáåðüòå íàëè÷èå ìáïâëåííé BIOS ïðåðàííû ó ïðîèçâäèòåéý âàøåé ìàðåðèíñêé ëèàòòû.

Äëý áîëåå ïäðíáíé èíôîðìàöèè, ñíòðèòå (FAQ).

Ïðåäööðåæääíèå W204 – Ñòàðûå ïðåäööðåæääíèå (íàïðèìåð — 486) íå ïäääðæèâàþò èíñòðóêöèè ñïðåäööðåæääíèå.

Èñïðàâëåíèå: Åñëè áû èñïîëüçóåòå ñèñòåìó íà ïñíîâå 386 èéè 486 ïðåäööðåæääíèå — âàì íåáôîäèìíåâèòü åå êàê ìèíèòí äî 585 êëàññà. Íåêîòîðûå ðàíèå 586 ñèñòåìû òàêæå íå ïäääðæèâàþò ýòè èíñòðóêöèè.

Äëÿ áîëåå ïäðîáíé èíòîðàöèè, ñìîòðèòå (FAQ).

Ñîâåò T205 – Íí÷òè âñå ñîâåðåìåíûå èãðû, ïóëüòèìåäèà ïðîäðàìû è íåéíòîðûå äðóäèå ïðèéíæåíèý áóäóò ðàáîòàòü áûñòðåå íà ïðîöåññîðàõ MMX. Íáïçíà÷åíèå MMX òàéæå ãîâîðèò íòí, ÷òî ýòîò ïðîöåññîð áûë óëó÷øåí, íðè åãî èñïëüçîàíèè ïðîèçåíäèòåëüíñòü óâåëè÷èåàåòñÿ íà 10-20%.

Èñîðååëåíèå: Åàì íåáôîäèííà ïáíâèòü ñâîé ïðîöåññîð åí êëàññà MMX. Åñëè âàøà ìàðåðèíñéàÿ íæàòà ïäåðæèåàåò MMX (åâíéíà ïèòàíèå) òîãäà áû ïäåðåå êðîèòü ïðàëüíñé ïðîöåññîð, å ïðîòèåííà ñëó÷àå áàì ïíàäåíàòñÿ OverDrive.

Äëÿ áîéåå ïäåðîáíé èíôîðàöèè, ñìîòðèòå (FAQ).

Îøèáêà E206 – Âàø iøðîøåññîø êëàññà Pentium ïâðåæäåí (íåèñiøðàâññòü â co-processor).
Êñïøðàâæåíèå: Ñâýæèòåñü ñ Intel Corp äëÿ áåñiøàòíé çàìåíû iøðîøåññîøà.

Äëÿ áîëåå ïäðîáíé èíôîðàöèè, ñìîòðèòå ([FAQ](#)).

Ñîâåò T207 - SMBIOS/DMI 2.3 ñîâìåñòèìûé BIOS ïïçâîëèò âàøåé ïïåðàöèíííé ñèñòåìå è ñïäöèåëüíûì ïðîäðàììàì ïðèïèçèðîâàòü ðàáîòó âàøååñî îáîðóäîâàíéÿ.

Èñïðàæåíèå: ïïðîáóéòå îáîâèòü ìèéðîñõåìó (flash) BIOS, åñëè ýòî áîçìæí. Òàêæå ïðîâåðüòå ìàéè÷èå îáîâèåíííé BIOS ïðîäðàììû ó ïðèçâëèòåéý âàøåé ìàòåðèíñéíé ïëàòòû.

Äëÿ áîéåå ïäðîáííé èíôîðìàöèè, ñîñòðèòå (FAQ).

Ñîâåò T208 - Âàø BIOS íå ïäääåðæèåàåò Ñiåöèôèêåöèþ Ðàñøèðåíûð Äèñêîâ (Enhanced Disk Drive Specification). Åïçïæíî, âû íå ñííæåðå èñííreüçâàòü äèñêè áïëüøîãî îáúåìà (4-8GB è áïëüøèå).

Èñïðàâåéåíèå: Íñíðåáóéòå îáíâèòü ìèéðíñõåìó (flash) BIOS, åñëè ýòî åïçïæíî. Òàéæå ïðîâåðüòå íàëè÷éå îáíâèåííé BIOS ïðîäàìù ó ïðîèçâîäèòåëý âàøåé ìàòåðéíñéîé iëàòòû.

Äëÿ áïëåå ïäðîáíé èíôîðìàöèè, ñìîòðèòå (FAQ).

Ñîâåò T209 - Âàø BIOS íå ñíâìåñòèì ñî ñòàíäàðòîì NEC PC98. Âñå ßiiñêèå êññüþòåðû, ïðâàííûå ñ 1998 äîëæíû ïäääðæèâàðü ýóò ñòàíäàðò.

Èñïðàâéåíèå: Íðîñòíå ñáéåíèå BIOS íå ïíæåò - âàøå ñáéåíèå äîëæíî ïäääðæèâàðü íåéíòíðûå ïâûå ñäöèôèåöèè.

Ýòî êàñàåòñÿ òîëüêî ßiiñêèõ ñèñòåì.

Ñîâåò T210 – Âàøà ìàòåðèíñêàÿ ïëàòà ñäæèâàåò áîëåå áûñòðûå ïðîöåññîðû, òàê ÷òî ïðè çàìíà íðîöåññîðà âàì íå ïðèäåòñÿ ìåíýöü ìàòåðèíñêóþ ïëàòó. Õîòÿ ñ ìàòåðèíñêîé ïëàòîé ïðîöåññîð áóäåò ðàáòàòü áûñòðåå èç-çà èñïíëüçîâàíéÿ áîëåå ñâîäî ÷èññåòà. Èñïðàâëåíèå:

Äëÿ áîëåå ñäðîáíé èíðîðìàòè, ñîñòðèòå (FAQ).

Ñîâåò T211 - Âàø BIOS ïïæåò áûòü ìáïâæåí (ïåðåïïðîøèò) ñïåðöèàëüïïé ïðîæðàïïíé. Ýðî ë÷åíü âàæíay ïïåðàöèÿ, òàê êàê ïíà ïïçáïëÿåò ïïäååðæèâàòü áïëåå ïïâîå ìáïðóäâàíèå. Ëñïðàâæåíèå:

Äëÿ áïëåå ïïäðîáïé èíôîðìàöèè, ñìîòðèòå (FAQ).

Ñîâåò T212 - Âàø BIOS ïïæåò áûòü êåøèðîâàíèå ýòî òåðõíîëäèÿ, ïïçâîëýþùàÿ ñêîïèðîâàòü ñïäåðæèìå BIOS èç ìåäëåííé EPROM èëè EEPROM â RAM (ïïåðàòèåíóþ ìàìÿòü). Ýòî ïïæåò óâåëè÷èòü ïðèçâîëòåëüíñòü ñèñòåìû.

Èñïðàâåëåíèå: Âîéëèòå â BIOS è âéëþ÷èòå ðåæèì êýøèðîâàíèÿ *BIOS*.

Äëÿ áîëåå ïïäðîáíé èíôîðìàöèè, ñïîòðèòå (FAQ).

Ñîâåò T213 - - Âàø BIOS íå ïíæåò áûòü ְáñâéåí (íåðåíðîøèò). áäéèíñòâåíúé áûõíä — ýòî ïîôóïêà ְíâé ìèéðîñõåìû. Âî áñåð ñîâåðåííûõ èíñüþòåðàõ óñòàíâåéàþòñÿ íåðåíðàøèååìûå BIOS ìèéðîñõåìû.

Èñïðàâéåíèå: ְÝòî íåâîçìæí èñïðàâèòü - î ó÷òèòå ýòî ïðè ïîôóïêå ñëåäóþùåé ìàòåðèíñêîé ïæåòû.

Ãëý áîéåå ïäðåííé èíôîðìàöèè, ñìîòðèòå (FAQ).

Íðåäöíðåæääíèå W214 - Âàø BIOS ïæåò áûòü íðåøèò, îí ïðåøèíàðî çàêðåïëåí íà ìàðåðèíñêé iëàòå. Ýòî çíà÷èò, ÷òî ïðè åäí ïðåðåæääíè è âû íå ñííæåòå çàìåíèòü ñàìó ìèêðîñôåì BIOS. Ýòî íå çíà÷èò, ÷òî âû íå ñííæåòå íðèçåñòè ìòêàò ïñéå íåðää÷ííé ïðîøèâéè, ïðîñòî ïííèòå, ÷òî ìèêðîñôåì çàìåíèòü íåëüçý. (Ìàòåðèíñêé iëàòû Intel è äðóæëõ íðèçåñäèòåé, èñííëüçóþùèå AWARD BIOS, èìåþò ðåéóþ åíçìíæíñòü)

Èñïðåâæääíèå: Ýòî íåâíçìíæíí èñïðåâèòü - îí ó÷òèòå ýòî ïðè ïéóïéå ñéåäóþùåé ìàðåðèíñêé iëàòû.

Äëÿ áîëåå ïäðåáííé èíôîðìàöèè, ñíîòðèòå [\(FAQ\)](#).

Íðåäöříðåæääíèå W215 – Òålääöðåòöðà íðîöäňňíðà ñëëøéïi âûññéà (ò.å. âûøå ðåëüäöðåíâàííé). Ýóí íðåäöříðåæääíèå iijyâëýåðny ðîëüéï áññéè á âàøåé ñèñòåíäí õñòàíâëåí òålääöðåòöðíûé äàò÷éé íðîöäňňíðà. Á áíëüøeíñòåå ñíâðåíäíûõ ëíííüþòåðîâ íí íðèñóòñòåóåò – íí äëÿ iiréíé óååðåííñòé — íçíàéíüòåñü ñ äíéóíåíòåöéå íà êíííüþòåð.

Èñíðåæääíèå: íålääöëåíí ìðéëþ÷èòå íèòåíèå ñèñòåíû. Íðéðíéòå êíðíóñ è óååëèòåñü, ÷òí FAN (Cooler — ñèñòåíà íðéàæääíéý íðîöäňňíðà) êíððåéòíí íðèñíäëéíí è ðàáìòååò. Óååëèòåñü, ÷òí áíóòðè êíðíóñà õíðíøàÿ âåíðèëëöèÿ.

Äëÿ áíéåå iiräðíáííé èíóñòåöéè, ñííòðèòå (FAQ).

Íðåäöíðåæääíèå W216 – Ñáîé ñèñòåìû îðëàæääíèÿ íðîöåññîðà. Ýòî ñïîáùåíèå ïîýâëýåòñÿ òîëüêî åñëè Óàí îñíàùåí äàò÷èëî îáíðîòîâ, è íðàâèëüí îäééëþ÷åí ê ñ÷èòûâàþùåíó óñòðîéñðâó ìà ìàðåðèíñéîé íéàðå.

Èñïðàâæääíèå: Íàïðåðèíñéîé îðëéëþ÷èòå íèòàíèå ñèñòåìû. Îòêðîéòå êîðîóñ è óååäèòåñü, ÷òî FAN (Cooler — ñèñòåìà îðëàæääíèÿ íðîöåññîðà) êîððåéòí îðèñîðäèíà è ðàáîðàåò. Óååäèòåñü, ÷òî åíóððè êîðîóñà õîðîøàÿ ååíðèëýöèÿ.

Äëÿ áîëåå îäéíàíé èíôîðìàöèè, ñìîòðèòå ([FAQ](#)).

Ñîâåò T217 – ECC (Ñèñòåìà êîððåêöèè îøèáîê) íå áéëþ÷åíà ãëÿ êåøà áòîðîãî óðîâíÿ (L2 cache). Ñîâðåìåíû ïðîøåññîðû ïëäääðæèâàþò ECC L2 cache. Ëþáûå îøèáêè á Êåøå áóäóò íàéäåíû è èñïðàâåäíû (2 è 1 áèò ñïðåâðòñòåâåíí).

Èñïðàâåäíèå: Ýòà ïïöèÿ áîëæíà áûòü áéëþ÷åíà áñåäà äëÿ ñòàáèëüíé ðàáîòû ñèñòåìû.

Äëÿ áîëåå ïäðîáíé èíôîðàöèè, ñïòðèòå (FAQ).

Ñîâåò T218 – Áîëüøèíñòâî ñâûõ èäð è ïóëüøèìåäèéíûõ ïðîãðàìì áóäóò ðàáîòàòü ëó÷øå è áûñòðåå ïðè èñïïëüçâàíèè 3DNow! èëè Enhanced 3DNow! CPUs. 3DNow! — ïùíàÿ ðàçðàáîòå ìà ïñïâå òåöñïëèè MMX, õîòÿ è óñòàðåâøàÿ ïòíøåíèþ ê SSE/SSE2.
Èñïðàâåéåíèå: Åàì íåáõîæì ïâûé ïðîøåññîð ñ ïäååðæéîé 3DNow!. Åñëè áàøà ìàðåðèíñêàÿ ïëåðà ïäååðæéååò èçìåíåíèå ïëðàíèÿ ïðîøåññîðà, áû ïæåðå óñòàñâèòü òàéíâîé. Ñååðüòåñü ñ ïèñàíèå.

Äëÿ áîëåå ïäðîáîé èíôîðàöèè, ñìòðèòå ([FAQ](#)).

Ñîâåò T219 - Áîëüøèíñòâî ñîâûõ èãð è ïóëüøèìåäèéíûõ ïðîäðàïí áóäóò ðàáîòàòü ëó÷øå è áûñòðåå ïðè èñïïëüçâàíèè ïðîöåññïðîâ ñ ïäääðæéîé SIMD (SSE/SSE2). SSE ïùíàÿ ðàçðàáîòéà íà ïñíâå òåðíïëíåèè MMX; SSE2 — ñàìûé ñîâðåìåíûé ïàéåò èíñòðóêöèé.

Èñïðàâéåíèå: Åàì íåáõîäè ñîâûé ïðîöåññïð ñ ïäääðæéîé SSE/SSE2. Åñëè åàøà ìàòåðèíñéàÿ ïëåðà ïäääðæéååðò òàéå ïðîöåññïðû, ðî åàì ïðîñòî íåáõîäè îññéåíèé. Â ïðîòèå ñ ñëó÷åå åàì òàéæå íåáõîäè îçàìåíèòü è ìàòåðèíñéóþ ïëåòó. Ñååðüòåñü ñ ïëñàíèå..

Äëÿ áîéåå ïäðîáîé èíôîðìàöèè, ñìîòðèòå (FAQ).

Íðåäööíðåæääåíèå W220 - Ñåðèéíûé Þíðø ìðîøåññíðà âééþ÷åí. Ýòî óíèéàëüíûé èääåíðèôèåòðíð, èñííëüçóåíûé ðàçëè÷íûìè ïðîäðàííàíè äëÿ ðàçëè÷íûõ öäéåé (íåðåââäû, èèöåíçèè, è ò.ï.)

Èñíðåæääåíèå: Åñèè åàñ íå óñòðàèåååò òàéíé åàðèàíò, åû ïíæåòå ìòééþ÷èòü åãâ èç BIOS. Äëÿ áîéåå ïäðåííé èíóîðàøè ï ìòééþ÷åíèþ ñíòðèòå èíñòðóêèþ ê ìàðåðèíñéíé iëàòå. Òàéæå íà ñàéòå Intel åñòü ïðîäðàíà, êîòîðàÿ ïíæåò ìíí÷ü, äàæå åñéè BIOS íå ïäååðæéååò òàéíé ïöèè.

Äëÿ áîéåå ïäðåííé èíóîðàøè, ñíòðèòå ([FAQ](#)).

Íðåäöíðåæäåíèå W221 - Ñåðèéíûé ðíðøðåññíðà âûêëþ÷åí. Ýòî óíèêàëüíûé èääåíðèôèêàðîð ñíæåò ïðòðåáîâàðüñý íåéîòîðûí îðíäðàììàì äëÿ çàïóñêà, â ýòîì ñéó÷àå âàì îðèäåðñý âëëþ÷èò åãî.

Èñïðàâëåíèå: Åêëþ÷èòå ïðäëåðæêó â BIOS. Äëÿ áîëåå ïðäðîáíé èíôîðìàöèè ñìîòðèòå èíñòðóêëþ ê ìàðåðèíñéîé iëàòòå.

Äëÿ áîëåå ïðäðîáíé èíôîðìàöèè, ñìîòðèòå (FAQ).

Ïðåäääöïðåäääåíèå W222 - Âàø ïðîöåññîð (CPU) ðàáîòàåðò íà áîëüøåé ëùññòè, íåæåëè
ðàññ÷èòàí (ðàñ÷åðòáÿ ñéîðññòü), î÷åíü ÷àñòî ýòî íàçûâàþò ðàçãíîì (overclocking). ïðîöåññîð
ííæåò ðàáîòàòü íåñòàáèëüí èëè ñ îøèåêàìè. Ôàéæå óìåíüøèòñÿ åäî ñðíè ñëóæåû.

Èñïðàâåíèå: Åñëè áû íå ïëüçóåòåñü overclocking'í òî áàì íåíåðíåèí ñâýçàòüñÿ ñ ìåòî ïëóïèè
âàøååñî êíññþòåðà. Åíçìæíî áàø ïðîöåññîð íåðåìàðéèðíåàí. Äëÿ íäðååðæäåíèÿ ýòèõ ñâåäåíèé
åññíëüçóéðåñü óòèëèðíé ïðåäääåéåíèÿ ïðîöåññîðíà ðàçðàáîò÷èéà — AMD, Intel, Via è ò.í.

Äëÿ áîëåå íäðåííé èíôîðíàöèè, ñìòðèòå (FAQ).

Íðåäööíðåæääíèå W223 – Ðàñ÷åòíàÿ ñêîðíñòü âàøåäî íðåöåññîðà ïíæåò áûòü íåðî÷íé. Äëÿ íåéîòîðûõ íðåöåññîðà ëíóîðìàöèÿ áûëà ïíéó÷åíà èç ðöåðüèõ èñòî÷íèéîâ è ïíæåò íå ññòåðòñòåíàòü äåéñòåèòåëüíñòè. Çà÷àñòóþ èíæåíåðíûå íáðàçöû íðåöåññîðà íå ñíäåðæàò íäåáíé èíóîðìàöèè.

Èñïðàæääíèå: Çääñü íå÷åäî èñïðàæëÿòü, íðíñòî çàáóäüòå íðî ýòî.

Äëÿ áîéåå íäåðíáíé èíóîðìàöèè, ñíòðèòå (FAQ).

Ñîâåò N224 - Èíôîðìàöèÿ SMBIOS/DMI ïïæåò áûòü íåðî÷ñé. Ýòî äîñëîâíàÿ èíôîðìàöèÿ è ñíà íå ïïæåò áûòü ïðîâåðåíà Sandra'íé. Òîòÿ èçâåñòíûå êîíàíèè ïñòàâåéÿþò óíèååðñàëüíóþ èíôîðìàöèþ, ñíà ïïæåò áûòü íåðî÷ñé. Â ñâýçè ñ ýòîé ïðîáëåíÿé ïðîèñõíäèò áîëüøå áñâãî êíòàêòîâ ñî ñeoæáíé ïäåäåðæéè, +åì ñî áñâìè åðóåèè.

Èñïðàæåíèå: Áñëè èíôîðìàöèÿ íå ååðíà, ïðîáóéòå íàéòè íáíâéåíèå BIOS (í÷èñòèòå DMI) èëè óñòðàíèòå ýòè íåðî÷ñòðè, èñïíèùçóÿ óðèëèòó DMICFG, ïñòàâåéÿþòóþñÿ ñ ìàðåðèíñéíé ëåðòíé. Èëè æå ìòéëþ÷èòå ïäóëü ñííáùåíèé *DMI/SMBIOS* à íåíþ ïðöèè (*Options*).

Äëÿ áîëåå ïäðîáíé èíôîðìàöèè, ñíòðèòå (FAQ).

Í ÌDÀÀÓÍ ÌDÀÀÉÀÍÈÅ W225 – Åàø í ÌDÀÀÓÍ ÑÌDÝ ÝÀÆÝÀÒÑÙ ÈÍÆÀÍÅÐÍÙÌ ÍÁÐÀÇÖÏ (ò.å. ÑÀÌ ÍÁÐÀÇÅÖ ÈEEÈ ÅÃÍ ÌDÌÒÌÒÈÜ) È ÍÅ ÌDÀÀÍÀÇÍÀ ÷ÅÍ ÅEY ÌAÑÑÌÀÍÅÍ ÈÑÌÌEÜÇÌÀÍÈY. ÓÀÈÈÅ ÌDÌÒÌÑÌDÙ ÌIÄÓÒ ÑÌÄÅÐÆÀÒÙ ÌØÈÀÈÈ ÈEEÈ ÌÅÈÌÐÐÅÅÈØÏ ÌDÀÀÒÀÒÙ; ÌÌÈÀÇÀÍÀY ÈÍÔÌÐÌÀÒÈY ÌÌÆÅÒ ÁÙÒÙ ÌÅÒÌ÷ÌÀ.

ÈÑÌÐÀÀÉÀÍÈÅ: Åñèè åù êóìèëè òàêîâíé ÌDÌÒÌÑÌD, ÍÁÐÀÒÈÒÅÑÙ È ÌÌÑÒÀÂÙÈÉÖ ÅEY ÍÁÌÅÍÀ ÌÀ ÌDÌÀËÜÍØÞ ÅÅÐÑÈÞ.

ÅEY ÅÌEÅÅ ÌIÄÓÌÁÍÉ ÈÍÔÌÐÌÀÒÈÈ, ÑÌÌÒÐÈÒÅ (FAQ).

Íðåäöíðåæääíèå W226 – Ëíôîðìàöèëý äëý íå-BSP íðîöåññîðà (ò.å. íå çàäðóçî÷ííã) ííæåò áûòü íåðî÷íà íà ííåðåöèííûõ ñèñòåíàõ, íå èíäþùèõ íóëüöèíðîöåññîðííã ýäðà. Â ñâýçè ñ ýòèì Sandra íå ííæåò íáíàðóæèòü äðóäèå íðîöåññîðû íà ýòîé ííåðåöèííé ñèñòåíå.

Èñïðàâäíèå: Èñïíëüçóéòå íðîðàíííà íáññä÷åíèå, íðåäíàçíà÷åííà äëý íóëüöèíðîöåññîðíûõ ñèñòåíå.

Äëý áíëåå íäðíáíé èíôîðìàöèë, ñíîòðèòå (FAQ).

Íðåäööíðåæääåíèå W227 – Ñêîðíñòü ñèñòåäööíé øèíû íðîöåññîðà (CPU FSB) âûøå ðàñ÷åðöíé äëÿ ãàííñïí ïðîöåññîðà. Íá ñìîðý íà òî, ÷òî åàø íðîöåññîð ðàáîðååò íåäääåíå ëíèíàëà, íðè ðàçäíå íðîöåññîðíé øèíû åû ðàçäíÿåòå è áóôåðû åââäà/åûâäà ñàííñïí íðîöåññîðà – çíàéòå ýòî.

Èñïðàæäåíèå: Ííèçüòå ÷àñòîðó íðîöåññîðíé øèíû åî ííèíàëà. Åñëè ðåçöëüðèðóþùàÿ ñêîðíñòü íðîöåññîðà íèæå ííèíàëà, åû ííæåòå ííäíÿòü åå ñ ííñüþ êíýôôðèöèåíòå óííæåíèÿ.

Äëÿ áíëåå íäðíáíé èíôîðíàöèè, ñìîðèòå (FAQ).

Ïðåäöïðåæäåíèå W228 – Åàø ïðîöåññïðî ìå ïðåääíàçìà÷åí äëÿ èñïïëüçîâàíèÿ â ïóëüðèïðîöåññïðîé ñèñòåìå. Òìðÿ îí è ïðåäöå ðàê ðàáîòàðü, î íå áóäåò ïðåäöå ðæèåàðü íåéîòîðûõ ôóíêöèé ïóëüðèïðîöåññïðîé ñèñòåìû, ðàçëè÷íûõ timings è ïèðàíèÿ. Õðåäåâàíèÿ äëÿ ïðîöåññïðîé, èñïïëüçóþùèõñÿ â MP áîëåå ñòðîâèå, è, ñëåäåâàðåëüí, â êðàéíèõ ñëó÷àÿõ îáû÷íûå ïðîöåññïðû ïðåäöå ðàáîòàðü íåéîòîðûõ.

Èñïðàâæäåíèå: Íðåäöå ðüðå òëë åàøååí ïðîöåññïðà, åîçïæí, îí íå ïðåääíàçìà÷åí äëÿ èñïïëüçîâàíèÿ â MP ñèñòåìå.

Äëÿ áîëåå ïðåäöåíé èíôîðàöèè, ñìîòðèå (FAQ).

Ñîâåò T229 - Íðîâåðøêà ECC íå áéëþ÷åíà äëÿ êåøà òðåðüååñî óðíåíý (L3 cache). Ñîâðåìåíûå ñåðåâåðøíûå íðîöåññîðû èìåþò ðàéóþ áîçïîæíñòü. Ëþáûå îøèáêè á êåøå ïäóò áùòü íàéååíû è óñòðàíåíû (2 è 1 áèò ññòåâåðøñòååíî)

Èñïðàâåéåíèå: Äëÿ ïâûøåíèÿ ñòàáèëüññòè ñèñòåíû ýòà ïöèÿ äîéæíà áùòü áñååäà áéëþ÷åíà.

Äëÿ áîéåå ïäðåííé èíôîðàöèè, ñíîòðèòå (FAQ).

Ïðåäöïðåæäåíèå W230 – Ïðîöåññïðû â âàøåé MP ñèñòåìû íå ïäèíàéíåû. Òàêèì ìáðàçî, ñèñòåìà áóäåò ðàáîòàöü ïî ñïåöèôèåöèÿì ñàïäî ñéàáîñïðà. Ñâýæèòåñü ñ ïðîèçåíäèòåéà ãëÿ ïïëó÷åíèÿ èíôîðàöèè î ñîâîñòèíñòè ðàçëè÷íûõ ïðîöåññïðîâ.

Èñïðàæäåíèå: Ïîïðàéòå óñòàíâèòü ïðîöåññïðû ïäèíàéíåû òèïà.

Ãëÿ áîëåå ïäðîáíé èíôîðàöèè, ñîòðèòå (FAQ).

Íðåäöiðåæääíèå W231 - IOQD (Host Bus In-Order Queue Depth — Åëóáèíà Í÷åðåäè
Ñèñòåìíé Øèíú) êðåéíå íèçêà, ñêîðåå âñåäí 1, ð.å. ï÷åðåäü íå èñïíëüçóåòñý. Ýòî íçíà÷åðò
÷òî å åàøåé ñèñòåìå íå èñïíëüçóåòñý èíååéåðíàÿ íáðåáîòêà äåííûõ. Ýòî íåûøàåò ñêîðîñòü
ñèñòåìíé øèíû, ÷òî êðèòè÷û. Ñèñòåìû P6 (Pentium Pro, II, III, Celeron) ñèñòåìû èíåþò ãëóáèíó
IOQD ðàåíóþ 8, õîòý ñèñòåìû P4 — 12. Áïëüøèíñòå ÷èíñåðîâ íäåäåðæèåàþò OQD ðàåíú 4 èëè
åíéåå.

Èñïðååéäíèå: Íðååðüòå íàñòðîéêè BIOS, åïçïæíí ííè óñòàíåéåíû å àåàðèéíûé ðåæèì.
Íáíóéèòå ååã íà íòèìèçèðîååíûå íàñòðîéêè.

Åëý áïéåå íäåðåííé èíôîðåöèè, ñíîòðèòå [\(FAQ\)](#).

Ñîâåò T232 – Âû èñïïëüçóåòå 32-áèòíóþ âåðñèþ Sandra íà 64-áèòíé IA64 ñèñòåìå. Âîçìæíî, âàì ñëåâóåò ïåðåéòè íà 64-áèòíóþ IA64 âåðñèþ Sandra, ïðåäíàçíà÷åííóþ äëÿ âàøåé ñèñòåìû. **Ëñïðàâåíèå:** Óääèèòå Sandra; çàòåì ïåðåñòàíîåèòå 64-bit IA64 Unicode âåðñèþ Sandra. Âîçìæíî, âàì ïíàäíåèòñÿ áîëåå ïîâàÿ âåðñèÿ, åñëè òàêîâàÿ äîñòóíà.

Äëÿ áîëåå ïäðåííé èíôîðàöèè, ñíîòðèòå ([FAQ](#)).

Ñîâåò T233 - You Åû èñïíëüçóåòå 32-áèòíóþ âåðñèþ Sandra íà 64-áèòíóþ AA64 ñèñòåìå.
Âçìíæíî, âàì ñëåäóåò ïåðåéòè íà AA64 âåðñèþ Sandra, native for this system.

Èñïðàåéåíèå: Óääèèòå Sandra; çàòåì ïåðåóñòàíîåèòå 64-bit AA64 Unicode âåðñèþ Sandra.
Âçìíæíî, âàì ïíàäåèòñÿ áîëåå ïîâàÿ âåðñèÿ, åñëè òàêîàÿ äîñòóíà.

Äëÿ áîëåå ïäðåííé èíôîðàöèè, ñíîòðèòå [\(FAQ\)](#).

Ïðåäöïðåæäåíèå W234 – Åû èñïïëüçóåòå Hyper-Threaded ñèñòåìó íà ïïåðàöèíííé ñèñòåìå, êîòîðàÿ ëèáí íå ïïääåðæèåàåò HT èëè æå íå ïïääåðæèåàåò íáùåäí êíëè÷åñòâà êíäè÷åñêèõ ïðîöåññîðîâ. Ëòàê, Hyper-Threading èñïïëüçóåòñÿ íåïðàâèëüí. Âíçíæí, íåíáöïäèí îòéëþ÷èòü HT.

Èñïðàâæäíèå: Óáåäèòåñü â òí, ÷òí èñïïëüçóåòå ýäðí ñ ïïääåðæéíé Hyper-Threading èëè íáñâèòå ïåíþ ñèñòåìó (èñïïëüçóéòå Windows XP/2003 èëè áîëåå ïïçäíèå ååðñèè). Ó÷òèòå, ÷òí íåéîòîðíå ïðîäðàíííå íååñíå÷åíèå èíååò ëèòåíè÷åíèå íà êíëè÷åñòâî ïðîöåññîðîâ.

Äëÿ áîëåå ïïäðîáííé èíôîðàöèè, ñíîðèòå [\(FAQ\)](#).

Ïðåäåñíðåæääåíèå W235 – Íèðààíèå ÿäðà ïðîöåññîðà (Vcore) íèæå ðååéñíåóåñíðà íèíèíóà.
Âíçííæíí, ñíðó÷åííâ çíà÷åíèå íåååðíí èéè íaiðååèéüí ñíðåäåéèéñý òëí ïðîöåññîðà, ïðîååðüòå,
ååðíÿòíí, íí çáíèæåíí. If you're under-clocking the processor you may have pushed too far.
Èñïðååéåíèå: Åñëè áàø BIOS ñíäååðæèååò åíçííæííñòü óñòàíåéè Vcore, ïðîååðüòå òëí
ïðîöåññîðà è óéàçàííûå íàñòðíééè íèðàíèý äéý íåäí. Åñëè ýòí íååíçííæíí — ïðîååðüòå,
ñíäååðæèååò ëè íàðåðèíñêàÿ íëàòà ýòíò ïðîöåññîð.

Äéý áíååå ñíäðíáíé èíôîðíàöèè, ñíîòðèòå ([FAQ](#)).

Íðåäöíðåæääíèå W236 - Íèòàíèå ýäðà íðîöåññíðà (Vcore) âûøå ðåéíåäóåìäå ìèòàíèå. Åíçííæíí, ííéó÷åíííâ çíà÷åíèå íåååðíí èéè íaiíðååééüíí ííðåäåéééñý òèí íðîöåññíðà, íðîååðüòå, ååðíÿòíí, ííçàåûøåíí. Åñëè áû ðàçäíÿåòå íðîöåññíð, óí çàøèè ñéèøêíí äåéååí.

Èñïðååéåíèå: Åñëè áàø BIOS ííäååðæéååòå åíçííæííñòü óñòàíåé Vcore, íðîååðüòå òèí íðîöåññíðà è óéàçàííûå íàñòðíééè íèòàíèý äéý íaiäí. Åñëè ýòí íååíçíí — íðîååðüòå, ííäååðæéååòå èé íàðååðéíñéàÿ íéàòà ýòíò íðîöåññíð.

Äéý áíéåå íäðíáíé èíôîðíàöèè, ñíîòðèòå (FAQ).

Íðåäööíðåæääåíèå W237 – Òåêóùàÿ íðîöåññíðíàÿ ïùññíñòü íðåâûøàåò ìàéñèìàëüíþ äëÿ äàííé ñäåéè. Íðîâåðüöå íàñòðíééè íèðàíèÿ (Vcore), åïçìæíî âàì íåïáõïäèíî óñòàíâèòü áïëåå êà÷åñòååíóþ ñeñòåìó íðëàæääåíèÿ.

Èñïðàåéåíèå: Íðîâåðüöå ñèñòåìó íðëàæääåíèÿ, åïçìæíî, åå íåïáõïäèíî íáíâèòü. Óååäèòåñü, ÷òî íà ññòååòñòååò òèïó íðîöåññíðà.

Äëÿ áïëåå ñäåðíáíé èíôîðìàöèè, ñìñòðèòå (FAQ).

Íðåäööíðåæäåíèå W238 - Òåïïéïåíà ñíïðîòèåëåíèå ñèñòåíû ïðëàæäåíèÿ íåíðìàëüñí áûñïî. Áñëè òèï íðîðåññîðà è åäî òåéóùàÿ ðåïåðàðóðà ïðåäååëåíû ïðåâèëüñí, íðîåðüðå ñèñòåíò ïðëàæäåíèÿ, ñ íåé ÷òî-òî íå òåé. Ååíðèëÿðîð (Fan) íñä ïòééþ÷èòüñÿ èéè ñëíàòüñÿ.

Èñïðåæäåíèå: íðîåðüðå ñèñòåíò ïðëàæäåíèÿ, åééþ÷àÿ áåíðèëÿðîð(ú) è äð. òåðñí-ìàòåðèåëü. Òåéæå íðîåðüðå, íðåäåíçíà÷åíà èè ååíàÿ ñèñòåíà ïðëàæäåíèÿ åéÿ åàííññí íðîðåññîðà è ðàáîòååò èè ñí ààíàÿ ñíèíàëüñíé ñíùññòè. Áñëè áû ðàçãíÿèè íðîðåññîð, ðî áàí òåðåóåðñÿ áíéåå íñùíàÿ ñèñòåíà ïðëàæäåíèÿ.

Åéÿ áíéåå íñäðíáíé èíðîðìàëè, ñíòðèòå (FAQ).

Ïððääöïððäääåíèå W239 - Òâïïëïâïå ñïïïðïòèâëåíèå ñèñðåìù ïðëàæäåíèý âûøå ðåéïïåïâàíïïäïäÿ ãëÿ ääíïïäï òëïà ïðïöåññïðà. ïðïèçâïåèðåëë ðåéïïåäóþò ðàçëè÷íùå ñèñðåìù ïðëàæäåíèý (ëëë ïðññòî èóëåðû) äëÿ ðàçíûô ïðïöåññïðà, +òî ï÷åíü âàæíï, ò.é. ñïâðåìåíïùå ïðïöåññïðû ïïšóò ûâäåëÿöü áïëüøå êíëë÷åñðåâî oâïëà (50W ëëë áàæå áïëåå).

Èñïðàâæåíèå: ïðïååðüòå, ïððåëëüüï ëë óñðåñðäå ñèñðåìà ïðëàæäåíèý. ïðïååðüòå òëï ðåðïïïëàñðû, ìáññëëåíèéñý ñåæåó ïðïöåññïðî è èóëåðî, åïçïïæï ððååðåðòñý èñïïëçíâàíèå ûâññîêîèà÷åñðåâåïïäï òàðåðèàëà, ìáñðèåð Artic Silver. ïðïååðüòå, ïïääðæèåàåò ëë äàííûé èóëåð âàð ïðïöåññïð è ðàáïòàåò ëë ïñëåäíèé íà ïïëíàëüïé ïùññòè. Åñëè âû ðàçäíïÿë ïðïöåññïð, òî âàì òðååðåðòñý áïëåå ïïùùàÿ ñèñðåìà ïðëàæäåíèý.

Äëÿ áïëåå ïïäðíåïíé èíðîðïàöëè, ñïñòðèòå (FAQ).

Ïðåäöïðåæääíèå W300 - Èñïïëüçîâàíèå ìàñòðîå ê íåèçååñòíûé ïïèòîð ïäóò ïðèååñòè ó íåéîòîðûì íåñîåíåñòèíñòÿì èëè áéèéàì íà ýêðåíå.

Èñïðåæääíèå: Íåðåéäèòå â ìàíåëü Óïðåâéäíèÿ\Äèñïéåé\íàñòðîéèè Äèñïéåÿ\íàñòðîéèè (Control Panel\Display\Display Properties\Settings), è úåééíèòå íà Ðàñøèðåíûå íàñòðîéèè\íïèòîð (Advanced Properties\Monitor) è çàòåì Èçìåíèòü. Èç ñièñêà áûáåðèòå áàø ïïèòîð, èëè åå ñiåíåñòèíûé ñ íèì.

Äëÿ áîéåå ïäðåííé èíôîðìàöèè, ñìòðèòå (FAQ).

Ñîâåò T301 – Äëÿ ïìðèìàëüñíäî áûñòðíäåéñòâèÿ 64/128-áèòíûå âèäåîêàðòû òðåáóþò êàê ìèíèòí 4 ïåäåàåéòà (4MB) âèäåîïàìÿòè. Äñëè êàðòà ïïäååðæèåàåò 3D ôóíêöèè, òî òðåáóåòñÿ êàé ìèíèòí 8/16MB iàìÿòè, òàéæå êàé è ïïäååðæéà AGP øèíû.

Èñïðàåéåíèå: Ñâåðüòåñü ñ ïèñàíèåì ààøåé êàðòû è ïðååðüòå, âïçìæíà ëè óñòàíîå êàäåàâî÷ ïé iàìÿòè.

Äëÿ áîéåå ïäðåáíé èíôîðàöèè, ñìîòðèòå (FAQ).

Í ðåäöí ðåæäåíèå W302 - 16 öâåòîâíé ðåæèì (4-áèòà) ííæåò âûçâàòü íåèñïðàâíñòè âñèñòåìå.

Èñïðåâæåíèå: íåðåéëþ÷èòåñü, êàê ìèíèòí, íà ðåæèì íäääåðæèè 256 öâåòîâ.

Äëý áîëåå íäðîáíé èíôîðìàöèè, ñìîòðèòå ([FAQ](#)).

Íðåäöříðåæääíèå W303 - Íðè 24-áèòííé ãëóáèíå öâåðà èñíïëüçóåòñý òïëüêî 3 áàéòà. Íðè 32-áèòííé ãëóáèíå öâåðà èñíïëüçóþòñý 4 áàéòà (64-áèòà) è äïñòóï ê íèì ííæåð áûòü íðîèçâåäåí íàïíäí áûñòðåå, òàéæå ãíáàâî÷íå êïëè÷åñòâî íàïýòè çà÷èòåëüí óáûñòðýåò ðàáîòó.

Èñïðåæääíèå: Åñëè ó âàñ äïñòàòî÷íå êèäåííàïýòè (íà 33% áïëüøå, ÷åì äëÿ 24-áèòííäí ðåæèìà) áñåäääà èñíïëüçóéòå 32-áèòíûé ðåæèì.

Äëÿ áïëåå ïäðíáíé èíôîðìàöèè, ñìîòðèòå (FAQ).

Їðåäöіїðåæääåíèå W304 – Đàáî÷èé ñòïë VGA (640x480) ýòî àáñïëþòíûé ìèíèòì, XGA (1024x768) ïðïàëëåí äëÿ 15» LCDs èëè 17» ïííèòîðà. Îåò ñìûñëà èñïíëüçîâàòü ÷òî-íèáóäü ïåíüøåäî ðàçìåðà. Ñàìûå ïðåäàâàåìûå ïííèòîðû 19» à ñàìûå ïðåäàâàåìûå æ/ê ïííèòîðû (LCDs) — 17» è 18» ñïíòåðøôñòååíî.

Èñïðàâæääåíèå: Èñïíëüçóéòå áîëüøèé ïííèòîð èëè áîëüøèé ðàçìåð ðàáî÷åäî ñòïë.

Äëÿ áîëåå ïäðîáíé èíôîðìàöèè, ñìîòðèòå (FAQ).

Ñîâåò T305 – Íîâûå âèäåî äðàéåðà, ïðåäíàçíà÷åíû äëÿ 32/64-áèòíîé ñèñòåìû è ðàáîòàþò áûñòðå ñòðûõ 16-áèòíûõ.

Èñïðàåéåíèå: Íðîâåðüòå íàëè÷èå íîâûå äðàéåðà, äëÿ âàøåé ååðñèè ïðåðàöèíîé ñèñòåìû.

Äëÿ áîëåå ïðåðàöèè, ñìîòðèòå ([FAQ](#)).

Ñîâåò T306 – Ðåêîìåíäóåòñÿ èñïïëüçâàòü ïîâûå Plug & Play / DDC ñîâìåñòèìûå âèäååîãðàéååððà, òàé êàé îíè èñêëþ÷àþò âîçíîæíñòü îøèáîé â êíñôèäóðàöèè/èñïïëüçâàéè è áúèõ ðåñóðñà è îòèìèçèðóþò ðàáìðó óñòðîéñòå.

Èñïðàéåíèå: Åñëè áàøà âèäååîéàðòà è áàø îíèòîð ïäååðæèåþò ñòàíàðò PnP, òî îðîååðüòå íàéè÷éå ïîâûô äðàéååððà èëè íàíåéåíñàí BIOS, ñîâìåñòèìû ñî ñòàíàðòî DDC.

À îòòðåíí ñëó÷àå áàí îíàäíàéòñÿ ïîâûé îíèòîð è îíàéåé åèäååîàðåð, ñîâìåñòèìûé ñ DDC.

Äëÿ áîëåå ïäðîáíé èíòðàòöèè, ñìòðèòå [\(FAQ\)](#).

Í ðåäööíðåæääíèå W307 – Àïïàðàòíîå óñêîðåíèå áèääåí èçîáðàæåíèý óñòàíâëåíî íå íà íïéíóþ íïùíñòü. Åú íå äïéæíû ííèæàòü åãí åñëè ó áàñ íåò íðíáéåí ñ áèääåíàäàïðåðíî èëè åãí äðàéååðàíè. Íïéíi-ñéîðíñòííé ðåæèì íïðèèçàöèè áñåäää ààðàíðèðóåò íàéñèìàëüíóþ íðíèçåíäèòåðëüíñòü.

Èñïðàæääíèå: Íåðåéäèòå â Óïðàâéåíèý\Äèñïëåé\Íàñòðîéêè Äèñïëåý\Íàñòðîéêè (Control Panel\Display\Display Properties\Setting) è üåééíèòå íà Ðàñøèðåíûå Íàñòðîéêè\Ííèòð (Advanced Properties\Performance) è èçìåíèòå ðåæèì óñêîðåíèý (Hardware Acceleration) íà íïéíûé (Full).

Äëý áïéåå íïäðåííé èíôîðàöèè, ñìîðèòå (FAQ).

Ñîâåò T308 – Åàøà àèäåîêàðòà íå ïääåðæèåàåò èíòåðôåéñ VESA. Áïëüøèíñòâî êàðò ïääåðæèåàåò, õîòý ýòîò èíòåðôåéñ è íå èñïëüçóåòñý ñðåäîé Windows ï-óïïë÷àíèþ, î áóäåò, åñëè óñòàïâåéí àèäåîäðàéååð SVGA VESA.

Èñïðàâåéíèå: Åñëè åû åñå åùå èñïëüçóåòå DOS èäðû, òî åàì íåáöïäèì TSR VESA BIOS èëè íåïâéåíèå àèäåî BIOS.

Äëý áïëåå ïäðïáíé èíòåðàöèè, ñìîòðèòå (FAQ).

Ñîâåò T309 – Âàø âèäååí BIOS íå ïïääååðæèåàåò ïïñéååíååí ñòàíåàðòà èíðååðôåéñà VESA BIOS.
Ëñïðàåéåíèå: Õîðý ýòî è íå î÷åíü âàæíî, î âîçîæíî, âàì ï ïíàäåéòñÿ, ïïðîáóéòå íàéòè
íåíâåéåííóþ âåðñèþ BIOS äëÿ âàøåé âèäååí êàðòû.

Äëÿ áîéåå ïïäðîáíé èíðîðàöèè, ñìîòðèòå ([FAQ](#)).

Ñîâåò T310 - Ñèñòåìà DirectDraw íå óñòàíâëåíà. Âñå ïñéääíèå è áóäóùèå Windows èäðû è ïóëüðèìåäèà ïðèëíæåíèý èñïëüçóþò DirectDraw, ñëåäîàòåëüí, âàì íåáöîàèí óñòàíâèòü åäí. Ôàéæå íåéîòíðûå âèäåí íëååðû ëäóò ðàáîòàòü áûñòðåå íðè ïääåðæéå DirectDraw.

Èñïðàâåíèå: Óñòàíâèòå ïñéääíþþ âåðñèþ DirectX äëý âàøåé ñèñòåìû.

Èëè æå çäïóñòèòå [DirectX Diagnostics](#).

Äëý áîéåå ïäðîáíé èíôîðàöèè, ñìîòðèòå [\(FAQ\)](#).

Ñîâåò T311 - Ñèñòåìà Direct3D íå óñòàíîåéåíà. Íîâûå 3D èäðû äëÿ Windows è ìóëüðèìåäèà ïðèéíæåíèÿ èñïíëüçóþò Direct3D äëÿ 3D èçîáðàæåíèÿ íà ýêðàí.

Èñïðàåéåíèå: Óñòàíîåèòå ïñëåäíþþ âåðñèþ DirectX äëÿ âàøåé ñèñòåìû.

Èëè æå çàïóñòèòå [DirectX Diagnostics](#).

Äëÿ áîéåå ïäðàííé èíôîðàöèè, ñìîòðèòå [\(FAQ\)](#).

Ñîâåò T312: Äðàéâåð OpenGL íå ïäæåðæèâåðòñý îáîðóäîâàíèåì.

Èñïðàâåíèå: Äñéè ó âàñ ñîâðåìåíÿòý âèäååí êàðòà, òî âèäååí äðàéâåð äíèæåí âêëþ÷àòü ICD/MCD äëý èñïðèçîâàíèý ôóíêöèé OpenGL. Ýoi ïçâíèò âàì çàïóñêàòü ïðîäðàíòù è èäðû, èñïðèçóþùèå OpenGL. Íðîâåðüòå íàëè÷èå ïîâîã OpenGL äðàéâåðà äëý âàøåé âèäååí êàðòû.

Äëý áîëåå ïäðîáíé èíôîðàöèè, ñîòðèòå (FAQ).

Í ðåäöíðåæääíèå W313 - Óîòý èñïíëüçîâàíèå *font smoothing* ñíçääåò áíëåå êðàñèåóþ êàðòèíêó, î íðè ýòî çíà÷èòåëüí óìåíüøàåò îáùóþ íðîèçâiäèòåëüíñòü ñèñòåìû.
Èñïðàâëåíèå: Åñëè èçîáðàæääíèå ñòàíâèòny ðâàíùì – áûéëþ÷èòå ïoèþ ñääèæèåàíèÿ øðèôòîâ à ïàíåëü Óiðåâëåíèÿ|Äèñïëåé|àñòðîéè Äèñïëåÿ|Plus! (Control Panel\Display\Display Properties\Plus!).

Äëÿ áíëåå ïäðîáíé èíôîðàöèè, ñìîòðèòå ([FAQ](#)).

Íðåäöíðåæäåíèå W314 – Åàø âèäååí BIOS óñòàðåé áîëåå ÷ åì íà 3 åîäà. Åñëè âàø âèäååíàäåïðåð ïääääðæèååò ôóíêöèþ íáííâäåíèý BIOS è ñóùåñòåóåò äîñòóííå íáííâäåíèå — íáííâèòå åäí. Åçííæí, ýòî óñòðåíèò íåéîòðûå íåèñïðååñòè èëè óååëè÷èò íðîèçåíäèòåéüíñòü ñèñòåíû

Èñïðåæäåíèå: Åñëè âàø âèäååíàäåïðåð ïääääðæèååò ôóíêöèþ íáííâäåíèý BIOS è ñóùåñòåóåò äîñòóííå íáííâäåíèå — íáííâèòå åäí.

Äëÿ áîëåå ïäðíáíé èíôîðìàöèè, ñìîòðèòå (FAQ).

Ñîâåò T315 - 15-áèòíàÿ ãëóáèíà öâåðòà òðååáóåò 15-áèò , êîòîðàÿ íåñîìåííÿ ëó÷øå 8-áèò (1 áàéò), íí õóæå 16-áèòííäî ðåæèìà (2 áàéòà) Áîëüøéíñòåî âèäååìàäàïòåðîâ èñííëüçóþò 16-áèòíûé ðåæèì àìåñòî 15-áèòíäî, òàê êàê íí áûñòðåå è óâåëè÷èâååò ìáùåå ÷èñëî öâåòîâ.

Èñïðàåéåíèå: Â ëþáî ñëó÷àå èñííëüçóéòå 16-áèòíûé ðåæèì.

Äëÿ áîëåå ïäðåííé èíôîðàöèè, ñíîòðèòå (FAQ).

Ñîâåò T316 - DPMS ñîâìåñòèìûé ïííèòîð ïíæåò ïðîèçâîäèòü àâòñàðòè÷åñêîå îòéëþ÷åíèå ñâîååñîèòåíèÿ (åñeeè ðàçðåðåñî, åèäåñîåäàïðåð), ýóí ïííäååò ýéíñíèòü ýëåéòðïíèòåíèå òàéæå êàé, è ñîôðåíÿåò åäî æèçíü. Åñå ñîâðåìåñíûå ïííèòîðû àíèæíû ïääåðæèåàòü ñòàíäåðò DPMS.

Èñïðàåéåíèå: Ýòî íåâîçñæíí èñïðàåéòü - î íííèòå íá ýòñ îðè ííèòåíèå ñëååóþùååñî ïííèòîðà.

Äëÿ áîéåå ïäðñáíé èíðîðìàòèè, ñíñòðèòå (FAQ).

Íðåäöíðåæääíèå W317 – Åàø âèääåìàäàïòåð íå ñîâìåñòèì ñî ñòàíäàðòii VGA. Íåéîòîðûå ðåæèìû ýêðàíà DOS, íåéîòîðûå èäðû èëè DOS íðèëîæääíèÿ ïäóò ìòáðàæàòüñÿ íå ñîâñåì êìððåéòii.

Èñïðàâæääíèå: Íåéîòîðûì âèääåìàäàïòåðàì äëÿ óääæääíèÿ ýòîé íåèñïðàâñòè òðåáóåòñÿ ñåâæääíèå TSR èëè âèääåì BIOS.

Äëÿ áîéåå ïäðîáñé èíðîðàöèè, ñîòðèòå (FAQ).

Í ðåäööíðåæäåíèå W318 – Åu èñííëüçóåòå ìàéñèìàëüíùé ðåäæèì, ííäääåðæèåàåìùé ííëèòîðii. Òàê êàê ýòî ëèìèò, èçíáðàæäåíèå ííæåò ðåðýòü ôìéóñ, áûòü íåðåçéîé èëè íå÷åðéîé. Óàê æå âíçííæíû ííåðöè.

Èñíðåâæäåíèå: Ëó÷øå åñååäî óìåíüøèòü ðàçðåøåíèå íà íäèí óðåâåíü åíèç èëè êóïèòü ííâûé ííëèòîð ñ ííäääåðæéîé ýòîâî ðàçðåøåíèÿ.

Äëÿ áíëåå ííäðåííé èíôîðìàöèè, ñìîòðèòå (FAQ).

Ñîâåò T319 - Íáû÷íí òðåáóáòñý ÷àñòòà ìáííâëåíèý íå ìåíåå 75Hz äëý ìíëííäí óñòðàíåíèý áéèéíâ è íííäõ ñ ýêðàíà – âñå çàâèñèò ìò ðàçðåøåíèý, ýðéíñòè äeñiæåý è ìò äðóäèõ åãí êà÷åñòâ. Åñèè âû èñííëüçóåòå *Æ/È* íííèòò (LCD), òî ííæåòå íðíñòi íðíèäííðèòíâàòöü ýòò ñíâåò. **Èñíðàæåíèå:** Ìáûñüòå ÷àñòòò ìáííâëåíèý à ìáíåëü Óïðàâëåíèý\Äèñiæåé\Ñâîéñòâà Äèñiæåý\ìáñòòíéè (*Control Panel\Display\Display Properties\Settings*) è çàòåì âúáåðèòå Ðàñøèðåííûå Áíçííæííñòè\Áääòòåð (Advanced Properties\Adapter). Âúáåðèòå ìàéñèìàëüíóþ äíñòóííóþ ÷àñòòò ìáííâëåíèý.

Äëý áíéåå ìäðíáíé èíòòàòèè, ñíòòðèòå (FAQ).

Íðåäöíðåæääíèå W320 – Àïïàðàòíàÿ íðîðèñíâéà êóðñîðà äîéæíà áûòü âééþ÷åíà, â íðîðèåííñ
ñéó÷àå âíçíæíû íðîáëåìû ñ åãî îòíáðàæääíèåì. Íðééþ÷åíèå ííæåò âûçâàòü íèäàíèå êóðñîðà.

Èñïðàâæääíèå: Íòêðîéoå ìàíåéü Óïðàâæääíèý\Àèñïëåé\Ñâîéñòåà Äèñïëåý\àñòðîéè (Control Panel\Display\Display Properties\Settings), è çàòåì âûáåðèòå Ðâñøèðåííûå Âíçíæíñòè
Êà÷åñòåì (Advanced Properties\Performance) è óñòàííåèòå Àïïàðàòíå Óñéîðåíèå (Hardware Acceleration) â ðåæèì ïíèííåì.

Äëÿ áîéåå íäðîáíé èíôîðìàöèè, ñìîòðèòå [\(FAQ\)](#).

W321 - Ìíäääåðæêà LFB (Linear Frame Buffer — Ѕèíåéíîãî Èàääðîâîãî Áóôåðà) ãîéæíà áûòü áéëþ÷åíà – à ïðîòèåíî ñëó÷àå Íòî ëæåò ñéàçàòüñý íà ïðîèçåíäèòåëüíîñòè.

Èñïðàâéåíèå: Ñâåðüòåñü ñ ðèñàíéåí âàøååí âèäåí àäàïòåðà íà ïðåäìåðò ìíäääåðæêè LFB. Åñëè áèäåí àäàïòåð ìíäääåðæèåàåò ýòîò ðåæèì — óåäåèòåñü, ÷òî íí áéëþ÷åí, è ÷òî ó âàñ óñòàííâéåíû ñàìûå ïñééåäíèå áèäåí äðàéååðà.

Äëÿ áîéåå ìíäðîáíé èíôîðàöèè, ñìîòðèòå (FAQ).

Ñîâåò T322 – Âñâåäà ëó÷øå (è áåçíìàñíå) èñííëüçâàòü ðåæèì îòéëþ÷åíèý ïíëòîðà âìåñòî õðàíèòåëý ýêðàíà. Áïçíìæíî, âàì áåéñòâèòåëüí íàäî **ñîòðàíýòü** ýêðàí!

Èñîòðàæåíèå: Îòéðîéoå ìáíåëü Õïðàâæåíèý\Áèñíëåé\Ñâîéñòâà Áèñíëåý\Õðàíèòåëü Ýêðàíà (Control Panel\Display\Display Properties\Screen Saver), óñòàíâèòå Õðàíèòåëü Ýêðàíà á ïíëæåíèå íåò (none) è çàääàéòå áðåìý îòéëþ÷åíèý äëý ïíëòîðà.

Äëý áîëåå ñäðîáíé èíôîðìàöèè, ñìîòðèòå (FAQ).

Ñîâåò T323 – Èñïíëüçâàíèÿ Íáíåâ Ðàáî÷åãî Ñòîëà ñíèæàåò ïðîèçâàäèòåëüíñòü ñèñòåìû è óååéè÷èåàåò ïáùåå âðåíÿ ïðîðèñíåéè ýêðàíà.

Èñïðàâåéàíèå: Îòêðîéòå Óïðàâåéàíèÿ\Äèñïéåé\Ñâéñòåà Äèñïéåÿ\Íáîè (Control Panel\Display\Display Properties\Background) è îòêëþ÷èòå èõ.

Äëÿ áîéåå ïäðîáíé èíôîðàöèè, ñíòðèòå (FAQ).

Ñîâåò T324 – Òåêóùèé âèäåî ãðàéåð ïñòàâëÿëñÿ àìåñòå ñî ñòåéíé Windows. Õòÿ í è ñòàáèëåí, í îñòé ãðàéåð ïðèçâëòåëÿ, êàê ïðàéëåí, çíà÷èòåëüí óâåéè÷èåð ñéïðîñòü ðàáòû.

Èñïðàéåíèå: Íðàéåð ìàéëåí ìàéëåí ãðàéåðà ó ïðèçâëòåëÿ.

Äëÿ áîéåå ïäðîáíé èíòàöèé, ñòðèòå (FAQ).

Ñîâåò T325 – Àíèìàöèÿ â ñðåäå Windows animation ñíèæàåò îáùåå áûñòðîäåéñòâèå ñèñòåìû.

Èñïðàåéåíèå: Âûêëþ÷èòå åå, èñïñëüçóÿ ñïåöèåëüíþ óòèëèòó *TweakUI* èç íàáîðà *Microsoft's PowerToys*.

Äëÿ áîéåå ïäðîáíé èíôîðìàöèè, ñìîòðèòå ([FAQ](#)).

Ñîâåò T326 – Àíèìàöèÿ êóðñîðîâ äîñòàðòî÷î çàáàâíà, îí ñà òðåáóåò ñðàðèåíé ëàïÿòè è ïðîöåññîðîâî ãðåìåíè. Äëÿ ñòðèìàëüíé ïðîèçâîäèòåëüíñòè ààì ïðòðåáóåòñÿ äîñòàðòî÷î ñùíûé êíñüþòåð è âèäåâàäàïòåð.

Èñïðàâåíèå: Èõ ñæîí ìòêëþ÷èòü â ïàíåëü Óïðàâåíèÿ\ñûøü\Óêàçàòåëè (*Control Panel\Mouse\Pointers*).

Äëÿ áîëåå ñäðîáíé èíôîðìàöèè [\(FAQ\)](#).

Ñîâåò T327 – Õîòÿ 24-áèòíûé èëë 32-áèòíûé öâåðòíâûå ðåæèìû ïçâîëýþò äîñòè÷ü íàëëó÷øååî êà÷åñòåà êàðòèéè â ñîâðåìåííûõ èäðàõ è ìóëüòèíåäèà ïðîñòàïàõ, áîëüøèíñòåî êàðò ðàáîðàþò â 32-áèòíî ðåæèìå çíà÷èòåëüí îåäéåííå, ÷åì â 16-áèòíî. Òàêæå 16-áèòíûé ðåæèì ïçâîëýåò ñîðòàíèòü áîëüøå ñâîáíäíé ïàÿòè.

Èñïðàâåäíèå: Ìíðîáóéòå ïðåéòè â 16-áèòíûé ðåæèì. Â áîëüøèíñòå ñëó÷àåò, êà÷åñòåî íå èçíåìèòñÿ.

Äëÿ áîëåå ïäðîáíé èíôîðìàöèè (FAQ).

Ñîâåò T328 – Áîëüøåå ðàçðåøåíèå óâåëè÷èâàåò ðàáî÷èé ñòîé è ïäíèìàåò ïðîèçâîæòåñüíñòü. Èñïëüçóåíå âàìè ðàçðåøåíèå í÷åíü áûñîé, ýòî ïæåò ñêàçàòüñÿ íà óâåòåíèå ãàìå èëè +àñòîòå íáíâëåíèÿ ýéðàíà.

Èñïðàâåíèå: Ðàññìòðèòå áïçíæíñòü êà÷åñòååííñà áàëàíñà íåæäó ðàçðåøåíèå, óâåòåíèé ãàìíé è +àñòîòå íáíâëåíèÿ ýéðàíà.

Äëÿ áîëåå ïäðíáíé èíôîðìàöèè (FAQ).

Ñîâåò T329 – Äëÿ êà÷åñòååñííäî ïðîñïìòðà ïðåííýêðàííûõ ôèëüíîâ (MPEG, DVD) íåîáõîäèííèñííëüçîàòü 24/32-åèòóþ ãëóáæíó öâåðòà.

Èñïðàåéåíèå: Íåðåéäèòå íà 24 èëè 32-åèòíûé öâåòîâîé ðåæèì.

Äëÿ áîëåå ïäðîáîé èíôîðàöèè (FAQ).

Ñîâåò T330 – Èñïïëüçîâàíèå ìàëåíüêèõ çíà÷êîâ íåðäíáíí èç-çà èõ ìàëåíüêîãí ðàçìåðà, íí ïïæåò ññåíáíäèòü äíåàâî÷ííà ìåñòî ìà ðàáî÷åì ñòîíéå.

Èñïðàâëåíèå: Íåðåéäèòå â ìàíåëü Óïðàâëåíèÿ\Äèñïëåé\Plus! (Control Panel\Display\Plus!) è åûéëþ÷èòå ðåæèì èñïïëüçîâàíèÿ Áîëüøèõ Çíà÷êîâ (Use Large Icons).

Äëÿ áîëåå ïäðíáíé èíôîðìàöèè (FAQ).

Ñîâåò T331 - Èñïïëüçîâàíèå óìåíüøåíûô Øðèôòîâ ìåóäîáíí èç-çà èõ ìàëåíüêîãî ðàçìåðà , íí ëæåò ïñåíâàéèòü äîåàâî÷íîâ ìåñòî ìà ñàáî÷åí ñòîéå.

Èñïðàâéåíèå: Íåðåéäèòå â ìàíåëü Óïðàâéåíèÿ\Äèñïëåé\Óñòàíâè (Control Panel\Display\ Settings) è åûáåðèòå èñïïëüçîâàíèå ìàëåíüêèö Øðèôòîâ (Small Fonts) â ìåíþ Ðàçìåð Øðèôòà (Font Size).

Äëÿ áîëåå ïäðîáííé èíôîðìàöèè (FAQ).

Ñîâåò T332 – Ñîâåðåìåñíûå ïííèòîðû ñîâìåñòèìû ñî ñòàíäàðòï Plug & Play (VESA/DDC). Òàéèì ïáðàçî, Windows àâðîìàðè÷åññè ïíðåäääëÿåò èõ, ïäéëþ÷àåò â ñèñòåìó è óñòàíàëëåàåò ÷àñòòðó ïáñâëåíèÿ ýéðàíà ãëÿ íeõ.

Èñïðàâëåíèå: Ýôî íåâîçîæíì èñïðàâèòü, åñëè âàì ïííèòîð íå ñîâìåñòèì ñî ñòàíäàðòï Plug & Play – ïðîñòî éóïèòå ïáûé. Åñëè âàø ïííèòîð ïíäääðæèåàåò ñòàíäàðò PnP â îòëè÷éå ìò áèääåíêàðòû, ðì ïðè ñëåäóþùåé ïíéóïè ïíñëåäíåé óåäëèòåñü, ÷òì ïà ñîâìåñòèìà ñ PnP. Åñëè ïáà óñòðîéñòå ïíäääðæèåàþò PnP, óåäëèòåñü, ÷òì ó âàñ óñòàíâëåíû ñàìûå ïíñëåäíèå áèääåí äðàéååðà è áèääåí BIOS. Åñëè âàø ïííèòîð ïäéëþ÷åí ÷åðåç êàáåëü BNC, ðì âàì íåáðîäèì ñòàíäàðòíûé 15-òòûðîâûé - PnP íå ïíäääðæèåàåòñÿ ïðè èñïíëüçîâàíè BNC.

Äëÿ áîëåå ïäðîáííé èíôîðìàöèè (FAQ).

Íðåäöíðåæääíèå W400 - Äðàéâåðà äëÿ âàøåäî íðèíòåðà áûëè íàïèñàíû äëÿ íðåäûäóùåé âåðñèè Windows.

Èñïðàâæääíèå: Íñïðàâæääíèå ìáéòè íáîâëåíûå äðàéâåðà ó íðîèçâîæòåëý.

Äëÿ áîëåå ïäðîáîé èíôîðìàöèè (FAQ).

Ñîâåò T401 – Đàçðåøåíèå ïðèíøåðà íåïðíèçâîëüíí íèçêî ãëÿ ãàííäî êëàññà ïðèíøåðåðà.
Óååäèøåñü, ÷òî âàñ ÿòî óñòðàèåàåð, òàê êàé ïðè ïå÷àòè åîçîæíà çíà÷èðåëüíàÿ ïðøåðý
êà÷åñòåà.
Èñïðàâëåíèå: Íåðåéëèòå à ïàíåëü Óïðàâëåíèÿ|Íðèíøåðû (*Control Panel\Printers*), ùåéêèòå
ïðàâîé êííîé ìûøè íà ïðèíøåðå è åûáðèòå *Nâîéñòå|Âðàôèå* (*Properties\Graphics*), çàòåì
èçíåíèòå ðàçðåøåíèå.

Ãëÿ áîëåå ïäðîáíé èíôîðìàöèè (FAQ).

Í ðåäöí ðåæäåíèå W402 - Ðàçðåøåíèå í ðèíðåðà íåïðèèçâíèüíí íèçéí äëÿ äàííäî êëàññà íðèíðåðîâ. Óáåæèòåñü, ÷òî âàñ ýóî óñòðàèåàåð, òàê êàé íðè íå÷àòè åïçìîæíà çíà÷èòåëüíàÿ íñòåðý êà÷åñòå.

Èñïðàâæåíèå: Íåðåéæèòå â íàíåëü Óïðàâæåíèÿ|Íðèíðåðû (Control Panel|Printers), ùåééíèòå íðàâîé êííîé ïûøè íà íðèíðåðå è åûáðèòå Ñâîéñòå|Åðàôèå (Properties|Graphics), çàòåì åûééþ÷èòå ðàæèì ×åðíåèå (Draft).

Äëÿ áîéåå íäðíáíé èíôîðìàöèè (FAQ).

Ñîâåò T403 – Ñeâåóåò èñïëüçîâàòü ôîðìàò EMF òàê êàê ïí îáðàáàòûâàåòñÿ áûñòðåå è çàíèìàåò ìåíüøå ìåñòà. Èñïëüçóéòå RAW òîëüêî åñëè âàø iðeíðåð (íàïðèìåð ôàêñ) íå ëæåò èñïëüçîâàòü EMF.

Èñïðàâéåíèå: Íåðåéäèòå â ìàíåëü Óïðàâéåíèÿ\Íðèíðåðû (Control Panel\Printers), ùåééíèòå iðaâié êííé ìûøè íà iðeíðåð è âûáåðèòå Ñâîéñòâà\Äííéíèòåðüí (Properties\Details), çàòåì âûáåðèòå ìàñòðíéè Ñóéà (Spool Settings) è óñòàíâèòå EMF â ìåíþ Áûáîðà Óîðìàòà (Spool Data Format)

Äëÿ áîéåå ïäðîáíé èíôîðìàöèè (FAQ).

Ñîâåò T404 – Õîòÿ ïåíñõðåäñòâåíàÿ ïå÷àòü è áûñòðåå, âàø êíññþòåð ïíæåò ðàáîòàòü íåñòàéèëüíî â ïðîöðññå ïå÷àòè. Ñïóëèíå èíôîðìàöèè òðåáóåò áîëüøåäî âðåìåíè, íî çàíèìàåò íåíüøå.

Èñïðàâåéåíèå: Íåðåéäèòå â ïàíåëü Óïðàâåéåíèÿ\Íðèíðåðû (Control Panel\Printers), ùåééíèòå íðàâåéåíè ëíññþòå ïûøè íà íðèíðåðå è áûáåðèòå Ñâîéñòâà\Äññéíèòåëüíî (Properties\Details), çàòåì áûáåðèòå íàñòðîéè Ñïóëèíå (Spool Settings), çàòåì áûáåðèòå Èññéüçîâàòü Ñïóëè (Spool Print Jobs) è Áâòñìàòè÷åññèé Ñïóëèíå ëíñëå ïåðåíèòü (Spool After the first page is spooled).

Äëÿ áîéåå ïäðîáîé èíôîðìàöèè [\(FAQ\)](#).

Nîååò T405 – Åñèè åû èñïïëüçöåðå ðøèôðöù, åñòðåíåíüå à åàø iðèíðåð, ðì iðiöåññ iå÷àðè áóäåò cíà÷èòåëüíí áïëåå áûñòðùì, íåæåëè iðè èñïïëüçîåàíèè çàãðóæàåìûð ðøèôðîâ, òàê èåè ëõ íåíåðíäèíí çàãðóçèòù è íåðàáîðàòü.

Enīðaâéâíéâ: Ëcô ÷ èòå ïïèñâíéâ áâàðâáâí ïðëíóâðâ íâ íðâäâíâð âñðòðíâíûõ ððèôðâíâ. Áñèè ó áâàñ óñòâíâéâíâ ñïñòâðâðñòâðþùâý ïëàðâ ðàññðëðâíéý, óââðâðâðñòâíñû, ÷òî ó áâàñ óñòâíâéâíû ïðâðâðâííûâ ððèôðû è, ÷òî Windows èõ èñïïëüçóâð. ïâðâéâðâðâ ã ìàíâëü Õïðââéâíéý\ïðëíóâðû (Control Panel\Printers), ùâééíéðâ ïðâðâíé ëíññéâ ìûðâ íâ íðëíóâðâ è áûââððâðâ Ñâíéñðââð\Øðèôðû (Properties\Fonts), çâðâíâ ã ïññòâðâðñòâðþùèò ïïëýð âââðâðâðâ ìâðâðâíéâðâ ìâðâðâíéâðâ. Ëíðâðâíéâ.

Äëÿ áîëåå ïääðîáíé èíôîðìàöèè (FAQ).

Ñîâåò T406 – âû èñïëüçóåòå ñëèøêîì âûñîéíå ðàçðåøåíèå. Íåñìòðý íà óâåëè÷èâøåñÿ êà÷åñòâî ïå÷àòè, ñéïðîñòü íáðàáîòêè ëíîðìàöèè çíà÷èòåëüíî óïàëà. Îú ñîâåòóåì âàì îñòàâèòü ãàííîå ðàçðåøåíèå, òïëüéî åñeeè îí âàì ååéñòâèòåëüíî íåíåñïàëèíî.

Èñïðàâåíèå: Íåðåéäèòå â ìàíåëü Óïðàâåíèÿ|Íðèíðåðû (Control Panel\Printers), ùåéêíèòå ïðàâîé êííîé ïûøè íà ïðèíðåðå, çàòåì âûáåðèòå Ñâîéñòâà|Ãðàôèêà (Properties\Graphics), åàëåå òèçìåíèòå Ðàçðåøåíèå.

Äëÿ áîëåå ïäðîáíé ëíîðìàöèè (FAQ).

Ñîâåò T407 – Ììòèìèçèðóý íàñòðîéêè äðàéâåðà PostScript, âû ïíæåòå óâåëè÷èòü ñêîðîñòü è êà÷åñòâî ïå÷àòè.

Èñïðàâåéàíèå: Èçó÷èòå ïìèñàíèå âàøåãî ïðèíòåðà. Íåðåéäèòå â ïàíåëü *Óïðàâéåíéý\Iðèíòåðû* (*Control Panel\Printers*), ùåëéíèòå ïðàâîé êíñíéié ïûøè íà ïðèíòåðå, çàòåì âûáåðèòå *Ñâîéñòâà* (*Properties*).

Äëÿ áîëåå ïäðàííé èíôîðàöèè [\(FAQ\)](#).

Ñîâåò T500 - Ååðñèÿ WinSock ìåíåå 2. Å ååðñèþ 2 åîøëî ïîæåñòåí äîáàåîê, êîòîðûå ïîãóò óååéè÷èòü ïðîèçâîäèòåéüíñòü ñèñòåìû.

Èñïðàâåéíèå: Óñòàíîâèòå åñå ïñéåäíèå íáíâéåíèÿ äëÿ åàøåé ñèñòåìû.

Äëÿ áîéåå ïäðîáîé èíôîðìàöèè (FAQ).

Ñîâåò T501 – Íáû÷í ïðîòîêîë IPX/SPX èñïïëüçóåòñÿ ñéóæáîé Netware è äðóäèìè ëîêàëüíûìè ñåðöìè.

Èñïðàâëåíèå: Åñëè áàø êíïüþòåð íå íàõîäèòñÿ â ñåðòè (LAN — Local Area Network), òî áàì íóæåí ðíëüéí ïðîòîêîë TCP/IP, èñïïëüçóåìûé äëÿ ïäééþ÷åíèÿ ê Èíðåðíåðó – ïðîòîêîë IPX/SPX íè÷åì áàì á ýòî íå ïäééþòåð. Äàæå åñëè áàø êíïüþòåð íàõîäèòñÿ â ëîêàëüíîé ñåðòè (èíðåðàñåðòè), áàì ïäééþòåð, íå ïíàäåàðòñÿ IPX/SPX, òàé áîëüøèíñòåí ñåðååé èñïïëüçóþò ïðîòîêîë NetBEUI. Ìòéðîéðå ìàðåëü Öiðåâëåíèÿ\Ñåðü\Íàñòðîéêà (Open Control Panel\Network\Configuration), ùåééíèðå íà ïðîòîêîëå IPX/SPX è çàòåì Óääëèòü (Delete). Íåðåçàäðóçèòå áàø êíïüþòåð.

Äëÿ áîëåå ïäðåáíîé èíðåðàòèè (FAQ).

Íðåáöíðåæäåíèå W502 - Äëý çàïóñêà 16-áèòíûõ Èíðåðíåò ïðèëîæåíèé òðåáóåòñÿ 16-áèòíûé ñòåâ WinSock.

Èñïðåâæåíèå: Ñòåâ TCP/IP íaiðåâèëüí óñòàíâæåí. Îòêðîéòå *Íàíåëü Óïðåâæåíèý\Ñåòü\làñòðîéêà (Open Control Panel\Network\Configuration)*, ùåééíèòå íà ïðîòèíèå TCP/IP è çàòåì Öäàéèòü (Delete). Äàéåå íàæíèòå *Äîáàâèòü (Add)* è ååðíèòå åãî íàçàä. Íåðåçàäðóçèòå áàø êíñüþòåð.

Äëý áîéåå íäðîáíé èíôîðìàöèè (FAQ).

Íðåäöíðåæääíèå W503 – íåêîòîðûå íðîñòðûå IP ñåðâèñû âêëþ÷åíû. *Íðîñòðûå* — *Echo, Discard, Day Time, Quote of the Day*. Íà áîëüøèíñòâå UNIX ïðåáíûõ ðàáî÷èõ ñòàíöèé îíè âêëþ÷åíû ïî - óíîë÷àíèþ, õíòÿ è íå òðåáóþòñÿ.

Èñïðàâæääíèå: Óäàëèòå èëè ìòëëþ÷èòå èõ.

Äëÿ áîëåå ïðåáíîé èíôîðìàöèè (FAQ).

Í ðåäöí ðåæäåíèå W504 – íåéîòîðûå ñåðåäåðíúå IP ñåðåäèñû áééþ÷åíû. Ýòî *FTP, POP3, DNS, HTTP, Gopher, SMTP*. Ðàáí÷èì ñòàíöèýì ííè íå íóæíû. Íà ñåðåäåðàö ííè, êàé íðàâèëî, òðåáóþòñÿ, íí áééþ÷åéòå èõ, ðîéüéî åñee è ííè äåéñòåèòåéüñí íóæíû – òàé êàé ýòî ííæåò ííàéèëþòü íà ååçííàñíñòü.

Èñïðàâæåíèå: Óääéèòå èéè ïòééþ÷èòå èõ.

Äëý áíéåå ííäðíáíé èíôîðíàöèè (FAQ).

Íðåäöiðåæäåíèå W700 – Å ñíâðåðìåííîìi êññüþòåðå íáÿçàðåëüíi äîëæíà áûòü çâóéîâàÿ êàðòà, íà ðôåáóðöny íå ðîëüêî äëÿ èãð.

Èñiðàæåíèå: Èóïèòå çâóéîâóþ êàðòó èëè óñòàíîâèòå êîððåëòíûå äðàéâåðà äëÿ óæå èlåþùåéñy.

Äëÿ áîëåå ïäðîáíé èíôîðìàöèè (FAQ).

Ïðåäöïðåæääíèå W701 - Çâóêîâûå/Àóäèî ãðàéâåðà òðåáóþòñÿ äëÿ ïðàâèëüííé ðàáîòû çâóêîâîé êàðòû.

Ëñïðàâæäíèå: Âïçìäî, âàðà êàðòà ïäääðæèâàåò òïëüêî MIDI, ýòî íçíà÷àåò, ÷òî íåêîòîðûå ãðàéâåðà óñòàíâëåíû íåïðàâèëüíí. Çàïóñòèòå ìàñòå ïèñêà íåïðóäîâàíèÿ (the Add New Hardware Wizard).

Äëÿ áîëåå ïäðîáíé èíôîðìàöèè [\(FAQ\)](#).

Íðåäöíðåæäåíèå W702 - Çâóêîâûå/Àóäèî äëÿ ïðåäöíðåæäå çàïèñè íå óñòàíîëåíû. Âû íå ñííæåðå çàïèñûâàðü çâóê, èñííëüçóý âàðó çâóêîâóþ êàðòó. Âñå ñòàíäàðòíûå çâóêîâûå êàðòû ïðåäöíðåæäåàþò âíçííæíñòü çàïèñè.

Èñíðàâéåíèå: Óóí÷íèòå ýóò àñïåêò â ïèñàíèè âàðåé çâóêîâíé iëàòû è ïðîáóéòå íåðåóñòàíâèòü äðàéâåðà.

Äëÿ áîëåå ïðåäöíáíé èíôîðìàöèè (FAQ).

Í ðåäöíðåæäåíèå W703 – Åðàéâåðà ââîäà MIDI/íóçûêàëüííäí ïðòà íå óñòàíâëåíû. Åû íå ñííæåðå èñííëüçâàðü áíåðíèå íóçûêàëüíûå óñòðíéñòâà, íàïðèíåð íóçûêàëüíûå êëàâèàðóðû èëè ñèíòåçàòîðû.

Èñïðàâëåíèå: Óðî÷íèòå ýòîò àñïåðò â íèñàíèè âàøåé çâóêîâîé íëàòû è ííðáóéòå íåðåóñòàíâèòü äðàéâåðà.

Äëÿ áîëåå íäðíáíé èíôîðìàöèè (FAQ).

Í ðåäöiðåæäåíèå W704 - Äðàéâåðà âîñïðîèçâåäåíèý MIDI/íóçûêè íå óñòàíâëåíû. Âû íå ñæåðå âîñïðîèçâåäåíèðü ìóçûêó MIDI. Â áïëüøeíñòâî êàðò âñòðîåí ñèfðåçàòîð.

Èñiðåæäåíèå: Óðî÷íèòå ýoïò àñïåéò â ïìèñàíèè âàøåé çåóéîåíé iëàòû è ïïðîáóéòå íåðåóñòàíâèòü äðàéâåðà.

Äëý áïëåå ïäðîáíé èíðîðìàöèè (FAQ).

Í ðåäööíðåäæääíèå W705 - Äðàéâåðà ìèêøåðà íå óñòàíâëåíû. Åñå çâóéîâûå êàðòû âéëþ÷àþò ìèêøåð. Íðè íå óñòàíâëåíû ìèêøåðå âû íå ñìíæåðå óïðàâëýòü ãðííêíñòüþ è áàëäíñìî âûâïäà çâóéà íà êïëíéè, âïçííæíçâóéà íå áóäåò âïíáùå

Èñïðàâëåíèå: Óóí÷íèòå ýóò àñïåêò â ïèñàíèè âàøåé çâóéîâé íëàòû è ïïðâóéòå íåðåóñòàíâèòü äðàéâåðà.

Äëÿ áïëåå ïäðíáíé èíôîðìàöèè (FAQ).

Íðåäöíðåæäåíèå W706 -Âññíííäàòåðëüíûå äðàéâåðà íå óñòàíîåëåíû. Ýòî íçíà÷àåò, ÷òî íåéîòîðûå êàíàëû íäóò áûòü çàäëóþåíû èëè áû íå ñííæåðå óïðàåëýòü áàëàíñíi ãðííêîñòè äëÿ íèõ. Íðåäöíðûå íðàåëëüíñòü óñòàíîåè äðàéâåðâ.

Èñïðàåëåíèå: Óòî÷íèòå ýòîò àñïåêò â ïèñàíèè áàøåé çâóêîåíé íëàòû è íííðåóéòå íåðåóñòàíîåèòü äðàéâåðâ.

Äëÿ áîëåå íäðåáíé èíôîðàöèè (FAQ).

Ñîâåò T707 – Ñîâðåìåíüûå çâóéîâûå êàðòû èñïíëüçóþò îáðàçöû çâóéîâ ðàâíûå 16-áèò, ÷òî
ïïçâééýåò äîñòè÷ü ëó÷øåäî êà÷åñòâà çâó÷àíèÿ.

Èñïðàâåäíèå: Õîòÿ 8-áèòíûå çâóéîâûå êàðòû âñå åùå õàáîòàþò, âàì íåáðîäèì îáñâèòü ñâîþ.

Äëÿ áîëåå ïäðîáîé èíôîðìàöèè (FAQ).

Nîâåò T708 – Nîâåðåìåíûå çâóéîâûå êàðòû ïäääðæèâàþò êàé ìéíèíóì 2 êàíàëà (ñòåðåì). Íñèñòåìû Ñðåðåì, 4, 5.1 è 7.1 ààþò áïëåå êà÷åñòåííîâ çâó÷àíèå.

Èñïðàâåíèå: Åàì ñëåäóåò îáíàëòü ñâïþ çâóéîâóþ êàðòó.

Äëý áïëåå ïäðîáíé èíôîðìàöèè (FAQ).

Nîâåò T709 – Âàøà çâóêîâàÿ êàðòà íå ïäääåðæèâàåò âûñîêîêà ÷ åñòååííûå íáðàçöû çâóêà, èñïëüçóåíûå äéÿ iåðåäà÷è ìóçûêè âûñîêîãî êëàññà ìóçûêè (CD). Èà÷åñòåâî âàøåäî çâóêîâàåííåòóäîâàíèå íèæå ïòèìàëüííâ.

Èñïðàâëåíèå: Âàì íâáõíäèíí íáíâèòü ñâíþ çâóêîâóþ êàðòó.

Äéÿ áîëåå ïäðíáíé èíôîðìàöèè (FAQ).

Íðåäöíðåæäåíèå W710 – Óñòàíîâéåí ñòàðûé äðàéååð äëÿ çâóêîâié êàðòû.

Ëñïðàâåíèå: Óáâæèòåñü, ÷òî íí áûë ðàïëñàí èlåíí äëÿ ñðåäû Windows è íå ýâëÿåòny ñòàðûì. Íðåäöíðüòå íàëè÷èå íáîâéåííäà äðàéååðà äëÿ âàøåé çâóêîâié êàðòû.

Äëÿ áîëåå ïäðîáíé èíôîðìàöèè (FAQ).

Ñîâåò T800 – Óáåäèòåñü, ÷òî Ñiâöèàëüíûå Âîçìæíñòè (Accessibility Features) íå áûëè âéëþ÷åíû ïðøèåéå. Äñëè áû íå èñïïëüçóåòå èõ — ïðéëþ÷èòå èëè óääëèòå èç ñèñòåìû. **Èñïðàâëåíèå:** Íòêðîéòå ïàíåëü Õïðàâëåíèÿ/Äíåàâëåíèå/Óääëåíèå Íðíäðàì\Èñïïåíòû Windows (Control Panel\Add/Remove Programs\Windows Setup) è óääëèòå Ñiâöèàëüíûå Âîçìæíñòè (Accessibility Options). Å ñðåäå Windows 2000/XP/2003 áû íå ïæåòå ïëíñòüþ óääëèòü èõ, òàé ÷òî ïðîñòî ïðéëþ÷èòå.

Äëÿ áîëåå ïäðîáíé èíôîðìàöèè (FAQ).

Ñîâåò T801 – Äðàéâåð ìûøè äëÿ DOS ñëëøêîi ñòàð.

Èñïðàâåäíèå: Èñïðèüçóéòå äðàéâåð ìûøè äëÿ DOS, iññòàâëÿåìûé ñ Windows èëè ñàìûé ñâåæèé äðàéâåð ìò iðlèçâäèòåëÿ ìûøè. Óäàëèòå âñå äðàéâåðà ìûøè èç *config.sys* èëè *autoexec.bat*.

Äëÿ áîëåå ìäðîáíé èíôîðìàöèè (FAQ).

Íðåäöíðåæääíèå W802 - Ñêîðíñòü äâîéííäî ùåë÷êà ñëèøêî íèçêà - íðåäöðüòå ýòî!
Ëñïðàâäíèå: Íòêðîéòå *làíåëü Óíðåäääíèý|lûøü|Èííiêè* (*Control Panel\Mouse\Buttons*) è óååëè÷üòå ñêîðíñòü äâîéííäî ùåë÷êà.

Äëý áîëåå ïäðîáíé èíôîðìàöèè [\(FAQ\)](#).

Ñîâåò T803 – Íûøü ñ êîëåñèêî (íàïðèìåð IntelliMouse) î÷åíü íáëåã÷èò ðàáîòó â Windows, ïñíáåíî îðè íàâèäàöèè èéè èñííëüçâàíèè ñïåöèàëüíûõ îðèëîæåíèé.

Èñíðàâåíèå: Ðàññíîòðèòå áîçìîæíñòü ïîêóíèè òàéîâîé, ýòî íáëåã÷èò âàøó ðàáîòó â Windows.

Äëý áîëåå ïäðîáîé èíôîðìàöèè (FAQ).

Ñîâåò T804 – Âû èñïïëüçóåòå ìûøü äëÿ ñåðèéíäå îïðòà. Íà ñîâåðåìåíûõ êïïüþòåðàõ óñòàíâëåíà ìûøü ñòàíäåðòà PS/2 èëè USB. Îðè èñïïëüçîâàíè PS/2 èëè USB ìûøè âû îïæåðå îñâáäåèòü íáà ñåðèéíûõ îïðòà äëÿ åðóäèõ óñòðîéñòâ..

Èñïðàâëåíèå: Åñëè âàøà ìàðåðèíñêàÿ iëàòà èìååò ðàçúåìû PS/2 èëè USB (óòî÷íèòå â ïèñàíèè), ðî èìååò ñìûñë éóïèòü òàéîåóþ ìûøü. Ó÷òèòå ýòî îðè îïéóïéå ñëåäóþùååî êïïüþòåðà.

Äëÿ áïëåå îäåðåíé èíôîðìàöèè (FAQ).

Ñîâåò T900 - Óáâåèòåñü, ÷òî Ñiâöèàëüíûå Âïçìæíñòè (Accessibility Features) íå áûëè èéëþ÷åíû ïîøèåéå. Äñëè áû íå èñïïëüçóåðå èõ — ïðéëþ÷èòå èëè óääëèòå èç ñèñòåìû.
Èñïðàâëåíèå: Íòêðîéoå ïàíåëü Õïðàâëåíèý Åíâàâëåíèå/Óääëåíèå Íðíäðàì\Èñïïåíòû Windows (Control Panel\Add/Remove Programs\Windows Setup) è óääëèòå Ñiâöèàëüíûå Âïçìæíñòè (Accessibility Options). Â ñðåäå Windows 2000/XP/2003 áû íå ïæåòå ïëíñòüþ óääëèòü èõ, òàé ÷òî ïðîñòî ïðéëþ÷èòå.

Äëý áîëåå ïäðîáíé èíôîðìàöèè (FAQ).

Í ðåäöi ðåæäåíèå W901 - Ó âàñ óñòàíâëåíà êëàâèàòóðà íåñòàíäàðòíãî íáðàçöà. Âïçìæíi, âû èñïïëüçóåðå êëàâèàòóðó ìò ííóðáóêà èëè ó âàñ óñòàíâëåí íåðàâëüíûé äðàéååð.

Èñïðàâëåíèå: Íòêðîéòå ìàíåëü Õïðàâëåíèý Èëàâèàòóðà\ñíâíûå (Control Panel\Keyboard\General) è íðâåðüòå íàëè÷èå íðàâëüíãî äðàéååð.

Äëÿ áïëåå ïäðíáíé èíôîðìàöè (FAQ).

Ñîâåò T902 – Åñëè è ãû æèâåòå âíå ïðèäåéïå U. S. è èñïïëüçóåòå íáïë÷êè\ïðîåòàììû äëÿ ñðåäû DOS, òî ëæåòå íáíåðóæèòü, ÷òî íåéîòîðûå ñèlåíëû ìòíåðàæàþòñý íåíðåâéëüíí, èëè íå íà ñåíåì íåñòå. Íåû÷íí ýòî íçíà÷àåò, +òî ñèñòåìà äöìåòå, ÷òî ãû èñïïëüçóåòå U. S. êàé òëii ñåíåé êëàâèàòóðû, å òî åðåìÿ êàé ãû èñïïëüçóåòå ëþáóþ äðóåóþ, íåíðèåð Áðèòàíñéóþ ðàñêëàäéó.

Èñïðàåéíèå: Åàì íåíåðíåèíí óñòåíåðòü äðåéååð *keyboard.sys* è/ëëè *contry.sys*. Èçó÷èòå ïìèñàíèå *Windows 9X/Me* äëÿ áîëåå ïäðåíåíé èíôîðìàöèè (FAQ).

Ñîâåò T1100 – Íáû÷ î ñèñòåìàì íå íóæíí èñííëüçíâàíéå APM. Íííèòîðàì íå íóæåíí APM äëÿ îòéëþ÷åíèÿ íèòàíèÿ, ýòà ïðíöååóðà íñóùåñòåëýåðñý ñèñòåìíé VESA/PM åèäååí àääàïòåðà.
Èñïðàåéåíèå: Åñëè áû íå èñííëüçóåòå åãî, óî çàéäèòå á BIOS\APM è áûéëþ÷èòå åãî. Åñëè áéëþ÷åíà ñèñòåìà ACPI — APM äîéæåí áûòü áûéëþ÷åí.

Äëÿ áîéåå íäðîáíé èíôîðàöèè (FAQ).

Íðåäöiðåæääíèå W1101 – Ñèñòåìà APM iúòàåòñÿ ýêîññèòü ýíåðäèþ çà ñ÷åò iðîèçâiäèòåðëüññòè êíññþòåðà, åñëè åàì íå ïóæñ ýêîññèòü ýíåðäèþ, ðî ïòéëþ÷èòå APM äëÿ ñëó÷åíèÿ iðèìàëüññà áûñòðiäéñòåèÿ ñáïåñí PC.

Èñiðåäæääíèå: Åñëè åû íå èñññëüçóåòå åññ, òî çàéäèòå à BIOS|APM è áûéëþ÷èòå åññ. Åñëè åéëþ÷åíà ñèñòåìà ACPI — APM äîéæåí áûòü áûéëþ÷åí.

Äëÿ áîéåå ñäðîáíé èíôîðìàöèè (FAQ).

W1102 – Íðè âêëþ÷âííîì çàìåäëåíèè ðàáîòû íðîöåññíðà (CPU clock-slowdown) íðîèçâîäèòåëüíñòü çíà÷èòåëüíî óìåíüøèòñÿ.

Èñïðàâëåíèå: Åñëè áàì ýòî íå íóæíî, òî çàéäèòå â BIOS|APM è âûêëþ÷èòå åãî.

Äëÿ áîëåå íäðîáíé èíôîðàöèè (FAQ).

W1103 – Áàòàðåÿ ðàçðÿæåíà.

Èñïðàâèåíèå: Ñðî÷í çàðÿæòå áàòàðåþ, ïîêà íå ñòàëî ñëèøêî ïïçäíî, è íå çàáóäüòå ñîõðàíèòü âñþ ñâîþ ðàáîòó.

Äëÿ áîëåå ïäðîáîé èíôîðìàöèè (FAQ).

Ñîâåò T1104 – Ëìñéåäíÿý âåðñèÿ APM èìååò íåéîòîðûå ïîâûå äîáàâêè.
Ëñïðàâåäíèå: Íðîååðüòå íàëè÷èå íáîéäåííäî BIOS.

Äëÿ áîëåå ïäðîáîé èíôîðàöèè (FAQ).

W1105 – Âðâlïÿ ïðîñòïÿ äèñêà ïïæåò áûòü ñëèøêîì ìàëî. Îñíîâíûå ïðèçâïäèòåéè ðåéïïåáóþò 30-60 ìèíóò äëÿ ðàáî÷åé ñòàíóèè èëè 10-30 ìèíóò äëÿ ïåðåíñíé ñèñòåìû. Íàëíå çíà÷åíèå ïðîñòïÿ ïïæåò çíà÷èòåéüí ñîéðàòèòü ñðîê ñëóæáû æåñòéïäî äèñêà, òàê éàê åïçääéñòåèå áûñîéèò òåïäðàòóð ìàãóáî ãëèÿåò íà æåñòéèå äèñêè.

Èñïðàåéåíèå: Íòéðîéðå *Íàïåéü Õïðàåéåíèÿ/Íèðàíèå|Æåñòéèå Äèñêè| Go to (Control Panel|Power|Disk Drives)* è óååéè÷üòå âðâlïÿ ïðîñòïÿ æåñòéèõ äèñêîâ.

Äëÿ áïéåå ïïäðîáíé èíôîðìàöèè (FAQ).

Ñîâåò T1006 – Ìòêëþ÷åíèå ïèòàíèÿ äèñêîâ äëÿ ðàáî÷èõ ñòàíöèé íå ñàìàÿ õîðíøàÿ èääåÿ, òàê êàê ííè ïòðåáëýþò íå ííîâí ýâðãèè. Íáû÷íí æåñòêèå äèñêè íå ìòêëþ÷àþò, òàê êàê ýôî ñîðåáíÿåò èõ òåïåðàòóðà ìòíñèòåëüíí íñòíÿííé è íå òðåáóåò òåïëîâé íåðåéèáðîâè.

Èñïðàâéåíèå: Ìòêðîéòå ìàíåëü Óïðàâéåíèÿ\lèòàíèå\Æåñòêèå Äèñêè\ Go to (Control Panel\Power\Disk Drives) è åúáåðèòå ðåæèì ïèòàíèÿ ìò Ñåðèr.

Äëÿ áîëåå ïäðîáííé èíôîðàöèè (FAQ).

Ñîâåò T1007 - Ñèñòåìà ACPI (OnNow!) íå ïäääåðæèååòñÿ. ACPI ïæåò ïåðåååñòè êíïüþòåð
â ñïýùèé ðåæèì èëè ðåæèì îæèååíèÿ, â ýòèõ ðåæèìàõ ñèñòåìà çàãðóæååòñÿ ï÷òè ìãíååíí.

Òàêæå ýòè ðåæèìû ïçâîëýþ ýêíîëòü ïèòåíèå ñèñòåìû.

Èñïðàåéåíèå: Íðîååðüòå íàëè÷èå íáíååéíí BIOS.

Äëÿ áîëåå ïäðíáíé èíôîðìàöèè (FAQ).

Ñîâåò T1200 – Ëàê ãîâîðèëîñü ðàíåå, PCI âåðñèè 2.10 áîëüøåå ÷èñëî áîçìæíñòåé, ÷åì áîëåå ðàíèå ååðñèè, íí ñâáöîäèí ó÷åñòü, ÷òî ííàíå PCI íáîðóäîåàíèå ååðñèè 2.120 ííæåò íå ðàáòåðòü íà ñòàðûõ ååðñèýõ PCI.

Èñïðàâåéå: Íðîååðüòå íàëè÷èå íáîâéåííàí BIOS. Õîòý ýòî ííîæåò òîëüêî åñëè åàø ÷èñåå ïäååðæéååò PCI 2.10.

Äëÿ áîëåå ïäðíáíé èíôîðìàöèè (FAQ).

Íðåäöíðåæääíèå W1201 – Äàííå óñòðîéñòâî — ñàïíé íåðâîé âåðñèè (revision). Ýòî íå îçíà÷àåò, ÷òî à íàïíå óñòðîéñòâî — ïðåäöíðåæääíèå (revision).

Èñïðàâæääíèå: Ýòî íåâîçìæíí èñïðàâèòü – íðåäöíðåæääíèå (FAQ).

Äëÿ áîëåå íàïíé èíôîðàòëè (FAQ).

Nîâåò T1202 – Bus mastering ýòî ñíññíá íåðåäà÷è èíóîðìàöèè íðè óïðàâëåíèè øèííé. Ýòî íàííäí áûñòðåäà÷è íåðåäà÷è èíóîðìàöèè íàëåíüêèìè ÷àñòÿìè, íðè óñëîâèè íåðåäà÷è ãîñòàôî÷í áîëüøíäí êèéè÷åñòâà èíóîðìàöèè.

Èñïðàâëåíèå: Ýòî íåâîçíæí èñïðàâèòü – íðîñòî ó÷òèòå ýòî íðè íîéóïêå áóäóùåäí íáîðóäíâàíèÿ.

Äëÿ áîëåå íäðîáíé èíóîðìàöèè (FAQ).

Ïðåäöïðåæääíèå W1203 - Ôóíêöèÿ (VGA palette snooping) íåâáöïäèìà òîëüêî åñëè ó âû èñïëüçóåòå áèäåî êàðòó èëè êàðòó áèäåî-çàöâàòà ãëÿ øèíû ISA äëÿ ñefödíèçàöèè öâåôîâ ñ êàðòîé. Âû áîëæíû áûéëþ÷èòü åå èëè ýòî ïäæåò çàìåòîí ñéàçàòüñÿ íà ïðèçâæòåëüíñòè.

Èñïðàæääíèå: Áîéèòå â BIOS Setup\Settings è **âûéëþ÷èòå** ISA VGA palette snooping.

Ãëÿ áîëåå ïäðîáíé èíôîðìàöèè (FAQ).

Íðåäöiðåæäåíèå W1204 - Ýòî óñòðîéñòâî ñëèøêî ìåäëåíî. Óñòÿ ýòî íå íðåïÿòñòâóåò áûñòðîäåéñòâèþ øeiû, î ëæåò ñêàçàòüñÿ â áóäóùåì.

Èñiðåæäåíèå: Ýòî íåâîçîæíî èñiðåâèòü - íðîñòî ó÷òèòå ýòî íðè ïîéóïêå áóäóùååí ìáîðóäîâàíèÿ.

Äëÿ áîëåå ïäðîáîé èíôîðàöèè (FAQ).

Ñîâåò T1205 – Óñòðîéñòâà ãëý øèíû AGP 2/3 èëè áîëåå iïçäíåé (èëè æå AGP Pro) ðàáîòàþò ñ áîëüøåé iðîèçâîæðåéüñòüþ.

Èñiðàâæåíèå: AGP 2 ññóùåñòâëýåò iåðåäà÷ó ñî ñêîðîñòüþ 4x, «áûñòðóþ çàëèñü» è äðóæå ôóíêòèè ãëý óââëè÷åíèý iðîèçâîæðåéüñòðè. AGP 3 ññóùåñòâëýåò iåðåäà÷ó ñî ñêîðîñòüþ 8x. Åú íå iïæåðå íåñâèðü óñòðîéñòâà AGP 1 äî AGP 2/3 èëè áîëåå iïçäíéð! Ó÷ðèðå ýòî iðè ñëåäóþùåì íåñâèðíèè ñèñòðåíû.

Ãëý áîëåå iïäðîáîé èíôîðìàöèè (FAQ).

Íðåäööíðåæääíèå 1206 - Âðåìïý îæèääíèý óñòðîéñòâà ï÷åíü âûñïéî - xåì âûøå âðåìïý îæèääíèý, ðåì áîëüøåå êîéè-+åñòâî äàííüö óñòðîéñòâî ïíæåð íåðåäàðü çà íæéí ðàç. Óñòðîéñòâî ïíæåð çáíéíàòü øeiú íà ñeeøêîí áiëüøé ïðîíåæóòîé âðåìäíè. íåéîòîðüå äðåéååðà áeääåîéåðò óñòâàâéèåàðò áiëüøóþ çåääåðæéó áëý óååéè-+åíèý ïðîéçåíäèòåéüíñòè. ïðîáéåìû á ðî, ÷ðî äðåäåéå óñòðîéñòâå (íñíáåíí çáóéîåûå éåðòû, ñåðü) íå áóäöò óñíåååðü íñóùåñòâèòü íåðåäà-÷ó ñåíåé èíôîðíàöèè, ÷ðî ñéàæåðñý íà èö ïðîéçåíäèòåéüíñòè (íàïðèìåð, çáóé íà-÷èíååð èñ-+åçåðü, èäðè ðûâéàíè). Áñå óñòðîéñòâå äíéæíú èíåðü çåääåðæéó, ðååíóþ 32, íí âûñïéíïðîéçåíäèòåéüíûå óñòðîéñòâå (íàïðèìåð, áeääåîéåðòû, áeñéè, âûñïéíñéíðîñòíûå ñåðè) 64 è øeià AGP åî 128.

Èñïðåäåéääíèå: Âíéäèòå â BIOS Setup|Settings|PCI & AGP Devices è óíåíüøèòå çåääåðæéó PCI åî 64 èëè 32. Òàéæå èçó-÷èòå èíñòðóêöèè è íàðåðèíñéîé íéàðå è äðóäîíó íáïðóäîåíèþ.

Áëý áîëåå íäðíáíí èíôîðíàöèè (FAQ).

Íðåäöíðåæääíèå 1207 - Óñòðíéñòâà AGP 2/3 ïäóò áûòü íåñíâìåñòèìû ñ ìàòåðèíñêèìè ëæòàìè ñðäïäðòà AGP 1 è ïäóò ïòðåäáîâàòü äíåââî÷íûõ äðåéâåðîâ (íàïðèìåð, ìèíèïðò AGP, åèäåâäðåéâåðà).

Èñïðåâéåíèå: Óååäèðåñü, ÷òî ó âàñ ñàìàÿ ïñéäíÿý âåðñèÿ ñèñòåìíà è åèäåâî. Åñëè áû èñïëüçóåðå Windows 95 ñ óñòàíâëåííé çàïëàðéîé äëÿ AGP/USB, ðàññìòðèòå âïçìäíñòü íåñâéåíÿ ñèñòåìû àí Windows 98/Me èëè 2000/XP/2003. Åñëè áû èñïëüçóåðå íå ÷èñåðò Intel, òî âàì òàéæå íåñäèíí ñéà÷àòü íåñâéåíûå äðåéâåðà äëÿ åàøåñâ ÷èñåðòà.

Äëÿ åíéåå ïäðíáîé èíôîðìàöèè (FAQ).

Íðåäööíðåæääíèå 1208 - Åèäääîêàðòà ðàçääåëÿåò íðåðûâàíèå ñ äðóäèì óñòðîéñòâî. Å íåéïòîðûõ ñëó÷àÿõ ýòî ïíæåðò âûçâàòü ñáîè å ðàáîðå. Æåëàðåäüí ÷òîáû åèäääîêàðòà èìåëà ñâîå ñíáñòðåâåíí ïðåðûâàíèå.

Èñïðåâäéåíèå: Èçìåíèòå íðåðûâàíèå, íàçíà÷åííå åèäääîêàðòå à BIOS Setup\Settings\PCI & AGP Devices èëè èç íàíåéü Óïðåâäéåíèÿ\Ñèñòâìà\Óñòðîéñòâà (Control Panel\System\Devices). Åñëè ýòî íå ïíæåðò, èçìåíèòå íðåðûâàíèå ëþáîãî äðóäíäí îñòðîéñòâà (àíàëíäè÷íûì ñíñíñíâî) èëè åñòðåâüöå ýòî óñòðîéñòâî å äðóäíé ñëîò íà ìàðåðèíñêé íëàðå. Äëÿ ñïèñèà íðåðûâàíèé è èõ ñíñòñðåíèÿ ñî ñëîòàè ñíñòðèòå ïíèñàíèå ñâîåé íàðåðèíñêé íëàðå.

Äëÿ áîëåå ïäðåðèíé èíôîðìàöèè (FAQ).

Íðåäöíðåæääíèå 1209 – Åèääåîêàðòå íå íðèñâîåíî íðåðûâàíèå. Åñå ñîâðåìåíåíùì áèääåîêàðòå íðåðûâàíèå ððååóåðòñÿ. Åàæå ñðàðûå PCI êàðòû ðàáîòàþò çíà÷èòåéüíí áûñòðåå íðè èñïïëüçîâàíèè íðåðûâàíèè.

Èñïðàâéäíèå: Åîéäèòå â BIOS Setup|Settings|PCI & AGP Devices è óñòàííâèòå Assign IRQ äëÿ áèääåîêàðòû â ðåæèì **yes**. Åû ðàéæå ëíæåðòå óñòàííâèòü èñïïëüçîâàíèå First Video Adapter â ííëîæääíèå AGP. Iåéòíðûå áèääåîêàðòû äîéæíû áûòû íàñòðåíû íà èñïïëüçîâàíèÿ íðåðûâàíèÿ óñòàííâèîé äæàíåðà èëë ñïåöèàëüííé óðèëèòîé.

Åëÿ áîéåå îäðîáîé èíôîðàöèè [\(FAQ\)](#).

Ñîâåò T1300 – Åñëè è ãû ýâëëÿåòåñü âëàäääëüöåì ààííé èñïèè Windows è ýòîò êññüþòåð ñóñòàñâëåí ó âàñ äîìà, íåîáõîæèíî ââåñòè à ííéå Èññüþòåð ìíåðåññ îàëðåññ âàøåññ îàìà èëè ïðñòî **äññ**.
Èññüþòåæåíèå: Åàì ïòðåáóåòñý ñiâöèæüíàÿ óòëëèòà, íàïðèìåð Winhacker, Tweaki èëè MoreControl.

Äëÿ áîëåå ïðåðíáíé èíôîðìàöèè (FAQ).

Ñîâåò T1301 – Åñëè èû ýâëÿåòåñü âëàäåëüöåì ààííé èñièè Windows, â iñéå Ëìÿ íåïáõäèííåñòè èàøå iñéííå èíÿ.

Èñiðàâëåíèå: Åàì iñòðåáóåòñÿ ñiåöèàëüíàÿ óòëëèòà, íàïðèìåð Winhacker, Tweaki èëè MoreControl.

Äëÿ áîëåå iñäðíáíé èíôîðìàöèè (FAQ).

Ñîâåò T1302 – Åñëè è ñîâåò åû íå èñïíëüçóåòå äðàéååðà ðåàëüííäî ðåæèìà DMA â DOS, òî åû ïíæåòå îòéëþ÷èòü double-buffering, òåì ñàìû ïòðèèçèðóÿ ðàáîòó ñèñòåìû.

Èñïðàâåíèå: Åàì ïòðåáóåòñÿ ñiâöèàëüíàÿ óòèëèòà, íàïðèìåð Winhacker, Tweaki èëè MoreControl.

Äëÿ áîëåå ïäðîáíé èíôîðìàöèè [\(FAQ\)](#).

Ñîâåò T1303 – Åñëè èñïíüçóåòå ñæàòèå æåñòéïäî äèñêà, òî ñîâåòóåì âàì îòéëþ÷èòü DriveSpace èëè DoubleSpace, òàê êàê ýòî óñêîðèò ðàáîðó ñèñòåìû è îñâiaâèò ïåðàòèåíóþ ìàÿöü.

Èñïðàâåéåíèå: Åàì ïòðåáóåòñÿ ñïåöèåëüíàÿ óòèëèòà, íàïðèìåð Winhacker, Tweaki èëè MoreControl.

Äëÿ áîéåå ïäðiaíé èíôîðìàöèè [\(FAQ\)](#).

Ñîâåò T1304 - Ìàêåò Plus! âêëþ÷àåò â ñåáý äîñòàòî÷í îâûõ ôóíêöèé è óòèëèò, òàê ÷òî ìû ñîâåòóåì âàí íðeíáðåñòè åãî. Óîòý íí ððåáóåò áïëüøå ðåñóðñîâ, íí äîáàâëýåò îâûå ôóíêöèé â ñðåäó Windows.

Èñïðàâåíèå: Ëóïèòå è óñòàïâèòå Ìàêåò Plus! èëè Microsoft Internet Explorer 5 èëè íñéåäóþùèé.

Äëý áïëåå ïäðîáíé èíôîðìàöèè (FAQ).

Ñîâåò T1305 - Windows óæå äîñòàòòî÷ î äîëäî ðàáîòàåò íà äàííî êíííüþòåðå. Windows 9X/Me íå òàê ñòàáèéåí êàê Windows NT/2000/XP/2003 è, ñëåäâàòåðåëüíí, îðîèçâîäèòåëüíí ñòü îíæåò ñíèçèòñÿ èç-çà íåíòèèçèðîàííé ðàáîòû îðîäðàíí ñ ïàìÿðüþ.

Èñïðàâåéåíèå: Åàì ñëåäóåò ÷àùå íåðåçàäðóæàòü êíííüþòåð.

Äëÿ áîëåå íäðîáííé èíôîðìàöèè (FAQ).

Ñîâåò T1306 – Ôàéé êíñôèãóðàöèè **win.ini** íàìñáî áîëüøå äîéæñáî ðàçìåðà. Åñëè âû óñòàíàéèâàëè è çàòåì óääëÿèè íîæåñòåì ïðîäðàìì èëè èñïíëüçóåðà Windows â òå÷åíèå íåñîëüêèõ ëåò, ðî ïðèøëî ãðåìÿ äëÿ åñâ î÷èñòëè.

Èñïðàâéåíèå: Èñïíëüçóéðà UnInstaller äëÿ íåèñíëüçóåìûõ ïðîäðàìì èëè ìòêðîéòå *Íàíåéü* Óïðàâéåíèÿ|Äíàâéåíèå/Oäàéåíèå ïðîäðàìì (*Control Panel\Add/Remove Programs*) è óääëèòå íåéñíëüçóåìûõ ïðèëíæåíèÿ. Åíçíæí, åàì íåíàöîäèì ííëíñòüþ óääëèòü Windows è íñóùåñòåéýòü ÷èñòóþ íåðåñòåíàéò êàæäûå 1-2 åñäà.

Äëÿ áîëåå íäðîáîé èíñôðàöèè [\(FAQ\)](#).

Ñîâåò T1307 – Đåâæñòð çíà÷èòåëüíî áîëüøå äîëæíî ðàçìåðà. Åñëè âû óñòàíàëèâàëè è çàòåì óääëÿëè îííæåñòåí ïðîäðàíì èëè èñïëüçóåðå Windows à òå÷åíèå íåñëîëüêèõ ëåò, òî ïðèøëî ãðåìÿ äëÿ ååâî ï÷èñòëè.

Èñïðàâëåíèå: Èñïëüçóéòå ïðîäðàíìó ï÷èñòëè ðåâåñòðà, íàïðèìåð *Microsoft RegClean* èëè *Norton WinDoctor*.

Äëÿ áîëåå ñäðîáíé èíôîðìàöèè [\(FAQ\)](#).

Ñîâåò T1308 – Óíòÿ ýìáëåìà Windows äíñòàòòî÷íî êðàñèåà, âû íå ëæåòå âèäåòü çàãðóçî÷íûå ñïïáùåíèÿ ìò ñèñòåìû, ðàññîñòðèòå áïçïæíñòü åå ìðêëþ÷åíèÿ.

Èñïðàâåíèå: Óñòàíîèòå Microsoft Power Toys è ìòéðíéòå ìàíåéü Óíðàâåíèÿ\TweakUI\ Çàãðóçêà (Control Panel\TweakUI\Boot) è áûéëþ÷èòå ïîêàçûåàòü Ýíáëåìó ïðè çàãðóçêå (Display splash screen while booting).

Äëÿ áïëåå ïäðàáíé èíôîðàöèè [\(FAQ\)](#).

Ñîâåò T1309 – Äëÿ óâåëè÷åíèÿ ðàçìåðà ðàáî÷åäî ñòíëà âû ïïæåðå óñòàíâèòü ðåæèì àâòîàðè÷åñêîé ìèíèìèçàöèè, ýòî îñíáî àêðóàëüíí äëÿ ìàëåíüêè ïíèòîðîâ. Ýòî ðåæèì ï÷åíü óäâåí, öìòÿ ïïæåò ìíîðàòü âàì, åñëè âû ÷àñòî ïåðåéèþ÷àåðåñü ìåæäó ïðèëîæåíèÿ. **Èñïðàâåíèå:** Ùåééíèòå ïðàâîé êíññéè ìûøèè íà ïàíâèè çàäà÷, âûáåðèòå áéëàäéó *Nâéñòâà (Properties)* è, çàðâì, Àâòî ìèíèìèçàöèÿ (*Auto Hide*).

Äëÿ áîëåå ïäðîáíé èíôîðàöèè (FAQ).

Ñîâåò T1310 – Âû èñïíëüçóåòå ñàìóþ ïåðâóþ âåðñèþ Windows 95.

Èñïðàâåéåíèå: Íàò÷ äëý èñõtäííé âåðñèè Windows 95 (íáíâéåíèå OSR1 äî 950a) íàõíäèòñý íà ñàéòå Microsoft's. Íù ðåêíåíäóåì âàì ïðèçâåñòè ýòó ïåðàöèþ.

Äëý áîëåå ïäðîáííé èíôîðíàöèè (FAQ).

Ñîâåò T1311 – Âû èñïíëüçóåòå Windows 95.

Èñïðàâëåíèå: Íáïâëåíèå äî Windows 98/Me/XP íå áåñïëåòíî, íî àëÿ áïëüøéíñòå à ëþäåé ïðèåíèåíî - íñïâëåííî áñëè ó ààñ ñîâðåìåíûé êíïüþòåð ñ ñîâðåìåíûì íáïðóäîâàíèåì. Íâûå áåðñèè áêëþ÷àþò á ñåáý áñå óæå áûøåäøèå çàïëåòèè àëÿ Windows 95 è íäääðæèåàþò íñæåñòå ñâûõ òåðííëíæé, íàïðèìåð AGP, USB, Firewire, è ò.ä.

Àëÿ áïëåå ìäðíáíé èíôîðìàöèè (FAQ).

Ñîâåò T1312 – Ôàéé êíñôèãóðàöèè **system.ini** çíà÷èòåëüíí áíéüøå äíéæííäí. Åñëè âû óñòàíàééèâàéè è çàòåì óääëÿèè ííæåñòåí ïðíäðàíí èëè èñïíëüçíâàéè Windows â òå÷åíèå íåñéïëüééö ëåò, ðí ïðèøëíí âðåìÿ.

Èñïðàâéåíèå: Èñïíëüçóéòå UnInstaller äëÿ íåèñíëüçóåíûõ ïðíäðàíí èëè èòéðíéòå *Íàíåéü* *Óïðàâéåíèý|Äíáàâéåíèå/Oäàéåíèå* *Íðíäðàíí* (*Control Panel\Add/Remove Programs*) è óääëèòå íåèñíëüçóåíûõ ïðèëíæåíèÿ. Åíçííæíí, åàí íåíáöíäèíí ííëíñòüþ óääëèòü Windows è íñóùåñòåéýòü ÷èñòóþ íåðåñòåíàéòü 1-2 ãäà.

Äëÿ áíéåå ííäðíáííé èíñôðàöèè [\(FAQ\)](#).

Ñîâåò T1313 – Åû èñïíëüçóåòå Windows 9X/Me.

Ëñïðàâåéåíèå: Íáïíâéåíèå äî Windows 2000/XP íå áåñïëåòîí, î ãëý áïëüøeíñòåà èþäåé ïðèåìéåíî - îñïáåííî åñee ó åàñ ñîâåéåíèåíûé êíííüþòåð ñ ñîâåéåíèåíûì íáïðóäíàíèåì ýòî ëæåò ïîâûñèòü ïðèçåíäèòåéüíñòü è ñòàáèëüíñòü ðàáîòû ñèñòåìû à 32/64-ðàçðÿäîí ýäðå NT.

Ãëý áïëåå ëäðíáíé èíôîðíàöèè (FAQ).

Ñîâåò T1314 – Âû èñïíëüçóåòå 32-áèòíóþ âåðñèþ Windows íà 64-áèòíé IA64 ñèñòåìå. Ìû ðåêîíäíäóåì áàì èñïíëüçâàòü 64-áèòíóþ âåðñèþ Windows, òàê êàé ïà íàèáîéåå ïðèìàëüíà äëÿ áàøåé ñèñòåìû. Windows XP, 2003 64-bit IA64 ñîçääàíà èìåíí äëÿ ðàáîòû íà ñèñòåìàõ, àíàéíäè÷íé áàøåé, ííýòíó ñòàáèëüíñòü è íðèçâàèòåëüíñòü áóäóò çíà÷èòåëüí áûøå ÷åì á ðàçëè÷íû ðåæèìàõ ñîâìåñòèíñòè.

Èñïðàâëåíèå: Áàì íåâñîòíàëíí íàíèòó ñèñòåìó äî Windows XP, 2003 64-bit IA64.

Äëÿ áîëåå ïäðîáíé èíôîðìàöèè (FAQ).

Ñîâåò T1315 - Âû èñïïëüçóåòå 32-áèòíóþ âåðñèþ Windows íà 64-áèòíé AA64 ñèñòåìå. Íû ðåéííäíäóåì áàì èñïïëüçâàòü 64-áèòíóþ âåðñèþ Windows, òàê êàé ïíà íàèáîéåå ëìòèìàëüíà äëÿ áàøåé ñèñòåìû.. Windows XP, 2003 64-bit AA64 ñíçääíà èìåííí äëÿ ðàáîòû íà ñèñòåìàõ, àíàéíæ÷íé áàøåé, ííýòíó ñòàáèëüíñòü è íðîèçâàèòåëüíñòü áóäóò çíà÷èòåëüíí áûøå ÷åì áàçéè÷íûõ ðåæèìàõ ñíàìåñòèíñòè.

Èñïðàâåéåíèå: Áàì íåíáöíäèíí íáííâèòü ñèñòåìó äî Windows XP, 2003 64-bit AA 64.

Äëÿ áîéåå ëäðîáíé èíôîðìàöèè (FAQ).

Çàìå÷àíèå N1316 – Â ãàííîé âåðñèè Windows èñïïëüçóåòñÿ Ñèñòåìà Àêòèâàöèè ïðïäóêòà (Product Activation Technology). Ýòî îçíà÷àåò, ÷òî âû áóäèòå, âûíóæääíû ïïååùàòü âàøåäî ïñòåùèå ñèñòåìû î ëþáûõ íáííåéý â êííóèäóðàöèè êíííüþòåðà. Åñëè âû íå ñääéååòå ýòîãî, òî ñèñòåìà ïæåò ïðåéðàòèòü ñâîþ ðàáîòó +åðåç ïðåéåéåííûé âðåìåííîé ïðïåæóòîê.

Èñïðàåéåíèå: Åñëè âû íå ñlæéåñíû ñ WPA, ðàññíîðèòå ãîçíæíñòü èñïïëüçîååíèý áîéåå ñòåðîé âåðñèè ïåðåéèííûé ñèñòåìû è ñlæóèåéüííè ëèöåíçèè, íå âééþ÷àþùåé â ñååý WPA.

Äëý áîéåå ïäðåííè èíôîðìàöèè (FAQ).

Ïðåäöïðåæääíèå W1317 - Å äàííîé âåðñèè Windows èñíëüçóåòñÿ Ñèñòåìà Àêòèâàöèè ïðåäöéòà (Product Activation Technology), è ííà åùå íå áûëà àêòèâàöèè.

Èñïðàâæääíèå: Åñëè áû íå íàïåðåíû áíñèòü êàééå ëèáî èçíåíåíéÿ â ààøó ñèñòåìó â áéèæàéøåå âðåìÿ, ðî áàì ñéåäóåò ïðéòè ïðîöåäóðó àêòèâàöèè. Åñëè íåðèä íæèääíéÿ àêòèâàöèè èñòå÷åò, ðî áû íå ñíæåðå çàäðóçèòü/áíéòè â ñâîþ ñèñòåìó äí íðîöîæääíéÿ ïðîöåäóðû àêòèâàöèè.

Äëÿ áîéåå íäðåííé èíôîðìàöèè (FAQ).

Ñîâåò: T1400 – Äëÿ áûñòðîäî îáìåíà èíôîðìàöèåé â ñðåäå Windows èñïïëüçóÿ UART ÷åðåç COM ïïðò, ïïñëåääíèé äîëæåí èìåðü ðàñþèðåííûå áíóððåííèå áóôåðû (íàïðèìåð, 10-16+). Ôîëüêî òèï 16550 èëè áîëåå ïïçäíèé ñèñòåìû UARTs ñïîòåðòñòåðåðò äàííûì òðåáîàíèÿ, à äëÿ áûñîéñòðñòíûõ ïïäåíàöèåé ñòåðåííûõ.

Èñïðàåéåíèå: ïïðàáðåéòå èñïïëüçîåðòü áíóððåííèé ïïäåì èëè èóïèòå äññëíèòåðüíóþ êàðòó ñåðèéíûõ ïïðòíâ.

Äëÿ áîëåå ïïäåíàíé èíôîðìàöèè (FAQ).

Íðåäöïðåæäåíèå W1600 – Äàííûé ïðîöåññ ÿâëÿåòñÿ       16-      ïðîöåññ îí äëÿ ñðåäû Windows 3.1       32-      äëÿ ñðåäû Windows NT 3.

Èñïðàâåíèå: Îðîâåðüòå íàëè÷èå íàíîååíîé ååðñèè.

Äëÿ áîëåå ïðåðûáíé èíôîðìàöèè (FAQ).

Íðåäöíðåæääåíèå W1601 – Äàííûé íðîòåññ çàíèìååò ñëèøøêî îíäåí ïàìýòè.

Èñïðàâæääíèå: Äñëè ó âàñ âûïïëíýåòñÿ îíäåí îäåíáûõ íðîòåññîâ, óååäæèòåñü, ÷òî ó âàñ äîñòàòî÷í îäåðàòèâíé ïàìýòè. Â íðîòèâîí ñëó÷àå ýòî îäååò ñêàçàòüñÿ íà íðîèçâîäèòåñüíñòè ñèñòåìû.

Äëÿ áîëåå îäåðåííé èíôîðìàöèè (FAQ).

Íðåäöíðåæääíèå W1700 – Ýòò ñääöëü ýâëÿåòñÿ 16-åèòíûì íðåöåññîì äëÿ ñðåäåû Windows 3.1 èëè 32-åèòíûì äëÿ Windows NT 3.

Èñïðàâëääíèå: Íðåäöåññûòå íàëè÷èå íáïâëåíîé ååðñèè.

Äëÿ áîëåå ñäöåíîé èíôîðìàöèè (FAQ).

Íðåäöíðåæääíèå W1800 – íà äàííîí äèñêå ïñòàëíñü ñëèøêîí ìàëí ñâîáïäíñá îñòà. Íðåäöàííû, èñííëüçóþùèå swap-ôàééü, íñäóò ðàáîòàòü íåïðàâèëüí.

Èñíðåâæääíèå: ïñâîáïäèòå äíáàâî÷íå îñòò íà äèñêå.

Äëý áîëåå íäðîáíé èíôîðìàöèè (FAQ).

Íðåäöíðåæääíèå W1801 – Íðåäöðàííù ñæäàòèý äèñêà ïääóò áúòü íåñíàìåñòèíù ñ íåéíòíðùíè
äðóäèíè íðåäöðàííù è íáú÷íí çíà÷èðåëüíí ñíèæàþò íðíèçâíäèòåëüííñòü ñèñðåíù.

Èñíðåäæääíèå: Íù ñíâåòóåíà ìàì êóïèòü íâúé æåñòèé äèñê, íåíáðíäèííàíà ìàì íáúåíà.

Äëý áîëåå ïäðíáííé èíôíðíàöèè (FAQ).

Íðåäöíðåæääíèå W1802 – êëàñòåðû áîëüøîäî îáúåìà (16KB èëè áîëüøå) çíà÷èòåëüíî óâåéè÷èâàþò «íñòåðýííå» íðîñòðåíñòåíà ìà äèñêå.

Èñïðàâæääíèå: íåíáðíæíèå çàííâî ðàçäåéèòü èèñê, ñïçäàâàÿ êëàñòåðû ìàëåíüêåí ðàçìåðà àëÿ óàééíâûõ ñèñòåì FAT32 (Windows 9X/Me) èëè NTFS (Windows NT/2000/XP/2003). Åñëè ó âàñ åñòü Partition Magic, òî íñæåðå íðîñòåðû èåññü ýòîò íðîñòåññ íåíñòåðåñòåííî à Windows, FAT Converter áîçíæíî èñíñëüçîàòü à Windows 98/Me èëè Drive Manager àëÿ ñðåäû NT/2000/XP/2003.

Àëÿ áîëåå îñäðîáîé èíôîðàöèè [\(FAQ\)](#).

Ñîâåò T1803 – Íàêñèìàëüíûé äèñéîâûé êåø ñëèøêî ìàë äëÿ òîãî êîëè÷åñòâà ïîåðàòèåííé ëàìyòè, êîòîðîå âû èñïëüçóåòå. Íáû÷íí ãîéæåí áûòü íå ìåíåå $\frac{1}{4}$ ðàçìåðà ïîåðàòèåííé ëàìyòè. **Èñïðàâåíèå:** Åû÷èñéèòå $\frac{1}{4}$ âàøåé ïîåðàòèåííé ëàìyòè à êèëåàéòåõ (íàïðèìåð, 8192KB äëÿ 32MB). Å *system.ini* íàéäèòå ðàçääë [vcache] è äîáàâüòå *MaxFileCache=8192* (ò.å. âûñ÷èòåííå âàìè ÷èñëî). Íåðåçàäðóçèòå Windows.

Äëÿ áîéåå ïîåðàííé èíôîðìàöèè (FAQ).

Ñîâåò T1804 - ïèíèìàëüíûé äèñéîâûé êåø ñëèøêîí áîëüøîé äëÿ òïäî êîëè÷åñòâà ïïåðàòèâîíé ïàìyòè, êîòîðîå âû èñïëüçóåòå. Â ñèñòåìå íåáðîæíí çàëåéñòâàòü swap ôàéë, õîòý ýòî è ñîéðàòèò ïðíèçâîæòåëüíñòü. Íáû÷íí ï íå äîëæåí ïðåâûøàòü $\frac{1}{4}$ îò íáúåìà óñòàíîéëåííé ïïåðàòèâîíé ïàìyòè.

Èñïðàæåíèå: Åû÷èñëèòå 1/8 âàøåé ïïåðàòèâîíé ïàìyòè â êèëíáàéòåõ (íàïðèìåð 4096KB äëÿ 32MB èëè èñïëüçóéòå 512KB). Â *system.ini* íàéäèòå ðàçäåé [*vcache*] è äîáàâüòå *MaxFileCache =512* (ò.å. âûñ÷èðàííå âàìè ÷èñëî). Îåðåçàãðóçèòå Windows.

Äëÿ áîëåå ïïåðâîíé èíôîðàöèè [\(FAQ\)](#).

Ñîâåò T1805 – Ó âàñ äîñòàòò÷ ñ ïíáâ iàiyòè, èçìåíåíèå òèïà êííüþòåðà íà ñåðååâîé ñåðååð
óååéè÷èò ïðîèçâîäèòåëüñòü, ñ ïðòðåáóåò áîëüøå ïðåðàòèåíé iàiyòè – ñ äëý âàñ ýòî íå
ïðîáéåìàòè÷.

Èñïðàâéåíèå: Íòêðîéòå ìàíåëü Óïðàâéåíèÿ\Nèñòåìà\ïðîèçâîäèòåëüñòü\Ôàééîâàÿ ñèñòåìà\
Æåñòåéé äèñê (Control Panel\System\Performance\File System\Hard Disk) è âûáåðèòå
Ñåðååâîé ñåðååð (Network Server).

Äëý áîëåå ïäðîáíé èíôîðìàöèè (FAQ).

Ñîâåò T1806 – Ó âàñ óñòàíâëåññ ñéèøêññ ìàëñ ëàìyòè, èçìåíâíèý òèïà êññüþòåðà íà ÿáèëüíûé êññüþòåð óìâíñøèò çàãðóçêó ïàìyòè, è óââëè÷èò ìáùóþ ïðìèçâíäèòåëüññòü ñèñòåìû.

Èññðàâëåíèå: Íòêðîéoå ìàíåëü Õïðàâëåíèý\Nèñòåìà\ïðìèçâíäèòåëüññòü\Ôàéëîâàÿ ñèñòåìà\Æåñòêèé äèñê (Control Panel\System\Performance\File System\Hard Disk) è âûáåðèòå ìíáèëüíûé Èññüþòåð (Mobile Computer).

Äëÿ áîëåå ïäðîáíé èíôîðìàöèè (FAQ).

Ñîâåò T1807 – Đàç]åð áóôåðà iðyïïäî ÷òåíèÿ ñëèøêî îàë äëÿ óñòàïâëåíïäî îáúåìà ïåðàòèåíé ìàiyòè. Óñòàïâèòå åäî íà ìàéñèòí ãëÿ óââëè÷åíèÿ îáùåé iðîèçâîæòåëüïñòè.

Èñïðàâëåíèå: Íòêðîéoå ìàíåëü Óïðàâëåíèÿ\Nèñòåìà\iðîèçâîæòåëüïñòü\Ôàééîâàÿ ñèñòåìà\Æåñòêèé ãèñê (Control Panel\System\Performance\File System\Hard Disk) è óñòàïâèòå Óïðåæäåíèå ×òåíèÿ (Read-ahead) â ðåæèì ëëíå.

Äëÿ áîëåå ïäðîáíé èíôîðìàöèè (FAQ).

Íðåäöíðåæääíèå W1808 - êëàñòåðû áîëüøíäî íáúåìà (16KB èëè áîëüøå) çíà÷èòåéüíí óâåéè÷èâàþò «íñòåðýííå» íñòðåíñòåíà ìà äèñêå. Åàì ñëåäöåò ðàçáèòü äèñê íà áîëåå ìàéåíüêèå +àñòè èëè èñïíëüçâàòü 32-åèòíóþ ñèñòåìó FAT, íàïðèìåð FAT32 (Windows 9X/Me) èëè NTFS (Windows NT/2000/XP/2003).

Èñïðàæääíèå: íåíáðíäèíí çàííåí ðàçäåéèòü äèñê, ñîçäàâàÿ êëàñòåðû ìàéåíüêåí ðàçíåðà äëÿ ôàééíåû ñèñòåìí FAT32 (Windows 9X/Me) èëè NTFS (Windows NT/2000/XP/2003). Åñëè ó åàñ åñòü Partition Magic, ðí ííæåðå íñòåðåñòè ååñü ýòîò íñòåðåññ íåíñòåðååíí â Windows, FAT Converter áîçíæíí èñïíëüçâàòü â Windows 98/Me èëè Drive Manager äëÿ ñðåäû NT/2000/XP/2003.

Äëÿ áîëåå íäðíáíé èíôîðìàöèè (FAQ).

Ñîâåò T1809 - Êåø CD-ROM ñëèøêîì âåéèé êòîñèòåéüî îáúåìà áàøåé îåðàòèåíé ìàïýòè. Íðè áåí óìåíüøåíèè îáùàÿ íðîèçâæåèòåéüîñòü ñèñòåìû óååéè÷èòñÿ , õìòÿ íðîèçâæåèòåéüîñòü CD-ROM óïàäåò.

Èñïðàæåíèå: Íòéðîéòå ïàíåéü Óïðàæåíèÿ\Ñèñòåìà\íðîèçâæåèòåéüîñòü\Óàééîåàÿ Ñèñòåìà\CD-ROM (Control Panel\System\Performance\File System\CD-ROM) è óñòàíîéòå óðîååíü êåøà (Supplemental cache size) á ðåæèì ïàëüé (Small).

Äëÿ áîéåå ïäðåáíé èíôîðàöèè (FAQ).

Ñîâåò T1810 – Đåêîïåíäóåðñÿ èñïïëüçîâàíèå 32/64-áèòïäî äðàéâåðà äèñêà. Íðè èñïïëüçîâàíèè 16-áèòïäî äðàéâåðà íåæäó íèì è Windows ïäóò âîçíèêíóòü êíôëëèòû.

Èñïðàâåéåíèå: Óääèèòå ñòàðûé äðàéâåð èç *config.sys* è ðàçðåøèòå Windows èñïïëüçîâàòü ñâîé äðàéâåð. Åñëè à íàáîðå Windows òàéïäî äðàéâåðà íåò, ñâýæèòåñü ñ ïðèçâiäèòåëåì óñòðîéñòå äëÿ ïëó÷åíèÿ íåéäííäî äðàéâåðà.

Äëÿ áîéåå ïäðîáíé èíôîðìàöèè (FAQ).

Ñîâåò T1811 – Åêëþ÷åíèå ïïöèé «ðàçðåøåíèÿ ïðîáëåì» ïïæåò ïðèåññòè ê ñáïÿì â ñèñòåìå. Íå ñòîèò èçíåíyòü èõ áåç ñïïòåñòåóþùåé ïðè÷èíû.

Èñïðàâëåíèå: Íòêðîéoå ïàíåëü Óïðàâëåíèÿ\Ñèñòåìà\ïðîèçâîäèòåéü\ñòü\Ôàéëîâàÿ Ñèñòåìà\Ðàçðåøåíèå\ïðîáëåì (Control Panel\System\Performance\File System\Troubleshooting) è åûéëþ÷èòå åñå áïçìæíûå ïïöèè.

Äëÿ áïëåå ïïäðîáíé èíôîðìàöèè (FAQ).

Ñîâåò T1812 - Đàçịåð Êîðçèíû ñeeøøéïí áîëüøïé äëÿ îñòàâøåäñý ñâîáîäñï ïðîñòðàíñòâà íà äèñéå.

Êñiðàâëåíèå: Ñîâåòóåì ï÷èñòèòü åå - íi ïðåæäää ïðîâåðüòå, íå íóæíû ëè åàì êàêèå-íèáóäü èç óäàëåííûõ ôàéëîâ: åû íå ñìâæåòå áîññòàííèòü èõ! Ùåééíèòå íà íåé ïðàâîé êíñéé, åûáåðèòå Ñâîéñòâàíáùèå (*Properties\Global*) è íåðåäâèíüòå óêàçàòåëü çàíèìåñï ëîðçèíé íåñòà íà äèñéå å ìåíüøóþ ñòðííó.

Äëÿ áîëåå ïäðîáíé èíôîðìàöèè (FAQ).

Ñîâåò T1813 – Äëÿ ïïëíîé ãàðàáíòèè ñîôðàáíñòè ãàííûõ âû äïëæíû ìñóùåñòâëýòü ïðîâåðêó âàøåäî äèñêà êàê ìèíèíò ðàç â íåäåëþ. ìàñòðîéòå ëäíèðîåùèè äëÿ âûïíåíèý ýòîé ïïåðàöèè â öäíáíà âàì âðåìÿ.

Èñïðàáäåíèå: ïðàâûé ùåë÷îê ìûøèè íà ìíé *Èñïüþòåð* (*My Computer*), äàëåå âûáåðèòå *Ñâíéñòå|Èíñòðóíåòû* (*Properties|Tools*) è ùåëéíèòå íà ïðîâåðèòü (*Check Now*).

Äëÿ áïëåå ïïåðàáíîé èíôîðàöèè (FAQ).

Ñîâåò T1814 - Äëý íàèëó÷øåé ïðîèçâïäèòåëüññòè äèñêà íåíáöïäèì ïðîâïäèòü åäí
äåôðàäïäíòåöèþ 1 ðàç à ìåñýö.

Èñïðàâåíèå: Íðàâûé ùåë÷îê ïûøè íà ìíé Èñïüþòåð (*My Computer*), äàëåå âûáåðèòå
Ñâîéñòà|Èíñòðóïåòû (*Properties|Tools*) è ùåëëíèòå íà Äåôðàäïäíòåðîàòü *Defragment Now*.

Äëý áîëåå ïäðíáííé èíôîðìàöèè (FAQ).

Ñîâåò T1815 - Ó âàñ óñòàíâéåíí ãîñòàòòí÷í íàìyòè, èçìåíèòå òèí êííüþòåðà íà ðàáí÷àÿ ñòàíöèÿ (*desktop computer*), ýòí ïæåò óâåéè÷èòü íðîèçâíäèòåéüíñòü.

Ëñïðàâéåíèå: Íòêðîéoå íàíåéü Õïðàâéåíèÿ Ñèñòåìà\íðîèçâíäèòåéüíñòü\Ôàééîâàÿ Ñèñòåìà\Æåñòéèé Äèñê (Control Panel\System\Performance\File System\ Hard Disk), çàòåì àûáåðèòå ðåæèì Ðàáí÷àÿ Ñòàíöèÿ (Desktop Computer).

Äëÿ áîéåå íäðîáíé èíôîðìàöèè (FAQ).

Ñîâåò T1816 – Íáðàçåö ïòèìèçàöèè CD-ROM óñòàïâëåí íåâåðñ. Íáû÷ ÿòî ïæåò ñêàçàòüñÿ ìà ñêîðîñòè CD-ROM iðèâîäà.

Èñiðàâëåíèå: Íòêðîéòå ìáðàçåö ïòèìèçàöèè CD-ROM (Control Panel\System\Performance\File System\CD-ROM) è óñòàïâèòå iðàâèëüíóþ ñêîðîñòü äëÿ âàøåñî CD-ROM iðèâîäà á ðàçäåëå ïòèìèçàöèè (Optimise access pattern).

Äëÿ áîëåå ïäðàöèé èíôîðàöèè [\(FAQ\)](#).

Ñîâåò T1817 – Åàì ñëåäóåò äåéèàòü ðåçåðâíóþ êíïèþ âàøåé èíôîðìàöèè êàê ìèíèòíì íæí ðàç â íåäåéþ. Åàì ñëåäóåò ñîñòàâèòü ãðàôèê ñïçäàíèÿ ðåçåðâíûõ êíïèé íà ñòðèìåð, CD-ROM, DAT, è ò.í.

Èñïðàâåéíèå: Íðàâûé ùåë÷îê íûøèè íà ìíé *Êñïüþòåð (My Computer)*, äàëåå âûáåðèòå *Ñâîéñòåà|Èíñòðóíåòû (Properties|Tools)* è ùåëéíèòå íà *Ñïçäàíèå Ðåçåðâíîé Èíïèè (Backup Now)*.

Äëÿ áîëåå íäðíáíé èíôîðìàöèè (FAQ).

Ñîâåò T1818 - Âàì ñêåäåóåò ïðîâîäèòü àíðèâèðóñíà ñêàíèðîâàíèå êàê ìèíèòíì ëäèí ðàç â íåäåéþ, äàæå ãñëè ó âàñ óñòàíîåéí àíðèâèðóñíûé ëíèòíð. Íèéíäà íå çíàåðü, êàê âèðóñû ïíäóò ïíàñòü íà âàø êííüþþòåð, ííè ïíäóò áûòü è ñðåäè çàãðóæåíûõ èç Ñåðè ïðîäðàìì èëè ñðåäè åðóäèø ôàééïâ.

Èñïðàåéåíèå: Åñëè ó âàñ óñòàíîåéíà àíðèâèðóñíàý ïðîäðàìì (íàïðèìåð, *McAfee Virus Scan*), ùåééíèòå ïðàåâíé êííüþþòåð (My Computer) è áûáåðèòå ïðåðöèþ ñêàíèðîâàíèÿ (*Scan*).

Äëÿ áîéåå ïäðîáíé èíôîðàöèè (FAQ).

Ñîâåò T1819 – Đåêîñåíäóåòñý ñíçäàåàòö àâàðèéíóþ êíìèþ äèñêà åæåíååëüíí, ýòî óååëè÷èò øàíñû ïðåäòåðàùåíèÿ îøèáîê è ïâðåæäåíèÿ èíóïðìàöèè

Èñïðàåéåíèå: ùåééíèòå ïðàåíé êíiiéíé ìûøè íà ëíé Èñïüþòåð (*My Computer*), âûáåðèòå Ñâîéñòåì|*Norton Properties|Norton*), çàòåì *Image Now*.

Äëÿ áîéåå ïäðîáíé èíóïðìàöèè (FAQ).

Nîâåò T1820 – Åàøè àíðøèâèðóñíûå ôàéëû óñòàðåëè. Èõ íåáñäèìå ïáñâëýòü åæåêâàðòàëüíí, æåéèàðåëüíí åæåìåñý÷íí.

Èñïðàâëåíèå: Èñïðéüçóéòå ìàñòåð Åâòñàòè÷åñéíãî ïáñâëåíèý Norton (Norton On-Line Update Wizard).

Äëý áîëåå ïäðñáíé èíðîðìàöèè (FAQ).

Nîâåò T1821 – Îáû÷íî âñåì ãèñêàì iðèñâàèâàþò èìåíà.
Êñïðàâæåíèå: iðèñâîéòå ãèñêó èìÿ/låôêó.

Ãëÿ áîëåå ïäðîáîé èíôîðìàöèè (FAQ).

Ñîâåò T1822 – Ñèñòåìà ïåðåäà÷è äàííûõ DMA äëÿ äàííàï áèñêà íå âéëþ÷åíà. Íðíåðüòå ïääåðæèåàåò ëè áàø äèñê ñòàíäàðò DMA è âéëþ÷èòå åäíî áàííàï ïåðåäà÷è ðòåññîð åå íå êíòöðåéèðóåò, ÷òî íñâåíäàåò åäíî äëÿ äðóäèò ïðíöåññîð.

Èñïðàåéåíèå: Íðéðîéòå *Íàíåðüòå Õïðàåéåíèý|Ñèñòåìà|Óïðàåéåíèå Óñòðîéñòåìè (Control Panel\System\Device Manager)*, áûáåðèòå *Æåñòåéèå Äèñêè (Disk Drives)* è ùåééíèòå åâàæäû ïíèíðåñóþùåò. Âúååðèòå åéëåäéó *Íàñòðîééè (Settings)* è âéëþ÷èòå ðåæèì DMA.

Äëÿ áîéåå ïäðåííé èíôîðàöèè [\(FAQ\)](#).

Ñîâåò T1823 – Äèñêè ñèñòåìû ATA äåøåâû è áûñòðû, î SCSI äèñêè è êíøðîëéåðû ê íèì iïçâéýþò äîñòè÷ü áîëüøåé iðîèçâîæòåëüñòè, êàê è ñîâìñòèñòè. Èñïéüçóéòå SCSI óñòðíéñòâà, åñëè ýòî áîçìæíî.

Èñïðàâéå: Ýòî èñïðàâèòü íå áîçìæíî – î ìíèòå ëá ýòî îðè ïëóíèè ñëåäóþùèé äèñêîâ. Íóñòü ýòî áóäåò SCSI.

Äëÿ áîëåå ïäðîáíé èíôîðàöèè (FAQ).

Íðåäöíðåæääíèå W1824 – Íà äàííïi äèñêå íñòàëíñü ñëèøêii ìàëiñâiáíñäi ìåñòà.

Ëñiðåæääíèå: Íñâiáíæòå ìåñòi, ïóòåì ì÷èñòêè Êîðçèíû (Recycle Bin).

Äëý áîëåå ïäðiáíé èíôîðìàöèè (FAQ).

Íðåäöíðåæäåíèå W1825 - Íà äàííîì äèñêå íñòàëíñü ñëèøêîì ìàëî ñâîáïäíäí ìåñòà.
Èñïðàâæäåíèå: Íñïðàóéòå èñïíëüçîàòü êíñïðåññèþ äèñêà.

Äëÿ áîëåå ïäðîáíé èíôîðìàöèè (FAQ).

Íðåäöíðåæäåíèå W1826 - Íà äàííîì äèñéå íñòàëíñü ñëèøêîì ìàëî ñâîáïäíäí ìåñòà.

Ëñïðàâæäíèå: Íñâîáïäèòå ìåñòî, óääëèå íåèñíëüçóåìûå ôàéëù è ïàïêè.

Äëý áîëåå ïäðîáíé èíôîðìàöèè (FAQ).

Íðåäöïðåæäåíèå W1827 – Íàñòðîéêè æåñòðêîãî äèñêà â BIOS ïðåóò áûòü íåðî÷íûìè.
Ëñïðàâæäåíèå: Åíéäèòå â BIOS è ïðåâðüòå íàñòðîéêè äèñêîâ.

Äëÿ áîëåå ïðåðáíîé èíôîðìàöèè [\(FAQ\)](#).

Ñîâåò T1828 - Êåø CD-ROM ñëèøêîì ìàë äëÿ óñòàïâéåííäî ìáúåìà ïîåðàòèåííé ìàìýòè. Äëÿ óâåéè÷åíèÿ ïðîèçâîäèòåéüíñòè CD-ROM åãî íåîáöîäèîì óâåéè÷èòü.

Èñïðàâéåíèå: Íòêðîéoå Ìàíåéü Óïðàâéåíèÿ\Ñèñòåìà\ïðîèçâîäèòåéüíñòü\Ôàééîâàÿ Ñèñòåìà\CD-ROM (Control Panel\System\Performance\File System\CD-ROM) è óñòàïâèòå ðàçìåð êåøà (Supplemental cache size) à ïëîæåíèå Áîéüøié (Large).

Äëÿ áîéåå ïäðîáííé èíôîðìàöèè (FAQ).

Ñîâåò T1900 – Çàíýòà ï÷òè âñý îññâàÿ ïàìýòü. Âû íå ñíæåòå çàïóñòèòü áîëüøèå ïðåäðàìíû DOS.

Èñïðàâåíèå: Â êíïïéåêò Windows âõîäÿò 32/64-áèòíúå äðàéååðà óñòðîéñòâ, òàê ÷òî âû ïíæåòå ïðééþ÷èòü ñòàðûå äðàéååðà TSR (Terminate and Stay Resident) äëÿ DOS. Äëÿ ýòîãî íåáôåèëí óääèèòü ññûëêè íà íèõ èç *config.sys* è *autoexec.bat*.

Äëÿ áîëåå ïäðàáíé èíôîðàöèè [\(FAQ\)](#).

Ñîâåò W1901 – ïåíåäæåð ïàìÿòè EMS ïòêëþ÷åí. Ýòî íåïëîðî åñëè âû íå èñïëüçóåðå ðåçèääíðíûå ïðíäðàììû DOS, òðåáóþùèå EMS (íí íåïäðåìäèì ðïëüéî äëÿ î÷åíü ñòàðûõ ïðíäðàìì), íí åñëè â äæëüíåéøåì âàì ïòðåáóåðöñý çàïóñòèòü òàéîåóþ ïðíäðàìì, ðî áóäåð íåïäðåìäèì äëëþ÷èòü è äðàéååð EMS ïàìÿòè.

Èñïðàåéåíèå: Ùåééíèòå ïðàâîé êíñíèé ìûøéè íà PIF ýðëëûéå DOS ïðíäðàììû, âûáåðèòå Ñâîéñòåà|ïàìÿòü (*Properties|Memory*) è óñòàííåèòå íåïäðåìäèìûé ðàçìåð ïàìÿòè EMS.

Äëÿ áîëåå ïäðåííé èíôîðàöèè (FAQ).

Íðåäöíðåæääíèå W1902 - Íåíåäæåð íàìÿòè DPMI îòêëþ÷åí. Ýòî íåæåëàòåëüíî, òàé êàé áîëüøèíñòâî ñíâðåìåííûõ DOS íðîäðàì è ëäð èñïíéüçóþò íàìÿòü DPMI.

Èñïðàæääíèå: Óäàéèòå äðàéååð *emm386* èç *config.sys* è ðàçðåøèòå Windows âûääëýòü íàìÿòü EMS äëÿ íðîäðàì DOS.

Äëÿ áîëåå ïäðîáííé èíôîðìàöèè (FAQ).

Ñîâåò T1903 – Đàçìåð ìàìÿòè DPMI, iðåäîñòàâëÿìûé Windows äëÿ DOS iðîäðàìì ñëèøêîì ìàë, ÷òîáû áûòü ýôôåêòèåíûì. Åîëüøeíñòâó iðîäðàìì òðåáóåòñÿ íå ìåíåå 2MB ìàìÿòè.

Èñïðàâåíèå: Ùåëëíèòå iðàâîé êíññéè ìûøèè íà PIF ýðëûéå DOS iðîäðàììû, áûáåðèòå Ñâîéñòâà\låìÿöü (*Properties\Memory*) è óñòàíîâèòå òðåáóåìûé ðàçìåð ìàìÿòè XMS.

Äëÿ áîëåå ïðåäñàííé èíôîðìàöèè (FAQ).

Ïðåäöïðåæääíèå W1904 - Íðîäðàììû DOS èñïïëüçóþùèå EMS âåðñèè 3.2 äëÿ êîððåéòííé ðàáîòû ðàáóþò (page frame), à îðëè÷èè ìò íðîäðàìì ñ ïäääðæéîé EMS 4.0. Äëÿ íðàâèëüííâ èñïïëüçâàíèÿ ñâîéõ íðîäðàìì áàì íåáöïäèíí óñòàíâèòü EMS page frame. Íðè÷åì áû ïòåðýåòå 64K íàïðòè, à îðëè÷èå ìò UMB.

Èñïðàâèääíèå: Óäàéèòå äðàéååð *emm386* èç *config.sys* è ðàçðåøèòå Windows áûäåéýòü íàïðòü EMS äëÿ íðîäðàìì DOS.

Äëÿ áîëåå ïäðîáíé èíôîðàöèè [\(FAQ\)](#).

Ñîâåò T1905 – Íáû÷ î DOS çàãðóæàåòñý â HMA, òàê êàê ýòî íàèáïéåå óäíáî. Òïëüêî â íñíáûõ íáñöïýðåéüñòåàõ â HMA äïëæíû çàãðóæàòüñý äðóãèå îðíäðàììû, âûðåñíýý îòòóää DOS. Íñíèòå, ÷òî ïðíäðàììû ìðíäðàììû ïæåò èñïïëüçîåòü HMA. Ëþáóþ íñòàâøóþñý ïàìýòü èñïïëüçîåòü íåâîçìíæî.

Èñïðàåéåíèå: Èçìåíèòå config.sys òàê ÷òîáû â íåí áûëà çàïëñü **DOS=HIGH**.

Äëÿ áïéåå íäðíáíé èíôîðìàöèè (FAQ).

Ñîâåò T2000 – Äëÿ ïïòèìàëüññâî èñïïëüçîâàíèÿ Windows âàì íåáöñäèÿ óñòàñâèòü äîáàâî÷íóþ ñïåðàòèåíóþ ïàìÿòü.

Èñïðàâåéåíèå: Íáñâèòå ñâîþ ïàìÿòü. Äëÿ íà÷àëà ñâåðüòåññü ñ ïïèñàíèåì ñâîåé ìàòåðèíñêé ïëàòû äëÿ èíôîðìàöèè î òèïå òðåáóåìíé ïàìÿòè. Â áàçîâî ãàðèàíòå Windows 98/Me òðåáóåòñÿ ïéíëî 64MB, NT4 — 128MB, 2000/XP ïðèìåðí 256MB èéè áîéåå.

Äëÿ áîéåå ïäðîáíé èíôîðìàöèè (FAQ).

Íðåäööíðåæääíèå W2001 – Ñâîáïäíûõ ðåññóðññâ ñèñòåìû ï÷òè íåò. Ó âàñ íåäîñòàòî÷í ëàìÿòè äëÿ íäíîåðåìííäí èñííéüçîåàíèÿ âñå ÷ çàäðóæåííûõ â íàñòîýùèé ïíåíò ïðèëíæåíèé. Âíçíæíí, íðîèçîøåé ñáíé â íåñéíéüéèõ íðíäðàíàõ èéè æå Windows ðàáîòååò â òå÷åíèå ñëèøêíí áíëüøíäí åðåìåíííäí íðíäæóòéà, ÷òî íðèåíäèò è ñèëüíåéøåé ôðàäåìòåöèè ïíåðàòèåíí ëàìÿòè.

Èñíðàåéäíèå: Çàéöíéóå íåñéíéüéí íðíäðàíí èéè íåðåçàäðóçèòå Windows.

Äëÿ áîéåå íäðîáíé èíôîðàöèè [\(FAQ\)](#).

Íðåäöíðåæäåíèå W2002 – Çàäðóçêà íàìÿòè 95% èëè âûøå. Windows èñííëüçóåò áîëüøåå ëíèè÷åñòâî íàìÿòè, +âì óñòàííâëåíî ó âàñ â ñèñòåìå, -òî íå ðåéííåíäòny. Ñèñòåìà ëæåò ðàáòåòü áîëåå íåäéåííî èëè íåñòàáèëüí.

Èñïðàâéåíèå: Çàéðîéòå íåñêíëüêî íðåäðàííèå èëè óñòàííâèòå äîáàâî÷íóþ íàìÿòü.

Äëÿ áîëåå íäðíáíé èíôîðìàöèè [\(FAQ\)](#).

Íðåäöíðåæääíèå W2003 – Ôàéé ïäéà÷êè íà áðàíè íðåäöíðåíèý.

Êñïðàâëåíèå: Áàì ñëåäöåò õååéè÷èòü ðàçìåð ôàééà ïäéà÷êè (íàïðéü Óíðåâëåíèý|Ñèñòåìà|Íðåçåíäèòåéüíñòü|Áèðòóàëüíay íàïÿòü) (Control Panel\System\Performance\Virtual Memory) åñéè áû íå ðàçðåøàåòå Windows àâòíàòè÷åñéè óïðåâëýòü åãî ðàçìåðî. Åñéè ðàçìåð ôàééà ïäéà÷êè óæå áíéüøå ðàçìåðå áàøåé íðåðàòèåííé íàïÿòè, óî äëý íòèíàëüíé ðàáîòû ñèñòåìû áàì ñëåäöåò äíáàâèòü áùå íðåðàòèåííé íàïÿòè.

Äëý áîëåå íäðíáííé èíôîðìàöèè [\(FAQ\)](#).

Ïðåäöñïðåæäåíèå W2004 – Ðàçìåð òàéëà ïäéà ÷ êè ñëèøêîì áåéëèê ï ìòíøåíèþ ê îáúåìó óñòàíâéåííé ïäðàòèåííé ìàíyòè. Íåò íèéàéíãî ñíûñëà óñòàíâéèåàòü ðàçìåð swap òàéëà áïëüøå 2-2.5 îáúåìâ áàøåé ïäðàòèåííé ìàíyòè.

Èñïðàâéåíèå: Ìòéðîéòå ìàíåëü ÓïðàâéåíèýÑèñòåìà\ðíèçåíäèòåëüñòü\Âèðòóàëüíàÿ ìàíyòü (Control Panel\System\Performance\Virtual Memory), áûáåðèòå ïöèþ Óñòàíâèòü ðàçìåð òàéëà ïäéà ÷ êè á ðó÷íóþ è óñòàíâèòå ìàéñèòí ëç ðàñ÷åòà 2-2.5 îáúåìâ áàøååí ÍÇÓ.

Äëÿ áïëåå ïäðîáíé èíôîðìàöèè (FAQ).

Ñîâåò T2005 – Õîòö àâðòñàòðè÷åñêîå õïðàâëåíèå ôàéëii ïäéà÷êè ñèñòåíié Windows áåçñìàñíåé, iðìèçâîæðåéüñòü ïæåð òíåíüøèðny.

Ëñiðàâëåíèå: Äey íà÷àëà áåôðàäìåðéðóéðå áàø æåñòééé äèñé. Íòêðíéðå ìáåëü Õïðàâëåíèÿ\Ñèñòåíà\lðîèçâîæðåéüñòü\Âèððóàéüíàÿ ìàïýòü (Control Panel\System\Performance\Virtual Memory), áûáåðèðå ïöðèþ Óñòàíâèðòü ðàçìåð ôàéëà ïäéà÷êè á ðó÷íóþ, áûáåðèðå ñàïûé áûñòðûé è ñâíâíûé èç áàøéð äèñéîâ. Ðàññ÷èðåéðå äåíéíé ìáúåí áàøåé ïåðàðåðéåííé ìàïýòè è áåâåæðå áåñ á ðîðiû ìàéñèòíà è ìéíèòíà.

ÂÀÆÍI. Áñéè áû õîðèðå áîëüøå áåçñìàññòè, ðî ïñòàâüðå ïéå ìàéñèòí ïóñòù, ýòî ïðèâåååðò ê ðííö, ÷òi Windows ñàí áóååð õåäéé÷éåàðòü ðàçìåð ôàéëà ïäéà÷êè ðè íåðåðåèíñòè; óñòàíâéà ìéíèòí ãàñò ãàðàíòèþ, ÷òi áàç'âûé ðàçìåð swap ôàéëà íå áóååð ððàäìåðéðåàí.

ÂÀÆÍI. Íà ñèñòåíàð ñî 128MB ìàïýòè èéè áîëüøèí ìáúåíííí swap ôàéë ïæíí ñîçäàðü ðàâíû ìáúåíó ìàïýòè. Ñèñòåíû ñ 256MB ìàïýòè áññáùå íå òðåáóþò ôàéëà ïäéà÷êè.

Äey áîëåå ïäðíáííé ëíðíàðòè [\(FAQ\)](#).

Íõðåäöïõðåæääåíèå W2006 – Äëÿ èñïëüçîâàíèÿ ñõðåääié Windows ï÷òè íå îñòàëîñü ñâîáïäíé áàçîâíé ìàíÿòè. Íáû÷íí ýòî íçíà÷àåò, ÷óî á ñèñòåìå óñòàíîâëåíû äðàéååðû óñòðîéñòå TSR èëè DOS, êîòîðûå, êàê íõðåâèëî, íå íóæíû, òàê êàê Windows èñïëüçóåò 32/64-åèòíûå äðàéååðà óñòðîéñòå ñòàíäåðò plug & play. Åàì ñëåäöåò óäàëèòü âñå íóæíûå äðàéååðà óñòðîéñòå äëÿ DOS TSR.

Äëÿ áîëåå ïäõîáíé èíôîðàöèè [\(FAQ\)](#).

Ïðåäöïðåæäåíèå W2007 – Äðàéâåð ôàéëà ïäéà÷êè óñòàïâëåí íà 16-áèò (ò.å. â ðàáîòàåò â ðåæèìå ñîâìåñòèïñòè).

Èñïðàéåíèå: Íòêðîéòå *Íàíåéü Óïðàéåíèý|Ñèñòåìà* (*Control Panel\ System*) è óñòðàíèòå íåèñïðàéåñòè. Íåù÷íi äðàéâåð óñòðîéñòå àëÿ DOS çàãðóæàþùèéñÿ â config.sys ïæåò àìåðàòüñÿ â ðàáîòó äðàéâåðî Windows.

Äëÿ áîéåå ïäðîáíé èíôîðìàöèè [\(FAQ\)](#).

Íðåäöíðåæääíèå W2008 – Äèñê, íà êîòîðîì ñíäåðæèòñÿ ôàéë ïäéà÷êè, çàïíéíáí ï÷òè
ïíéíñòüþ. Íðè íåíáöíäèíñòè äíííéíèòåäüííé åèðòóàëüííé íàíýòè swap ôàéë íå ñííæåò
óåäéè÷èòüñÿ, ÷òî ëæåò íðèååñòè êøèåéå.

Èñïðàâéåíèå: Íñâíáíäèòå íåííáí ìåñòà íà äåíííí åèñêå èëè íåðåìåñòèòå swap ôàéë íà äðóäíé
äèñê.

Äëÿ áíéåå ïäðíáííé èíôîðíàöèè (FAQ).

T2009 - Êñïðåñññîðû/Óiññæèðåëè ïàìÿòè ðàáîòàþò äîñòàðòî÷ñ î ïåñòàáèëüññ, è ÷àñòî çíà÷èðåëüññ çàìääëýþò ðàáîòó ñèñòåíû. Ñåé÷àñ öåíû íà ïñåðåðèåíóþ ïàìÿòü äîâîëüññ íèçêè è íàìññ ÿôôåëòèåíåé êóìèòü äññëíèòåëüíþ ïàìÿòü, ÷åì èññëüçâàòü êñïðåñññîðû óæå èìåþùåéññ.

Èñïðåññåéèå: Åàì ñëåäóåò ñäàëèòü íðñäðàìíû ðàñøèðèòåëè ïàìÿòè.

Äëÿ áîëåå ïñäðñáé èíñðìàòëè [\(FAQ\)](#).

Í ðåäöí ðåæäåíèå W2010 – Åú èñïïëüçóåòå íåñòàíäàðòíûé íåíåäæåð íàìÿòè, îòëè÷íûé îò ñòàíäàðòíîâi èç íñòàâèè Windows. Ýòî íæåò âûçâàòü î÷åíü ííäi íðíáæåi.

Èñïðàâæåíèå: Åàì ñëåäöåò òääëèòü åäî è ðàçðåøèòü Windows èñïïëüçâàòü ñíáñòååíûé íåíåäæåð íàìÿòè.

Äëÿ áîëåå ïäðîáíé èíôîðìàöèè ([FAQ](#)).

Ñîâåò T2100 – íå ñòîïèò çàãðóæàòü äðàéâåð EMM386 äàæå åñëè âàøè DOS ïðîãðàììû òðåáóþò ïàìÿòè EMM. Äëÿ ýòèõ öåéåé Windows èñïïëüçóåò âèðòóàëüíûé äðàéâåð EMM.

Èñïðàâåéå: Åàì ñëåäóåò öääéèòü äðàéâåð EMM386 èç *config.sys*.

Äëÿ áîéåå ïäðîáîé èíôîðàöèè [\(FAQ\)](#).

Íðåäöíðåæääíèå W2101 - Óîòý Quarterdeck's QEMM ýðî äîñòàòî÷í õîðîøèé ìåíåäæåð
íîåðàòèåííé ïàìýòè, íåéîòîðûå åãî ðàñòèðåííûå ôóíêöèè ëíãóò ïðèååñòè ê ñáíýì â äðóäèõ
ïðîäðàíà. Âî äðååíà DOS è Windows 3.1 QEMM áûë ååéèéíäíåí, íí ïðè èñííëüçâàíèè
Windows 32 íí íå íóæåí.

Èñïðàåéåíèå: Åàì ñéåäóåò óäàéèòü åãî.

Äëý áîéåå ïäðåííé èíôîðàöèè [\(FAQ\)](#).

Ñîâåò T2102 – Äëÿ çàïóñêà ñòàðûõ îðíäðàìì, íåñîâìåñòèìûõ ñ DOS 7 âàì ïòðåáóåòñÿ SETVER. Íí íóæåí ðîëüêî äëÿ ýòîé öåéè.

Èñïðàåéåíèå: Åàì ñëåáóåò óääéèòü åãî (ñòåðåòü èç *Windows\Command*), ýòî íçâîéèò ñîðåìàíèòü áíëüøå ñâîáíäíé ïàìÿòè.

Äëÿ áîéåå ïäðîáíé èíôîðàöèè ([FAQ](#)).

Ïðåäöïðåæääíèå W2103 – Èñïïëüçîâàíèå ëìïðåñkñïðîâ æåñòéíäí äèñêà (íàïðèìåð, DriveSpace) óååëè÷èò íáúåì âàøåãî äèñêà, óìåíûøèò ïðîèçâíäèòåëüíñòü è ñòàáèëüíñòü ñèñòåìû. Òàê æå, â ñëó÷àå ñáïÿ, áóäåò çíà÷èòåëüí òðóäíåå âíññòàíâèòü íòåðýííóþ èíôîðìàöèþ.

Èñïðàæääíèå: Äëÿ èçìåííèÿ ýòîé íàñòðîéè âàì ííàäíáèòñÿ óòèëèòû Winhacker 9X, Tweaki èëè MoreControl.

Äëÿ áîëåå íäðîáíé èíôîðìàöèè ([FAQ](#)).

Íðåäöíðåæääíèå W2104 – Åñëè èå ïðåæääíèå DMA DOS äðàéååð äëÿ SCSI äèñéà, ðî åàì ñîâååðøåíî íóæí èñïïëüçîåàíéå äâîéíé áóôåðèçàöèè. Èñïïëüçîåàíéå ýòîãî äðàéååðà ïðååðò íðèååñòè ê åãî êííóëèêòó ñ ñîáñòååíùè äðàéååðàìè Windows. Óáåäèòåñü, ÷òî åàì äåéñòåèòåëüíî íåáôõäèìà äâîéíàÿ áóôåðèçàöèÿ.

Èñïðàéååíèå: Äëÿ èçìåíåéý ýòîé íàñòðîééè åàì ííàäîáèòñü óòëëèòû Winhacker 9X, Tweaki èëè MoreControl.

Äëÿ áîéåå ïäðîáíé èíôîðìàöèè [\(FAQ\)](#).

Ñîâåò T2105 – Äðàéâåðà DOS äëÿ SoundBlaster íåâáõîäèíû ðîëüêî äëÿ èñïîëüçîâàíèÿ èäð, íàïèñàíûõ îä DOS. Èäðû äëÿ Windows èëè èäðû äëÿ DOS â íåéî÷êå Windows èõ íå òðåáóþò.

Èñïðàâåäíèå: Óääèèòå èõ èç *config.sys*.

Äëÿ áîëåå îäðîáîé èíôîðìàöèè [\(FAQ\)](#).

Ñîâåò T2106 – Äðàéâåðà SCSI äëÿ DOS íå íóæíû â Windows. Åñëè ñìè íå íóæíû âàì äëÿ íåñïñðåäñòâåííé ðàáîòû â DOS, òî éó÷øå âñåäñ îöääèòü èõ.

Èñïðàâåäíèå: Óääèòå èõ èç *config.sys*.

Äëÿ áîëåå ïäðîáíé èíôîðàöèè [\(FAQ\)](#).

Ñîâåò T2120 – Åàì íå íóæåí äðàéååð ÄÈÑÍËÅß à DOS, íí ïïæåò iðèãïäèòñý ðîëüêî èçìåíåíëÿ åäî ðàçëè÷íûõ íàñòðíåê.

Èñïðàâëåíèå: Óääëèòå åäî èç *config.sys*.

Äëÿ áîëåå ïïäðîáîé èíôîðìàöèè [\(FAQ\)](#).

Ñîâåò T2121 - ANSI áûë ååëèéïëåíûì äðàéååðï ñòðîéñòâà åî åðåìåíà DOS, î ñåé÷àñ ïí
ñîâåðøåíî íå íøæåí.

Èñïðàâëåíèå: Óäàëèòå åãî èç *config.sys*.

Äëÿ áîëåå ïäðîáíé èíôîðìàöèè [\(FAQ\)](#).

Ñîâåò T2122 - Ñèñòåìà Windows íå òðåáóþòñÿ äðàéååðû CD-ROM äëÿ DOS. Îñòàâüòå èõ òîëüêî åñee èû ðàáîðàåòå íåññðåäñòâåííî à DOS.

Èñïðàåéåíèå: Óääèèòå èõ èç *config.sys*, òàéæå óääèèòå *MSCDEX* èç *autoexec.bat*.

Äëÿ áîéåå ïäðîáíé èíôîðìàöèè [\(FAQ\)](#).

Ñîâåò T2130 – Äàííûé ñåðâèñ ëæåò áûòü ìòêëþ÷åí â ïåðñíàëüíé/ïðîôåññèíàëüíé ååðñèè ïåðàöèííé ñèñðåìû.

Èñïðàâåíèå: Åñëè áû õîòèòå ñîõðàíÿöü ðåñóðñû, óí ëæåòå ìòêëþ÷èòü ýòîò ñåðâèñ. Íòêðíéòå ìáíåëü Óïðàâåíèÿ\Ñåðâèñû (Control Panel\Services) è óñòàíâèòå åãî çàíóñê ååæèì *Çàïðîñó (Demand)*.

Äëÿ áîëåå ïäðàáíé èíôîðàöèè [\(FAQ\)](#).

Ñîâåò T2200 - DirectX íå óñòàíîåéåí íà âàøåì êîíüþòåðå. Íí òðåáóåòñÿ áîëüøèíñòåó ñîâåðåíûõ èäð è ïóëüöèíåéè ïðèéíæåíèé, òàê ÷òî âàì âñå ðàåí ïðèåðòñÿ óñòàíåèòü åäî. Ôàê æå áîëüøèíñòåí ïîåúõ äðåéååðå ñîâåðæàò êîííåòû include DirectX.

Èñïðàâåéåíèå: Óñòàíåèòå ñàìóþ ïñéåäíþþ âåðñèþ DirectX.

Èëè çàïóñòèòå ïðåðàííó äèàäíñòèè [DirectX Diagnostics](#).

Äëý áîëåå ïäðåíé èíôîðàöèè [\(FAQ\)](#).

Ñîâåò T2201 - Êñíñíåíò DirectDraw íå óñòàííåéåí. Ýòî ëæåò îçíà÷àòü, ÷òî âàøè áèäååí äðàéååðà óñòàííåéåíû íåïðàâèëüí èëè á ñèñòåíå ïðèñóòñòåóåò êíñôëèêò.

Èñïðàâèåíèå: Óñòàííåéòå ñàíóþ íñéåäíþþ áåðñèþ DirectX.

Èëè çàïóñòèòå ïðlëðàííó äèàäííñòèêè [DirectX Diagnostics](#).

Äëÿ áîéåå íäðàáíé èíôîðàöèè [\(FAQ\)](#).

Ñîâåò T2202 - Êñíñíåíò Direct3D íå óñòàíâëåí. Â áïëüøèíñòåí äðàéâåðìâ ïåûõ âèäåí êàðò ýòíò êíñííåíò äïéæåí áûòü âéëþ÷åí, äàæå åñëè íè íå ïäääåðæèâàþò ôóíêöèè 3D óñêîðåíèÿ.

Êñïðàâæåíèå: Óñòàíâèòå ñàíóþ ïñëåäíþþ âåðñèþ DirectX.

Èëè çàïóñòèòå ïðlåðàííó äèàäíñòèè [DirectX Diagnostics](#).

Äëÿ áïëåí ïäðàííé èíôîðàöèè [\(FAQ\)](#).

Ñîâåò T2203 - Êñíñíåíò DirectSound íå óñòàíîåéåí. Ýòî ëæåò ïçíà÷àòü, ÷òî äðàéååðà âàøåé çåóéîåíé êàðòû óñòàðåëè, íåïðàâèëüí óñòàíîåéåíû èëè â ñèñòåìå ïðèñóòñòåóåò êíñôëèëò.

Ëñïðàâèåíèå: Óñòàíîåèòå ñàíóþ ïñéåäíþþ âåðñèþ DirectX.

Èëè çàïóñòèòå ïðlåðàííó äèàäíñòèëè [DirectX Diagnostics](#).

Äëÿ áîéåå ïäðåííé èíôîðàöèè [\(FAQ\)](#).

Ñîâåò T2204 - Êñïííåò DirectPlay is íå óñòàíîåéåí.

Êñïðàâæåíèå: Óñòàíîåèòå ñàíóþ ïñéåäíþþ âåðñèþ DirectX.

Èëè çàïóñòèòå ïðîäðàíþ ãèàäíñòèè [DIRECTX DIAGNOSTICS](#).

Äëÿ áîéåå ïäðîáíé èíôîðìàöèè [\(FAQ\)](#).

Ñîâåò T2205 – Åàøà âåðñèÿ DirectX óñòàðåëà.

Ëñïðàâåëíèå: Óñòàîâèòå ñàìóþ ïñéâäíþþ âåðñèþ DirectX.

Èëè çàïóñòèòå ïðîäðàòíó äèàãíñòèêè [DirectX Diagnostics](#).

Äëÿ áîëåå ïäðàáíé èíôîðàöèè [\(FAQ\)](#).

Ñîâåò T2206 – Åàø âèäåî ãðàéååð íå ïäæåðæèååò Direct3D.

Ëñïðàåéíèå: Íðîâåðüòå íàëè÷èå íáîâëåííäî âèäååðàéååðà ó ïðîèçâîæòååëý åàøåé âèäååî êàðòû.

Èëè çàïóñòèòå ïðîâðàìíó äèàäíñòèêè [DirectX Diagnostics](#).

Äëý áîéåå ïäðîáíé èíôîðàöèè [\(FAQ\)](#).

Ñîâåò T2207 – Åàøà âèäåî êàðòà íå ïäæåðæèâååò 3D ôóíêöèè èëè íè íå ïðåæñòàâëåíû ââàíîé ååðñèè âèäåî äðàéâåðà.

Èñïðàâëåíèå: Åñëè ó âàñ èìåþòñÿ íáïâëåíûå âèäåî äðàéâåðà, íáïâèòå ñóùåñòâóþùèå.

Èëè çàïóñòèòå ïðlåðàìíó äèàäíñòèè [DirectX Diagnostics](#).

Äëÿ áîëåå ïäðàííé èíôîðàöèè [\(FAQ\)](#).

Ñîâåò T2208 – Åàøà âèäååî êàðòà èñïïëüçóåò «áàíéåâî» iåðåéëþ÷åíèå, çíà÷èòåéëüíí áîëåå
iåäéåíííà, ÷åì LFB (Linear Frame Buffer — Èéíåéíûé Èàäðåâûé Áóôåð).

Èñïðàâåéåíèå: Åàì ñëåäóåò íáîâèòü ñâïþ âèäååî êàðòó.

Äëý áîëåå îäðåííé èíôîðìàöèè [\(FAQ\)](#).

Ñîâåò T2209 – Èïëè÷åñòåî ñâîáíäîé âèäååî iaiÿòè, äîñòóííîé ñèñòåìå Direct3D î÷òè íå ïñòàëíñü.

Èñïðàâëåíèå: Ñîâåòóåì âàì äâàâèòü iaiÿòü íà âèäååî àääìøåå òèé òìåíüøèòü ðàçðåøåìèå/äæóáèíó öâåòà äëÿ ãëñïéåÿ.

Èëè çàïóñòèòå ïðîäàííó äèàäíñòèêè [DirectX Diagnostics](#).

Äëÿ áîëåå ïäðîáîé èíôîðàöèè [\(FAQ\)](#).

Íõðåäóïõðåæääåíèå W2210 - Ñèñòàåìà DirectInput íå óñòàííâëåíà.
Èñïõðàâëääåíèå: Óñòàííâèòå ñàíóþ ïïñëåäíþþ âåðñèþ DirectX.

Èëè çàïóñòèòå ïõðàííîíó äèàäíñòèè [DirectX Diagnostics](#).

Äëÿ áîëåå ïðåðàííé èíôîðàöèè [\(FAQ\)](#).

Íõðääöïõðäæäåíèå W2211 – Âàøå âèëååî ìáîõóäîâàíèå íå ïääååðæèâàåò êííååíöèþ öâåòà. Ýðî
íæåò ïòðååîâàòüñÿ ãéý íåéîòîðûô èäð èëè ôèëüïîâ (MPEG, DVD).

ÂÀÆII: Ýðî íå ìòîñèòüñÿ ê 3D êàðòàì 3Dfx VooDoo èëè VooDoo II.

Èñïõðàåéåíèå: Íõðååðüòå íàéè÷èå ìáîâéåíïäî âèëååî äðàéâåðà è óååäèòåñü, ïääååðæèâàåò ëè
âàøà êàðòà äàííóþ öóíéöèþ. Òàéæå ðàññïòðèòå áíçñæíñòü ìáîâéåíèý âàøåé 3D êàðòû.

Ãéý áîéåå ïäðîáíé èíôîðìàöèè (FAQ).

Ñîâåò T2212 - Âàøå âèäååî ñáñðóäîâàíèå íå ïïäääðæèâàåò ïðýìóþ íåðåäà÷ó äàííûð.
ïðîèçâîäèòåéüíñòü ïðè ïðîèäðûâàíèè ïëííýêðàíñòð ñöåí ïíæåò çíà÷èòåéüíñ ñíèçèòüñÿ.
ÂÀÆÍÍ: Ýôî íå ìòíñèòüñÿ ê 3D êàðòàì 3Dfx VooDoo èëè VooDoo II.
Èñïðàâéåíèå: Íðîâåðüòå íàëè÷éå ñáñðéåííåî âèäååî ãðàéâåðà è óååäèòåñü, ïïäääðæèâàåò ëè
âàøà êàðòà äàííóþ ôóíêöèþ. Òàéæå ðàññíòðèòå áíçñæíñòü ñáñðéåíèÿ âàøåé 3D êàðòû.

Äëÿ áíëåå ïïäðîáíé èíôîðìàöèè ([FAQ](#)).

Ñîâåò T2213 - Âàøå âèäååî ñáñðóäîâàíèå íå ïïäääåðæèåàåò âîçññæññòü ïññéíéññ îàëíæåíèÿ.
ïðîèçâîäèòåéüññòü â ïðèéíæåíèÿ, èñïñëüçóþùèö ñàëíæåíèå, ïíæåò óïàññòü.

ÂÀÆÍÍ: Ýôî íå ìòññèòüñý ê 3D éàðòàì 3Dfx VooDoo II.

Èñïñðàåéåíèå: Íðîâåðüòå ñàëè÷èå ñáñðéåíññ îàëäååî äðàéååðà è óååäèòåññü, ïïäääåðæèåàåò ëè
âàøå àðòà äàííóþ ôóíêöèþ. Òàéæå ðàñññòðèòå âîçññæññòü ñáñðéåíèÿ âàøåé 3D éàðòû.

Äëÿ áíëåå ïïäðñáíé èíôîðìàöèè [\(FAQ\)](#).

Ñîâåò T2214 - Âàøå âèäååî ñáñðóäñâàíèå íå ïïäääåðæèåàåò mip-mapping. Âñå ïîâûå èãðû èññïëüçóþò ýòó ôóíêöèþ, ÷òî ïîæåð ñéàçàòüñý íà ïðîèçâîæòåëüñîñòè.

Èññðàåéåíèå: Îðîâåðüòå íàëè÷èå ñáñðéååíñîñ äèäååî ãðàéååðà è óáåäèòåñü, ïïäääåðæèåàåò ëè âàøà êàðòà äàííóþ ôóíêöèþ.

Äëÿ áîëåå ïïäðñáíé èíôîðìàöèè ([FAQ](#)).

Ñîâåò T2215 - Âàøå âèäåâî ñáñðóäñâàíèå íå ïïäääåðæèâàåò ïýïïèíã òåêñòóð. Ýòî ñññâññéàåþùàÿ ôóíêöèÿ ãëÿ âñåð ñññâññåìåíûð 3D êàðò.

Èñïðàâåíèå: Íðîâåðüòå íàëè÷èå ñáñðéåíññâî âèäåâî ãðàéâåðà è óáåäèòåñü, ïïäääåðæèâàåò ëè âàøà êàðòà ãàííóþ ôóíêöèþ. Òàêæå ðàññìòðèòå âíçìæññòü ñáñðéåíèÿ âàøåé 3D êàðòû.

Ãëÿ áîëåå ïïäðñáíé èíôîðìàöèè (FAQ).

Ñîâåò T2216 - Âàøå âèäåâî ñáñðóäñâàíèå íå ïäääåðæèâàåò Z-buffering. Ýòî ñññâññéàääþùàÿ ôóíêöèÿ äëÿ âñåð ñññâðåìåíûò 3D êàðò.

Èñïðàâëåíèå: Íññâðåìåíûò ñàëè÷èå ñáñðóäñâî ãèäåâî ãðàéâåðà è óáåäèòåñü, ïäääåðæèâàåò ëè âàøåà êàðòà ãàííóþ ôóíêöèþ. Òàêæå ðàññìòðèòå ãíçìæñòü ñáñðóäñâî ãàøåé 3D êàðòû.

Äëÿ áññâå ïäðñáíé èíôîðìàöèè ([FAQ](#)).

Ñîâåò T2217 - Âàøå âèäåâî ñáñðóäñâàíèå íå ïääåâðæèâàåò ïððåäà÷ó ïëéóðñâ. Ýðî î÷åíü âàæíàÿ ôóíêöèÿ, ññâåâíî ïðè ïðññìòðå ãðàôèêè ñ âûññêèì ðàçðåðåíèå.

Èñïðàâåíèå: Íðàâåðüòå íàëè÷èå ñáñðóäíî ãðàéâå ãðàéâåðà è óáâëèòåñü, ïääåâðæèâàåò ëè âàøà êàðòà äàííóþ ôóíêöèþ. Òàêæå ðàññìòðèòå áíçñæñòü ñáñðóäíèÿ âàøåé 3D êàðòû.

Äëÿ áñëåå ïäðñáé èíðñàöèè ([FAQ](#)).

Ñîâåò T2218 - Âàøå âèäååî ïáïðóäîâàíèå íå ïääååðæèâåò alpha-blending.

Ëñïðàâåíèå: Íõîâåðüòå íàéè÷èå ïáïâåëåíïäî âèäååî äðàéâåðà è óååäèòåñü, ïääååðæèâåò ëè âàøà êàðòà äàííóþ ôóíêöèþ.

Äëý áîëåå ïäðîáíé èíôîðìàöèè [\(FAQ\)](#).

Ñîâåò T2219 - Âàøå âèäåâî ñáñðóäñâàíèå íå ïïäääåðæèâååò êîððåéöèþ íåðñíåéòèåû. Ýðî
ññíññíïéëåäàþùàÿ ôóíêöèÿ ãëý âñåð ññâðåíåíûõ 3D êàðò.

Èñïðàåéåíèå: Íðîååðüòå íåéè÷èå ñáñðéåíñíåâî ãëäååð æðàéååðà è óáåäèòåñü, ïïäääåðæèâååò ëè
âàøå ëàðòà ãàííóþ ôóíêöèþ. Òàéæå ðàññíòðèòå ãíçñæññòü ñáñðéåíèÿ âàøåé 3D êàðòò.

Ãëý áñëåå ïïäðñáíé èíðîðìàöèè (FAQ).

Ñîâåò T2220 - Âàøå âèäåâî ïáïðóäïâàíèå íå ïääåâðæèâåò ïðïçðà ÷ ïñòü.

Ëñïðàâæíèå: ïðâåðüòå íàéè÷èå ïáïâæåíïäî âèäåâî äðàéâåðà è óååäèòåñü, ïääåâðæèâåò ëè âàøà êàðòà äàííóþ ôóíêöèþ.

Äëý áïëåå ïäðîáíé èíôîðìàöèè [\(FAQ\)](#).

Ñîâåò T2221 – Ýòîò äðàéâåð íå ñåðòèôèöèðîâàí êîðïðàöèåé Microsoft.

Ëñïðàâåíèå: Ýòî íå ïðîáéàà, òàê êàê áîëüøèíñðâî äðàéâåðîâ ãûõtäýò íå ñåðòèôèöèðîâàíûìè (ñåðòèôèêàöèÿ òðåáóåò âðåìåíè), îí âñå æå ëó÷øå èìåòü ñåðòèôèöèðîâàíûé âàðèàíò äðàéâåðà.

Äëÿ áîëåå ïðåðáííé èíîðìàöèè ([FAQ](#)).

Ñîâåò T2222 - Âàøå âèäåâî ïáïðóäïâàíèå íå ïïääåðæèâåò òóíàí.

Ëñïðàâåíèå: Íõîâåðüòå íàéè÷èå ïáïâëåíïäî âèäåâî äðàéâåðà è óååäèòåñü, ïïääåðæèâåò ëè âàøà êàðòà äàííóþ ôóíêöèþ.

Äëý áîëåå ïïäðîáíé èíôîðìàöèè [\(FAQ\)](#).

Ïðåäöïðåæääíèå W2223 – Âàøà âåðñèý DirectX óñòàðåëà; ïäääðæèâàåìûé èíðåðôåéñ
DirectDraw òàêæå óñòàðåë.

Êñïðàâæääíèå: Îáíâèòå DirectX.

Èëè çàïóñòèòå [DirectX Diagnostics](#).

Äëý áîëåå ïäðîáíé èíôîðàöèè [\(FAQ\)](#).

Ïðåäöïðåæääíèå W2224 - Âàøà âåðñèý DirectX óñòàðåëà; ïäääðæèåàåíûé èíòåðôåéñ Direct3D òàêæå óñòàðåë.

Èñïðàâëåíèå: Îáíâèòå DirectX.

Èëè çàïóñòèòå [DirectX Diagnostics](#).

Äëý áîëåå ïäðîáíé èíòåðàöèè [\(FAQ\)](#).

Íðåäöíðåæäåíèå W2300 – Åàø ïäåì íå ïääåðæèåàåò ñòàíäàðò Plug & Play. Åñå ñâðåìåííûå ïäåìû ïääåðæèåàþò PnP, ÷òî ïçâïëÿò Windows ïäééþ÷àòü èõ àâòñàðè÷åñêè è íàñòðåèåàòü èõ íà ïòèìåëüíå áùñòðåéñòå.

Èñïðàâéåíèå: Ýô íåéüçý èñïðàâèòü, íi ïííèòå íá ýòü íðè ïéóïéå ñëåäóþùåäí ïäåìà.

Äéý áîéåå ïäðíáíé èíôîðìàöè (FAQ).

Ñîâåò W2500 – Äëÿ ãàííéé âåðñèè Windows âàø êííüþòåð ñëèøêî ñëàá. Îáû÷î ýòî ñâýçàî ñ ïàìyòüþ (läíåå 16MB), î ìííæåò è áíéåå áûñòðûé ïðîöåññîð (CPU).

Èñïðàåéåíèå: Äíáàåüöå ïàìyòè. Äëÿ óòî÷íáíèÿ ïäååðæèååïíäí òèïà ïàìyòè ñâåðüòåñü ñ ïèñàíèåì ààøåé ìàðåðèíñéîé íëàòû. Äëÿ Windows 98/Me ðåéïläáóåòñü 64MB, NT4 — 128MB, 2000/XP — 256MB èëè áíéåå.

Äëÿ áíéåå ïäåðïáíéé èíôîðìàöèè [\(FAQ\)](#).

Ñîâåò T2501 – Íàëè÷èå âíåøíååí êåøà èëè êåøà L2 cíà÷èòåëüñi ïîâûøàåò ïðîèçåíäèòåëüñiñòü ñèñòåìû. Ååç íååí âàø êíññüþòå ðàáîòååò íà 15-30% ïäæéåíåå ïíèíàëà, íñíååííí à ðåñóðñíàëèõ ïðeeíæåíèÿ.

Èñïðàåéåíèå: Äíåàåüòå âíåøíååí êåøà. Ñâåðüòåñü ñ ïíèñàíèåì ìàòåðèíñêîé ëëàòû äëÿ óòî÷íåíèÿ òèïà êåøà. Òàéæå ïðîåðüòå íà ìàòåðèíñêîé ëëàòå ìàëè÷èå ðàçúåìà òèïà COAST äëÿ óñòåíåé ãíññíèòååëüñiñi êåøà. ïðåäíñ÷òèòåëåí êíñâåéåðíñé êåø, ìò 512KB àí 1MB. Åñëè êåø åìàÿí à ìàòåðèíñêóþ ëëàòó, ðî åû íå ïäæåòå ååñ çàìåíèòü.

Äëÿ áîéåå ïäðîáñé èíññíèòåëè [\(FAQ\)](#).

Ñîâåò T2502 - Íà ñòàðûõ ñèñòåìàõ èñïíëüçîâàëñÿ àñèíðííûé êåø, ðàçðàáíòàíûé äëÿ ïðîöåññîðîâ 386, 486, 5x86, ïâûå ÷èïñåðû äîñòèäàþò ïðèìåéüíñâ áûñòðîååéñòâèÿ ñ êíâååéåðíùì êåøåì. Åñëè åàø ÷èïñåò ïäååðæèååò êíâååéåðíùì êåø, òî ïðè åãî çàåíå, áû ïäååòå ïëó÷èòü áûèäðûø á ïðîèçâîåèòåéüíñòè á 5-15%.

Èñïðàåéåíèå: ïðîðàáéòå óñòàíâèòü êíâååéåðíûé êåø. Ñâåðüòåñü ñ ïèñàíèåì ìàòåðèíñêîé ïëàòû äëÿ óòî÷íåëÿ òèïà êåøà. Òàêæå ïðîâåðüòå íà ìàòåðèíñêîé ïëàòå ìàëè÷èå ðàçúåìà òèïà COAST äëÿ óñòàíâèå ãëëíèòåéüíñâ áåøà.

Äëÿ áîéåå ïäðîáîé èíôîðàöèè ([FAQ](#)).

Ñîâåò T2503 – Åñëè ó âàñ â ñèñòåâìå óñòàñâéåíí 64MB ïäðàòèåíí èéè áïéåå, òî äëÿ ãïñòèæåíéy ïðèìàëüñíäí áûñòðîäåéñòåéy âàì íâáöïäèí íæé÷èå 512KB êåøà L2. Òàéæå ïðîâåðüòå, ïäååðæéååò ëè âàø ÷eïñåò áïéåå 32/64MB íàïýòè. Íà íåéîòîðûõ ìàðåðèíñèé ïæåòåò ïðè óååéè÷åíèè íáúåìà ïäðàòèåíí èéè áïéåå ïðåçúåì COAST è íí ïäååðæéååò ëåø íáúåíí áïéüøèì 256KB, òî âàì ñéåäóåò õååéè÷èòü åãî êéè÷åñòåå ãí 512KB, ïðè÷åì æåéåòåéåí êííååéåðíûé.

Äëÿ áïéåå ïäðîáíí èíôîðìàöèè (FAQ).

Ñîâåò T2504 – Åñëè ó âàñ ãíñòàòò÷ííå êjëè÷åñòàâí ííåðàòèåííé iàiyòè (256+), ðî íåáññòàâííé ñòàâííå ïáúåì êåøà àòòðíäí óðîâíý (L2) ðàâåí 1MB. Ó÷òèòå, ÷òî íà íåéîòòðûõ 486 ñèñòâíàõ óñòàâíâéåíí 8M ííåðàòèåííé iàiyòè (RAM) è 256KB êåøà, òàé ÷òî 1MB ýòî ãâîïëüíí iàëüé ìáúåì, iðè óñëîâèè, ÷òî ó âàñ óñòàâíâéåíí 128MB RAM.

Èñïðàâéåíèå: Åñëè âû èñïïëüçóåòå iàòåðèíñêóþ iëàòó 586 êëàññà ñ óñòàâíâéåííù ðàçúâíí COAST, ííåäåðæèâàþùèì áîëåå 256KB êåøà, ðî óñòàâíâèòå 512KB êåøà, èëè áîëüøèé ííåóëü. Åñëè â ààø ïðîöåññïð àñòðíâí êåø, ðî âàì ñëåâóåò îáíâèòü ïðîöåññïð íà ííåâëü ñ áîëüøèì êjëè÷åñòàâííå êåøà.

Äëÿ áîëåå ííåðíáííé èíôîðìàöèè [\(FAQ\)](#).

Íðåäööíðåäæääíèå W2505 – Åñee è ñeñòåìà íå íðåäööíðåäæääíèå åò ëîðåäööíðåäæääíèå è ïðåäööíðåäæääíèå. Åñee è ñeñòåìà íå íðåäööíðåäæääíèå è ñeñòåìà íå íðåäööíðåäæääíèå. Åñee è ñeñòåìà íå íðåäööíðåäæääíèå è ñeñòåìà íå íðåäööíðåäæääíèå. Åñee è ñeñòåìà íå íðåäööíðåäæääíèå è ñeñòåìà íå íðåäööíðåäæääíèå.

Èñiðåäæääíèå: Èñiðåäæääíèå è ñeñòåìà parity (íáíàðóæääíèå íðåäööíðåäæääíèå) è ñeñòåìà íå íðåäööíðåäæääíèå íðåäööíðåäæääíèå. Óååäööíðåäæääíèå, ÷òî åàø ÷èñå ðåäööíðåäæääíèå è ñeñòåìà íå íðåäööíðåäæääíèå. Èñiðåäæääíèå è ñeñòåìà íå íðåäööíðåäæääíèå è ñeñòåìà íå íðåäööíðåäæääíèå.

Äëÿ åîëåå íðåäööíðåäæääíèå è ñeñòåìà íå íðåäööíðåäæääíèå [\(FAQ\)](#).

Ïðåäöö ïðåæäåíèå W2506 – Åñëè è ñèñòåìà íå ïðåäöö ðæèåàåò êîððåéöèþ îøèáîê (ò.å. íå èñïïüçóåð ECC), ðî íðè îøèáêå ñèñòåìà íðèçâåäåò àâàðèéíóþ îñòàíîâêó. Ñèñòåìà ñ ïðåäöö ðæèéíé êîððåéöèè íñûòàåòñÿ èñiðàåèòü îøèáêó è íðiäîëæèòü îøèáêó. Íà ñåðååðàõ ÅÑÅÄÄ Äîéæíà óñòàíååéèåòüñÿ íàïþòü òèïà ECC.

Èñiðàåéåíèå: Èñïïüçóéòå íàïþòü òèïà ECC. Óååéèòåñü, ÷òî åàø ÷èïñåð ïðåäöö ðæèåàåò òàéîâóþ íàïþòü. Íåéîòîðûå ÷èïñåð ïðåäöö ðæèåàþò ECC ðîëüêî àí ïðåäöö ëåíñûð ñéîðíñòíñð ãðàíèö.

Äëÿ áîéåå ïðåäöö èíôîðàöèè ([FAQ](#)).

Íðåäöíðåæääíèå W2507 – Ó âàñ åùå íñòàëíñü íåñéüéüéî ñâîáíäíûõ ñéïòâà íä íàìÿòü. Åñëè áíéüøèíñòâî ñéïòâà íàìÿòè óæå çàíýòû, ðî íáííåëääíèå íàìÿòè â äæëüíäéøâî íæåð îéàçàòüñý äíðíäíñòíÿùèì. Ñòàðåéòåñü íå íñóïàòü íàòåðèíñéèå íëàòû íåíåå ÷âì 6 ñéïòâìè SIMM èëè 2 ñéïòâìè DIMM èëè RIMM.

Èñïðåæääíèå: Ýôî íåâíçíæíí èñïðåâèòü – íí íííéòå íá ýòîí íðè íñéóïéå ñéåäöóþùåé íàòåðèíñéîé íëàòû. Íéóïàéòå íàòåðèíñéèå íëàòû ñ áíéüøèì êíèé÷åñòâîí ñéïòâà íàìÿòè è íàìÿòü áíéüøâå íáúåà.

Äëÿ áíéåå íäðíáíé èíôîðìàöèè [\(FAQ\)](#).

Íðåäöíðåæääíèå W2508 – Åñå ñëîòû ïàìÿòè çàíÿòû. Äàëüíåéøåå ìáííâëääíèå ïàìÿòè ëæåò ïêàçàòüñÿ äîðîâîñòîÿùèì.

Èñïðàâëääíèå: Ýôî íåâîçíæíî èñïðàâèòû – î ìííèòå íá ýòî îðè îñéóïêå ñëåäóþùåé ìàòåðèíñêé ïëàòû. Îñéóïàéòå ìàòåðèíñêé ïëàòû ñ áîëüøèì êíèè÷åñòâîì ñëîòîâ ïàìÿòè è ïàìÿòû áîëüøîãî ïáúåìà.

Äëÿ áîëåå ïäðîáíé èíôîðìàöèè ([FAQ](#)).

Ñîâåò T2509 – Ñêîðîñòü ïàìÿòè ñéèøêîì íèçêà. Íðîâåðüòå ïðàâèëüíñòü óñòàíâèè ñéîðîñòè.
Ëñïðàâæåíèå: Áïëüøeíñòâî ñîâðåìàíûõ èíñüþòåðîâ (585 êëàññ èëè âûøå) ðàáîòàþò ñî
ñéîðîñòüþ øèíû à 66MHz èëè âûøå. Åñëè ñéîðîñòü áàøåé øèíû íèæå, ðî, áîçìæíî, âû ëæåòå
óâåëè÷èòü åå, âñå çàâèñèò ëèøü îò íðîöåññîðà.

Äëÿ áïëåå ïäðáííé èíðîðàöè [\(FAQ\)](#).

Íðåðæðíðåæðåíèå W2510 – Áîçìâæíî áàø ÷èïñåò íå ïäæðæèâååò áñþ óñòàíâæåíóþ íàìýòü (ð.å. ÷èïñåòû Intel Triton íå ïäæðæèâþò áîëåå 64MB íàìýòè). Íñíðåáóéòå íáñâèòü íàðåðèíñéóþ íæðóó íà äðóãóþ n áîëåå ëùíûíû ÷èïñåòî.

Èñíðåâæåíèå: Ýòî íåâîçìâæíî èñíðåâèòü – íðîñòî ïííèòå íá ýòî îðè íñéóïêå ñëåâóþùåé íàðåðèíñéîé íæðóû. Âúáåðèòå õîðîøé ÷èïñåò.

Äëÿ áîëåå ïäðåáíé èíôîðìàöèè ([FAQ](#)).

Ñîâåò T2511 – Ó âàñ åùå äíñòàòò÷íí ñâîááíûõ ñëîòîâ äëÿ ííðàòèåííé ïàìýòè, òàê ÷òî âû
ëåäéí ñííæåòå äîåàâèòü íaiáöíäèíå êíè÷åñòåí ïàìýòè å äàëüíåéøåì.

Èñïðàåéåíèå: Íå÷åãî èñïðàåéýòü.

Äëÿ áîéåå íäðíáíé èíôîðìàöèè (FAQ).

Íðåäööðåæääåíèå W2512 – Äðàéâåð âàøðääî êíòðîëëåðà USB óñòàðåðåé. Íðè ïäéëþ÷åíèè íâïäî ñóñòðîéñòâà ê ïððó USB ïäóò âïçíèéíòü ïðíáéåíû.

Èñïðàâæääåíèå: Ýôî íåâïçíæíî èñïðàâèòü. Â Windows 98/Me/2000/XP/2003 òàéïâîé âñòðîåí. Windows NT íå ïäääåðæèâåðò USB.

USB2 òðåáóåðò ñïåöèàëüíûõ äðàéâåðåâà äëÿ Windows 2000/XP; Windows 98/Me íå ïäääåðæèâåðò USB2. Â Windows XP, 2003 òàéïâîé âñòðîåí.

Äëÿ áîéåå ïäðîáîé èíòðìàöèè (FAQ).

Íðåäöíðåæäåíèå W2513 - Øèíà AGP ìòêëþ÷åíà.

Èñïðàâæåíèå: Åñéè íà åàøåé ìàòåðèíñéîé ïëàòå èìååòñÿ ñëîò AGP, òî æåéàòåëüíî ååñî èñïíëüçîåòü, òàé êàé åèääî àääïòåðû äëÿ AGP çíà÷èòåëüíî áûñòðåå è ëùíåå PCI. AGP àääïòåð çíà÷èòåëüíî óååëè÷èò 3D íðèçâëèòåëüíñòü. Íî íà íå äîéæíî áûòü óñòàíåëåíî íå íåíåå 8-16MB íàìyòè.

Äëÿ áîéåå ïäðíáíé èíôîðìàöèè [\(FAQ\)](#).

Ñîâåò T2514 – Òàéìèfää è à ÷òåíèå ñeeøêî çàíèæåíû. Íåéîòíðûå ïðíäàâöû êññüþòåðíâ íå ïòèìèçèðóþò íàñòðíéêè BIOS íåðåä äðíäàæåé êññüþòåðà, ÷òî ÿæåò çíà÷èðåëüí ñíèçèòü íáúóþ íðíèçâîäèòåëüíñòü ñeñòåìû.

Èñïðàâéåíèå: Åíéäèòå â **BIOS set-up**, çàòåì â **Advanced BIOS Settings** èëè **Chipset Set-up** è áûååðèòå **60ns** òàéìèfää, åñee è ãû ëññüçóåðå 60ns íàìÿòü òèïà FPM/EDO èëè åå ñíèçüòå òàéìèfää ñ x444 àí x333 èëè äàæå **x222**. Óàéæå ñíèçüòå leadoff íàñòîëüêî, íàñéîëüêî ýòî åïçîæíî (ò.å. **7** èëè íèæå). Åñee è ãû èññüçóåðå SDRAM, ñíèçüòå ðàéìèfää SDRAM (ò.å. CAS2 èç CAS3).

Äëÿ áïéåå ïäðíáíé èíôîðìàöèè (FAQ).

Ñîâåò T2515 - Òàéìèíãè fà çàïèñü ñëèøêî çàïèæåíû. Íåéîòîðûå iðîäàâöû êíïüþòåðîâ íå ïòèïèçèðóþò íàñòðîéêè BIOS íåðåä äðîäàæåé êíïüþòåðà, +òî ÿæåò çíà÷èðåëüí ñíèçèòü íáúóþ íðîèçâîäèòåëüíñòü ñèñòåìû.

Èñïðàâéåíèå: Åíéäèòå â **BIOS set-up**, çàòåì â **Advanced BIOS Settings** èëè **Chipset Set-up** è áûååðèòå **60ns** òàéìèíã, åñëè áû èñïüçóåðå 60ns íàìýòü òèïà FPM/EDO èëè áû ñíèçüòå òàéìèíã ñ x444 ài **x333**. Oàéæå ñíèçüòå leadoff íàñòïëüéî, íàñéïëüéî ýòî áîçíæí (ò.å. **5** èëè íèæå). Åñëè áû èñïüçóåðå SDRAM, ñíèçüòå òàéìèíãè SDRAM (ò.å. CAS2 èç CAS3).

Äëÿ áîéåå îäðîáîé èíôîðàöèè (FAQ).

Ñîâåò T2516 – Ñîâåðåìåííûå êññüþòåðû èñññëüçóþò ïàìÿòü ðèïà RDRAM èëè SDRAM.

Èññðàâåíèå: Ìíóíàéðå ïàìÿòü ðèïà RDRAM, SDRAM èëè æå BEDO èëè EDO, â ññíáåíñòè, åñëè åàì íåáðîæèí ãíáàâèòü ïàìÿòü. Î ïåðåä ïíóíêé óáåäèòåñü, ïäääðæèååò ëè åàøà ìàðåðèíñèàÿ ïëàòà åàííûé åèä ïàìÿòè.

Äëÿ áîëåå ïäðîáíé èíôîðìàöèè ([FAQ](#)).

Ñîâåò T2517 – Ñîâåðåìåííùå êñïüþòåðû èñïüëüçóþò iàìÿòü ñî âðåìåíåì îáðàùåíèý ðàâåíùì 60ns èëè áîéåå íèçêèì.

Êñïðàâåíèå: Åñëè ó âàñ óæå èñïüëüçóåòñÿ iàìÿòü òèïà EDO, òî îáâåäåíèå áóäåò íå ååðåâåùì. Íi åñëè áû èñïüëüçóåòå áîéåå ñòàðóþ iàìÿòü, òî êóïèòå SDRAM èëè EDO, â îñîáåííñòè, åñëè áàì íåáôìàèòü iàìÿòü. Íi íåðåä iñéóïéîé óååäèòåñü, iñäååðæèåàåò ëè áàøà iàòåðèíñéàÿ iëàòà äàííùé áèäà iàìÿòè.

Äëÿ áîéåå iñäðîáíé èíôîðiàöèè [\(FAQ\)](#).

Ïðåäöïðåæäåíèå W2518 – Òåïïåðàòóðà ìàðåðèíñéïé ïëàòù ñëèøêïí áûñïíèà (ò.å. áûøå 50°C). Åû óâèäèòå ýóï ïðåäöïðåæäåíèå, òïëüêî åñëè íà áàøåé ìàðåðèíñéïé ïëàòå óñòàïâëåí òåðïí ñåíñïð

Èñïðàâëåíèå: íåìåäëåíïí îòéëþ÷èòå ïëòàíèå. Îòéðîéòå êïðïóñ è ïðåðüòå ðàáîòó áåíðèëýòîðîå ïðëàæäåíèÿ. Óåäöïðåðñü, ÷òî áñå ëïïíåíòû áíóòðè êïðïóñà õïðîøî íáäóâàþòñÿ. Âïçïíæîí, áàì íåñåðåíèÿ ïðåðüòå ãùå íåñéïëüêî áåíðèëýòîðîå.

Äëÿ áîëåå ïäðîáíé èíôîðìàöèè [\(FAQ\)](#).

Íðåáæðåæðåíèå W2519 – Íæðí èç áðíòèëýðiðiâ íà ìàðåðèíñéíé iðæðå ìðéàçàë èëë ðàáîòàåò ñëèøêî ìåðæðåíí. Áñëè ó áàñ íå ò áíçñæiñòè êíðiðiëý ìáðiðiâ, òi ýði ïæií ëåðæí ëñiðåâèòü.

Èñiðåâæðåíèå: Áñëè ó áàñ íå ò áíçñæiñòè êíðiðiëý ìáðiðiâ áåíðeeýðiðà, íåíðæðåíí ìðéëþ÷èòå ñèñòåíó. Íðéðiðiðå ëíðiðiñ è ìðiðiðüòå ðàáîòó áðíòèëýðiðiâ ìðéàæðåíèý. Óååæðåñü, ÷òi áñå êíñííðåíó ãíóðé êíðiðiñà õiðiðiâ ìáðóâðþòñý. Áíçñæií, áàì íåíðæðåíí óñòàíâèòü åùå íåñéíèüéí áåíðeeýðiðiâ.

Äëý áíðå ìðæðiðiâíé èíðiðiðiâòè [\(FAQ\)](#).

Íðåäöíðåæääíèå W2520 – Ñêîðîñòü øèíû PCI ñëëøéïí âûñîêà. Ñêîðîñòü PCI íå äîéæíà íðåâûøàòü **36MHz**. Óîöý áïëüøèíñòåí PCI êàðò áóäóò ðàáîðàòü è ñ áïëüøåé ÷àñòîòîé, íí íåéíòîðûå æåñòéèå äèñèè, íðèåíäû CD-ROM, ñåðåâûå êàðòù è äð. óñòðîéñòåà ííäóò è íå ðàáîðàòü, âûäàâàÿ íåèçååñòíûå íøèáéè.

Èñïðåâéäíèå: Óååäèòåñü, ÷òî ÷àñòîòà ñèñòåìíé øèíû íå âûøå 68MHz. Óîöý çíà÷åíèý 75, 83 èëè 90MHz ííâûñýò íðîèçååèòåðåëüíñòü ñèñòåìû, íí ííäóò íðèååñòè è è ííðåðå ëíôîðàöèè. Åñëè ÷èíñåò ííäåðæèåàò àñèíðííñé ðåæèì äëý PCI, åéëþ÷èòå åãäî è óñòàâîèòå ñêîðîñòü PCI øèíû íà 33MHz, íå çàâèñèííò FSB.

Äëý áïëåå ííäðåííé èíôîðàöèè [\(FAQ\)](#).

Íðåäöíðåæääíèå W2521 - Ñêîðîñòü øèíû AGP ñëëøêîì áûññîéà. Ñêîðîñòü AGP íå äïëæíà íðåâûøàòü **75MHz** (áàçîâàÿ ÷àñòîòà). Áïëüøèíñòâî AGP êàðò ðàáîòàòü íå áóäóò èëè áóäóò ðàáîòàòü á ðåæèìå 1x.

Èñïðàâéåíèå: Óáåäèòåñü, ÷òî íåðåéëþ÷àòåëü AGP/CLK (åñëè òàéîâîé ñóùåñòâóåò á áàøåì BIOS) óñòàííåéáí á ïëîæääíèå 2x äëÿ 133MHz èëè 2/3 äëÿ 100MHz. Ìíåûøåíèå ÷àñòîòû ñèñòåííé øèíû (FSB) ÿæåò íðèåñòè ê íåðåãðóçêå øèíû AGP.

Äëÿ áïëåå íäðîáîé èíôîðìàöèè [\(FAQ\)](#).

Ñîâåò T2522 – Íàìÿòü òèïà SDRAM, HSDRAM èëè RDRAM íàñòíÿòåéüíí ðåéêíåíåóåòñý äëÿ ìàøéí ñ åûñîéíé +àñòîòíé ñèñòåííé øèíû, ò.å. 100, 133MHz èëè áîëüøå. Äñëè ó âàñ åñòü áîëåå ñòàðàÿ íàìÿòü, òî íöîâåðüòå, íîæåò èè ñèñòåííàÿ øèíà ðàáîòàòü íà ÷àñòîòå øèíû AGP (66MHz). Íí à ýòî ñéó÷àå áû íòåðýåòå á íöîèçâîäèòåéüíñòè ñèñòåíû.

Èñïðàåéíéå: Íí ðàáóéòå çàìåíèòü áàøó íàìÿòü íà PC800 RDRAM, PC100 SDRAM, PC133 HSDRAM èëè áîëåå áûñòðóþ. Íí ðàáóéòå èñïíëüçâàòü íàìÿòü ñòàíåàðòà CAS2 äëÿ ííéó÷åëý áîëüøåé íöîèçâîäèòåéüíñòè. Äñëè áàæåí àñïåêò íàääæíñòè, òî èñïíëüçóéòå íàìÿòü òèïà ECC.

Äëý áîëåå ïäðåííé èíôîðàöèè (FAQ).

Íðåäöiðåæäåíèå W2523 – Ñêîðîñòü ïäööéåé âàøåé íàïýòè íðåâûøàåò åå ííèíàëüíþ ñêîðîñòü. Õîöy áïëüøèíñòåí ïäööéåé íàïýòè áóäóò ðàáìòàòü â òàêî ðåæèìå, í íå ðåéíäåíààí. Íðîñòî êóïèòå áïëåå íðîèçåíäèòåëüíþ íàïýòü.

Èñiðåæäåíèå: Åñëè ñêîðîñòü âàøåé íàïýòè æåñòéî ñâýçàíà ñí ñêîðîñòüþ ñèñòåííé øèíû, ííðíáóéòå óâåéè÷-èòü ñêîðîñòü íñéåäåíåé. Åñëè ñèñòåíà íçåíëýåò âàì çäïóñòèòü íàïýòü íà÷-àñòîòå øèíû AGP èéè áïëåå íèçéîé ÷-àñòîòå, ñääëèàòü ýòî. Èéè æå åñëè ó âàñ íàïýòü òèíà CAS2, ííðíáóéòå çäïóñòèòü åå â ðåæèìå CAS3.

Äëý áïëåå íäöíáííé èíðîðìàöèè ([FAQ](#)).

Ñîâåò T2524 – Đàçìåð ïàìÿòè ïïäéà÷êè äëÿ óñòðîéñòåà AGP ïïæåð áûòü óñòàïâëåí íåïðååéëüí. Đàçìåð ïàìÿòè ïïäéà÷êè äëÿ óñòðîéñòåà AGP íå äïëæåí ïðåâûøàòü íáúåìà ïïåðåòèåííé ïàìÿòè. Õîöý äðåéååðà GART èñïïëüçóþò ïïåðåòèåíóþ ïàìÿòü äëÿ íóæä AGP äèíàè÷åñéè, íí áûéí áû íåïëõî ïïòèèçèõåàòü åå óòèëèçàöèþ. Íí ó÷òèòå, ÷òî ýòà ôóíéöèÿ íå äïëæíà áûòü ìòéëþ÷åíà íè á éåéíí ñëó÷åå.

Èñïðååéåíèå: Åïéåèòå BIOS Setup è óïåíüøèòå ðàçìåð ïàìÿòè äëÿ AGP, íàïðèìåð äî 64MB. Íí ó÷òèòå, ÷òî íåñéîðûå àääìòåðû òðåáóþò óñòàïâéè ïàéñèìàëüííãí çíà÷åéëÿ — 256MB, èëè õîöý áû 64MB. Ñååðüòåñü ñ ïïèñàíèåí âàøåé áèäååí êàðòû.

Äëÿ áïéåå ïïäðåííé èíôîðìàöèè (FAQ).

Ñîâåò T2525 – Òåêóùàÿ ñéîðîñòü ïåðåäà÷è èíðîñàöèè ïî øéíå AGP íå ïðèìàëüíà, ò.å. íèæå ìàéñèìàëüíí, ïääääðæèååíí ÷èïñåòí. Åàøà AGP øéíà ðàáîòàåò â ðåæèìå 1x, õîòý è ÷èïñåò è êàðòà ïääääðæèååþò ðåæèì 2x. Îðè óñòàíîåøèíû á ðåæèì 2x ïðîèçîéäåò çíà÷èòåëüíå ÿåéè÷åíèå ïðîèçåíàëòåëüíñòè.

Èñïðàåéåíèå: Äéÿ íà÷àëà ïòéðîéòå ïäóëü **PCI & AGP Information** óòî÷íåíèÿ ïääääðæèååíûõ ðåæèìíå äéÿ âàøåé øéíû AGP. Åñëè ïî íå ïííä — íå áîëíóéòåñü. Äéÿ ÷èïñåòíå, ïòéè÷íûõ ìò Intel, óñòàíîåéòå ñàíûå ñååæèå åðàéååðà äéÿ AGP. Óàéæå æåéåòåëüí íáíåèòü áèäåí åðàéååð. Íåéíðûå àëüòåðíàòéåíûå Intel ÷èïñåòû, îðè èñïðèçîåíèè íåéíðûõ êàðò, ïäóò ðàáîòàòü ðîëüêî á ðåæèìå 1x.

Äéÿ áîëåå ïäðîáíé èíðîñàöèè ([FAQ](#)).

Íðåäööíðåæääåíèå W2526 – Òåâéóùàÿ ñêîðîñòü äëÿ øèíû ISA/DMA ñeeøøêî âûñîêà. Â íáû÷íî
âàðèàíðå ñêîðîñòü øèíû ISA íà äîëæíà íðåâûøàòü 10MHz (ðåêîíåäóåìàÿ ñêîðîñòü — 8MHz), à
ñêîðîñòü DMA — 5MHz (ðåêîíåäóåìàÿ — 4MHz).

Èñïðàâëåíèå: Óâåëè÷üòå êiyôôèöèåíò óiíæåíèÿ äëÿ øèíû PCI/ISA (ñ 1/2 àí 1/3). Íðîèçâåñòè
ýòó íåðàöèþ íæíî à BIOS. Â éðàéíå ñeo÷àå ólåíüøèòå ñêîðîñòü øèíû PCI.

Äëÿ áîëåå íäðîáíé èíôîðàöèè [\(FAQ\)](#).

Íðåäöříðåæääämíèå N2527 – Ë íðåçàíèþ áàøåäî áíåøíåäî ðåðìàëüííäî ñåíñïðà íðèáàâëýåðñÿ ðåçóëüðèðóþùàÿ íðåðåøíñòè. Å çåâèñèíñòè ìò ðeíà áàøåäî íðåðåññíðà, çíà÷åíèå íðåðåøíñòè ííæåò êíëääàðüñÿ, õîoy äàíàÿ ñèñòåíà èñííëüçóåðñÿ ðîëüêî á ñeo÷àå, åñeeè äàò÷èé íå ñíðèéàñååðñÿ ñ íðåðåññíðà. Åëÿ ðàçíûõ íðåðåññíðà äàíàÿ íðåðåøíñòü ðàçee÷íà.

Èñíðåæääämíèå: Ùåééíeoå íðååíé êíííé ìûøéè íà íðåðåøíñòü ðåæèì Ó÷èòûåàðü ðåðåðåðóðíóþ íðåðåøíñòü äëÿ áíåøíèõ äàò÷èéíà (Use temperature compensation for external sensors). Åëÿ áíéåå íðåðåøíé èíóíðìàöèè ñíðøðèòå FAQ.

Åëÿ áíéåå íðåðåøíé èíóíðìàöèè ([FAQ](#)).

Íðåäöíðåæäåíèå W2528 – Ñèñòåíüé ïííèòíð ïíæåò èñííëüçîâàòüñý äëÿ ðàçëè÷íûõ öåëåé (íàïðèíäð, ñåíñîð 1 óêàçûâàåò òåïíäðàòóðó íðîöåññîðà (CPU), õîðöý àíéæåí óêàçûâàòü òåïíäðàòóðó íàðåðèíñéîé íëàòû èëè Vin1 — +5V àìåñòî +12V). Ýòî íðîèññíäèò èç-çà íåïðàâèëüííâí èñííëüçîâàíèÿ ñïåöèôèåöèè ñåíñîðâ. Íðîäðàíííà íáåñïå÷åíèå ïíæåò óêàçûâàòü íåïðàâèëüíóþ òåïíäðàòóðó èç-çà íàðóøåííé ñïåöèôèåöèè ðàçâíäè èàò÷ééíâ.

Ëñíðåâæåíèå: Ñâýæèòåñü ñî ííé äëÿ óòî÷íåíèÿ ïíäåäðæêè åàøåé êííóèäóðàöèè.

Äëÿ áíëåå ïäðíáíé èíóîðíàöèè [\(FAQ\)](#).

Íðåäöïðåæäåíèå W2529 - Òåêóùàÿ ñêîðîñòü äëÿ øèíû APIC ñeeøêî îâûñîêà. Â îáû÷íî
âàðèàíòå ñêîðîñòü øèíû APIC äîéæíà ñîñòàâëÿòü îò 1/4 äî 1/1 ñêîðîñòè øèíû PCI (îáû÷íî 1/2).
Èñïðàâëåíèå: Ñíèçüòå ñêîðîñòü øèíû PCI äî óñòàíîâëåíûõ 33MHz èëè èçìåíèòå êýôôèëåíò
äëÿ PCI/APIC â BIOS.

Äëÿ áîëåå ìäðîáíîé èíôîðìàöèè ([FAQ](#)).

Ñîâåò T2530 – Íóëüòè ïðîöåññïðíûé BIOS íà äàííîì êíííüþòåðå íå ññòåðåðòñòåðå ñïåöèôèåðå ñ MPS 1.04 èëè áîéåå íïçäíåé. Á ýòîé ñïåöèôèåðå ññòåðæèòñÿ ííæåñòåí ññòåðåíñòåðå ñ ñïåöèôèåðå è åíáàåéåíèé, íïåñòàþùèõ ðàáîòíñíñòåíñòå ñèñòåí MP.

Èñïðàåéåíèå: Íðîååðüòå, óñòàííåéåíû èè íàñòðîéè BIOS íà ññòåðåñòåðå ñ MPS 1.04; â ïðîòèåííî ñëó÷àå íáíåèòå BIOS èëè çàìåíèòå åñï.

Äëÿ áîéåå íïäðåííé èíóîðàöèè ([FAQ](#)).

Íðåäöíðåæäåíèå W2531 - Íóëüòè íðåöåññíðíàÿ êííôèäöðàöèÿ BIOS íå ññòðåâåðñòðåóåò ðåéííåíäöåííé.

Èñïðàâæäåíèå: Íáñâèòå BIOS è/èéè íðåâåðüòå íðàâèëüññòü íàñòðíåê BIOS.

Äëÿ áîëåå ïäðíáíé èíôîðíàöèè (FAQ).

Ñîâåò T2532 - Âàøà ïóëüòè ïðîöåññïðíàÿ ñèñòåìà ïäääåðæèåàåò áîëüøåå êíèè÷åñòåî
ïðîöåññïðíà, ÷åì óñòàíâåäíî íà ìàñòîýùèé ëíåð. Åëÿ ýôôåéðèåíäí òñòðåíàíèÿ ìàðåðèññéé
ïëàòû ðåéíäåáðöny óñòàíâèòû âñå ïðîöåññïðû.

Èñïðàâåäíèå: Äîáàåüòå äííëíèðåðæüíûå ïðîöåññïðû. Åíçíæí, åàì ïðèäåòny íáíâèòû BIOS, ýäðî
ïåðåöèííé ñèñòåìû, è äðàéååðà ðàçéè÷íûõ óñòðîéñòå. Ëñëå óñòàíâèé óååäèòåñü, ÷òî âñå
âàòè ïðîöåññïðû èñïðëüçóþòny.

Åëÿ áîëåå ïäðíáíé èíôîðìàöèè [\(FAQ\)](#).

Ïðåäöïðåæääíèå W2533 – Â âàøåé ñèñòåìå è ñïñëüçóþòñÿ êííòðïëëåðû, íå ïðåäöääéåíûå â BIOS/OS. Âïçïæíî, íå âñå ïäééëþ÷åííûå ê íèì óñòðïéñòâà áóäóð ìáíàðóæåíû.
Èñïðàâëåíèå: Îðåäöääíèå ñïñòðïéêè BIOS è óáåäèòåñü, ÷òî âñå êííòðïëëåðû èì ìáíàðóæåíû è ïäééëþ÷åíû.

Äëÿ áïëåå ïäðïáííé èíôîðìàöèè ([FAQ](#)).

Í ðåäöiðåæäåíèå W2534 – Åêëþ÷åíèå è ïòêëþ÷åíèå êííðiðiæðiâ âíçíæíñòýìè Sandra
äíñòàði÷í ðeñéíâàíí è åíéæíí iðeíåíýòüñý òíëüêî â êðàéfâi ñëó÷àå.

Èñiðåæäåíèå: íå èñiñëüçóéòå äàííóþ ôóíêöèþ, åñëè íå óååðåíû â ðåçóëüòàòå.

Äëý åíèåå ïäðiáíé èíôîðìàöèè (FAQ).

Íðèìå÷àíèå N2535 – Íòéëþ÷åííûå êíòðîëëåðû áúëè áêëþ÷åíû.

Êñïðàâëåíèå: Íå÷åäî èñïðàâëþü – íí áóäüòå áíèìàòåëüíû, ëlæóò áîçíèêíóòü íðîáëåìû ñ íáîðóäîâàíèåì.

Äëý áîëåå ëäðîáîé èíôîðìàöèè (FAQ).

Íðèìå÷àíèå N2536 – Â âàøåé ñèñòåìå íå âêëþ÷åí êíðöðíëëåð SMBus/i2c/BMB èëè äàííàÿ ååðñèý Sandra åãí íå ïäääåðæèååð. Â ñîâðåìåíûõ ñèñòåìàõ òàéíâîé êíðöðíëëåð äîéæåí áûòü óñòàííåéåí.

Èñïðàåéåíèå: Åñëè ïàðàéëåéüíî ñ ýòèì çàìå÷àíèåì äîñòóííí äëÿ ïðîñíòðà Íðååóïðåæäåíèå W2533, ñíòðèòå åãí. Åñëè ó âàñ íåò âíçíæñòðè óååäèòñý â ìàéè÷èè äàííåí êíðöðíëëåðà ó ñåáÿ â ñèñòåìå — ñåýæèòåñü ñ íàïè.

Äëÿ áîéåå ïäðíáíé èíôîðìàöèè [\(FAQ\)](#).

Íðåäöiðåæäåíèå W2537 - Åêëþ÷åíèå ïðéëþ÷åííûõ ñèñòåìíûõ یíðèòîðîâ åíçïæíñòýìè Sandra äíàïëüí ðèñéîåàíí è ííæåò iðèååñòè ê íåïðåäñéåçóåìû ðåçóëüòàðàì. Åñå ýóí ñâýçàíí ñ ðåì, ÷ò Sandra àääïòèðååàíá یíä áàçåùé åàðèàíò éííòðíëëåð, è íå iðåäíàçíà÷åíà äëÿ ðàáîòû êííèðåòí íà åàðåé ìàðåðéíñéîé یëàðå.

Èñiðååéåíèå: íå÷åíí èñiðååéýòü - íí áóäüòå åíèìàòåëüíû, یíšóò åíçíèéíòü iðíáéåìû ñ íåïðóäíàíèåíí.

Äëÿ åíèåå ïðæðíáíé èíôîðìàöèè (FAQ).

Íðåäöíðåæääíèå W2538 – Å âàøåé ñèñòåìå èìåþòñý ñèñòåìíúå ÿííèòîðû, íå ïäéëþ÷åíúå â BIOS/OS.

Èñïðàâëåíèå: Íðåäöíðåæääíèå BIOS è âéëþ÷èòå, ñèñòåìíú ÿííèòîðèíää íáîðóäîâàíèý. Èëè æå âïñÿëüçóéòåñü âïçÿæíñòÿè Sandra äëý èõ ïäéëþ÷åíèý.

Äëý áïëåå ïäðíáíé èíðîðìàöèè ([FAQ](#)).

Íðèìå ÷ àíèå N2539 - Íòêëþ÷åííûå ñèñòåìíûå ëíèòòåðû áûëè åêëþ÷åíû.

Ëñïðàâåéåíèå: Íå÷åäî èñïðàâåéýöü – î áóäüòå åíèìàòåðëüíû, ëlæóò åïçíèéíóòü ïðíáéåìû ñ íáîðóäîâàíèåì.

Äëý åïéåå ëäðíáíé èíôîðìàöèè (FAQ).

Í ðåäöí ðåæäåíèå W2540 - APIC (ðàñøèðåíúé PIC) íå áûë íáíàðóæåí äëÿ âàøåé ïíäíðíðíðíðííé ñèñòåìû. Íà âñåð ñíâðåíåíû ñèñòåìàð ëîëæfà íðèñóðñòåâàðü ñèñòåìà APIC; íà íåéíðíðû ìåñòàíåàðòíû ìäíðíðíðíðííé ñèñòåìàð òàéæå åíçíæí åå íðèñóðñòåèå.

Èñïðàâæåíèå: Íðíåðüòå íàñòðíéè BIOS è âééþ÷èòå APIC.

Äëÿ áîéåå ïäðíáíé èíôîðíàöèè ([FAQ](#)).

Íðåäöíðåæäåíèå W2541 – Ñêîðîñòü ñèñòåìíé øèíû (FSB) íðåâûøàåð ïíèíàëüíóþ äëÿ ãàííáî ÷eïñåðà. Åñëè åû ðàçäíÿèè ñâîþ ñèñòåìó, ðî ó÷ðèòå, ÷òî ãàííay ïíåðàöèÿ ëæåð ïðèåñòè ê íåñòåéëüíé ðàáîðå åñåé ñèñòåìû.

Èñïðàâéåíèå: Óìåíüøèòå ñêîðîñòü ñèñòåìíé øèíû â íàñòðîéåò BIOS èëè ïðè ìíùè óñòàíâè ñïòåðôðóþùèò äæàíåðîå íà ìàðåðèíñéíé iëàòå.

Äëÿ áîéåå ïäðåííé èíôîðàöèè [\(FAQ\)](#).

Íðåäöiðåæäåíèå W2542 - Ñêîðîñòü øèíû ïàïýòè íðåâûøàåò ííèíàëüíóþ äëÿ ãàííäî ÷èïñåòà.
Âñëè âû ðàçäíýëè ñâîþ ñèñòåìó, ðî ó÷òèòå, ÷òî ãàííàÿ ííåðàöèÿ ííæåò íðèååñòè ê
íåñòåéëüíé ðàáîòå âñåé ñèñòåìû. Ôàéæå íåæåéàòåéåí ðàçäíí ñàìèõ íäóéåé ïàïýòè.
Èñïðåæäåíèå: Óìåíüøèòå ñêîðîñòü ñèñòåìíé øèíû èëè óìåíüøèòå êîýôôèöèåíò óííæåíèÿ äëÿ
FSB/Memory.

Äëÿ áîéåå ïäðåííé èíôîðàöèè [\(FAQ\)](#).

Ïðåäåñïðåæäåíèå W2543 – Íáíàðóæåíà íåèñïðéüçóåìàÿ äûðà â íàìÿòè. Äëÿ èñïðéüçîâàíèÿ 16-åèòíûõ óñòðîéñòâ, áîéüøèíñòâî ÷èïñåðîâ ïçâîéÿþò íñòàâéÿþü íðåäååéåííîâ ñâîáîäíå ïðîñòðàíñòâî â íåðàðèåííé íàìÿòè (ëèáî â 1î íåäàáàéòå íàìÿòè ëèáî íåæåó 0 è 16MB) äëÿ èñïðéüçîâàíèÿ 16-åèòíûìè óñòðîéñòâàíè. Åñëè âû íå èñïðéüçóåðå òàéîâûå óñòðîéñòâà, îòéëþ÷èòå è «äûðó» â íàìÿòè.

Èñïðàâéåíèå: Íðåäåñïðåðå íàñòðîéêè BIOS è îòéëþ÷èòå «äûðó».

Äëÿ áîéåå íäðîáíé èíôîðìàöèè [\(FAQ\)](#).

Íõðåäöíõðåæääåíèå W2544 – Íà áàðøåé ìàðåðèíñéíé iëàòå ïáíàðóæääí áèääåí ÷ èí, èñïïëüçóþùèé ñiåðàðèåíóþ iàìýöü äëÿ íóæä áèääåí êàðòû. Ó÷ðèðå, ÷òí iðè èñïïëüçâàíèè áûñîêèõ ðàçðåðåíèé èëè 3D iðèëíæääíéé éíðòðíëëåð ñíæåò çàèíñòåíàòü çíà÷èòåëüíîå éíëè÷åñòåí áàðøåé ñiåðàðèåííé iàìýòè. Ôàê æå ýòí çíà÷èòåëüíî ñíèæääåò ïðîèçâíäèòåëüíîñòü.

Èñïðàâæääíèå: Èñïïëüçóéòå áíåøíéé áðàðè÷åñêèé áäàïðåð, åñëè ýòí áïçííæíî.

Äëÿ áïëåå ñiäðåííé èíôîðìàöèè [\(FAQ\)](#).

Ñîâåò T2545 – Đåêîïåíäóåðñÿ èñïïëüçîâàòü ïäóëè òèïà Registered/Buffered áîëüøååñî íáúåìà (256MB èëè áîëåå), â ïñïååíñòè, åñëè óñòàïâåéåíû 2 èëè áîëåå ïäóëÿ íà íäññ êàíàëå. Ýòî óååëè÷èò íáùóþ iðîèçâïäèòååëüíñòü è óìåíüøèò íäõõçéó íà êàíàë. Õîòÿ ýoë ïäóëè ãîññyò äññieòååëüíóþ çàäååðæéó èç-çà âñòðîåíûõ áóðåðîà (òàéèì íáðàçî, CL2 ñòàïâèòñy CL3), ñòàáèëüíñòü ðiññ ñòîèò. Íà ñåðååðåð ñ áîëüøè ëëè÷åñòå ñëîòå ìàìÿòè **íayçàòåëüíà** óñòàïâèò ìàìÿòè òèïà Registered.

Èñïðàåéåíèå: Åñëè áû ñîáèòååðåñü äîáàâèòü äññieòååëüíóþ ìàìÿòü â ñåñþ ñèñòåìó, ðàññññòðèòå áàðèàíò çàìåíû ïäóëåé íà Registered/Buffered. Ó÷òèòå, ÷òî íåëüçÿ ñåðøèåàòü ìàìÿòü òèïà Unbuffered è Registered/Buffered, ýòî áîçîæñ, ðiññ ãñëè ÷èññå ïäååðæèååò ìåññéüêî êàíàëî.

Äëÿ áîëåå ïäðåííé èíôîðìàöèè [\(FAQ\)](#).

Ñîâåò T2546 – Ìðè èñíññéüçîâàíèè ïíäóëåé áîëüøíäî îáúåìà (512 èëè áîëüøå) æåëàòåëüí, ÷òíáû ñíè ïíäääåðæèâàéè ECC/Parity. Oàê êàé ååðíÿòíñòü ñáiy â íäéí áèò åïçðàñòååò ìðíññðöèíàëüí îáúåìó ïíäóëÿ, Ìðè èñíññéüçîâàíèè ïíäóëåé áîëüøåäî îáúåìà åïçééíòü ïøéáéè. Õîòý ýòè ïíäóëè åíâàåëýþò åññéíèòåëüíþ çàäåðæéò íà çàïëñü, íi ìðíâïäþò íåðåñ÷åò êàæäíé ëëíèè, ýòî ïíäûøååò îáùóþ ñòàáèëüíñòü ñèñòåìû.

Èñíñðàåëåíèå: Åñëè åû ñíáèðååòåñü åíâàåèòü åññéíèòåëüíþ íàìÿòü â ñâíþ ñèñòåìó, ðàñññíòðèòå åàðèåíò çàìåíû ïíäóëåé íà Registered/Buffered. Ó÷òèðå, ÷òí íåëüçÿ ñíåðèåàòü íàìÿòü òèïà Unbuffered è Registered/Buffered, ýòî åïçíäí, òîëüêî åñëè ÷èïñåò ïíäääåðæèâååò íåñéëüêî êàíàëíâ.

Äëÿ áîëåå ïíäðíáíé èíôîðìàöèè ([FAQ](#)).

Ñîâåò T2547 Ñêîðîñòü óñòàïåéå ãæàïåéå ãæàïåéå ïåðåééþ÷àòåéýìè. Äëÿ áîëüøåé ñòàáèëüíñòè ðåééíäóåðny óñòàïåéå ñêîðîñòü ÷åðåç BIOS.

Èñïðàåéåíèå: Â BIOS âééþ÷èòå ðåæèì èäïïðèòåíèÿ ãæàïåéå /iåðåééþ÷àòåéåé èéè óñòàïåéå ïåðåééþ÷àòåéè â àâòî ðåæèì. Çàòåì óñòàïåéå ïåðåééþ÷àòåéè ñêîðîñòü â BIOS. Ýòî ïðîöåðå òàéæå íçâéèò Sandra ñ÷èòûå ãïðåéüíûå íàñòðîéè ñêîðîñòè.

Äëÿ áîëåå ïäðåííé èíôîðàöèè ([FAQ](#)).

Ñîâåò T2548 – Ñêîðîñòü óñòàïíâéåíà ïðîãðàìèíí. Äëÿ áîëüøåé ñòàáèëüññòè ðåéíäóåòñÿ óñòàïàééåàòü ñêîðîñòü äæàïäðàìè/íäðåéëþ÷àòåéëþ.

Èñïðàâåéíèå: Óêàæèòå â BIOS èñïëüçîâàíèå äæàïäðîâ/íäðåéëþ÷àòåéåé. Óñòàïâèòå íåâåèòíóþ ñêîðîñòü äæàïäðàìè/íäðåéëþ÷àòåéëþ.

Äëÿ áîëåå ïäðîáíé èíôîðàöèè ([FAQ](#)).

Ñîâåò T2549 – Ñiâåêðàëüíàÿ ïäóëýöèÿ îòéëþ÷åíà. Ðåéëìåíåóåì âéëþ÷èòü åå äëý ìèíèìèçàöèè EMI. Yòà âïçïæíñòü PLL IC (ääíåðàòòðà ÷àñòòðû) ïçâîëèò èçìåíýòü ÷àñòòðó â ïðåäåéàõ íåéòòðàíà ëèàïaçíà, ÷òî óååéè÷èò EMI è ïçâîëèò èçååæàòü ñáâå â íáðóäíåàíèè.

Èñïðàåéåíèå: Åéëþ÷èòå ñiâåðàëüíóþ ïäóëýöèþ â BIOS. Âïçïæí, âàì òàéæå ðåáöíàéè ñòðàíàòü ñéòòñòü èç BIOS àíåñòî èñiiëüçíåàíèÿ äæàïåðî/åðåéëþ÷àòåéåé.

Äëý áïéåå ïäðíáíé èíòòðàöèè [\(FAQ\)](#).

Íðåäöiðåæääíèå W2600 - Åàøå SCSI óñòðîéñòåî íå ñîâìåñòèÿ ñî ñòàíäàðòàìè ANSI (SCSI-1, SCSI-2, è ò.ii.)

Èñiðåâæäíèå: Íáû÷ í äàííå íðåäöiðåæääíèå áûçûâàåò ýìóëýöèý ATA/ATAPI ñðåäîé Windows – è ýòî ñiðìåëüí - ATA/ATAPI íå ñîâìåñòèù ñî ñòàíäàðòàìè SCSI. Í íñee è ó åàñ åñòü SCSI óñòðîéñòåî, òî ííí óñòàðåëî. Åñå åðåìåííùå SCSI óñòðîéñòåà äîéæíù íñäåðæèåàòü (êàê ìèíèòí) SCSI-2.

Äëý áîëåå íñäðîáíé èíôîðìàöèè [\(FAQ\)](#).

Ñîâåò T2700 – Ó âàñ óñòàíâëåññ ñëèøêññ íñäñ ñðèôòññ. Íñë çàíèìàþò ñëèøêññ íñäñ ñàlýòè. Äëÿ ñáú÷íûõ îðèñíûõ öääéåé, DTP è äðóññ ãðàôè÷åññêññ ïðñäðàññ òàéññ ëîéè÷åññòññ ñðèôòññ.

Èñïðàâëåíèå: Íñäðîéòå ìàíåëü Õiðàâëåíèÿ|Øðèôòññ (Control Panel|Fonts) è óääéèòå íñóæíûññ.

Äëÿ áñëåå ññäðñáññ ñðèôòññ èíññ ñðèôòññ (FAQ).

Íðåäöiðåæäåíèå W2900 – Þíð ðòåëåôîíà íå óêàçàí. Íáû÷íí ýòî íçíà÷àåò, ÷òî âû ââåëè åääí íäïðåâèëüíí.

Èñiðåâæåíèå: - óáâæèòåñü, ÷òî iðàâèëüíí ââåëåí êäa ñòðàíû, áíóòðåííèå êäa ù è Þíð ðòåëåôîíà. Íòéðíéòå lïé Èñiüþðåð|Óäâæåííà ïäééþ÷åíèå (My Computer\ Dial-Up Networking), ùåëéíèòå iðåâíé êííié ìûøêè íà ñíâæèíåíèè è âûáåðèòå Ñâéñòå (Properties), çàòåí ââåëèòå êíðåâðòíþ èíóïðìàöèþ.

Äëý áîëåå ïäðíáíé èíóïðìàöèè [\(FAQ\)](#).

Ñîâåò T2901 – Êñïðåññèÿ çàãïëíâéà IP â âàøåé ñèñòåìå íå èñïñüçóåòñÿ. Áïëüøèíñòåíñåðåðòå ñåðâåðòå ïäæèåàòþ ëñïðåññèþ çàãïëíâéà IP, +óî óìåñøåðò ïáùèé ðàçìåð ïàéåðà. Áñëè ãàííàÿ ôóíêöèÿ íå áûçûâåðò ïðíåéåì, óî åå ðåéñåíåðåñÿ áééþ÷èòü.

Èñïðåéåíèå: - Íòéðîéòå îíé Êñïñüþòåð\Óäàéåííå ïäééþ÷åíèå (My Computer\ Dial-Up Networking), úåééíèòå ïðàåíé êíñéîé ïûøéè íà ñîâåèíåíèè è áûáåðèòå Ñâîéñòåà\Òèïû Ñåðâåðå ñïòåðòå ñòåðòóþ õóíêöèþ.

Äëÿ áîéåå ïäðîáíé èíôîðìàöèè [\(FAQ\)](#).

Ñîâåò T2902 – Å âàøåé ñèñòåìå íå èñííëüçóåòñÿ ïðîäðàìíàÿ êñííðåññèÿ äàííûõ. Ííà áóäåò ðàáîòàòü, ðíëüêî åñeeè íáà êñííüþòåðà åå ïäääðæéåàþò, î çà÷àñðóþ òàê è áûâååò. Äàííàÿ ôóíêöèÿ ïçâîëÿåò äñòè÷ü áíëüøåé ïðíóñêíé ñíñíáññòè çà ñ÷åò ñæàòèÿ äàííûõ.

Èñíðàåéíèå: - Íòêðîéòå ìé Èñííüþòåð|Óäàéåííà ïäééþ÷åíèå (*My Computer\ Dial-Up Networking*), úåééíèòå íðàâíé êñííêíé ïûøêè íà ñíåééííè è áûáåðèòå Ñâîéñòåà|Óèïû Ñåðâåðîâ (*Properties\Server Types*), è áéëþ÷èòå ñíñíåðòåðóþùóþ ôóíêöèþ.

Äëÿ áíëåå ïäðîáíé èíôîðìàöèè [\(FAQ\)](#).

Ñîâåò T2903 - Â âàøåé ñèñòåìå íå èñïïëüçóåòñÿ PPP. Íà ãàííûé ïìåíò ýòî íàèáîëåå
ïðåäíî÷èòàåìûé ïðîòîéïë. UNIX-ñèñòåìû èñïïëüçóþò SLIP, Netware èñïïëüçóåò NRN, è .ò.í.
Óååäèòåñü, ÷òî âàì ååéñòåèòåéüí íåíåöîæèí èñïïëüçîåàòü ïðîòîéïëû, îòëè÷íûå òò PPP.
Èñïðàåéåíèå: - Íòëðîéòå ìíé Èíïüþòåð|Óäàéåííà ïäééëþ÷åíèå (*My Computer\ Dial-Up
Networking*), úåééíèòå ïðàåíé èííåéíè ìûøêè íà ñîåäèíåíè è åúáåðèòå Ñâîéñòåà|Óèïû Ñåðååðîå
(*Properties\Server Types*) è å ñïòååòñòåóþùåì áîéñå åúáåðèòå *PPP*.

Äëý áîéåå ïäðåíé èíôîðìàöèè [\(FAQ\)](#).

Ñîâåò T2904 - Âû íå èñïïëüçóåòå ñêðèìòû. Åñëè èñïïëüçóåòå ñêðèìòû.

Èñïðàâéåíèå: - Åñëè èñïïëüçóåòå èñïðàâéåíèå Windows 95, òî âàì íåïáõïäèì óñòàííàèòü Scripting Tool ñ CD ééè ñòàííàèòü MS-Plus! Å Windows 9X/Me/NT4/2000/XP/2003 ñèñòåíà ñêðèìòîâ óæå áñòðíà. Íðî÷òèòå ãíèòíàðàöèþ ëí íàïèñàíèþ ñêðèìòîâ, çàòåì çàéåèòå â ìíé Èñïïëüçóåò|Óääéåííà ñäéëþ÷åíéå (My Computer|Dial-Up Networking), ùåëéíèòå íðàâíé êíñéíèé ëùøêè íà ñîâåèíåíèé è áûáåðèòå Ñâíéñòåà|Ñêðèìòû (Properties|Scripting) è áâåäéòå èíý ñâåäí ñêðèìòå.

Äëÿ áîéåå ñäéëþ÷åíé èíôîðìàöèè ([FAQ](#)).

Ïðåäöïðåæääíèå W3000 – Âàøà âåðñèý ODBC óñòàðåëà. Äëý ñíâðåìåíûõ ïðèëîæääíèé ðåêîåíäàíàíí èñïíëüçîâàíèå ODBC âåðñèé 3.5x èëë áîëåå ïïçäíèõ, ODBC 3 òðåáóåòñÿ ï÷òè äëý âñåõ ïðèëîæääíèé.

Èñïðàâëääíèå: Ïæàëóéñòà, çàãðóçèòå è óñòàïâèòå MDAC 2.6 èëë áîëåå ïïçäíèé îò Microsoft.

Äëý áîëåå ïäðîáíí èíôîðìàöèè ([FAQ](#)).

Ïðåäöïðåæäåíèå W3001 - Âàøà ãåðñèý ODBC óñòàðåéà. Äëÿ ñîâðåìåíûõ ïðèéîæåíèé ðåéïðåíàíàíí èñïíéüçíààíèå ODBC ååðñèé 3.5x èëè áîéåå ïçäíèõ, ODBC 3 òðåáóðñý ï÷òè äëÿ âñåõ ïðèéîæåíèé.

Èñïðåæäåíèå: Ìæàéóéñòà, çàãðóçèòå è óñòàíâèòå MDAC 2.6 èëè áîéåå ïçäíèé ì Microsoft, à íàí ñîâðåæèòñý ïðæåñòàí ïåðàéååðîà. Åñëè áàçà äðàéååðîà íå âééþ÷åíà à MDAC, òî çàãðóçèòå åå ìòåéüíî.

Äëÿ áîéåå ïäðîáíé èíôîðìàöèè [\(FAQ\)](#).

Ñîâåò T3100 - Òåðõñëüïäèý SMART íå âééþ÷åíà. Ííà ïðåäíï÷òèðåëüíà äëý ïîâûøåíèý ñòàáèëüñòè ðàáîòû ñèñòåìû. Ííèòíðû ñèñòåìû SMART ñ÷èòûâàþò äîñòàðî÷íå èíëè÷åñòåî ïàðàìåòðíà äëñêà, è ëäóò çàðàíåå ïðåäóïðåëöü áàñ î äðîçýùåé ïøèáêå. Äàíàÿ ôóíêöèý íåçíà÷èòåëüñíèé ñíèæàåò ïðèçâîëòåëüñòü, ííîâûøàåò áåçíàñòü.

Èñïðàåéå: Åééþ÷èòå ëäååðæéó SMART äëý áñåð áàøèò äëñêå á BIOS êññüþòåðà.

Äëý áîëåå ëäðíáíé èíòîðàöèè ([FAQ](#)).

Í ðåäöi ðåæäåíèå W3101 – Åêëþ÷åíí óiðåâæäåíèå ièòåíèå. Äëý ðåáî÷èõ ñòàíøéé æåëàòåëüíí åäí îòéëþ÷åíèå. Åí åêëþ÷åííí ðåæèìå ääííàÿ ïäñèñðåìà ïæåð ïðîèçåíæòü îòéëþ÷åíèå äèñéïå èëè íðåâæäåíèåòü èõ å ðåæèìåíèå ïðåæäåíèå ïðòðååëåíèÿ ièòåíèÿ.

Èñiðåâæäåíèå: Åñëè äàííûõ êíííüþòåð ýâëýåðñý ðåáî÷åé ñòàíøéé, åíéäèòå å BIOS è îòéëþ÷èòå óiðåâæäåíèå ièòåíèåí äëý åñåð äèñéïå. Åñëè æå ýòi ïóðåáóê, òi ðåéíåäåðòñý ñòàâèòü åñå ìàñòðíééè ååç èçìåííèé.

Äëý áîëåå ïäðíáíé èíóîðíàöèè [\(FAQ\)](#).

W3102 – Êåøèðîâàíèå ÷ ðåíèý èéè êýøèðîâàíèå çàïèñè îòêëþ÷åíî. Äëý äîñòèæåíéÿ ìàéñèìàëüííé ïðîèçâîâèðåëüííñòè ðåéíåíäóåðñÿ èõ åêëþ÷èòü. Ýòè áóôåðû äîéæíû áûòü îòêëþ÷åíû ðîëüêî ïðè èñíïëüçîâàíèè ñïåöèàëèçèðîâàííûõ ïðèëíæåíéé, ãääå ôóíêöèè ïðåäñêàçûâàíéÿ íå èñíïëüçþòñÿ.

Èñíðàâëåíèå: Åíçíæíî, åàì íåáñäèíí èñíïëüçîâàòü ñïåöèàëèçèðîâàííóþ óðèëèòó äëý äèñêà, èíòíðóþ ëæíî ñêà÷àòü ñàéðà ïðîèçâîâèðåëüäÿ äëý èçìåííèÿ ðåæèííà ðàáîòû êåðà. Iåéíòíðûå èíòíðîëåðû ëçâîëÿþò åúññéÿòü ýòó ëåðàöèþ.

Äëý áîéåå ëäðîáíé èíòíðàöèè [\(FAQ\)](#).

W3103 – Åêëþ÷åí àêóñòè÷åñêèé ìåíâäæåð. Õìøý ýðî çíà÷èòåëüíí óíåíüøååð óðíååíü ðóìà, íí è ñíèæååð ìáùóþ ïðíèçâíäèòåëüííñòü ñèñòåìû. Íáû÷íí ñèñòåìà ïõëåæååíéý ñíçäååð ãíëüøå ðóìà, ÷åí ñàìè æåñòéèå äèñêè. Åñëè æå äèñê ííñòïýíí èçääååð åðíîêèé ðóìà, ðí íí ëæååð áúòü ííâðåæååí. Ííðíáóéðå ëåðåíåñòèòü swap ôàéé ìà äðóåíé äèñê, èçääåþùèé ìåíüøå ðóìà.

Èñíðàåéåíèå: Åíçííæíí, åàì íåíåñíäèíí èñííëüçíåàòü ñíåðøèåëèçèðíåàííþ óðèëèòó äëý äèñêà, éíòíðóþ ííæíí ñêà÷àòü ñ ñàéðà íðíèçâíäèòåëü.

Äëý åíéåå ííäðíáíé èíòíðàöèè (FAQ).

W3104 – Äàííûé óðîâåííü íåðåäà÷è äàííûõ íå ñòðèìàëåí, ð.å. íå ýâëÿåòñÿ ìàéñèìàëüíù íäääðæèåàåìù. Ýôí òíåííûøååò ïðîèçâîäèòåëüíñòü äèñéà. Äñee èííòðíëéåð ðàéæå ïäääðæèåàåò ìàéñèìàëüíþ ñéïðîñòü íåðåäà÷è äàííûõ, ðî íåò ñíûñéå íå èñíëüçîàòü åãí.

Èñïðàåéåíèå: Äey íà÷àëà ïðîâåðüòå ñéïðîñòíûå ðåæèìû, íäääðæèåàåìùå êííòðíëéåð. Çàðåì ïðîâåðüòå ðåéóùéé ðåæèì äey êííòðíëéåðà/BIOS, èçìåðéå ããí. Íííðîáóéòå íáñâèòü BIOS êííòðíëéåð. Äñee èíðè íåðåäà÷å äàííûõ ïðîèñöïäÿò íøéáéè, ðî íðîâåðüòå êàáåëü è, åñee íà íäñíøééå òå ãàñ óñòàíâåíí ñéñêëüéí äèñéîâ — ñàçäåëèòå èõ.

Äñee æå âñòðîåííûé êííòðíëéåð íå íäääðæèåàåò äàííûé ðåæèì, ðî íííðîáóéòå èñíëüçîàòü RAID êííòðíëéåð, èéè æå ïòéëþ÷èòå âñòðîåííûé êííòðíëéåð è óñòàíâèòå íâûé.

Äey áîéåå íäðîáíé èíóïðìàöèè ([FAQ](#)).

Í ðåäöí ðåæäåíèå W3105 – Òåêóùèé ðàçìåð áëîêà íå ïïòèìàëüíûé, ò.å. íå ýâëýåòñÿ ìàéñèìàëüíûé ïïääåðæèåàåìûé. Yôî óíåíüøååò ïðîèçâîæòåëüíîñòü.

Èñïðåâæåíèå: Íðîåðüòå íàñòðîéè BIOS è óñòàíîâèòå ðàçìåð áëîêà íà ìàéñèìó.

Äëý áîëåå ïïäðîáîé èíôîðìàöèè [\(FAQ\)](#).

Îøèáêà E3106 - Ñèñòåìà SMART îáíàðóæèëà áîçìíæíóþ ïðîáëåìó ñ âàøèì äèñêî. Ëó÷øå âñååñî çàêðûòü âñå ïðîäðàìû è ïðîéçâåñòè àâàðèéíóþ àððèâàöèþ äàííûõ. Äèñê ïðæåò äàòü ñáîé.
Ëñïðàâåíèà: Ñâýæèòåñü ñî ñëóæáîé ïðääðæèè ïðîéçâåèòåëÿ äèñêà. Íáú÷í íè çàìåíÿò âàø äèñê èëè áâðíóò íàçàä, åñëè ðåââîãà áûëà ëîæííé.

Äëÿ áîëåå ïðîáííé èíôîðìàöèè ([FAQ](#)).

ЇԾÅÅÓЇԾÅÆÅÍÈÅ W3107 – Øåïïåðàòóðà ãèñêà ñëèøéïî âûñïéà (>60C). ЇԆâåðüòå ñïñòïýíèå ñèñòåìû ïðéàæäåíèÿ.

Èñiðàâéåíèå: ЇԆâåðüòå ðàáîòïñïñòü âñå ãåíøèéýòïðîâ. Åñëè âñå ãåíøèéýòïðû ðàáîòàþò, î ðàáîòðàòóðà ïï-ïðåæíàòó (>40C) ïåðåñïðòðèòå âàðèàíòû ðàçìåñåíèÿ ñèñòåìû ïðéàæäåíèÿ (ïԆâåðüòå ìàïðàâéåíèå ãîçäóðíûõ ïïðîéîâ è ðàññïñòðèòå âîçíæññòü çàìåíû ñóùåñòåðûèõ âåíðèéýòïðîâ èéè èåàâéåíèÿ äññééòåðëüíûõ) èéè ïïéíæåíèÿ ãèñêîâ (ééè÷åñòåî ñåíáíäíîâ ïðñòðàíñðâà ìåæäó ãèñêàìè).

Ãëÿ áîéåå ïäðîáíé èíôîðàöèè ([FAQ](#)).

Íðåäöíðåæäåíèå W3108 – Äëÿ äèñêà èñííëüçóåòñý ðåäæèì PIO àìåñòì DMA. Ýòî çíà÷èòåëüíî ñíèæàåò íðîèçâîæòåëüíñòü ïîâðåìåííûõ äèñêîâûõ íàéíèòåëåé.

Èñïðàæäåíèå: Íðîàåðüòå íàñòðîéè èííòðîéëåðà è äèñêà è åéëþ÷èòå ðåäæèì DMA. Åñëè äàííàÿ ååðñèÿ äðàéååðà íå íääåðæèåàåò åàø êííòðîéëåð, óñòàííâèòå íáíâëåííóþ ååðñèþ.

Äëÿ áîëåå íääðíáíé èíôîðìàöèè ([FAQ](#)).

Ñîâåò T5000 – Çàãðóçêà ïðîöåññïðà ñëèøêîì âûññîéà. Ýòî îçíà÷àåò, ÷òî àî âðåìÿ ïðîâåäåíèÿ ðåñòà ïðîöåññïðî ðàéæå âûññÿéñü íàñéíÿéî ðåñóðñíåìèõ ïðèëîæåíèé.

Èñïðàåéàíèå: Íåðå äìåíà ïðîâåäåíèåì òåñòà ðåññíåíåòñÿ çàéðûòü âñå ïðîöåññû.

Äëÿ áîéåå ïäðîáîé èíôîðàöèè [\(FAQ\)](#).

Ñîâåò T5001 – Đåçóëüòàò òåñòà Dhystone ñëèøêî îèçîê äëÿ ààííãî êëàññà iðîöåññîðîâ.
Êñïðàâåäíèå: iðîâåðüòå iðàâèëüññòü íàñòðìåê.

Äëÿ áîëåå iðäðîáîé èíôîðìàöèè [\(FAQ\)](#).

Ñîâåò T5002 - Đåçóëüòàò òåñòà Whetstone ñëèøêî îèçîê äëý äàííäî êëàññà iðîøåññîðîâ.
Êñïðàâåäíèå: Íðîâåðüòå îðàâèëüíñòü íàñòðìåê.

Äëý áîëåå ïäðîáîé èíôîðàöèè [\(FAQ\)](#).

Íðåäöíðåæäåíèå W5003 – Òåñò íðåâåðèë ðîëüêî íåðâè÷íûé íðåöåññîð. Ýòî ííæåò íðèååñòè ê íåðî÷ííó ìoíáðàæåíèþ íáùåé íðîèçåíäèòåëüíñòè ñèñòåìû.

Èñïðàâåíèå: Åéëþ÷èòå ïóëüòèïðîöåññîðíþ ííäåðåæéò. Òàêæå áàì íåáöíäèí òñïëüçâàòü Windows NT/2000/XP/2003 ñ ííäåðåæéíé ïóëüòèïðîöåññîðíé ñèñòåìû.

Äëÿ áîëåå íäðíáíé èíôîðìàöèè ([FAQ](#)).

Çàìå÷àíèå N5004 – Äàííûé òåñò ýâëÿåòñÿ èñêóññòååííùì è ìòîáðàæàåò ëèøü íäèí àñíåéò ñèñòåìíé iðíèçâïäèòåéüíñòè. Lí **íå** ííêàçûåååò ðååéüíé iðíèçâïäèòåéüíñòè. Äñå çàâèñèò ìò òíäí, ñ éàéèì iðèéíæåíèåì áú ðàáìòååòå, íáùååí ðàçìåðà íáðàáàòûååíé eíôîðìàöèè, è ò.í. Ñóùåñòåóþò è äðóåèå òåñòû (BapCo, WinStone, WinBench), êîòîðûå ííäóò ííêàçàòü iðíèçâïäèòåéüíñòü áàøåé ñèñòåìû á iðèéíæåíèÿ.

Èñîðàåéíèå: Ííêà áú íííèòå Íá ýòí — áñå õîðíøí. Äëÿ áíéåå ííäðíáíé eíôîðìàöèè í òåñòàð, ñííòðèòå ðàçäåë ííñüü, ííëàéíâóþ äíéóìåíòåöèþ è FAQ. Lí íå äåëàéòå íåååðíûõ áûâîäîå èç äàííäå òåñòà.

Äëÿ áíéåå ííäðíáíé eíôîðìàöèè (FAQ).

Íðåäöiðåæäåíèå W5005 – Èñïiëüçóéòå ïiöèþ äèíàìè÷åñêîé çàäðóçêè áàëàíñà òîëüêî áîñâûõ ñeeó÷àÿö. Ýòî áàæîí äëÿ ñeñðåì AMP (àñèððííé ïiäðiðiðåññiðíé ñeñðåìû) èëè SMP, ðàáîòàþùèô íà íðiöåññiðàô ñ ðàçiié ñeñðiñòüþ. Íðiöåññ êàëèáðiâè ìðiâiæòñý äëÿ êàæäiâi íðiöåññiðà, è ðàáîòà ðàçääëyåòñý ñiäëàññ ýôôåèòèâñòè êàæäiâi èç íèô. Íà ñeñðåìàõ SMP áàííûõ àeäiðèòi ðàáîòååò áiíëíå õiðiø.

Èñiðåæäåíèå: Åñee è áû èñïiëüçóåòå àíàëiâè÷íóþ ñeñðåìó, ði ìòëëþ÷èòå ïiöèþ äèíàìè÷åñêîé çàäðóçêè áàëàíñà.

Äëÿ áîëåå ïiäðiâíé èíôîðìàöèè [\(FAQ\)](#).

Çàìå÷àíèå N5006 – ìû èçìåíýåì, êîäû òåñòîâ èç âåðñèè â âåðñèþ è ïïëíñòüþ èçìåíýåì èõ iðè ïððåññå ìà ïïâóþ âåðñèþ (ò.å. ìà 9.0 n 8.x). Ýòî íåèçáåæíî, ðàê êàê ìû äîéæíû ñîñðàíèòü òåñòû ìà ñîâðåìåíî óðîâíå, äîáàâèòü ïïâûå òåðññå ëèè è ïïòèìèçèðîâàòü èõ ïïñëå ïïëó÷åíèÿ íáðàòíé ñâýçè ìò ïðåäûäóùèõ ãûïóñêîâ ïðîäðàìû.

Èñïðàâåäíèå: ïïéà áû ïïíèòå íá ýòî — áñå õîðîøî.

Äëÿ áîéåå ïïäðåííé èíôîðàöèè [\(FAQ\)](#).

Íðåäööíðåæääíèå W5007 – Å âàøåé MP ñèñòåìå ìå óñòàíîëåíà ïíðåööèííàÿ ñèñòåìå, ïíääåðæèåàþùàÿ áïëüøå 1 íðîöåññîðà, ñëåäîâàðåëüí, íðè ðåñòèðîâàíèé áóäåò èñííëüçîâàðüñÿ òïëüêî ìæí íðîöåññîð. Ííèàçàíûé ðåéòéíå ìå áóäåò ÿâëýòüñÿ íðåâèëüíùì äëÿ âàøåé ñèñòåìû, íí áóäåò ðàâåí ðåéòéíå íðîèçâàëèoåëüíñòè âàøååí íðîöåññîðà íà äàííé ñèñòåìå.

Èñíðåæääíèå: Óñòàíîéòå ïíðåööèííóþ ñèñòåìó ñ ííääåðæéíé MP.

Äëÿ áïëåå ïíðåííé èíôîðàöèè [\(FAQ\)](#).

Ñîâåò T5008 – Åñëè è ãû õíòèòå âûïïéíèòü ïðåäåéåíûé òåñò, åìåñòî ïëíïäå òåñòà äëÿ åàøåé ñèñòåìû, ðî åûååðòå ëòè è åéëþ÷èòå/âûéëþ÷èòå òðåáóåìûå òåñòû.

Èñïðàåéåíèå: Íå÷åäî èñïðàåéýòü.

Äëÿ áîéåå ïäðîáíé èíôîðìàöèè (FAQ).

Íðåäööíðåæääåíèå W5009 – Íðîööåññíðû äëÿ ïðåèëüíûõ ñèñòåì ïðåóò åûäàâàòü áíéåå íèçêèå ðåéòéíãè íðîèçåïäèòåëüíñòðè íðè èñíïëüçïâàíèè ôóíêöèè ííéæääíñäí ïðòðåáëääíèÿ íèðàíéÿ. Ôíòÿ ñòàíäåðòíûå íðîööåññíðû ðàáîðàþò ñ áíéüøåé íðîèçåïäèòåëüíñòðû (èñééþ÷àÿ ðåæèìû «ñíà») ñíâðåìåííûå íðåèëüíûå íðîööåññíðû íðäåðæèåàþò ëíæåñòåí ðàçëè÷íûõ ðåæèìíâ, ííçåïëýþùèõ êííåéíèðîâàòü íðîèçåïäèòåëüíñòðû è óíåíûøåííâ ïðòðåáëääíèå íèðàíéÿ.

Èñíðåâæääåíèå: Åñêè èíäåéñ íðîèçåïäèòåëüíñòðè íèæåå íæèäååíñäí, ðî íáðàðèñü ê èíñòðóêöèè ííýêñíëóàðàöèè äëÿ ííëó÷åíèÿ ñååäääíèé íá óååëè÷åíèè íðîèçåïäèòåëüíñòðè è ðåæèìàõ ñíâðåìåñòèíñòðè.

Äëÿ áíéåå íðåðíáííé èíôîðìàöèè (FAQ).

Íðåäöíðåæäåíèå W5100 – Ñëèøêîí íèçêèå ïîêàçàòåëè âèäååî ñèñòåìû.

Ëñïðàâæäåíèå: Çàêõîéoå âñå âûññíÿþùèåñÿ íðåäöàìû.

Äëÿ áîëåå ïäðåáíé èíôîðàöèè [\(FAQ\)](#).

W5200 – Íà äèñêå âñòàëîñü ñéèøêî îàëí ñâñáñäíñá îñòà.

Èñïðàâëåíèå: Óâåëè÷üòå êîëè÷åñòåññíñäíñá îñòà.

Äëý áîëåå ïäðñáíé èíôîðìàöèè [\(FAQ\)](#).

Ñîâåò T5201 – Èíäåêñ ïðîèçâîäèòåëüññòè äèñêà ñëèøêî îèçîê äëÿ äèñêîâ äàíññâ òèïà.
Èñïðàâëåìà: Íðîâåðüòå íàñòðîéêè êíñòðîéëåðà è ñàìñà îèñêà.

Äëÿ áîëåå ïäðîáîé èíñòðàöèè [\(FAQ\)](#).

Ñîâåò T5202 – Åñëè ìòêëþ÷èòü ïïöèþ èñïïëüçîâàíèÿ êåøà, òî ìðè òåñòèðîâàíèè äèñêîâûé êåø ñèñòåìû Windows áóäåð ïðîèäíîðèðîâàí. Íáû÷í ýòî íå ðåéíîåíäóåðñÿ, òàé êàé ýóî çíà÷èòåëüíí óíäíüøàåò ïðîèçâîäèòåëüíñòü äèñéà.

Èñïðàâåéå: Åñëè áû õîòèòå èçìåðèòü ïðîèçâîäèòåëüíñòü äèñêà äëÿ Windows, òî óêàæèòå òåñòîâîé ñèñòåìå èñïïëüçîâàíèå äèñêîâîãî êåøà Windows.

Äëÿ áîëåå ïäðîáíé èíôîðìàöèè [\(FAQ\)](#).

Ñîâåò T5203 - Åñëè âêëþ÷èòü ñîöèþ èñïëüçîâà/ëý êåðøà, ðî ïðè ðåñòðèðíâàíèè áóäåò èñïëüçîâàí äèñêîâûé êåø ñèñòåíû Windows. Ðåçóëüðàòû ëãó ìå ññòåðòñòåíàòü ðåçóëüðàòàì, íæèääàåìùí äëý äèñêà èëè êíòðíèåðà.

Èñïðàâåíèå: Åñëè áû õîòèòå óâèääðû íåññðåäñòåíóþ ïðèçâtäèòåëüññòü êíòðíèåðà/äèñêà, ðî ìòìåíèòå èñïëüçîâàíèå êåðøà Windows á ààííî òåñòå.

Äëý áîëåå ñäðíáíé èíòðíàöèè [\(FAQ\)](#).

Íðåäööíðåæääíèå W5204 – Çàäööæäåííñòü öåíööäüííñòü íðåäööäüííñòü ñëëøêîì âûññêà.
Ñîâðåìåííñòü äèñéïåñå ëííðöíëëäöü ñòàíäàöòà ATA è SCSI èñíëüçóþò ðåæèì DMA, êîòíðûå
ïñâîáîæääåò íðåäööññòü ìò íàäööçêè ïí öïðåäæåíèþ íåðåäà÷åé ãàííñòü è óååëè÷èåååò
íðåèçåíäèòåäüííñòü ñèñòåìû. Íðè èñíëüçîåàíèè DMA è íåðåäà÷è ãàííñòü öåíööäüíúé íðåäööññòü
èñíëüçóåòñý íðèåäöü íà 10%, à íðåèåííñòü ñëó÷àå íà 90-99%.
Èñíðåäæääíèå: Íðåäööñòü ñòàíäàöòà, íåðåäæääíèå ëè åàø àèñê è éííðöíëëäö ðåæèì DMA. Åñëè àà, òî
íðåäööñòü ìàëè÷èå íàíäæåííñòü äðåéååöà àëÿ éííðöíëëäöà ìò íðåèçåíäèòåëý. Å íèñàíèè ê
ìàðåäöèíñêèë íèàòå àïëæíû áùòü ñååäåíèÿ ïí åéëþ÷åíèþ ðåæèìà DMA. Åñëè åû èñíëüçóåòå
ñòàíäàöòíñòü äðåéååöà Windows, òî öååäèòåñü, ÷òî ðåæèì DMA åéëþ÷åí à íàíäëè
Öïðåäæääíèÿ|Ñèñòåìà|Óñòðíéñòåà|Åèñéè|Åèñé (Control Panel\System\Device Manager\Disk
Drives\Disk) ñì. Ñåéñòåà (Properties) è çàòåì íàñòðíéèè (Settings).

Åëÿ áïëåå íäöðíáíé èíóïðàöèè ([FAQ](#)).

Ïðåäööïðåæääåíèå W5205 – Íáùèé èíäååñ ïðîèçâïäèòåäüïñòè ñeeøêî íèçîé. Õîòý (íáû÷î) ïðîèçâïäèòåäüïñòü (ííêàçàðåäü÷òåíèÿ) áóäåð âûøå, +åì ííêàçàðåäü çàïèñè, ííè åíëæíû áûòü ïðeläðòî ðååíû, ò.å. èíäååñ çàïèñè åíëæåí áûòü íå låíåå ½÷òåíèÿ.

Èñïðååéåíèå: Íá íåéòòðûõ êííöðíééåðåõ/äèñéàõ ñeñòåíû SCSI ííæåð áûòü áééþ÷åíà ííöèÿ ïðlååðéè çàïèñàííî; ýòà óóíéöèÿ ïðlååðýåò çàïèñàíóþ éíóòðlåöèþ íà äèñé ðåì ñàìû, çàìåäéÿÿ ååí ðååíòó. Õîòý ýòà óóíéöèÿ ííåûòååò íåäåäæíñòü, ííà æå ñíèæååò ïðîèçâïäèòåäüïñòü.

×àùå áñååí ïðè÷èíé ýòåñ ííæåð áûòü ìòééþ÷åííûé éåø çàïèñè. Íí èñííëüçóåðñÿ äéÿ ïðåäööðååíèÿ èíóòðlåöèè ìò íåðååíÿ á ñåòè íèòåíèÿ. Õî÷î òåéæå ýòà óóíéöèÿ ñíèæååò ïðîèçâïäèòåäüïñòü, òåé ÷òî íú ðåéíååóåì èñííëüçååòü åå òîëüéî ïðè íåññðååñòååííé ååíååíèíñòü.

Äéÿ áíëåå íäðååíé èíóòðlåöèè ([FAQ](#)).

Í ðåäöi ðåæäåíèå W5206 – Èíäåéñ iðîèçâïäèòååëüíñòè äèñêà ñëëøêî íèçîê.

Èñiðåäæåíèå: Ýòî áàçîâîå iðåäöi ðåæäåíèå – ò.å. îí íå ðàñêðûâååò ñóðè iðîáëåìù – iðîáëåìà æå ëæåò çåéëþ÷àòüñÿ á ãûéëþ÷åííí ðåæèìå DMA, êiòîðûé iåðååïäèò ðàáîòó äèñêà á ðåæèì PIO, êiòîðûé íå òîëüêî ñíèæàåò iðîèçâïäèòååëüíñòü äèñêà, íí è çíà÷èòååëüí óååëè÷èååò îáuóþ çåãðóçêó iðîòåññiðà. Iðîååðüòå, óñòàíåéí ëè äðàéååð êíñòðîéëåðà è áéëþ÷åí ëè ðåæèì DMA.

Äëý áîéåå ïäðîáíé èíòîðìàöèè (FAQ).

Ñîâåò T5300 – Äëý êà÷åñòâåííäá òåñòèðîâàíèý ðåéíäåóåòñý ïïëíñòüþ çàïëíåíûé VideoCD èëè DVD äèñê.

Â iðîòèâíí ñëó÷àå ðåçóëüòàòû òåñòèðîâàíèý ïïäóò áûòü íåðî÷íûè.

Èñïðàâåíèå: Äñòàâüòå ïïëíñòüþ çàïëíåíûé VideoCD èëè DVD äèñê ñ ôàéëàìè íáúåíí íå

ìåíåå 300MB.

Äëý áîéåå ïïäðîáíé èíôîðìàöèè (FAQ).

Ñîâåò T5301 - Äëÿ êà÷åñòâåííàí òåñòèðîâàíèÿ ðåéíàáóåòñÿ CD-ROM ñ ôàééàìè áîéüøíàí îáúåìà. Å iðîòèâíí ñëó÷àå ðåçóëüðàòû òåñòèðîâàíèÿ íàñóò áûòü íåðî÷íûìè.

Èñïðàâåäíèå: Äñòàâüðå CD äèñê ñ ôàééàìè îáúåìí ìå ìåñå 300MB.

Äëÿ áîéåå íàðîáíé èíôîðìàöèè [\(FAQ\)](#).

Ñîâåò T5302 – Äëÿ òåñòèðîâàíèÿ âèäåâî ïðîèçâîäèòåëüíñòè âàøåäî CD-ROM/DVD óñòðîéñòâà èñïëüçóéòå VideoCD èëè DVD äèñê.

Èñïðàâëåíèå: Äëÿ òåñòèðîâàíèÿ èñïëüçóéòå äèñêè ôîðìàòà VideoCD èëè DVD.

Äëÿ áîëåå ïäðîáîé èíôîðìàöèè [\(FAQ\)](#).

Ñîâåò T5303 - Äëÿ òåñòèðîâàíèÿ ïðîèçâîäèòåëüñîñòè âàøåäî CD-ROM âñòàâüòå CD ñ ôàéëàìè áîéüøîäî îáúåìà.

Èñïðàâëåíèå: Ñòàâüòå CD, ñïääðæàùèé èíôîðìàöèþ.

Äëÿ áîëåå ïäðîáîé èíôîðìàöèè (FAQ).

Ñîâåò T5304 – Đåéòèíã ïðîèçâîäèòåëüñîñòè äëÿ âàøåáî CD-ROM ñëèøêîì íèçîê.
Ëñïðàâåäíèå: Íðîâåðüòå íàñòðîéêè êííòðîéëåðà è êåðà.

Äëÿ áîëåå ïäðîáîé èíôîðàöèè [\(FAQ\)](#).

Íðåäöíðåæäåíèå W5400 – Íðiióñéíàÿ ñíñíñíáññòü íàìÿòè ñëèøêîí íèçêà (ðàñøèðåíúé òåñò). Íáú÷íí ýòî íçíà÷àåò íåíðåâèëüíóþ íàñòðîéêó èëè óñòàñâêó ñëèøêîí «ååçñíàññíäî» ðåæèìà, ÷òî è íðèåíäèò è ïòåðå ìðîèçâîäèòåëüíñòè.

Èñïðåâæäåíèå: Íðåâåðüòå òàéíèéäè íàìÿòè (óååëè÷üòå èõ) èëè íðîâåðüòå è èçìåíèòå äðóæå íàñòðîéêé íàìÿòè è ÷ëíñåòà.

Äëÿ áîéåå ïäññíé èíôîðìàöèè [\(FAQ\)](#).

Íðåäöíðåæääíèå W5401 - Íðiióñêíàÿ ñiiññáññòü íàìÿòè ñëèøêî íèçêà (ñòàíäàðòíûé òåñò). Íáú÷íí ýòî íçíà÷àåò íåïðåâèëüíóþ íàñòðîéêó èëè óñòàñâêó ñëèøêî «ååçñàññíäî» ðåæèìà, ÷òî è íðèåíäèò è ïòåðå ìðîèçâîäèòåëüíñòè.

Èñïðåâæääíèå: Íðåâåðüòå òàéíèíèäè íàìÿòè (óååëè÷üòå èõ) èëè íðåâåðüòå è èçìåíèòå äðóäèå íàñòðîéêé íàìÿòè è ÷ëñåðå.

Äëÿ áîéåå ïäññáíé èíôîðìàöèè [\(FAQ\)](#).

Íðåäöiðåæäåíèå W5402 – Ñëèøêî íèçêèé ðåéòèíã íðîèçâîäèòåëüíñòè L2 êåøà. Íðíóñêíàÿ ñíñíáíñòü êåøà ñéèøêî íèçêà.

Èñiðåæäåíèå: Åñëè à áàøåé ñèñòåìå èñííëüçóåòñÿ L2 êåø, íðîååðüòå, åéëþ÷åí ëè íí. Íåéîòîðûå ñèñòåìú àåòíàòè÷åñèè ìòéëþ÷àþò L2 êåø, åñëè íáùåå êíëè÷åñòåî óñòàíâéåííé íàìyòè íðåûøàåò ïäååðæéååíå ÷ëiñåòî.

Äëÿ áïëåå ïäðíáíé èíôîðíàöèè [\(FAQ\)](#).

Íðåäöiðåæäåíèå W5403 – Äàííûé ðåñò èñïïëüçóåò ñïåöèôè÷åñêèå ðåñòû, èñïïëüçóþùèå èíñòðóêöèè MMX/SSE(2). Õîöy ííè âûïïëíýþòñy íí ìäíííó àëäíðèòíó, íáùåå êïëè÷åñòâíí èíôíðìàöèè, íáðàáàòûåàåííä å áeiêàõ ðàçëè÷íí. Åñéåäñòâèå ýòíäí ðåçóëüðàòû ðåñòû ííäóò áûòü ðàçëè÷íû, íåñííòðy íà èñïïëüçâàíèå íäèíàéíûõ êííàíä.

Èñïðàáæäåíèå: Íðééþ÷èòå ïóëüðèíåäèå ðåñòû å íäóéå ñiöèè èëè æå íííèòå íá ýòíí iðè ñðàáíåíèè ðåçóëüðàòíâ.

Äëÿ áîëåå åíäðíáíé èíôíðìàöèè [\(FAQ\)](#).

Çàìå÷àíèå N5404 – Äëÿ ïïëó÷åíèÿ ãàðàíòèðîâàíïäî ðåçóëüòàòà ìû ðåêîïåíäóåì àûñëíèòü ýòîò òåñò à òå÷åíèå íåñêïëüèèö ðàç. Õîòÿ, à íáùåì, ðåçóëüòàòû áóäóò ïðèìäðîí ðàâíû, ðî äîñðàòî÷í è íäíäî, íí à íåéîòîðûõ ñeo÷àÿö (ò.å. àêòèåíñòè ïðîäðàìì, SMP ïïåðàöèé) ðåçóëüòàòû íäóò çíà÷èòåëüíí ðàçèè÷àòüñÿ.

Ëñïðàâæåíèå: Åúïïëýéòå ýòîò òåñò àî òåð ïïð ïïéà íå ïïëó÷èòå ñòàáèëüíûé ðåçóëüòàò.

Äëÿ áîëåå ïäðîáíé èíôîðàöèè ([FAQ](#)).

Çàìå÷àíèå N5405 – Íðííóñêíàÿ ñíññááññòü íãðàíè÷åíà ñèñòåìíé øèííé (FSB). Íáû÷íý ÿðí ïçíà÷àåò, +ðí ìðííóñêíàÿ ñíññááññòü FSB < 50% ìò íáùåé ìðííóñêíé ñíññááññòé íàìÿðè, ñëåäíâàòåéüí, íàìÿðòü íðíñòàéåàåò. Íåéîòòðûå ñèñòåìû ðåçåðåèðóþò ÷àñòü íðííóñêíé ñíññááññòé íàìÿðòü íàìÿðòü íðíñòàéåàåò. Íåéîòòðûå ñèñòåìû (åñëè óñòàíâëåíû) ðàé êàé åèäåìíàìÿðòü, à òàéèõ ñëó÷àÿð, çàéìàåòñÿ èç ííåðàòèåíé íàìÿðòü.

Èñíðàåéåíèå: Ííðíáóéðå óååéè÷èòü íðííóñêíóþ ñíññááññòü FSB (ñíññááññòü íðíñòàéåíé ñíññááññòü íàìÿðòü).

Äëÿ áîéåå íäðíáíé èíôîðàöèè [\(FAQ\)](#).

Çàìå÷àíèå N5406 - Ìðññóñêíàÿ ñíññááññòü ìãðàíè÷åíà ñêîðñòüþ øèíû ìàìÿòè. Íáú÷íýòðé ìçíà÷àåò, ÷òî ìðññóñêíàÿ ñíññááññòü ìàìÿòðé < 50% ìò ìðññóñêíé ñíññááññòé ñèñòåìíé øèíû (FSB), òàéèì íáðàçí, ìðññóññòð ìðññòàéååò. Íáú÷íýòðé ïò ìðññóñêíé ñíññááññòé ñèñòåìíé øèíû (FSB), òàéèì íáðàçí, ìðññóññòð ìðññòàéååò. Íáú÷íýòðé ïò ìðññóñêíé ñíññááññòé ñèñòåìíé øèíû (FSB), òàéèì íáðàçí, ìðññóññòð ìðññòàéååò. Íáú÷íýòðé ïò ìðññóñêíé ñíññááññòé ñèñòåìíé øèíû (FSB), òàéèì íáðàçí, ìðññóññòð ìðññòàéååò.

Èñïðàâëåíèå: Èñïðëüçóéòå áíëåå ìðññóñêíé ñíññááññòü ìàìÿòðé (ò.å. DDR èéè RDRAM) èéè èñïðëüçóéòå äññéòðåéüíûå êàíàéü ìàìÿòðé (åññè åíçìäí) äëÿ óååëè÷åíèÿ ìðññóñêíé ñíññááññòé ìàìÿòðé.

Äëÿ áíëåå ìäðñááíé èíôîðìàöèè [\(FAQ\)](#).

Çàìå÷àíèå T5500 – Âàø iðíöåññîð (CPU) íå ïäääåðæèååò èíñòðóêëè MMX/SSE(2), âìåñòî ìèö iðè òåñòèðîåàíèé áóääåò èñïïëüçîåàðüñý ALU. Ôìöy êîä è ïðèìèçèðîåàí äëÿ èñïïëüçîåàíèÿ íà ñìåðåìåííûõ iðíöåññîðàõ, íáùàÿ iðíèçâåèòåëüñòü áóääåò ãîðàçäî íèæå, ÷åì íà iðíöåññîðå ñ ïäääåðæéîé MMX/SSE(2).

Èñïðàåéåíèå: Èóïèòå iðíöåññîð ñ ïäääåðæéîé MMX èëë SSE(2).

Äëÿ áîéåå ïäðåííé èíôîðàöëè [\(FAQ\)](#).

Çàìå÷àíèå T5501 - Âàø iðîöåññîð (CPU) íå ïäääåðæèåàåò èíñòðóêöèè SSE(2) èëè 3DNow! áiáñòî íeõ iðè òåñòðèðîåàíèé áóäåò èñïíëüçîåàðüñÿ FPU. Õîöý íà iðîöåññîðàð, ïäääåðæèåàþùèé ðåæèì ÷åðåæ äëÿ FPUs (íàïðèìåð, Pentium II) ïòèìèçèðîåàíûé FPU áóäåò ðàáîòàðü íåííã áûñòðåå, íáùàÿ iðîèçâîäèòåëüíñòü iðîöåññîðà áóäåò íèæå, ÷åì ó àíàëåè÷íäí ñ ïäääåðæéîé SSE(2) èëè 3DNow!.

Èñïðàåéåíèå: Èóïèòå ïðîöåññîð ñ ïäääåðæéîé SSE(2) èëè 3DNow!.

Äëÿ áîëåå ïäðîáíé èíôîðàöèè [\(FAQ\)](#).

ÍØÈÁÊÈ & ÍÐÅÄÓÏÐÅÆÄÍÅÈß

Îøèáêà E1: Îøèáêà iðè çàïóñêå ïäööý. Îøèáêà iðè âûâîäå ñïáùåíèý.

Êñïðàâëåíèå: Å ýòî ñïáùåíèè âû óâèäèòå âîçìîæíûå iðè÷eíû îøèáêè è eõ èñïðàâëåíèå. Äëý êàæäîãî ïäööý èìåþòñÿ ñíáñòâåííûå òðåáîâàíèý, ñìîòðèòå

Äëý áîëåå ïäðîáîé èíôîðìàöèè (FAQ).

Í ÌDÀÀÓ ÌDÀÀÉÀÍÈÅ W2: Òâñòù ìlääò ìdèâåñòè è ñáïyì â íåóñòîé÷èâûõ êííííláiòàõ. Íåéíòîðûå ñèñòâíùå êííííláiòù â ìdîoåññå òâñòèðîâàíèÿ ìlääò ìdêàçàòü.

Èñiðààéàíèå: Ó÷òèòå ýòî çàìå÷àíèå.

Äëÿ áïëåå ìäðíáíé èíôîðìàöèè (FAQ).

Îøèáêà E3: Iè iãëí ïïäóëü íå áûë âûáðàí.

Êñïðàâëåíèå: Äëý ðàáîòû ýòîãî ìàñòåðà âàì íåíáõíäèí âûáðàòü ñòìòý áû iãëí ïïäóëü. ïåðåçàïóñòèòå ìàñòåð è âûáðèòå iãëí èëë íåñéïëüêí ïïäóëåé.

Äëý áîëåå ïïäðíáíé èíôîðìàöèè [\(FAQ\)](#).

Îøèáêà E4: Îáíàðóæåíà ïðîáëåìà â îáíàðóäîâàíèè. Ñâååäåíèÿ î äàííé ïðîáëåìà ñïøðèòå íèæå. **Êñïðàâæåíèå:** Åàííà ñïøðàâæåíèå ìííæåò âàì ðàç'åðàòüñÿ â ñèòóàöèè è íàéòè îøèáêó. Ìííðîáóéòå èñïíëüçîâàòü ðàçäåë ìííùù è Ñéðæáó ìíäääðæè Windows äëÿ áîëåå ïðäðîáíé èíôîðìàöèè ïíäàííé ïðîáëåìà. Åñïíëüçóéòåñü ìàñòåðî Ðàçðåðåíèå ïðîáëåìà äëÿ ïííùòèè áíëåå äåðàëüííàíèå ïðîáëåìà.

Îøèáêà E300: Îøèáêà iðè ïñóðêå èíèöèàëëçàöèè OpenGL.

Êñïðàâëåíèå: Îðîâåðüòå íàñòðîéêó äðàéâåðìà äëÿ OpenGL. Âïçîæíî, âàø OpenGL äðàéâåð íå ïäâåðæèâàåò ààííîå ðàçðåðåíèå, ïñðîáóéòå óiåíüøèòü ðàçðåðåíèå, ãëóáèíó öâåðà è ÷àñòîòó íåïàëåíèÿ ýëðàíà. ïñðîáóéòå èñïëüçîàòü ðàñòðåëè ýëðàíà OpenGL äëÿ iðîâåðêè åãî ðàáòîñíîñòè.

Äëÿ áîëåå ïäðîáíé èíôîðàöèè [\(FAQ\)](#).

Îøèáêà E301: Ñáíé iðè iñlûòðêå níçäàíèý òåñòâîãî iêfà OpenGL.

Êñïðàâëåíèå: Åíçíæí, âàø OpenGL äðàéâåð íå iñäåðæèâåðò äàííå ðàçðåðåíèå, iñðíáóéòå óíáíüøèòü ðàçðåðåíèå, ãeoáeíó öâåòà è ÷àñòòó iáíáéåíèý ýéðàíà. Iñðíáóéòå èñííëüçâàòü õðàíèòåëè ýéðàíà OpenGL äey iðâåðåðèè åãî ðàáòíñíñíáíñòè.

Äey áíéåå iñäðíáíé èíôðàöèè ([FAQ](#)).

Îøèáêà E400: Íåâîçííæíí ïäéëþ÷èòüñý ê ïðèíðåðó.

Êñïðàâæíèå: Íðîâåðüòå, âéëþ÷åí ëè åàø ïðèíðåð è ïðàâèëüíí ëè íí ïäéëþ÷åí ê éííüþòåðó. Ííðîáóéòå ïåðåóñòåíâèòü åãí äðàéâåð. Åñëè ýòî ñåðåâîé ïðèíðåð, ïðîâåðüòå âîçííæííñòü ïäéëþ÷åíèý ê åãí ñåðåâåðó.

Äëÿ áîëåå ïäðîáíé èíðîðàöèè ([FAQ](#)).

Îøèáêà E401: Îøèáêà iðè âûääëåíèè áóôåðà äëÿ èíðîðìàöèè iðèíðåðà.

Êñïðàâëåíèå: Iðîâåðüòå, âêëþ÷åí ëè âàø iðèíðåð è iðàâëüíí ëè ííäêëþ÷åí ê îíüþòåðó. Ííðîáóéòå iãðåóñòàíâèòü åãî äðàéâåð. Åñëè ýòî ñåðåâîé iðèíðåð, iðîâåðüòå âîçlæíñòü íäêëþ÷åíèý ê åãî ñåðåâåðó.

Äëÿ áîëåå íäðîáíé èíðîðìàöèè ([FAQ](#)).

Îøèáêà E402: íââçíæíî ïëéó÷èòü èíôîðìàöèþ î ïðèíòåðå.

Êñïðàâåíèå: ïðîâåðüòå, âêëþ÷åí ëè âàø ïðèíðåð è ïðàâèëüíî ëè ïïäêëþ÷åí ê îñüþòåðó. ïïðîáóéòå ïåðåóñòàïâèòü åãî äðàéâåð. Åñëè ýòî ñåðåâîé ïðèíðåð, ïðîâåðüòå âîçíæíñòü ïäêëþ÷åíèý ê åãî ñåðåâåðó.

Äëÿ áîëåå ïäðîáîé èíôîðìàöèè [\(FAQ\)](#).

Îøèáêà E500: Ñáíé áèáëèìøåêè Winsock.

Êñïðàâëåíèå: Íøîâåðüòå íàñòðîéêó ñåðåâåíé êàðòû, íðîòîéîéû (ò.å. TCP/IP) è ïðèâýçêè. Åñëè âû ïðîââèëè èõ íáñâëåíèå, òî óáâëèòåñü, ÷òî íáñâëåíèå óñòàíâëåíí êîððåêòîí.

Äëÿ áîëåå ïäðîáíé èíôîðìàöèè [\(FAQ\)](#).

Îøèáêà E501: Â ñåòè íå îáíàðóæåíí íè îäííé ñèñòåìû.

Êñïðàâæåíèå: Åñéè â âàøåé ñåòè èlåþòny äðóãèå ñèñòåìû (aka äñîåíû/ðàáî÷-èå äðóííû) óååæòåñü â èõ ðàáîòíññíåíñòè è åíçñæíñòè îðýíäí åíñòóïà ê íèì èç Ñåðåâåíäí îêðóæåíèÿ. Äëÿ îäééþ÷åíèÿ ê îåéîòîðûì ñèñòåìàì òðåáóþòny íàðíèè, äðóãèå æå îäðò áúòü îðíñòî «ñïðýòåíû».

Äëÿ åíéåå îäðîáííé èíôîðìàöèè ([FAQ](#)).

Îøèáêà E1000: Íå óñòàíâéåí íè íæèí èãðîâíé êííòðîéëåð.

Êñïðàâéåíèå: Åñéè ó âàñ èìåþòñÿ èãðîâûå êííòðîéëåðû (äæíéñòèéè, ååéí-ïàäû, è ò.í.) ïðîâåðüòå ïðàâèëüññòü èõ ïïäééþ÷åíèÿ ê íííüþþòåðó. Åéÿ íåéíðûõ èç íèõ òðåáóþòñÿ äðàéååðà - óååäèòåñü, ÷òî âàøè äðàéååðà ññòåðòåðòåþò òðåáâàíèÿ ïåðàöèííé ñèñòåìû.

Åéÿ áîéåå ïäðîáíé èíðîðàöè (FAQ).

Îøèáêà E1001: Îøèáêà ïiðíñà èäðîâîãî êííðíøðíëëåðà. Êîã îøèáêè íðèâåååí íèæå.

Êñïðàâåíèå: Iåòîâû ðàçðåðåíèÿ íðíáëåìû çàâèñýò îò åå êîää. Íáðàòèðåñü ê äîéóìåíðíøðèè êííðíøðíëëåðà.

Äëÿ áîëåå ïäðîáîé èíôîðìàöèè [\(FAQ\)](#).

Îøèáêà E1200: Îøèáêà èíèöèàëëçàöèè óñòðîéñòâà PCI/AGP.

Êñïðàâëåíèå: Óáâëèòâñü â iðàâëüñòè èñïëüçóâñäî äðàéâåðà; åñëè ï óñòàñâëåí áåç îøèáêà, oî ãëÿ çàïóñêà ýòâñ ñòðîéñòâà ó åàñ ãëæíû áûòü iñëîì÷èÿ àäìèñòðàòîðà. Â iðòèâññ ñëó÷àå íáðàòèòâñü ê åàøâìó àäìèñòðàòîðó..

Íà ñòðàðûõ ñèñòðâìàõ ñîâðâìâñû ñòðîéñòâà PCI ïëäóò ðàáîòàòü íñðàâëëüññ, èëë ñàìà øèíà ïæåò áûòü íâ åëëþ÷åíà.

Ãëÿ áîëåå ïñäðâìé èíòðàöèè ([FAQ](#)).

Îøèáêà E1400: Îøèáêà ïðè ìòêðûòèè ïðòà.

Êñïðàâéåíèå: Åñëè âû èñïîëüçóåðå óñòðîéñòåí ãëÿ com/lpt ïðòà (íàïðèìåð, ïäåì, íóëü-ïäåìíå ñïåéèíèå) òî âñå å ïðÿæå. Â ïðîøèåí ñëó÷àå ïñûòàéòåñü çàêðûòü âñå èñïîëüçóåìûå ïðâðàìû, â ïñååíñòè êîìóíèéàöèíûå ïðâðàìû.

Ãëÿ áîëåå ïäðåííé èíôðàòèè [\(FAQ\)](#).

Îøèáêà E1500: Â âàøåé ñèñòåìå íå îáíàðóæåíí óñòðîéñòâ MCI èëë èíè íå îòåå÷àþò.

Êñïðàâæåíèå: Âî âñåõ ñèñòåìå ðàê èëë èíà÷å, iðèñóðñòåóþò óñòðîéñòâà MCI (óñòðîéñòâà óiðàâæåíèÿ ïóëüòèìåäèà îáíðóäîâàíèÿ). Îíè äîëæíû iðèñóðñòåíàòü â ñèñòåìå çà èñéëþ÷åíèåì ðåõ ñëó÷àåâ, êtääà èõ ñíçíàòåéüíí óäàéèëè. Iðåâðüòå âéëàééó MCI â ìàíåëè Óiðàâæåíèÿ.

Äëÿ áîëåå ïðåðíáíé èíðîðìàöè (FAQ).

Îøèáêà E1600: Íåâîçìíæéí íàéòè íðîöåññ, íí áîëåå íå ñóùåñòåóåò.

Ëñïðàâæíèå: Äàííûé íðîöåññ ííã çàâåðøèòüñÿ â ííâíò íåæäó ñîçääíèåì ñïèñêà íðîöåññâ è ååâ íðîâåðéé.

Äëý áîëåå íäðíáíé èíôîðíàöèè [\(FAQ\)](#).

Îøèáêà E1601: Íåâîçìäæíí ñíçäàòü ñíèñíé iðíöåññíâ.

Êñïðàâéà: Åíçííæíí, ó âàñ ïñòàëíñü ñëèøéíí ìàëíí ïðåðàòèåííé íàìÿðè. Èëè æå âàøè ñèñðåííûå iðàâà íå iíçâíëýþò âàì íáðàùàòüñý ê iðíöåññíâ.

Äëý áîëåå ïäðíáíé èíôîðìàöèè (FAQ).

Îøèáêà E1800: Îøèáêà îáðàùåíèý ê äèñêó – ï îòñóòñòâóåò.

Êñïðàâåíèå: Åñëè ýòî ïðèâïä ñî ñìåííûè îññèòåéýïè, òî óáåäèòåñü, ÷òî â íåì îàöîåèòñÿ îòôîðìàòèðîâàíûé è ðàáîòîñîññàíûé äèñê. Åñëè æå ýòî æåñòéèé äèñê – òî óáåäèòåñü, ÷òî ïí åêëþ÷åí.

Äëý áîéåå ïäðîáíé èíôîðìàöè (FAQ).

Îøèáêà E2100: Îøèáêà îáðàùåíèý ê èíòåðôåéñó DOS.

Êñïðàâåíèå: Îðîâåðüòå îðàâèëüíñòü óñòàíâè îðîæðàíû. Îðîâåðüòå îðàâèëüíñòü âúññéåíèý 16-áèòíäí èíðåðôåéñà.

Äëý áîëåå ïäðîáíé èíòåðàöèè [\(FAQ\)](#).

Îøèáêà E2200: Ñáîé â ñèñòåìå DirectX Input. Êîã îøèáêè ïðèâåäåí íèæå.

Êñïðàâëåíèå: Iåòîåû ðàçðåøåíèÿ ïðîáëåìû çàâèñÿò îò åå êlää. Íáðàòèòåñü ê äîêóìåíòàöèè óñòðîéñòå.

Èëè æå çàüóñòèòå [DirectX Diagnostics](#).

Äëÿ áîëåå ïäðîáíé èíôîðìàöèè [\(FAQ\)](#).

Îøèáêà E2201: Ñáîé â ñèñòåìå DirectPlay. Êîä îøèáêè ïðèâåäåí íèæå.

Êñïðàâëåíèå: Iåòîåû ðàçðåøåíèÿ ïðîáëåìû çàâèñÿò îò åå êîää. Îáðàòèòåñü ê äîéóìåíòàöèè óñòðîéñòå.

Èëè æå çàüóñòèòå [DirectX Diagnostics](#).

Äëÿ áîëåå ïäðîáíé èíôîðìàöèè [\(FAQ\)](#).

Îøèáêà 2202: Ñáíé â iàìyòè, çàðåçåðâèðîâàííé iïä áóôåð.

Êñïðàâëåíèå: Åíçíæíí, ó âàñ îñòàëíñü ñëèøéíí ìàëí iïðàðàòèâíé iàìyòè. Åñëè ýòî íå iïïïäëíí, iåðåçàãðóçèòå êïïüþòåð.

Äëý áïëåå iïäðîáíé èíôîðìàöèè [\(FAQ\)](#).

Îøèáêà E2203: Ñáîé â ñèñòåìå DirectSound. Êîã îøèáêè iðèååäåí íèæå.

Êñïðàâëåíèå: Iåòîåû ðàçðåøåíèÿ iðîáëåìû çàâèñýò ìò åå êlää. Íáðàòèøåñü ê äîêóìåíòàöèè óñòðîéñòå.

Èëè æå çäïóñòèòå [DirectX Diagnostics](#).

Äëÿ áîëåå ïäðîáíé èíôîðìàöèè [\(FAQ\)](#).

Îøèáêà E2204: Ñáîé â ñèñòåìå DirectDraw. Êîä îøèáêè ïðèâåäåí íèæå.

Êñïðàâëåíèå: Iåòîåû ðàçðåøåíèÿ ïðîáëåìû çàâèñÿò îò åå êlää. Íáðàòèòåñü ê äîêóìåíòàöèè óñòðîéñòå.

Èëè æå çàüóñòèòå [DirectX Diagnostics](#).

Äëÿ áîëåå ïäðîáíé èíôîðìàöèè [\(FAQ\)](#).

Îøèáêà E2205: Ñáîé â ñèñòåìå Direct3D. Êîä îøèáêè ïðèâåäåí íèæå.

Êñïðàâëåíèå: Iåòîåû ðàçðåøåíèÿ ïðîáëåìû çàâèñÿò îò åå êîää. Íáðàòèøåñü ê äîêóìåíòàöèè óñòðîéñòå.

Èëè æå çàüóñòèòå [DirectX Diagnostics](#).

Äëÿ áîëåå ïäðîáíé èíôîðìàöèè [\(FAQ\)](#).

Îøèáêà E2300: Íåâîçìíæéíí ïðåäååéèòü ïðò, èñïïëüçóåìûé ïäååíí.

Êñïðàåéåíèå: Íáû÷íí âñå ïäåíû èñïïëüçóþò ïðò (ëèáí ôèçè÷åñêèé ëèáí åèðòóàëüíûé) äëÿ íåïñðåäñòååíí ãçàèíäåéñòåèÿ ñ ñèñòåíí. Óìöy ýòí è íå ìòíñèòñý ê ïäååíà òëìà ISDN/DSL, ýóëëðóþùèí ñåðåååûå àäàïòåðû – íí âñÿ èíôîðìàöèÿ í èoð äîéæíà áûòü ïéàçàíà å äðóåíé åàòååíðèè. Íðååðüòå óñòåííåéò åðàéååðîå è íðååëüíñòü íàñòðíéè ñàïííà íäååíà.

Äëÿ áîéåå ïäåðíáíé èíôîðìàöèè [\(FAQ\)](#).

Îøèáêà E2301: Äàííûé ïðò çàíÿò.

Êñïðàâëåíèå: Îáû÷íí ýòî íçíà÷àåò, ÷òî êàéàÿ-òî äðóäàÿ ïðîäàììà óæå èñïíëüçóåò ýóîò ïðò. Åñëè áû à äàííûé ïðàéò èñïíëüçóåòå ïðàéò/ïðò, òî ïðîöåäóðà òåñòèðîâàíÿ íå ïæåò áûòü ïðîâåäåíà. ïðåðâèòå ñâÿçü íà äàííî óñòðîéñòå è ïðîáóéòå ïðàéòü ðåñò.

Äëÿ áîëåå ïðàéòü èíôîðàöèè (FAQ).

Îøèáêà E2302: Íåâîçìíæéí èíèöèàëëçèðîâàòü áóôåðû èíôîðìàöèè íðòà.

Êñïðàâëåíèå: Íðîâåðüòå íðàâëëüíñòü èç íàñòðíéè â BIOS è â Windows. Íñïðîáóéòå óääàëëòü íñò, äëÿ åäî àâòîàòè÷åñëîäí ñïðåëëåéëý ñèñòåííé Windows. Íà íåéîòîðûõ ñèñòåíàõ ýòó îøèáéò íæåò âûçûâàòü íåäîñòàòîé íñåðàòèâíé íàìÿòè – çàéðîéòå íåñëîëüéí ïðèéîæåíèé.

Äëÿ áîëåå íñåðîáíé èíôîðìàöèè ([FAQ](#)).

Îøèáêà E2303: Íåâîçìíæíí óñòàííâèòü ñòàòóñ ïðòà è âðåíý åãí îæèääíèý.

Êñïðàâäíèå: Íðîâåðüòå íðàâèëüíñòü èç íàñòðíéè â BIOS è â Windows. Íñïðîáóéòå óääàéèòü ïðò, äey åãí àâòíàòè÷åñéíäí ïðåääéäíèý ñèñòåíé Windows. Äey íåéîòíðûõ óñòàðåâøèõ ïðòíâ ïðîâåðüòå óñòàííâèè, íðèâåäåíàÿ áûøå, íå ïäöíäèò.

Äey áîéåå ïäöíáíé èíôíðàöèè ([FAQ](#)).

Îøèáêà E2304: Íñäåì/Aäàïòåð óääàëåíñäî äîñòóïà íå ïòåå÷àåò.

Êñïðàâëåíèå: Íðåâåðüòå ïèòàíèå Íñäåì/Aäàïòåð óääàëåíñäî äîñòóïà è ïðåâëüññòü èõ ïñäéëþ÷åíèÿ. Íñäåì/aóéòå ïðåðâàòü åñå òåéóùèå ïñäéëþ÷åíèÿ. Åñëè ýóî íå ïñäåì, íåðåçàãðóæèòå êññüþòåð.

Äëÿ áîëåå ïñäåì/íé èíôîðìàöèè ([FAQ](#)).

Îøèáêà E2600: Îøèáêà ïðîâåðêè SCSI èíòåðôåéñà.

Êñïðàâåéíèå: Óáâåèòåñü, -òî äðàéâåðû ASPI óñòàïâåéåíû êîððåéòî, ýòî îñîáåíî âàæíî äëÿ Windows 9X/Me. Äëÿ Windows NT/2000/XP/2003 ASPI äðàéâåðà âàì **íà** íóæíû è èõ óñòàïâéà **íà òðåáóåòñÿ**.

Äëÿ áîëåå ïðàáíîé èíòåðàöèè [\(FAQ\)](#).

Îøèáêà E2601: Íè îäíî SCSI óñòðîéñòâî îáíàðóæåíî íå áûëî.

Êñïðàâæåíèå: Åñëè âû íå èñïîëüçóåòå SCSI óñòðîéñòâà, òî íè ÷åãî ñòðàøííäî íå ïðîèçíøëî. Åñëè æå äàííûå óñòðîéñòâà ïðèñóòñòâóþò ó âàñ â ñèñòåìå, ïðîâåðüòå ïðàâèëüííñòü èõ ïäñîâæíåéý è íàñòðîéè.

Äëÿ áîëåå ïäðîáíé èíôîðìàöèè ([FAQ](#)).

Îøèáêà E2700: Åàííûé øðèôò áîëåå íå ñóùåñòâóåò.

Êñïðàâæíèå: Íáû÷íí ýòî íçíà÷àåò, ÷òî øðèôò áîëåå íå ïðèñóðñòâóåò â ñèñòåìå, ëäíàéî âñå åùå ÷èñëèòñÿ â åå ñïèñéàõ. Åñëè åû óääëëèè åäî, áåç óääëåìèÿ óñòàííâèâøåäî åäî ïðèëîæåíèÿ, òî åàì íåðíäèëí ïðîâåñòè ïëííå óääëåíèå èññòíäíäî ïðèëîæåíèÿ.

Äëÿ áîëåå ïäðíáííé èíôîðìàöèè (FAQ).

Îøèáêà E2701: Îøèáêà ñíçääàíèÿ óñòðíéñòâà DC äëÿ ãðàôè÷åñéîé îáðàáîòêè øðèôòà.
Êñïðàâåíèå: Íðíâåðüðå íàéè÷èå ñâîáîäîé âèäåî íàìÿðè; â ñðåäå Windows 9X/Me ïñïðåóéðå çàêðûòü íåèñïïëüçóåìûå íðèëîæåíèÿ èëè íåðåçàãðóçèòü êîííüþòåð.

Äëÿ áîëåå ïäðîáîé èíôîðàöèè [\(FAQ\)](#).

Îøèáêà E2900: Íåâîçìíæíí íäðåñ÷èòàòü âñå ñíâæèíåíèý óääàëåííäíà.

Ëñïðàâëåíèå: Óáâæèòåñü, ÷òî â ñèñòåìå èìåþòñÿ çàïèñè î ñíâæèíåíèýó óääàëåííäíà.

Âçìíæíí, ó âàñ íäæíñòàòí÷íí íäðåñ÷èé äëý èõ íðîñòðà.

Äëý áïëåå íäðåñíé èíôîðàöèè (FAQ).

Îøèáêà E2901: Íåâîçìäeíí íàéòè áóôåð äëý íðîâåðêè ñîâæèíåíé óääæåííäí äîñòóïà.

Ëñïðàâåíèå: Íðîâåðüòå, ïäâåðæèâåð ëè ððåáóåìàÿ íðîãðàììà âàøó ååðñèþ ïðåöèííé ñèñòåìû. Åîçìäeíí, âàì íåâðåäeíí íàñâèòü åå.

Äëý áîëåå ïäðîáíé èíôîðìàöèè [\(FAQ\)](#).

Îøèáêà E2902: Íåâîçìíæíí ïðîâåðèòü ñîâåäèíåíèý óääàëåííäí äîñòóïà.

Ëñïðàâëåíèå: Óåâåäèòåñü, ÷òî â ñèñòåìå èìåþòñÿ çàïèñè î ñîâåäèíåíèýõ óääàëåííäí äîñòóïà. Äîçìíæíí, ó âàñ íåäîñòàòî÷íí ïðèíí÷èé äëÿ èõ ïðîñòòðà.

Äëÿ áîëåå ïäðîáíé èíôîðìàöèè [\(FAQ\)](#).

Îøèáêà E3000: Íåâîçlîæíi ïäéëþ÷èòüñý ê áàçå äàííûõ íà óääëåíiñi ñåðååðå.

Ëñïðàâëåíèå: Óáâæèòåñü, ÷òî åâââååííûé àäðåñ áàçû äàííûõ ïðàâëåí (ïðîâåðüòå îðôíäðåôèþ). Óáâæèòåñü, ÷òî ñåðååð ñâîáíäåí è ê íåîó áîçlîæíi óääëåíiñå ïäéëþ÷åíèå. Áîçlîæíi, ó áàñ íåëîñòàòî÷íi ïëéññi÷èé äëÿ ñïçäàíèÿ óääëåíiñå ïäéëþ÷åíèÿ.

Äëÿ áîëåå ïäðîáíé èíôîðìàöèè ([FAQ](#)).

Îøèáêà E3001: Ôóíêöèîíàëüíûå âîçìíæíñòè íå ïäääåðæèâàþòñý (ñïèñéè òèííâ, ðàáëèöû, ïðîöåäöðû, è ò.ii.)

Èñïðàâëåíèå: Óáåäèòåñü, ÷òî âàøè ñèñòåíûå ïëííí÷èý äîñòàòî÷íû äëÿ ïðîâåðêè ñïåöèàëüíûõ ôóíêöèé. Õîòÿ, âîçìíæí, ÷òî â âàøåé ñèñòåíå ñïåöèàëüíûå ôóíêöèè åùå íå áûëè çàäåéñòåíâíû.

Äëÿ áîëåå ïäðíáíé èíôîðìàöèè [\(FAQ\)](#).

Îøèáêà E3100: Â íàñòðîéêå ãàííãá óñòðîéñòâà íáíàðóæåíû îøèáêè. Îèñàíèå îøèáêè ñììòðèòå ìèæå.

Èñïðàâëåíèå: Äàííãå ñììáùåíèå ìííæåò âàì ðàçâðàòüñÿ â ñèòóàöèè è íàéòè îøèáêó. Îíðîáóéòå èñïíëüçîâàòü ðàçäåë îííñü è Ñéðæáó îíäääðæè Windows äëÿ áîëåå ïäðîáíé èíôîðìàöèè îí ãàííé îðîáëåìå. Âíñïíëüçóéòåñü íàñòåðî Ðàçðåðåíèå îðîáëåì äëÿ îíúòèè áíëåå äåðàëüííñî àèàäññòèðîâàíèÿ îðîáëåìû.

Äëÿ áîëåå ïäðîáíé èíôîðìàöèè [\(FAQ\)](#).

Îøèáêà E3200: Îøèáêà ïðè ìðêðûòèè èñòîðèè ñîáûòèé.

Êñïðàâëåíèå: Îðîâåðüòå, íå ïðâðåæäåíà ëè èñòîðèÿ ñîáûòèé, òàêæå ó âàñ ïðæåò íå áûòü ïðîñî÷èé äëÿ äñòóìà ê íåé.

Äëÿ áîëåå ïðîñîíé èíôîðàöèè [\(FAQ\)](#).

Îøèáêà E5200: Íåâîçìíæíí ïðîèçâåñòè çàïèñü íà äèñê ïðîâåðüòå íàëè÷èå ïíøíí÷èé äëÿ äàííé ïíäðàöèè.

Èñïðàâåíèå: Áåç çàïèñè èíôîðàöèè íà äèñê åãî òåñòèðîâàíèå íåâîçìíæíí.

Äëÿ áîëåå ïäðîáíé èíôîðàöèè [\(FAQ\)](#).

Îøèáêà E5201: Íåâîçìíæíî âûääëëòöü áóôåð íàìÿòè.

Êñïðàâëåíèå: Äëÿ çàïóñêà ýòîãî òåñòà òðåáóåòñÿ äîñòàòî÷íîå êîëè÷åñòâî ðåñóðñîâ. Çàéðîéòå ìàéñèìàëüíîå êîëè÷åñòâî ïðèëîæåíèé è ïñâîáäèòå ìàéñèìàëüíîå êîëè÷åñòâî ïåðàòèâîíé íàìÿòè.

Äëÿ áîëåå ïäðîáíé èíôîðìàöèè (FAQ).

Îøèáêà E5202: Íà áàíííi äèñéå íåäîñòàòî÷íi ñâîáîæííi ìåñòà. Òðååóåìûé ðàçìåð ïðèååååí íèæå. **Ëñïðàåéåíèå:** Äey ïðååååíèý ðåñòà òðååóåòñý íàëè÷èå ïðååååííi ëïëè÷åñòå ñâîáîæííi ìåñòà íà äèñéå. Ìæåééñòà, íñâîáîæòå òðååóåííå ïðîñòðåíñòå.

Äey áîëåå ïäðîáííé èíôîðìàöèè (FAQ).

Îøèáêà E5203: Òåñòøèðóåìûé ôàéë îòñóòñòâóåò.

Êñïðàâéåíèå: Ýòî ñïîáùåíèå ýâëÿðòñÿ àâàðèéíûì ñïîáùåíèåì íá îøèáêå. Åïçìâæíí, íåéîòîðûå òðåáóåìûå ôàéëû íà åàøåì äèñéå ïîâðåæäåíû èëè ê ìèì íåò äîñòóïà.

Äëÿ áîëåå ïîäðîáííé èíôîðìàöèè [\(FAQ\)](#).

Îøèáêà E5204: Îøèáêà ÷òåíèÿ.

Êñïðàâëåíèå: Çàïóñòèòå ïðîäðàìòó ïðîâåðêè äèñêà è åúïðéíèòå ïðîâåðêó ïðîâåðôîñòè äèñêà.

Äëÿ áîëåå ïäðîáîé èíôîðàöèè [\(FAQ\)](#).

Îøèáêà E5205: Îøèáêà ïìèñêà.

Êñïðàâåäíèå: Îðîâåðüòå îðàâèëüíñòü íàñòðìéêè äèñêà â BIOS.

Äëÿ áîëåå ïäðîáîé èíôîðàöèè [\(FAQ\)](#).

Îøèáêà E5206: Îøèáêà çàïëñè.

Êñïðàâëåíèå: Çàïöñòèòå ïðîäðàìòó ïðîâåðêè äèñêà è åúïëéèòå ïðîâåðêó ïðîâåðôíñòè äèñêà.

Äëÿ áîëåå ïäðîáîé èíôîðàöèè [\(FAQ\)](#).

Îøèáêà E5300: Òåñòîâûé ôàéé ñëèøêîì àéé. Òðåáóåìûé ðàçìåð ïðèâåååí íèæå.

Êñïðàâåíèå: Äëÿ òåñòèðîâàíèÿ èñïëüçóéòå äèñêè ñ ôàééàìè áîéüøåäî ðàçìåðà.

Äëÿ áîéåå ïäðîáîé èíôîðàöèè [\(FAQ\)](#).

Îøèáêà E5600: Íåâîçìæíi ïïéó÷èòü IP àäðåñ êïïüþòåðà.

Êñïðàâéà: Íðîâåðüòå íðàâèëüíñòü óñòàíâè è íðèâýçêè íðîôîêîëà TCP/IP. Ôàêæå íðîâåðüòå íàëè÷èå ñåðâåðîâ òëïà WINS èëè DNS â ààøåé ñåòè. Íñïðîáóéòå âûïïééòü ïïåðàöèþ ping è íåâåðíäèííó êïïüþòåðó èç êïïàíäíé ñòðîêè.

Äëÿ áîëåå ïäðîáíé èíôîðàöèè [\(FAQ\)](#).

Îøèáêà E5601: Íåò ìòâåòà ìò ñåðòåâåíäî êíññüþòåðà.

Êñïðàâåíèå: Íðíâåðüòå, ïäéëþ÷åí ëè òðåâåóåìûé êíññüþòåð ê ñåòè. Óååäèòåñü, ÷òî óäàëåííûé êíññüþòåð ìòâå÷àåò íà ICMP ïàêåòû – à íñíáåíñòè åñëè íà íåñ óñòàíâåí firewall.

Äëý áîëåå ïäðíáíé èíôîðìàöèè [\(FAQ\)](#).

Îøèáêà E5602: Đàçìåð ïàêåòà, äëÿ ïåðåäà÷è íà òðåáóåìûé êñïüþòåð, ñëèøêîì âåëèéê. **Êñïðàâëåíèå:** Íáû÷í ïðîáéåìà çàéëþ÷àåòñÿ á íåïðàâèëüí ñåðåâå ãðàéåðå. Ñíåðåìåííûå ñåðåâå ëàðòû (è èõ äðàéåðå) ïïäääðæèåàþò áîçìæíñòü ôðàäìåòàöèè ïàêåòâà ICMP, íí óñòàðåâøèå óñòðîéñòâà ïïãóó ýòó ôóíêöèþ è íå ïïäääðæèåàòü. Åñëè áû èñïüçóåòå èñôïäíûé äðàéååð, ïïðîáéåòå ìáîâèòü åãî.

Äëÿ áîëåå ïäðîáíé èíôîðìàöèè [\(FAQ\)](#).

Îøèáêà E5700: Íåâîçìíæíí èíèöèàëèçèðîâàòü ïïäéëþ÷åíèå ê Internet.

Êñïðàâëåíèå: Óáâåèòåñü, -òî âû ïïäéëþ÷åíû ê Internet; Åñëè âû ïïäéëþ÷åâðåñü ê ñåòè Internet ÷åðåç ïïäåì, òî âàì íåâôíäèíí óñòàííåèòü ñâýçü åðó÷íóþ èëè æå íàñòðîèòü ñèñòåíó íà àâòîìàòè÷åñêîå ïïäéëþ÷åíèå iðè íåâôíäèíñòè.

Äëÿ áîéåå ïïäðîáííé èíòîðàöèè ([FAQ](#)).

Îøèáêà E5701: Íåâîçìíæíi ïäééëþ÷èòüñý ê ñåðååðó.

Êñïðàâéåíèå: Óáåäèòåñü, -òî èìÿ ñåðååðà áåååååíi ïðàâèëüíi (íðîååðüðå îðôîãðàôèþ). Ôàê æå ïïðîáóéòå îðîååñòè ïäðàöèþ ping èç êîìàíäíé ñòðîêè. Åñëè ýòî íå ïïðîååð, áåååèòå íåïñðååñòåíûé IP àäðåñ. Åñëè ýòî áåå ñåðååð, òî ïïðîáóéòå ïäééëþ÷èòüñý ê íàíó ÷åðåç web áðàóçåð. Åñëè æå ýòî FTP, òî èñïëüçóéòå ñïåöèåéèðîâíóþ îðîäðàììó äéÿ ðàáîòú ñ FTP.

Äéÿ áîéåå ïäðîáíé èíôîðìàöèè (FAQ).

Îøèáêà E5702: Óêàçàííûé ôàéë/iàïêà íå íàéääíû.

Èñiðàâëäíèå (iòòü/iàïêà): Óáåäëòåñü, ÷òî áâåäëåííûå äàííûå (iòòü/iàïêà) áåðíû (iðîâåðüòå îðôíäðàôèþ). Áñëè æå áû õîòèòå áäî ñïçäàòü, òî óáåäëòü á íàéë÷èé ñïîòåðòåóþùèõ ïïëíí÷èé. Íåéîòòðüå ñèñòåìû íå ïïçâïëýþò ñïçäàâàòü áîéåå íàííå ÿðîâíý çà íæí ðàç.

Èñiðàâëäíèå (ôàéë): Óáåäëòåñü, ÷òî áâåäëåííûé áäðåñ ôàéëà áåðåí (iðîâåðüòå îðôíäðàôèþ) è ñóùåñðåðåð ìà ñåðåðåð. Áñëè æå áû õîòèòå áäî ñïçäàòü, òî óáåäëòü á íàéë÷èé ñïîòåðòåóþùèõ ïïëíí÷èé.

Äëÿ áîéåå ïïäðàííé èíòîðàöëè ñïîòðèòå (FAQ).

Îøèáêà E5703: Îøèáêà ïðè çàïðíñå ñåðâåðà. Êîä îøèáêè ñìðòðèòå íèæå.

Êñïðàâåíèå: Åñå çàâèñèò ìð èîäà îøèáêè, ïðèñëåíñíñî ñåðâåðòñ. Ñéîðåå âñååå, åû ñääåëåëè îøèáêó ïðè åâîäå èìåíé ïïëüçîâàðåëÿ è ïàðîëÿ èëè ÿ ñåðâåðó áúë ñìñòðâåëåí ïåðàâèëüñ ëëè ÿ íå ïäååðæèâåòñ (ïðâåðüòå íàñòðîéè ñåðâåðà).

Äëÿ áîëåå ïäðîáíé èíðîðàòëè ñìðòðèòå (FAQ).

Îøèáêà E5704: Îøèáêà ïðè ñîçääàíèè ëîêàëüññâî ôàéëà.

Êñïðàâåíèå: Îðîâåðüòå íàëè÷èå ïðéíî÷èé ãëý îðîâåðåíèé ïðåðàöèé ÷òåíèý/çàëñè è êîððåéòíñòü èìåíè ôàéëà. Åñëè ôàéë ñ òàêèì èìåíâî óæå ñóùåñòåóåò, îðîâåðüòå íàëè÷èå ïðéíî÷èé íà åãî îðåçàïèñü.

Ãëý áîéåå ïðäíáíé èíôîðàöèè ñïðòðèòå ([FAQ](#)).

Îøèáêà E5705: Îøèáêà ïðè çàãðóçêå ôàéëà. Êìä îøèáêè ñììòðèòå íèæå.

Êñïðàâëåíèå: Äëÿ áîëåå ïäðîáíé èíôîðìàöèè ñììòðèòå äðóäèå ñììáùåíèÿ íá îøèáêàõ. Åñëè æå áîëåå íèéàêèõ ñììáùåíèé íåò, òî ïïðîáóéòå äèàäíñòèðîâàòü îøèáêó ë åå êíäó. Åñëè æå åû ñ÷èòàåðòå, ÷òî ïðîèçîøëà îøèáêà ïðè íåðåäà÷å èíôîðìàöèè (òàéìàóò/ñìâðåæäåíèå ôàéëà); òî ïïðîáóéòå ïåòòðèòü ïåðàöèþ.

Äëÿ áîëåå ïäðîáíé èíôîðìàöèè ñììòðèòå (FAQ).

Îøèáêà E5706: Îøèáêà ïðè ñîçääàíèè ôàéëà íà óääàëåíïî êññüþòåðå.

Êññüþòåðåíèå: Íðîâåðüòå íàéè÷èå ïñéíïî÷èé ãëý ïðîâåðåíèé ïñåðàöèé ÷òåíèý/çàëèñè íà äàíïî ñåðåðåðå. Åñëè ôàéë ñ òàéèì èìåíåì óæå ñóùåñòåóåò, íðîâåðüòå íàéè÷èå ïñéíïî÷èé íà åãî ïåðåçàïèñü.

Ãëý áîëåå ïñäðåíïé èíôîðàöèè ññòðèòå (FAQ).

Îøèáêà E5707: Îøèáêà ïðè ìòñûëêå ôàéëà. Èïä îøèáêè ñìîòðèòå íèæå.

Èñïðàâëåíèå: Äëÿ áîëåå ïäðîáíé èíôîðìàöèè ñìîòðèòå äðóäèå ññáùåíèÿ íá îøèáêàõ. Åñëè æå áîëåå íèéàêèõ ññáùåíèé íåò, òî ïðîáóéòå äèàäññòèðîâàòü îøèáêó ï åå êíäó. Åñëè æå åû ñ÷èòååòå, ÷òî ïðîèçîøèà îøèáêà ïðè ëðåäà÷å èíôîðìàöèè (òàéìàóò/ñâðåæäåíèå ôàéëà); òî ïðîáóéòå ïâòðèòü ïåðàöèþ.

Äëÿ áîëåå ïäðîáíé èíôîðìàöèè ñìîòðèòå ([FAQ](#)).

Îøèáêà E8000: Íàïêà äëÿ õðàìåíéÿ âðâìåíûõ ôàéëâà íå íàçíà÷åíà, íåâîçíîæíí ñîçäàòü âðâìåíûé ôàéë.

Èñïðàâëåíèå: Óñòàííâèòå âðâìåíóþ íàïêó (íðîâåðüòåñü çíà÷åíèå íåðâìåíûõ TMP è TEMP) è íàëè÷èå ñâîáíäíã îàñòà íà ñíèòâåòñòâóþùåì äèñêå.

Äëÿ áîëåå ïðàííé èíôîðìàöèè ñíèòðèòå (FAQ).

Îøèáêà E8100: Îøèáêà ïðè ñîçääàíèè êííòåêñò äëÿ ïðèíòåðà.

Êñïðàâëåíèå: Íðíâåðüòå ïäéëþ÷åíèå ïðèíòåðà è êííüþðåðó è åãî ðåêóùå ñîñòíýíèå (åéëþ÷åí/åûéëþ÷åí). Íñìðàóéòå óääëèòü, è çàòåì, íåðåóñòàíîâèòü åãî äðàéåð.

Äëÿ áîëåå ïäðíáíé èíôîðàöèè ñíòðèòå ([FAQ](#)).

Îøèáêà E8101: Îøèáêà ïðèçîøëà îøèáêà ïðè ñîçäàíèè îáúåêòà äëÿ ïðèíøåðà.

Êñïøàâåíèå: Îøèáêà âûçâàfà ïðíäðàííé; ïðâåðüöå åå êîððåêòíóþ óñòàíâéó.

Äëÿ áîëåå ïäðîáíé èíôîðìàöèè ñíòðèòå ([FAQ](#)).

Îøèáêà E8102: Îøèáêà ADO; Êîã îøèáêè ñìîòðèòå íèæå.

Êñïðàâëåíèå: Íñïðàâóéòå ðåøèòü íðîáëåíó, íñíîâûâàÿñü íà êîãå îøèáêè. ×àùå âñåäñí ýòà íðîáëåíà ñâýçàíà ñ «*ieîõèì*» ñíåäèíåíèåí. Òàêæå óååäèòåñü, ÷òî ó ààñ óñòàíâëåíà ñâåäæàÿ ååðñèÿ **MDAC** (2.5 èëè áíëåå ïðîñòðàöèè (FAQ)).

Äëÿ áíëåå ïðîñòðàöèè èíôîðàöèè ñìîòðèòå (FAQ).

Îøèáêà E8103: Íåâîçìíæíí èíèöèàëèçèðîâàòü èíòåðôåéñ ODBC.

Êñïðàâëåíèå: Íøîâåðüòå íàéè÷èå óñòàííåííé ñèñòåíû ODBC. Âîçìíæíí, âàì íåâáõíäèíí ïåðåóñòàííåèòü **MDAC** èëè åãí áîëåå íïçäíþþ áåðñèþ.

Äëý áîëåå íïäðîáííé èíòåðîàöèè ñííòðèòå (FAQ).

Îøèáêà E8104: Îøèáêà ïïäéëþ÷åíèý ê áàçå äàííûõ.

Êñïðàâåíèå: Óáâåèòåñü, ÷òî èíôîðìàöèý íá àäðåñå áàçû äàííûõ âââåäåíà îðàâèëüíî (îðîâåðüòå îðôîäðàòèþ). Îðîâåðüòå ðàáîòîñïñíàíñòü ñåðâåðà ñïåöèàëüíûè óðèëèòàìè. Âçìæíî, ÷òî ó áàñ íåäîñòàòî÷íî ïïëíî÷èé äëÿ ñïçäàíèý óäàëåííäî ïïäéëþ÷åíèý.

Äëÿ áîëåå ïïäðîáííé èíôîðìàöèè ñïòðèòå (FAQ).

Îøèáêà E8105: Îøèáêà ñíçääàíèÿ ðàïðòà. Êîã îøèáêè ñíñòðèòå íèæå.

Êñïðàâëåíèå: Îñïðàâóéòå ïðøèòü íðîáëåìó, îññâûàÿñü íà êîãå îøèáêè.

Âñëè æå âû ñàìè îòìåíèëè ïðåðàöèþ, òî íèêàêîé îøèáêè íåò.

Äëÿ áîëåå ïðåðàáííé èíôîðàöèè ñíñòðèòå (FAQ).

Îøèáêà E8106: Íåâîçìíæéí îòïðàâèòü ñíîáùåíèå, èñííëüçóý ñèñòåíó MAPI.

Êñïðàâèåíèå: Îðîâåðüòå îðàâèëüíñòü óñòàíâè è íàñòðîéè êëèåíòà MAPI, à òàêæå åãí ñíîòåðòå ñòàíäàðòå ñòàíäàðòàì MAPI îðîâèéååðà. Íáû÷í MAPI êëèåíðî ýâëÿåòñÿ âàø ñòàíäàðòíûé ï÷òîâûé êëèåíò. Óååäèòåñü, ÷òî âàøà ó÷åòíàÿ çàïèñü íàñòðîåíà îðàâèëüí.

Äëÿ áîëåå ïäðîáíé èíôîðàöèè ñíñòðèòå (FAQ).

Îøèáêà E8107: Íåâîçìæíi ìòïðàâèòü ñíñáùåíèå, èñïïëüçöý ñèñòåìó SMTP.

Êñïðàâèåíèå: Íðîâåðüðå ïðàâèëüíñòü åâåäåííé åàìè èíôîðàöèè í ñåðâåðå ÿðàâèåé ping èç ðàáîòíñíñòü ñòðîêè èëè æå ÿðîáóéðå ïðîâåðèòü åäí ñóùåñòåíàíèå ÿðàöèåé ping èç êíàíäíé ñòðîêè èëè æå ÿðîáóéðå ïðîñòåíàíèå, èñïïëüçöý, åàø áàçâûé ÿðòåûé èëè åàø ÿðîáóéðå ïðîñòåíàíèå, èñïïëüçöý, åàø áàçâûé ÿðòåûé èëè æå ñíñáùåíèå íå ñíñòåðòåðòå ëðèòåðèýi ìòáîðà ñíñáùåíèå íà ñåðâåðå.

Äëý áîëåå ÿðàöèåíé èíôîðàöèè ñíñòåðèòå (FAQ).

Îøèáêà E8108: Íåâîçìæíí ìòïðàâèòü ñíñáùåíéå, èñïïëüçóý ñèñòåìó Nntp.

Êñïðàâèåíéå: Íðîâåðüðå ïðàâèëüíñòü åâåäåííé åàìè èíôîðàöèè íñåðâåðå Nntp è ðàáîòíñíñòü ñàìäí ñåðâåðå. Íñïðàâóéðå ïðîâåðèòü åäí ñóùåñòåíéå ïðåðàöèåé ping èç êíàíäíé ñòðîêè èëè åå ïñïðàâóéðå ìòïñëàòü òåñòåíå ñíñáùåíéå, èñïïëüçóý, åàø áàçâûé ïð÷òåíûé êëèåíò. Åíçìæíí, ÷òî åàøèò ïëíñí÷èé íñäíñòåò÷íí äëÿ ìòïðàâéè íñåðâåðé èëè åå ñíñáùåíéå íå ñíñòåðòñòåðå ëðèòåðèÿì ìòáîðà ñíñáùåíéå íà ñåðâåðå.

Äëÿ áîëåå ïäðàííé èíôîðàöèè ñíñòåðèòå (FAQ).

Îøèáêà E8109: Íåâîçìíæíí íàïðàâèòü ñíñáùñåíèå â î÷åðåäü.

Êñïðàâéàíèå: Íðîâåðüòå íðàâèëüíñòü ââåäåííé âàìè èíôîðàöèè í ñåðâåðó MSMQ è ðàáîòíñòü ñàìäî ñåðâåðà. Íñíðîáóéòå íðîâåðèòü åå ñóùñòåíèå íðàöèå ping èç êíàíäííé ñòðîè. Åíçìíæíí, ÷òî âàøèõ íñëíí÷èé íåäîñòàòî÷íí äëÿ äíñòóïà ê äàíñòóïà

Æëÿ áíëåå ñäðíáííé èíôîðàöèè ñíñòðèòå (FAQ).

Îøèáêà E8110: Îøèáêà ïðè çàãðóçêå ôàéëà.

Êñïðàâëåíèå: Äëÿ áîëåå ïäðîáíé èíôîðìàöèè ñïðòðèòå äðóäèå ñïðáùåíèÿ íá îøèáêàõ. Åñëè æå áîëåå íèéàêèõ ñïðáùåíèé íåò, òî ïðîáóéòå äèàäñòèðîâàòü îøèáêó ï åå êíäó. Åñëè æå åû ñ÷èòàåðòå, ÷òî ïðîèçîøëà îøèáêà ïðè íåðåäà÷å èíôîðìàöèè (òàéìàóò/ñâðåæäåíèå ôàéëà); òî ïðîáóéòå ïåðòðèòü ïåðàöèþ.

Äëÿ áîëåå ïäðîáíé èíôîðìàöèè ñïðòðèòå (FAQ).

Îøèáêà E8111: Íåèçâåñòíàÿ èëè íåäîêóìåíòèðîâàíàÿ îøèáêà.

Êñïðàâåäíèå: Î äàííé îøèáêå íå èìåðòñÿ êàéîé-ëèáî ïäðîáíé èíôîðàöèè.

Ãëÿ áîëåå ïäðîáíé èíôîðàöèè ñíòðèòå (FAQ).

Îøèáêà E8112: Íåèçâåñòíàÿ îøèáêà.

Êñïðàâåëå: Î äàíîé îøèáêå íå èìåðòñÿ êàéîé-ëèáî ïäðîáîé èíôîðàöèè.

Ãëÿ áîëåå ïäðîáîé èíôîðàöèè ñïòðèòå ([FAQ](#)).

Îøèáêà E8113: Íåäîñòàòî÷î ñâîááëëíäî íåñòà íà æåñòéíí äèñêå.

Êñïðàâëíèå: Îõîâåäèòå î÷èñòéó òðåáóåíäî äèñêà. Èëè æå èñïëüçóéòå äðóäíé äèñê.

Äëÿ áîëåå ïäðáííé èíôîðàöèè ñìòðèòå ([FAQ](#)).

Îøèáêà E8114: Íâäîñòàòî÷ î ñâîáâëíé ìàìýòè.

Êñïðàâëåíèå: Äëý ïñâîáæääíèý ìàìýòè çàéðíéòå êàê ëæíí áîëüøå íåíóæíûõ ïðèéíæåíèé. Èëè æå óââëè÷üòå ðàçìåð ôàéëà ïäéà÷éè.

Äëý áîëåå ïäðîáíé èíôîðìàöèè ñïòðèòå ([FAQ](#)).

Îøèáêà E8115: Îiåðàöèý áûëà îòìåíà.

Êñïðàâåíèå: Iå÷åâî èñïðàâëýöü, åû ñàìè îòìåíèë ïåðàöèþ.

Äëý áîëåå ïäðîáîé èíôîðàöèè ñïòðèòå ([FAQ](#)).

Îøèáêà E8116: Ïiåðàöèý áûëà îòìåíà.

Êñïðàâåíèå: Íå÷åâî èñïðàâëýöü, åû ñàìè îòìåíèë ïiåðàöèþ.

Ãëý áîëåå ïäðîáîé èíôîðàöèè ñïòðèòå ([FAQ](#)).

ÈÍÔÎÐÌÀÖÈß & ÓÒÎ×ÍÅÍÈß

CPU/Èíôîðìàöèÿ î ïðîöåññîðå

Íðîöåññîð (òàêæå íàçûâàåðòñý CPU – Central Processing Unit) ñåðääöå ëþáîé ñèñòåìû.

Ðåéðèíà ïðîèçâîäèòåëüíñòè (Performance Rating) – Íòðàæàåò ñéîðîñòü, ñ êîòîðíé ãîëæåíí ðàáîòàòü ïðîöåññîð êëàññà Pentium (II, !!!, IV), ÷òðåû ñðàâíèòüñÿ ñ åàøèì ïðîöåññîðî. Ýòà ñèñòåìà ïåðåñ÷åðà î÷åíü ïíèåçíà ïðè ñðàâíåè ðàçëè÷íûõ ïðîöåññîðå. Íåû÷í PR ïíèó÷àþò íà ñðåäíåíàé íàøèíå, èñïíèüçóÿ ñèñòåìó WinStone (ïðîäðàíà òåñòèðåíàé).

FPU/Èíôîðìàöèÿ । àòåìàòè÷åñêîì ïðîöåññîðå (Co-Processor).

Ìàòåìàòè÷åñêèé ïðîöåññîð (òàêæå íàçûâàåòñý FPU – Floating Point Unit) èñïëüçóåòñý äëÿ íåïñðåäñòåíûõ ðàñ÷åòîâ ñ ïëàâàþùåé òîñêîé, òàê êàê åûïëíÿåò èõ áûñòðåå ãëàâîñâî ïðîöåññîðà. Õîòÿ ñåãîäíÿ íí óæå áñòðîáí â ãëàâíûé ïðîöåññîð, ðàíåå åãî ïðèõîäèéíñü ïîéóìàòü îòååëüíé ëèõñòðåíé.

Êîýôôèöèåíò óìíæåíèÿ iðíöåññîðà (CPU Clock Multiplier)

Ýòî âíóòðåííèé êîýôôèöèåíò óìíæåíèÿ iðíöåññîðà äëÿ iåðåäà÷è ñêîðîñòè iðíöåññîðà ñèñòåìíé øèíå. Òàêèì íáðàçî, ñêîðîñòü iðíöåññîðà óìíæååòñÿ íà ÷àñòîòó ñèñòåìíé øèíû (MHz).

Äëÿ iðíâåäåíèÿ ïåðåöèè íåðåéëîêèíà (óååéè÷åíèÿ iðíèçåíäèòåéüíñòè ñååðð ìíèåäà), áû ïíæåòå óååéè÷èòü êîýôôèöèåíò óìíæåíèÿ, òàì ñàìù, óååéè÷èå ñêîðîñòü iðíöåññîðà. Í íà áîéüøèíñòå ñíâðåìåíû iðíöåññîðà èçíåíåíèå êîýôôèöèåíòà óìíæåíèÿ çàáéíèèðåàí; Òàé ÷òî ñòååòñÿ òîéüéî áàðèàíò óååéè÷åíèÿ ñêîðîñòè ñèñòåìíé øèíû.

êåø

Ãîñòàòî÷í áûñòðàÿ ïàìÿòü, èñïïëüçóåìàÿ ïðîöåññîðî òéè ÷ èëñåòî ãëÿ õðàíåíèÿ ÷ àñòî ñïïëüçóåìè ëíôîðìàöèè. Åå ðàçìåð åàðüèðóåðñÿ ìò 1KB äî 8MB, íî ÷ åì áïëüøå, òåì ëó÷øå. Ýôî ïàðàìåð ïðè ÷åíü åàæåí ïðè ïàëè÷è ãïëüøåí êïëè÷åñòâà ïïåðàòèåíé ïàìÿòè.

Âíóðåííèé êîä/Êåø èíôîðìàöèè – Áûñòðàÿ ïàìÿòü ïàëåíà íáúåìà, åñòðåíàÿ á ïðîöåññîð, ñïåðåðæèò á ñååå ÷ àñòî ñïïëüçóåìóþ èíôîðìàöèþ. Íà ðàéæå íàçûååòñÿ êåðåíàÿ íåðåíàÿ óðîâíÿ. Ó íåéîðîðûõ ïðîöåññîðîå êåð ãëÿ èíôîðìàöèè è êíàå ðàçéè÷åí, ó äðóåèõ — íí íáùèé. Ååì ðàçìåð åàðüèðóåðñÿ ìò 1kB äî 64kB. ×åì áïëüøå, òåì ëó÷øå, õîòÿ åñå çàåèñèò ìò ïðîöåññîðà, òàé êàé ååì êåø íååçíæí åïåàåèòü. Êåø íåðåíàÿ óðîâíÿ ðàáîðååò ìà ñéîðîñòè ïðîöåññîðà.

Êåø áòîðåí/òðåòüååí óðîâíÿ – Íà íåéîðîðûõ ïðîöåññîðåõ óñòàíåéåí êåø áòîðåí/òðåòüååí óðîâíÿ, áïëüøååí íáúåìà, íåæåéè êåø íåðåíàÿ óðîâíÿ (íò 64kB äî 2MB), íî è áïëåå ïåäééåíû. Äåííûé êåø íïæåò áûòü ëéåí åñòðåííû (ðàéåíåé ðàáîðååò ìà ñéîðîñòè ïðîöåññîðà) òéè êåðøíèì (ðàéåíåé ðàáîðååò ìà ñéîðîñòè ñéñòåííé øèíû).

Ílääääðæéà ñiiäöèæüíûõ ðàñøèðåíèé íðîöäññîðà

Ñiâðåìåíûõ ïðîöäññîðû ílääääðæéàþò ïâûõ ôóíêöèè, óâåëè÷èâàþùèå íðîèçâîäèðåäüíñòü âñiâðøèæüíûõ íðøèïèçèðîâàíûõ äëÿ ýóíâî íðèëíæåíèýõ. Íæå ïðèâåååí ñièññîé íàèåíëåå èçâåññôúõ ðàñøèðåíèé:

MMX ðàñøèðåíèå ñòàíäàðòíûõ ëíñòðóëèé x86, íçâîëÿþùåå íäññîðåíûõ óïàëíâûåòü è ïðàðààðûåàòü íññîëüêî áàéò èíðîðìàòëè â åäéèþ ðåäæëñòðå. MMX ñiññîðòè òç 57 íâûõ èíñòðóëèé äëÿ óáûñòðåíèÿ íóëüðèíåäèå ôóíêöèè íðèëíæåíèé. Âñå íâðåññôåâí ýòèõ èíñòðóëèé ñiññòðàòü â òî, ÷òî ííè íáðàåàðûåàþò áíëüøîå êíèé÷åññôåâí ðàçííé èíðîðìàòëè çà íäèí ðàç, ÷òî óâåëè÷èâàðò íáûñþ íðîèçâîäèðåäüíñòü íðîöäññîðà. Íàïðèìåð, íäññîðåðåíûõ íðøðààðûåàðûñþ ðàñòðàðûå ëçâðàæåíèÿ è àðåëèí èíðîðìàòëÿ äëÿ çâóéíâûõ êàíàëíà. MMX óâåëè÷èâàðò íðîèçâîäèðåäüíñòü íà òíëüêî ãðàðò÷åññèò èëè íóëüðèíåäèå íðîäðàì, íí è âññåð äðóäèò. Ôðöññëüíèÿ MMX òàéæå áóäåðò èñññëüçâàðûñþ äëÿ âññô ïðøèïèçèðîâàíûõ äëÿ íåðäðàì.

Òåðññëüíèÿ 3DNow! - Íàáîð èíñòðóëèé, äâààâëåíûé êíííàíèåé AMD äëÿ óâåëè÷åíèÿ íðîèçâîäèðåäüíñòü è 3D íðèëíæåíèé, èñññëüçóþùèõ íðîöäññîð. Èàé è MMX, íí èñññëüçóåðò íðøðàëè ñ ièàâàþùåé ðî÷êíé. Åñï íäññîðåðåéà åíàâàâëåíà â DirectX 6 è áíéåå íçäíèò åâðñèÿõ.

Ðàñøèðåíàÿ òåðññëüíèÿ 3DNow! - - Íàáîð èíñòðóëèé, äâààâëåíûé êíííàíèåé AMD äëÿ óâåëè÷åíèÿ íðîèçâîäèðåäüíñòü è 3D íðèëíæåíèé, èñññëüçóþùèõ íðîöäññîð. Âññèò åíàâàâí÷íûå èíñòðóëèé è óæå èíþùèñþ â 3DNow! íäññîðåðåéà åíàâàâëåíà â DirectX 7 è áíéåå íçäíèò åâðñèÿõ.

SSE — ðàñøèðåíèå äëÿ MMX áûëî ñiçäàíí äëÿ óâåëè÷åíèÿ íðîèçâîäèðåäüíñòü â íðèëíæåíèÿõ, èñññëüçóþùèõ 3D åðàðèéó, 3D ååññåðòðèþ, íàðàáîòéó ñèäíàëà, êíäèðîâàíèå/åâéíæåðîâàíèå âèäååí èíðîðìàòëè (ò. å. MPEG, MPEG2) è ò.í.

SSE2 çíà÷èðåäüíàÿ äâàâàâéà è SSE, åíâññîíàÿ Intel, äëÿ óñêîðåíàÿ íóëüðèíåäèå íðèëíæåíèé èñññëüçóþùèõ SIMD (single instruction multiple data), íàïðèìåð íóëüðèíðîöäññîðíûõ íàññèâíà.

Êóëåðû/ðàäèàòîðû/Ñèñòåìû îõëàæääíèÿ

Èíôîðìàöèÿ î ÷èïñåòàõ

Âññìîñäàòåëüíûå ïäáóëè íà ìàòåðèíñéîé iëàòå ñíåäæíýþò áíåäæèí ïðîöåññîð, iàìyöü, ðàçëè÷íûå ðèíû è ð.í. Â ñíåðâìåíûå ñèñòåìû áñòððíåíû ìäèí ëëè áâà ÷èïñåðà (Ñåâåðíûé ïñò è þæíûé ïñò), êíòîðûå ïåäññä÷èåàþò óóíêöèíëðíåàíèå ñèñòåìû; óñòàðåâøèå ÷èïñåðû ïäóò èìåòü áíåäå ãåoõ ÷èïñåðâ. Íàà ÷èïñåðà ïäéëþ÷àþòñý ÷åðåç hub interface èëè øèíó PCI.

Ñåâåðíûé ïñò áçàèñäåéñòåôåò ñ ïðîöåññîðíà (àìè) ÷åðåç ñèñòåìíþò øèíó è ñíåäæðæèò ìäèí ëëè íåñéïëüêî êíòððíëåðâ ìàìyðè, êíòððíëåð AGP, è äðóäèå áûññéñîðñòíûå ñèñòåìíûå èíòåðôåéñû (PCI-X, PCI-66).

Þæíûé ïñò ìáû÷í ñíåäæðæèò êíòððíëåðû, ò. å. ATA/ATAPI, USB, FireWire/1394, SMBus, Ñåòü, è ð.í.

Èíôîðìàöèÿ î ìàòåðèíñêîé ïëàòå

Ýôî îñíïâííé ñèñòåìíûé êíññíåíò, ê êîòîðîíó ïäééþ÷àþòñÿ áñå îñòàëüíûå (Ìðîöåññîð, FPU, íàìþòü, ïëàòåû, è ò. ä.) ðàéæå ñíäåðæèò ×èïñåðû, Èíòðîééåðû, ðàçëè÷íûå áñòðîåíûå Óñòðîéñòâà è ñâýçàíûå ñ íèìè øèíû.

Èíôîðìàöèÿ î êíîòðîëëåðå ïàìÿòè

Êíîòðîëëåð ïàìÿòè — ýòî ïäèí èç ãëàâíûõ êîïíîåíòîâ ÷ èíñåòà, óïðàâëýþùèé ïåðàòèåíé ïàìÿòüþ. Èíîòðîëëåð êåðà ïåñíå ÷ èåàåðò åçàèìååéñòååèå ïåæäó íèì è öåñòðàëüíûì ïðîðåññîòñî.

Èíôîðìàöèÿ î ïïäóëýõ ïàìÿòè

Ìíêàçûâàåò èíôîðìàöèþ íá óñòàïâëåíííé â ñèñòåïàå ïàìÿòè, åå ðàçïåðå è ñêîðîñòè ÷òåíéÿ/çàïèñè â êàæäî ïïäóëå, óñòàïâëåíííí íà ïàðåðèíñéïé iéàðå. Ñóùåñòåóåò ïïäóëåñòåî ðèïîâ ïïäðàðèåííé ïàìÿòè (RAM), Ñàìàÿ áûñòðàÿ íà ïåëäíÿøíåé äåíü ïàìÿòü DDR SDRAM (Double Data Rate), RDRAM (Rambus DRAM), SDRAM (Synchronous Dynamic RAM), BEDO (Burst EDO), EDO (Extended Data Out), FPM (Fast Page Mode).

Íáú÷í ÷eïñåò ïïäóëå ïïääåðæèåàòü íå áïëåå ïäïïäî ðèïà ïïäóëåé, òàê ÷òî óòî÷íèòå ýòîò àñïåðåò ïåðåä ñëåäóþùåé ïïêóïîé ïàìÿòè.

Èíôîðìàöèÿ î ïäööèÿ ïàìÿòè

Ýòà èíôîðìàöèÿ î ïäööèÿ ïàìÿòè ñ ëíôîðìàöèåé î íàñòðíéêàõ ÷ëïñåòà. Ííà ñ÷èòûâàåòñÿ èç ñïäöèàëüííé èíôîðìàöèííé ìèéðîñòåíù SPD (Serial Presence Detect), ñïäåðæàùåé íàñòðíéêè ïäööèÿ ïàìÿòè. Âîò íåéîòðûå èç íáïçíà÷åíéé:

- Ñïäöèòèåöèÿ Intel äëÿ ïàìÿòè òëëà PC66/100 SDRAM - Ååðñèè 1.0 — 1.2:

PCx-abc-defm (íàïðèìåð PC100-322-622R) ãääå:

- x** - Ñêîðîñòü ïäööèÿ (MHz). Áûñòðíäåñòåèå øèíû ïàìÿòè äïéæíí áûòü ðàåâíí ýòïíó çíà÷åíèþ.
- a** - Çäååðæêà CAS (öèéëû CL). ×åì íèæå, òåì ëó÷øå (áûñòðåå), íí è áïéåå äïðîãî.
- b** - Çäååðæêà RAS — CAS (öèéëû tRCD). ×åì íèæå, òåì ëó÷øå.
- c** - Ñòðîéà precharge (öèéëû tRP). ×åì íèæå, òåì ëó÷øå.
- d** - Âðåïÿ ÷òåíèÿ (tAC ns). ×åì íèæå, òåì ëó÷øå.
- e** - Ååðñèÿ ÷ëëà SPD. 2 ñïðòååòñòåóåò Ååðñèè 1.2.
- f** - Ååðñèÿ íåðåñòðà. 2 ñïðòååòñòåóåò Ååðñèè 1.2.
- m** - Äëÿ ðåäåèñòðîåíé ïàìÿòè — R. Íäööèè, íáúåìí 256MB è áïéåå äïéæíû áûòü ðåäåèñòðîåùè.

- Ðàñøðåðåíàÿ ñïäöèòèåöèÿ Intel äëÿ ïàìÿòè òëëà PC100/133+ SDRAM - Ååðñèÿ 1.2b+:

PCx-abc-ddeefm (íàïðèìåð PC100-322-54122R) ãääå:

- x** - Ñêîðîñòü ïäööèÿ (MHz). Áûñòðíäåñòåèå øèíû ïàìÿòè äïéæíí áûòü ðàåâíí ýòïíó çíà÷åíèþ.
- a** - Çäååðæêà CAS (öèéëû CL). ×åì íèæå, òåì ëó÷øå (áûñòðåå), íí è áïéåå äïðîãî.
- b** - Çäååðæêà RAS — CAS (öèéëû tRCD). ×åì íèæå, òåì ëó÷øå.
- c** - Ñòðîéà precharge (öèéëû tRP). ×åì íèæå, òåì ëó÷øå.
- dd** - Âðåïÿ ÷òåíèÿ (tAC ns). 54 ñïðòååòñòåóåò to 5.4ns. ×åì íèæå, òåì ëó÷øå.
- ee** - Ååðñèÿ ÷ëëà SPD. 12 ñïðòååòñòåóåò SPD 1.2.
- f** - Ååðñèÿ íåðåñòðà. 2 ñïðòååòñòåóåò Ååðñèè 1.2.
- m** - Äëÿ ðåäåèñòðîåíé ïàìÿòè — R. Íäööèè, íáúåìí 256MB è áïéåå äïéæíû áûòü ðåäåèñòðîåùè.

- Ñïäöèòèåöèÿ PC133+ H/E/VC/SDRAM IBM/VIA/Micron/NEC - Ååðñèÿ 2.0:

PCxm-abc-dde (íàïðèìåð PC133U-222-452, PC133R-333-542)

- x** - Ñêîðîñòü ïäööèÿ (MHz). Áûñòðíäåñòåèå øèíû ïàìÿòè äïéæíí áûòü ðàåâíí ýòïíó çíà÷åíèþ.
- m** - Oëi ïäööèÿ (R = Registered, U = Unbuffered, B = Buffered).
- a** - Çäååðæêà CAS (öèéëû CL). ×åì íèæå, òåì ëó÷øå (áûñòðåå), íí è áïéåå äïðîãî.
- b** - Çäååðæêà RAS — CAS (öèéëû tRCD). ×åì íèæå, òåì ëó÷øå.
- c** - Ñòðîéà precharge (öèéëû tRP). ×åì íèæå, òåì ëó÷øå.
- dd** - Âðåïÿ ÷òåíèÿ (tAC ns). 54 ñïðòååòñòåóåò 5.4ns. ×åì íèæå, òåì ëó÷øå.
- e** - Ååðñèÿ ÷ëëà SPD. 2 ñïðòååòñòåóåò SPD 2.0.

- Ñïäöèòèåöèÿ PC1600+ DDR SDRAM Micron/Samsung/Hyundai - Ååðñèÿ 1.0:

PCxm-aabc-dde (íàïðèìåð PC1600R-2533-750)

- x** - Íðñóñéíàÿ ñïññáññòü ïàìÿòè (MB/s). Ñêîðîñòü øèíû ïàìÿòè äïéæíà áûòü 1/16 ìò äàííãî çíà÷åíèÿ.
- m** - Oëi ïäööèÿ (R = Registered, U = Unbuffered, B = Buffered).
- aa** - Çäååðæêà CAS (öèéëû CL). ×åì íèæå, òåì ëó÷øå (áûñòðåå), íí è áïéåå äïðîãî.
- b** - Çäååðæêà RAS — CAS (öèéëû tRCD). ×åì íèæå, òåì ëó÷øå.
- c** - Ñòðîéà precharge (öèéëû tRP). ×åì íèæå, òåì ëó÷øå.
- dd** - Âðåïÿ ãïñðóïà (tAC ns). 54 ñïðòååòñòåóåò to 5.4ns. ×åì íèæå, òåì ëó÷øå.
- e** - Ååðñèÿ ÷ëëà SPD. 0 ñïðòååòñòåóåò to SPD 1.0.

- Ñïäöèòèåöèÿ PC600+ RDRAM Rambus - Ååðñèÿ 1.0:

xMB/a b c PCd-e (fàïðèïð 256MB/16 ECC PC800-45)

x - Đàçìåð ïäööÿ â iääääàéòàõ.

a - Èïëè÷åñòâî ýëåìåòâ RDRAM íà iäïï ïäööÿ.

b - ïäääåðæêà èïððåéöèè iøéáîê (ò.å. ECC)

c - Çäðåçåðâèðîâàíà.

d - Ñêîðîñòü (lôñóñêíàÿ ñïññâîñòü iäìÿòè, Mt/s). Ñêîðîñòü øèíû iäìÿòè äïëæíà áûòü 1/2 îò àäííâç íà÷åíèÿ.

e - Äðåïÿ ìòééèêà (ns).

· Ñïåöèôèêàööÿ ÷òåíèÿ/çàïèñè/çäääåðæêè CL äëÿ SDRAM/DDR:

a-b-b-bR c-d-d-dW e-f-gCL

a - read page hit clocks for first item

b - read page hit clocks for follow-up items

c - write page hit clocks for first item

d - write page hit clocks for follow-up items

e - CL (çäääåðæêà CAS)

f - SDRAM tRCD (çäääåðæêà RAS — CAS)

g - SDRAM tRP (RAS precharge)

· Ñïåöèôèêàööÿ ÷òåíèÿ/çàïèñè/çäääåðæêè CL äëÿ RDRAM:

a-b-b-bR c-d-d-dW e/fCL

a - read page hit clocks for first item

b - read page hit clocks for follow-up items

c - write page hit clocks for first item

d - write page hit clocks for follow-up items

e - RDRAM tRCD (Row to Column delay)

f - RDRAM tCAC (Channel to Channel delay)

Eíòåðôåéñ Hub

Òàêéæå èçâåñòåí êàê hub êíòðîëëåðà ââîäà/âûâîäà (I/O), îñóùåñòåéýåò âçàèìäåéñòåèå ïåæäó Ñåâåðíûì ëñòðîì è Þæíûì ëñòðîì. Íà ñòàðûõ ñèñòåìàõ äëÿ íåñòåéñòåðåííàí ãçàèìäåéñòåèý èñïëüçîåæñÿ ëñò PCI, èñïëüçîåàíèå èíòåðôåéñà hub ãàðàíòèðóåò, ÷òî ëñèñòåíû I/O, øèíà PCI è åñòðíåíûå êíòðîëëåðû ëñòðàíòó ãëÿ ìàêñèìàëüíé ýôôåèòèåñòè.

Èíôîðìàöèÿ î Ñèñòåìíî ïííèòîðå

Ýòîò ÷ èï áûë ñîçäàí äëÿ íáëåä÷åíèÿ ïííèòîðèíãà êðèòè÷åñêèõ ëàðàìåòðîâ ñèñòåìíûõ ðåñóðñîâ, äèàãíîñòèêè ñèñòåìíû è ñîçäàíéé ðàïðòðîâ íá ïøèáêàõ.

Íáû÷íí äàííûå ÷ èïû íàáëþäàþò çà òåìäðàòóðîé, ñêîðîñòüþ ååíðèëýòðîâ, íàïðÿæåíèåì è, åñëó÷àå ïàñíñòè, ïðåäóïðåæäàþò ïíëüçîâàòåëÿ.

Èíôîðìàöèÿ î Ñèñòåìíî Ìáíåðàòîðå (PLL IC)

Òàêéæå èçâåñòåí ãåíåðàòîð +àñòîòû, ýòî ÷èï îáññiå÷èåàåò îññíåíóþ ñèíôðîíèçàöèþ (aka ÷àñòîòó) ñî áññåìè ñèñòåìíûè óñòðîéñòåàìè, áåéëþ÷àÿ ïðîöåññîð, ×èïñåð, Èíòðîééåðû, è ò.ï. Ñîâåðåìíûå ååðñèè ëäóò áûòü íåðåñàìèðåàíû äëÿ èçìåíåley ÷àñòîòû ñàáîòû.

Èíôîðìàöèÿ APIC

Ýôî óñòðîéñòâî îáåññïå÷èâàåò ïíîãññðîöåññîðííå óïðàâëåíèå ïðåðûâàíèÿ òàêæå êàê ðàññïðåäåéåíèå ïðåðûâàíèÿ ïåæäó ïðîöåññîðàìè. Â îäññðîöåññîðíé ñèñòåìå, âûäåéåíàÿ øèíà APIC's óìåíüøàåò çàääåðæêè ïî ìòîøåíèþ ê PIC. Ñèñòåìà APIC âçàèìäåéñòâóåò ñ ïðîöåññîðàìè ÷åðåç âûäåéåíóþ APIC èëè øèíó IMB.

Èíôîðìàöèÿ î êííòðîëëåðå i2c è øèíàõ SMBus, BMBus

Øèíû SMBus, BMBus è êííòðîëëåð i2c îáññâ÷-èâàþò ðàáîòó îðîñòîé è íàæäííé ñåðèéííé øèíû (10-100kHz) äëÿ óñòðîéñòâ íà íàðåðèíñêîé íëàðå äëÿ áçàèíñâåéñòâèÿ êàê åðóã ñ äðóãî, òàê è ñ ñèñòåííé â öåëî. Îáû÷íî åå èñïíëüçóþò ñèñòåííûå ííèòîðû, íäóëè íàìÿòè òëïà EEPROM è äðóãèå óñòðîéñòâà EEPROM.

Èíôîðìàöèÿ î êíîòðîëëåðàõ PC Card/CardBus/PCMCIA

Êíîòðîëëåðû PCMCIA (16-bit) èëè CardBus (32-bit) àâòîìàòè÷åñèè îáññiå÷èâàþò âûññiêîñéîðîñòíþ ðøíó ñ ïåðåñòðàèâàåíîé êíîòðîëëåðàòèåé äëÿ ñîååèíåíéý âûññiêîñéîðîñòíû ñòðîéñòâ íà ïðòàòèåíû ÝÀÌ, âéëþ÷àÿ ñåðåâûå àäàïòåðû, ÿäåìû è äðóæå êíîòðîëëåðû, íàïðèìåð USB èëè FireWire.

Èíôîðìàöèÿ î êíîòðîëëåðå Firewire/1394

Êíñòðîëëåð Firewire/1394 îáðñïå÷èâàåò áûñòðóþ ïñëåäîâàòåëüíóþ øéíó (400MHz), êîòîðàÿ ïçâéÿåò ñïçäàòü áûñòðûé, àâòîàðè÷åñêè ïåðåñòðàèâàåìûé, êàíàé ñâýçè ïåæäó âàøåé ñèñòåìé è äðóæìè áûñîéñîðîñòíùè óñòðîéñòåìè ïäíáíî öèôðîâùì âèäåîéàìåðàì, è äàæå äðóæìè êíñüþòåðàì.

Â òî áðåìÿ êàé áîëüøèíñòåî êíñòðîëëåðîâ ïðåäëàåò áûñòðóþ ïðåðàíè÷åííå ÷èñëî ïðòå (2 èëè 3) èñïëüçóÿ êíñòðîëëåðàòîð, â äàííî ñëó÷àå, íàííàí áîëüøåå êîëè÷åñòåî óñòðîéñòå ïäóð áûòü ïäñíåäèíáíî ê ñèñòåìå, õîòÿ íáùàÿ ïðñóñéàÿ ñïñíáíñòü êàíàéà áóäåò ðàçäåéåíà ïåæäó íèìè áñåìè.

Èíôîðìàöèÿ î êíîðîëëåðå USB

Èíôîðîëëåð USB íáåñïå÷èâååò àâòîìàòè÷åñêè íàñòðàèåååìóþ ñâýçü ñî ñðåäíåé (USB 1.x - 24/48MHz) èëè âûñîéîé ñéîðîñòüþ íåðåäà÷è íóîðìàöèè (USB 2.x - 480MHz), íåæäó ñèñòåíîé è áïëüøèíñòåí ïåðèôåðèéíûö óñòðîéñòå, ðàéèö êéàåèåðóðû, íûøè, íðèíðåðû, ñéàíåðû è ò.ï.

Ýòà øèíà óñòðàíèëà ïòðåðåíñòü áî ííæåñòåå ðàçëè÷íûö øèí (íñëåäåðåðåëüíé, íàðàëëåëüíé, SCSI) è íðåíäàð íäñòååèíåéý (íñëåäåðåðåëüíí, íàðàëëåëüíí, PS/2, áíåðíà SCSI).

Â òî áðåíÿ êàé áïëüøèíñòåî êíîðîëëåðîå íåðåäàäàþò íåðàíè÷åííå ÷èñëí íðòåíà (2 èëè 3) èñïëüçóÿ êíîðåðåðòåòîð, è ñèñòåíå ëæåò áûòü íäéëþ÷åíí íàíëüðå ðàçëè÷íûö óñòðîéñòå, ðòåòÿ íáùàÿ íðîóñêíàÿ ñíñòåíñòü êàíàëà áóäåðò ðàçäåëåíà íåæäó íèìè áñâìè.

Èíôîðìàöèÿ î êíîòðîëëåðå LPC

ISA (Industry Standard Architecture) - iåðâîíà+àëüíàÿ øèíà, èñïëüçóåìàÿ â 1-ii iåðñîíàëüíî ëíüþòåðå. Åñå íà÷èíàëîñü ñ 8-áèò è 8MHz, ïñòåííî ïðåâðàùàÿñü â 16-áèò è 8-9MHz íà 286 iðioåññîðå. Íà èñïëüçóåòñÿ ààæå ñåäíäíÿ ãëÿ íáñéóæèåàëÿ ëäåìîâ, çåóéíåûõ êàðò, íéàò åâîäà/åûâîäà è ò.ii. Íî ñiåöèôèåöèÿ PC99 òðåáóåò óääéåíèå øèíû ISA èç ñèñòåìû.

Èíôîðìàöèÿ î êíîòðîëëåðå LPC Hub

Òàéæå èçâåñòíûé êàé êíîòðîëëåð Super I/O, íáåñïå÷èâàåò íàèáîëüøóþ ïðîèçâîäèòåëüíñòü äëÿ øèí ISA/X-Bus, ñíàìåñòèìûõ ñ òåéòùèìè óñòðîéñòàìè. Íáû÷î äàííûé êíîòðîëëåð èìåðò ïäääåðæêó èíòåðôåéñîâ íàñëåäñòâà, íàïðèìåð êíîòðîëëåðà êëàâèàòóðû, êíîòðîëëåð àèñêìâà, êíîòðîëëåðà ïñëåäâàòåëüíûõ / íàðàëëåëüíûõ ïðòîâ, êíîòðîëëåð óïðàâëåíèÿ ëèòàíèå è âñòðîåíûé ïíèòîð ñèñòåìû.

Èíóîðìàöèÿ î øèíå VESA

VESA (Video Electronics Standards Association) ýâëëåòñÿ 32-áèòíùì ðàñøèðåíèåì øèíû ISA ñ ïåðåìåííé ñêîðîñòüþ ðàáîòû. Óìòÿ äàííàÿ øèíà áûëà äîñòàòî÷íí áûñòðîé, è íåé ëäéí áûòü ïäééþ÷åíí íå áîëåå 2-3 óñòðîéñòâ ñ íèçéíé ñêîðîñòüþ íåðåäà÷è èíóîðìàöèè. Áûëà çàìåíåíà íà øèíó PCI.

Ñêîðîñòü øèíû VESA – íåíñòåäñòåííàÿ ñêîðîñòü øèíû VESA. Ñòàíäàðò ñõîæ ñ FSB.

Èíôîðìàöèý ։ øèíå MCA

Øèíå MCA (Micro Channel Architecture) äîéæíà áûëà ñòàòü ïðåâíèéî î ISA, áûëà ðàçðàáîòàíà IBM è èñïïëüçîâàëàñü â ñèñòåíàõ PS/2. Ýòà øèíà áûëà 32-åèòîé, ñ èñïïëüçîâàíèåì ÿííííëüííâî ðåæèìà íåðåäà÷è, êàê è EISA, íí ïëíñòðüþ íå ñíàìåñòèìàÿ ñ ISA. Îäíàéî ÿà íå áûëà iðèçíàíà äðóãèìè iðîèçâîäèòåäýìè êíïüþþòåðîâ è áûëà çàìåíà

Èíôîðìàöèÿ î øèíå PCI

PCI (Peripheral Component Interconnect) — èíôîðìàöèÿ î øèíå ñ âîçìîæíîñòüþ àâòîðàòè÷åñêîé íàñòðîéêè. Ôåêóùàÿ ååðñèÿ (2.XX) ýâëÿåðñÿ 32-áèòííé è ðàáîðàåò íà ñêîðîñòè à 33MHz; 64-áèòíàÿ — íà ñêîðîñòè 66MHz.

Èíôîðìàöèÿ î øèíå AGP

Øèíà AGP (Advanced Graphics Port) ýâëÿåòñÿ ðàñøèðåíèåì øèíû PCI (íâñîñòðÿ íà ðàçëè÷èå â êíñòðóêöèè ñëîòà) iïçâîëÿþùèì ãðàôè÷åñêîíó àäàïòåðó èñïëüçîâàòü ñèñòåíóþ ïàìÿòü, iïðè áîëüøåé ñêîðîñòè ðàáîòû (66MHz). Íðè ëåðåäà÷å èñïëüçóþòñÿ ðåæèìû 2x, 4x èëè 8x, íáññiä÷èâàÿ áîëüøóþ iïðîóñêíóþ ñïññáññòü (133 & 266 MHZ ñïññåðòñòåíî). Èñïëüçóÿ DIME, ãðàôè÷åñêèå êàðòû ëäó ìáðàáàòûâàòü òåéñòóðû áîëüøåäî íáúåìà, òàé êàé ðàçìåð ïàìÿòè AGP íáû÷î çíà÷èòåëüíî iïðåâûøàåò íáúåì eîéàëüíé ïàìÿòè.

Èíôîðìàöèÿ î øèíàõ

Øèíà - íàáîð ïðîâîäîâ, ïïçâîëÿþùèõ óñòðîéñòâàì ñâÿçûâàòüñÿ ìåæäó ñîáîé. Íáû÷í ëñïïëüçóåòñÿ ïàðàëëåëüíàÿ ñèñòåìà ëíàëèðîâàíèÿ øèí äëÿ óáûñòðåíèÿ ìåðåäà÷è ëíôîðìàöèè. Íà ñîáðåìíûõ ñèñòåìàõ èíååòñÿ ïíàæåñòâî øèí, ñâÿçûâàþùèõ ðàçëè÷íûå ÷èïû è óñòðîéñòâà òàêæå êàéíàðñíà÷èàþùèõ êàíàëü ñâÿçè ñ ïåðèôåðèéíûè óñòðîéñòâàìè.

FSB (Front-Side Bus)

Ñèñòåìàÿ øèíà ñîåäëèíÿåò ìåæäó ñîáîé iðîöåññîð(û) è ÷eïñåò. Ñêîðîñòü ïåðåäà÷è èíôîðìàöèè (ò.å. êïëè÷åñòå ïåðåäàâàåíé èíôîðìàöèè) ïæåò áûòü áûøå ðåàëüí ñêîðîñòè.

Äëÿ óååëè÷åíèÿ iðîèçâîäèòåëüíñòè ñâåðõ ïièíàëà, ïæíí óååëè÷èòü ñêîðîñòü ñèñòåìíé øèíû, ÷òî óååëè÷èòü ñêîðîñòü iðîöåññîðà; õìöÿ, óååëè÷åíèå ñêîðîñòè ñèñòåìíé øèíû ïæåò ïðèåññòè è ê óååëè÷åíèþ ñêîðîñòè åñåð ïåðèôåðèéíûõ óñòðîéñòå, ÷òî îòðàçèòñÿ íà èõ ðàáîòîñíñíàíñòè.

Èíôîðìàöèÿ î øèíå PCI-X

Øèíå PCI-X ýòî ñâàÿ ðàçðàáîòêà, ñàìàÿ áûñòðàÿ âåðñèÿ øèíû PCI ñ ïëäääðæéié 64-áèòîñäî ðåæèìà ðàáîòàþùàÿ íà ñéïðîñòè â 133MHz.

Èíôîðìàöèÿ ë BIOS

BIOS (Basic Input Output System) ñîäåðæèò êîã çàïóñêà, êîòîðûé èíèöèàëèçèðóåò è çàïóñêàåò âàø êîïüþòåð. Íí òàéæå îáñïå÷èâàåò âçàèïäåéñòâèå îåæäó îáîðóäîâàíèåì è îðîãðàííûì îáñïå÷åíèåì.

Èíôîðìàöèÿ î ñèñòåìà Plug & Play

Plug & Play ýòî èíòåðôåéň ðàñïðåäåéëåíèÿ ðåñóðñîâ, iïçâîëÿþùèé ïðåäåéëåíèÿ àâòîðàòè÷åñêîâ ðàñïðåäåéëåíèÿ ðåñóðñîâ ìåæäó íáîðóäîâàíèåì. Íåéîðûøèíû, íàïðèìåð PCI, PCMCIA, EISA ñàìè áûáèðàþò ñâîáíäíûå ñèñòåìíûå ðåñóðñû, èíòåðôåéň Plug & Play íåñïå÷èåàåò èõ ñîâìåñòíå áçàèìäåéñòåé.

SMBIOS / DMI

SM (System Management) èëè Èíòåðôåéň óïðàâëåíèÿ ðàáî÷åé ñòàíöèåé (DMI) èíòåðôåéňñ, ÷åðåç êîòîðûé ïðîäðàìíîå íàðñïå÷åíèå ëæåò ïíèé÷èòü äåðàëüíóþ èíòåðôåéňñ, ÷åðåç êîòîðàöèþ ìò éíèàëüíûõ èëè óäàëåíûõ àâòîàòèçèðîâàíûõ ðàáî÷èõ íàñò.

ÑIÈÑÎÈ ÑÄÓËÅÉ

Èíôîðìàöèÿ î ñèñòåìå

Ííêàçûâàåò ïáùèå ñâåäåíéÿ î âàøåé ñèñòåìå. Äàííûé ïïäóëü î÷åíü ïïëåçåí åñëè âû őîòèòå Ìçíåéíèòñÿ ëëøü ñ ïâåðõíñòííé èíôîðìàöèåé î ñèñòåìå. Áîëåå ïïäðíáíóþ èíôîðìàöèþ íí êàæäííó èç ñèñòåìúñò ëíññíáíòå âû ïïæåðå íàéòè â äðóäèò ïïäóëÿð.

- Òèii êíññíüþòåðà, ïïèñàíèå
- Íðîöåññíðû
- BIOS
- Ñèñòåìíûå Øèíû
- Óñòåññíäéÿ ìàïÿòü
- Èíôîðìàöèÿ î ïííèòíðå & Åèäåíí Åääìòåðå
- Èíôîðìàöèÿ î Çåóéíåíé êàðòå
- Èíôîðìàöèÿ î óñòðíéñòååò ïïâýçè
- Äèñéíåíäû, Æåñòåéèå Äèñéè, Óñòðíéñòåà CD-ROM/DVD
- ïïðòû (ñåðèééíûé/ìàðåééëüíûé/USB)
- Óñòðíéñòåà âåñéà - Ëéàâèàòóðà, ïúøü, Ëäðíåûå êííòðíéëåðû
- Windows è DOS
- ïïäääåðæéà Ñåðè
- Ðåæèì êíññíåíé ñòðîéè: î ñèñòåìå
- **Ñèñòåìíûå òðååíåàíéÿ:** Ñíñòðèòå â äðóäèò ðàçäåéèåõ
- **Ííäääåðæéà OS (Win32):** Windows 9X, Me, 2000, XP, 2003
- **Ííäääåðæéà OS (Win32 CE):** PocketPC / Smart Phone 2000, 2002, 2003
- **Ííäääåðæéà OS (Win64):** Windows XP, 2003

Ðàçúÿñíåíéÿ

Äëÿ áîëåå ïïäðíåíé èíôîðìàöèè ñïíòðèòå ñëåäåóþùèå ðàçäåéë:

- Èíôîðìàöèÿ î êíññíéèåöèííî ïáíðóäíåàíèè
- Èíôîðìàöèÿ î êíññíüþòåðå (CPU/Bus/BIOS/Chipset)
- Èíôîðìàöèÿ î äèñéèå
- Èíôîðìàöèÿ î äæíéñòåéå
- Èíôîðìàöèÿ î ééàâèàòóðå
- Èíôîðìàöèÿ î ìàðåðèñéèé íëàòå
- Èíôîðìàöèÿ î ïúøé
- Èíôîðìàöèÿ î ñåðè
- Èíôîðìàöèÿ î øèíàð è óñòðíéñòåàð PCI & AGP
- Èíôîðìàöèÿ î ïïðòåð
- Èíôîðìàöèÿ î ïðèíðåðåð
- Èíôîðìàöèÿ î çåóéíåíé íëàòå
- Èíôîðìàöèÿ î âèäåíí ñèñòåìå
- Èíôîðìàöèÿ î ñèñòåìàð Windows è DOS
- Èíôîðìàöèÿ î ìàïÿòè ñèñòåìú Windows
- Ñïèñîé Ñíêðàùåíéé

Ííöèè

Èíôîðìàöèÿ î DMI/SMBIOS - ííêàçûâàåò èíôîðìàöèþ î DMI/SMBIOS.

Èíôîðìàöèÿ î ñèñòåìíûò øèíàð - ííêàçûâàåò èíôîðìàöèþ î ñèñòåìíûò øèíàð.

Èíôîðìàöèÿ î ïåðèôåðèéíí î ïáíðóäíåàíéè - ííêàçûâàåò èíôîðìàöèþ î ïåðèôåðèéíí î ïáíðóäíåàíèè.

Èíôîðìàöèÿ î äèñéèå - ííêàçûâàåò èíôîðìàöèþ î ïïâééþ÷åííûò íàéíèòååéÿð.

Èíôîðìàöèÿ íá ïåðàöèíííé ñèñòåìå- query the operating systems installed.

Èíôîðìàöèý i ñåòè - iñêàçûâàåò èíôîðìàöèþ î ñåðååâî ìêðóæåíèè.

Èíôîðìàöèý i BIOS - iñêàçûâàåò èíôîðìàöèþ î BIOS.

Èíôîðìàöèý i ÷eïñåòàõ - iñêàçûâàåò èíôîðìàöèþ î ñèñòåìí ÷eïñåòå.

Èíôîðìàöèý i äññóóíå e iðîöåññîðó ÷åðåç ñèñòåíó MSR - iñêàçûâàåò èíôîðìàöèþ î ïðîöåññîðå, çàïðàøèåàÿ åå ÷åðåç MSR.

Èíôîðìàöèý i EEPROM - iñêàçûâàåò èíôîðìàöèþ î iðîöåññîðå, çàïðàøèåàÿ åå ÷åðåç EEPROMs. Èäíðèðîâàðü iðeeþ÷åíûå êíñüþþòåðü.

Îðåäääéýou ióëüðeïéåññîðû øeíû - îðè åêëþ÷åíî âàðèàíòå, ðî áóäóò iðîèçâîäèòüñÿ iñûòåðè îðåäääéåéýou ióëüðeïéåññîðû øeíû.

Èíôîðìàöèý i IRQ APIC - iñêàçûâàåò èíôîðìàöèþ APIC (iáû÷í SMP).

Èíôîðìàöèý i øeíå X-Bus - iñêàçûâàåò èíôîðìàöèþ iá iáñðóæåíûð óñòðíéñòåð X-Bus.

Èññüçâàðü iññòû èç êíñðóæåðåöèè PCI-to-PCI

Ñîâåòû iñ ñòèìèçàöèè - îðè åêëþ÷åíî âàðèàíòå, ñîâåòû iñêàçûâàòüñÿ íå áóäóò.

Ñîâåòû

Ñîâåòû (iñòèìèçàöèý) List

Èíôîðìàöèÿ î ìàòåðèíñêîé iëàòå

Ìðåäâíñòàâåëÿåò îáùóþ èíôîðìàöèþ î õàðàêòåðèñòèéàõ è óñòàâåëåíûõ óñòðîéñòâàõ:

- Èíôîðìàöèÿ î ñèñòåìå
- Èíôîðìàöèÿ î ñáíðéå
- Èíôîðìàöèÿ î ìàòåðèíñêîé iëàòå
- Èíôîðìàöèÿ î ìóëüòèïðîöåññîðííé ñèñòåìå
- Èíôîðìàöèÿ î ÷-èíñåðå
- Èíôîðìàöèÿ î èíñðîéëåðàõ ëàìÿòè è óñòàâåëåíûõ ëäóëÿ
- Èíôîðìàöèÿ î ëäóëÿ ëàìÿòè
- Èíôîðìàöèÿ î øéìàð
- Èíôîðìàöèÿ î ñéíðàð ðàñøèðåíèÿ è ïðòàð
- Èíôîðìàöèÿ î æèçíåâåëüñòðå âàøåé ñèñòåìû
- Èíôîðìàöèÿ î ïðîöåññîðå
- Èëþ÷ êíàïåííé ñòðîéè: MBInfo
- **Òðåáâàíèÿ:** Ñíâðåìåííûé BIOS (SMBIOS/DMI 2.0+)
- **Ìíàåâðæåà OS (Win32):** Windows 9X, Me, 2000, XP, 2003
- **Ìíàåâðæåà OS (Win64):** Windows XP, 2003

Íáúÿñíåíèÿ

Äëÿ áîéåå ïíàðîáíé èíôîðìàöèè ñíîòðèòå ñíâåðòû äëÿ êàæäåí îòäåëüñíåí íóíêòà.

Äëÿ áîéåå ïíàðîáíé èíôîðìàöèè ñíîòðèòå List of Acronyms.

Ííöèè

Ñèñòåìàíèÿ èíôîðìàöèÿ – èíôîðìàöèÿ î ñèñòåìå à öååëí.

Èíôîðìàöèÿ î ñáíðéå êíñüþþòåðà – èíôîðìàöèÿ î ñáíðéå ñèñòåìå.

Èíôîðìàöèÿ î ìàòåðèíñêîé iëàòå – èíôîðìàöèÿ î ìàòåðèíñêîé iëàòå.

Èíôîðìàöèÿ î èíñðîéëåðå ëàìÿòè – èíôîðìàöèÿ î èíñðîéëåðå ëàìÿòè.

Èíôîðìàöèÿ î ÷-èíñåðå – èíôîðìàöèÿ î ÷-èíñåðå.

Èíôîðìàöèÿ î ñéíðàð ëàìÿòè – èíôîðìàöèÿ î ñéíðàð ëàìÿòè è óñòàâåëåíûõ ëäóëÿ.

Èíôîðìàöèÿ î ñèñòåìåíûõ øéìå – èíôîðìàöèÿ î ñèñòåìåíûõ øéìå.

Èíôîðìàöèÿ î DMI/SMBIOS – èíôîðìàöèÿ î DMI/SMBIOS.

Èíôîðìàöèÿ î ñéíðàð ðàñøèðåíèÿ – èíôîðìàöèÿ î ñéíðàð ðàñøèðåíèÿ.

Èíôîðìàöèÿ î ïðòàð – èíôîðìàöèÿ î ñíóùåñòåóþùèõ ïðòàð.

Èíôîðìàöèÿ íà óñòàâåëåííî íàíðóäâåíèè – èíôîðìàöèÿ î ïíåéþ÷åíûõ óñòðîéñòâàõ.

Èíôîðìàöèÿ î òåïíåðàòòå ìèòåíèè è ñèñòåìå ïöèàæåâåíèÿ – èíôîðìàöèÿ î ñèñòåìåííî ïíèòåðèíå, òåïíåðàòòå, ëèòåíèè è ò.å.

Èíôîðìàöèÿ î MSR – èíôîðìàöèÿ î ïðîöåññîðå ÷-åðåç ñèñòåìó MSR.

Èíôîðìàöèÿ î ñéíðîñòè ðàáíòû ïíåéåâåíèÿ ëàìÿòè – èíôîðìàöèÿ î ñéíðîñòè ïíåéåâåíèÿ ëàìÿòè.

Èíôîðìàöèÿ EEPROM – èíôîðìàöèÿ î ïðîöåññîðå ÷-åðåç EEPROMs.

Èñíñüçíàíèå êíñüþþòåðå ãëÿ áîåðíèò òåïíåðàòòåíûõ ñáíññîðå – áîåàâåëåíèå

êíñüçíàíèå ÷-åðåç ñèñòåìó.

Èíôîðìàöèÿ î PLL IC – îðîëåðåðå ñåíññîðå ÷-åñòðòû íà ìàðåðèíñêîé iëàòå.

Èñíñüçíàíèå íàèçâåñòíûõ PLL IC – íà ïðîëåðþùèõ PLL IC, áñèè áîçíàæíñòû ïðîâåðêè íå ïíàåðæåðæåðåñÿ ñèñòåìå.

Àåòî ïðåäâåéåíèå PLL IC – ïíñòðåðòûñÿ íàéòè óñòàâåëåíûé PLL IC.

Àééþ÷åíèå/âûééþ÷åíèå ïíñòðåðíà ñíñòîýíèÿ íàíðóäâåíèÿ – Àééþ÷åíèå/âûééþ÷åíèå ïíñòðåðíà ñíñòîýíèÿ íàíðóäâåíèÿ.

Èñíñüçíàíèå ìòðåðåðå ñåíññîðå – ïðîëåðå ñåíññîðå.

Íiðåäåéåíèå ïóëüðèïéåéñíðíâ øèíû - íðè âêëþ÷åíèè íðîèçâîäèòñý íñiùðéà âêëþ÷èðü ñèñðåìíûå ïóëüðèïéåéñíðû.

Èíôîðìàöèý î IRQ APIC - èíôîðìàöèý î APIC.

I Èíôîðìàöèý î X-Bus LPC - íiðåäåéåíèå íàñòðíåé øèíû X-Bus è LPC.

Èíôîðìàöèý î (S)MP - ííéàçûâååò èíôîðìàöèþ î ïóëüðèíðíöåññíðíé ñèñðåìå.

Èñííëüçîâåíèå íñòðåâ èç èííôèäóðàöèè PCI-to-PCI

Ííéàçûâåòü ñíâåðòû **ííòèìèçàöèè** - íðè âûëëþ÷åíèè ñíâåðòû ííòèìèçàöèè ñèñðåìû èñ÷åçàþò.

Ñíâåðòû

Ñíâåðòû (ííòèìèçàöèý) List

Èíôîðìàöèÿ ̄ iðîöåññîðå, lâðåðìàðè÷åñêî iðîöåññîðå, êåøå è BIOS

Íðåðìàðèÿ ñòðàðå ìáùóþ èíôîðìàðèþ ̄ ðàðàðèåðèñòðèéàõ è óñòàïâëåíûõ óñòðîéñòâàõ:

- Èíôîðìàöèÿ ̄ BIOS
- Ñâîéñðàà BIOS
- Èíôîðìàðèÿ ̄ iðîöåññîðå, lâðåðìàðè÷åñêî iðîöåññîðå è èõ ðåéðèíåå iðîèçâîæðåëüïñòè
- Èíôîðìàðèÿ ̄ åíçññòðè ìáñâëåíèÿ iðîöåññîðå
- lâñòðîéè iðîöåññîðå
- Ñññòîýíèÿ iðîöåññîðå
- Èéþ÷ èñðàðåííè: CPUInfo
- **Òðåáîâàðèÿ:** Ñññòðåííûõ BIOS, iðîöåññîð è øèíà
- **lïäåððæéà iñ (Win32):** Windows 9X, Me, 2000, XP, 2003
- **lïäåððæéà iñ (Win32 CE):** PocketPC / Smart Phone 2000, 2002, 2003
- **lïäåððæéà iñ (Win64):** Windows XP, 2003

Ðàçúÿñíåíèÿ

Äëÿ áîéåå ïäðîáííè èíôîðìàðèè ñíñòðèòå ñîâåðòû äëÿ êàæäåñâî ìòäåëüïñâî ìóíêòà.

Äëÿ áîéåå ïäðîáííè èíôîðìàðèè ñíñòðèòå List of Acronyms.

Íñòðè

Èíôîðìàöèÿ ̄ DMI/SMBIOS - ïñêàçûâàåðò èíôîðìàðèþ ̄ DMI/SMBIOS.

Èíôîðìàöèÿ ̄ ñèñðàííûõ BIOS - ïñêàçûâàåðò èíôîðìàðèþ ̄ BIOS.

Èíôîðìàöèÿ ̄ iðîöåññîðå - ïñêàçûâàåðò èíôîðìàðèþ ̄ iðîöåññîðå.

Èíôîðìàöèÿ ̄ ðàçúâàå ïðîöåññîðå - ïñêàçûâàåðò èíôîðìàðèþ ̄ ðàçúâàå ïðîöåññîðå.

Èíôîðìàöèÿ ̄ ñîåðèåëüíûõ óóíéöèÿ iðîöåññîðå - ïñêàçûâàåðò èíôîðìàðèþ ̄ iñäåððæéåàåñûõ ïðîöåññîðî ðàñðòðåíèÿ.

Èíôîðìàöèÿ ̄ ðàñðòðåíèÿ èíôîðìàðèþ ̄ ðàñðòðåíèÿ è íèðàíèè - ïñêàçûâàåðò èíôîðìàðèþ ̄ ñíñòîýíèè ïðîöåññîðå.

Èíôîðìàöèÿ ̄ iðîöåññîðå ÷åðåç MSR - èíôîðìàðèÿ ̄ iðîöåññîðå ÷åðåç ñèñðàíó MSR.

Ðàñðòðåíèÿ èíôîðìàðèÿ ̄ iðîöåññîðå - ïñêàçûâàåðò áîéåå ïäðîáíóþ èíôîðìàðèþ ̄ iðîöåññîðå.

Èíôîðìàöèÿ ̄ iðîöåññîðå ÷åðåç EEPROM - èíôîðìàðèÿ ̄ iðîöåññîðå ÷åðåç EEPROMs.

Èññëüçâàíèå èññàíñàðîðîå äëÿ åíâðøèò òåïïäðåðåðíûõ ñâíñîðîå - äíáàåéåíèå èññàíñèðóþùåðåí çàðåíèÿ äëÿ åíâðøèò òåïïäðåðåðíûõ äàð÷èéå.

Èíôîðìàðèÿ ̄ ñåðééñíî ïñåðå ïðîöåññîðå - ïñêàçûâàåðò ñåðééñíûé ïñåðå ïðîöåññîðå.

Èíôîðìàðèÿ ̄ ñèñðàííûõ øèíà - ïñêàçûâàåðò èíôîðìàðèþ ̄ ñèñðàííûõ øèíà ãàíññòðåí èññëüþòåðå.

Èíôîðìàðèÿ ̄ ièéðîéñâå ïðîöåññîðå - ïñêàçûâàåðò èíôîðìàðèþ ̄ ièéðîéñâå ïðîöåññîðå.

Àééþ÷èòü ïññòðàííûõ ñíñòîýíèÿ iðîöåññîðå - àééþ÷åñêå ñèñðàíû ïññòðàíà, åñëè òà áûëå ìðééþ÷åñêå.

Èññëüçâàðåðü ìðééþ÷åñêå ðåðìàðíèå

íðåðìàðèÿ ñèñðàííûõ øèíû - Íðè åééþ÷åñêè iðîèçâîæðåñÿ ïññòðàííûõ øèíà ìðééþ÷èòü ñèñðàííûõ ìðééþ÷èéå ñèñðàííûõ.

Èíôîðìàðèÿ ̄ MTRR - ïñêàçûâàåðò èíôîðìàðèþ ̄ íàñðòðîéèåõ áàðèåðîå ðåðæèñòðîå òèññâî ìàíyòè.

Èíôîðìàðèÿ ̄ PAT - ïñêàçûâàåðò èíôîðìàðèþ ̄ PAT.

Èññëüçâàíèå ïññòðàííûõ èç åííóðåðåðèè PCI-to-PCI

íñêàçûâàðåðü ñîâåðòû ëí ëðèíèçàöèè - Íðè åûééþ÷åñêè ñîâåðòû ëí ëðèíèçàöèè ñèñðàíû èñ÷åçàþò.

Ñîâåðòû

Ñîâåòû (ñìòèìèçàöèÿ) List

Èíôîðìàöèÿ î àèääâî ñèñòåìå

Ìðåäâîñòàâëÿåò îñäðîáíóþ èíôîðìàöèþ î ïíèòîðå/LCD, âèääâî àäàïòåðå(àõ) è äðóåèõ óñòàíîâëåíûõ âèääâî óñòðîéñòåà:

- Èíôîðìàöèÿ î ïíèòîðå/LCD, õàðàéòåðèñòèêè
 - ïíèòîð/LCD/çaiðîäðàíìèðîâàíûõ òàéìèíäè
 - Õàðàéðåðèñòèêè âèääâî àäàïòåðå
 - Èíôîðìàöèÿ î àèääâî àðàéâåðå
 - Èíôîðìàöèÿ î àèääâî BIOS
 - Èíôîðìàöèÿ î Ðàñøèðåíèÿõ VESA BIOS
 - Õàðàéðåðèñòèêè âèääâî óñòðîéñòå
- Èéþ÷ êíàìáííé ñòðîéè: VideoInfo
- **Íàäâåðæéà ïñ (Win32)**: Windows 9X, Me, 2000, XP, 2003
 - **Íàäâåðæéà ïñ (Win32 CE)**: PocketPC / Smart Phone 2000, 2002, 2003
 - **Íàäâåðæéà ïñ (Win64)**: Windows XP, 2003

Ðàçúýñíâíèÿ

Íàçâàíèå ïíèòîðà – ðèï è ïðîèçââëòåðåëü âàðøåâî ïíèòîðà.

Íàéñèìàëüíà ðàçðåðåíèå – íàéñèìàëüíà ðàçðåðåíèå, ïàéñèìàëüíà ðàçðåðåíèå, ïíàäâåðæéàåðåííà ïíèòîðî. Íàû÷ííèñïëüçóâðöñý áíèåâà íèçéíâ ðàçðåðåíèå, ðàé è áèé ïðè íàéñèìàëüíà ðàçðåðåíèå íèíèìàëüíà ðàñòðåðåíèå.

Ìðåäâåðåíèå ãðèçííòåëüííé ðàçâåðòèè - ïðåäâåðåíèå ãðèçííòåëüííé ðàçâåðòèè â kHz.

Âåðòèéàëüíàÿ +àñòðòà ïáíâåëåíèÿ – èéè +àñòðòà ðåäâåðåíðåðòèè, èçìåðÿåòñý â Hz ëíèè÷âñòåâî ïåðåðèñîâî ÿéðàíà â ñåéóíäó. ×åí +àñòðòà ðåäâåðåíðåðòèè âûøå, ðåí áåçñàñíåâ åëÿ åéàç.

Íàäâåðæéà ñòàíàðòà DPMS – ïðè íàéè÷èè âàø ïíèòîð ïæåðò «íàäðóææàðùñý» â ñíÿùèé ðåæèì, ò.å. óíäñüðøåðû ïòðåðåíðåíèå íèðòàíèÿ. VESA DPMS (Display Power Management Signalling) — èíòåðôååéñ áçàèíàëüñòåðåëü âèääâî àäàïòåðå è ïíèòîðà.

Energy Star – ïðîñòàíà U. S. EPA (Environmental Protection Agency) åëÿ óíàíüðåíèÿ ýíåðåèè, ïòðåðåáèÿåííè ïåðèòåðèéíûìè óñòðîéñòåà.

Âèääâî àäàïòåð – íàçâàíèå è ïðîèçââëòåðåëü âèääâî àäàïòåðà.

Íàùèé íàúâî íàìÿòè – íàùâå ëíèè÷âñòåâî óñòàíîâëåííé íàìÿòè.

Âèääâî íàìÿò – íàùâå ëíèè÷âñòåâî íàìÿòè, óñòàíîâëåííé íà ñàìíé âèääâî êàðòå.

Íàìÿò AGP – Áðåìâàííî âûäâåðÿåíàÿ ïåðåðèâàíàÿ íàìÿò ãëÿ íóæé âèääâî àäàïòåðå.

Íàäâåðæéà DIME - DIME (Direct Memory Execution) èåðòû AGP ïäðå ðåéñòðóðèðîâàðû íáúâéòû íäññòðåâðåííî â íàìÿòè AGP. Â ïðîøèâî ñéó÷àå òåéñòðóðû õðåíÿñý ëèáî â ëíèàëüííè íàìÿòè, ëèáî ëíèðóþðñý, èñïëüçóÿ DMA èéè PIO, èç ïåðåðèâàííè íàìÿòè â íéèàëüíóþ íàìÿò ãäàïòåðå.

Âåðñèý íàïðóäíàíèÿ – ôèçè÷âññèàÿ âåðñèý óñòðîéñòåà.

Íàäâåðæéà VESA/DDC – èíòîðìàöèÿ î ïàäâåðæéå àðàéâåðåíâ/àäàïòåðåííî ñòàíàðòâà VESA DDC (Display Data Channel) ñ ïíññüþ ëíòîðû ãèäâåðåíâ àäàïòåðå ïæåðò ëíòîðíèéðîâàðû ïíèòîð, ÷òî íâûøàåò ïðîèçââëòåðåëüíñòû.

Óâéóùèé âèääâî ðåæèì – òåéóùèé ðåæèì ðàçðåðåíèå è êíèè÷âñòåâî óâåðòå.

Âåðòèéàëüíàÿ +àñòðòà ïáíâåëåíèÿ – êíèè÷âñòåâî ïåðåðèñîâî ÿéðàíà â ñåéóíäó. Ýòî çíà÷åíèå áíèæííî áûòû íà íåíâå 70Hz èéè 85Hz (ïðè èñïëüçíâàíè âûññèé ðàçðåðåíèé).

Âñëè áû èñïëüçóåðå áéññéâå LCD, +àñòðòà ðåäâåðåíðåðèè íà áíèæíà íðåâûøàðû 60Hz, õîòý áûññèé íðîèçââëòåðåëüíûâ áéññéâå LCD ïàäâåðæèâàþò 75Hz.

Íàäâåðæéâàâàíûâ +àñòðòâ ïáíâåëåíèÿ – ñïèñîâ ïàäâåðæéâàâàíûâ ÷àñòðòâ ïáíâåëåíèÿ åëÿ åàííà ðàçðåðåíèÿ. Íàíâåëå LCD ïäðå ïàäâåðæéâàðû ðíèðû ëííòîð ïáíâåëåíèÿ.

ID âèäåâî äðàéâåðòà – èìÿ âèäåâî äðàéâåðòà.

Âåðñèÿ âèäåâî äðàéâåðòà – âåðñèÿ âèäåâî äðàéâåðòà.

Íïäååðæèâåâàìàÿ âåðñèÿ **Windows** – Âåðñèÿ Windows, äëÿ êîòîðîé ïðåäíàçíà÷åí ààííûé äðàéâåð. Äëÿ Windows 9X/Me/NT4 ýòî çíà÷åíèå äïëæíî áûòü **4.0**. Äëÿ Windows 2000, XP — **5.0**.

Âèäåâî äðàéâåð **ñòàíáàðòà Plug & Play** – âàø äðàéâåð ñîâìåñòèì ñî ñòàíáàðòî plug & play. Äñå ñîâðàíåíûå äðàéâåðû äïëæíû ïïäååðæèâåòü ñòàíáàðò plug & play.

Âèäåâî óñêîðåâà – ïïëàçûâàåðò áïçïâæíñòè óñêîðåâèÿ âèäåâî ïïðîéà. Ðåëñîâðåâðñÿ ïïëñâ ÿñêîðåâèÿ. Èçïâíýéòå ýòî çíà÷åíèå ðîëüêî ïðè áïçïéèñâðíèè ïðíáéâî.

Óðàíéðåâëü **ýêðàíà** **àéðèâåâí** – ïïëàçûâàåðò òåéðóùèé ñòàðòñ õðàíéðåâëü ýêðàíà.

Âðåíÿ **íåðåâà** **çàïöñêî** **õðàíéðåâëÿ** **ýêðàíà** – ïïëàçûâàåðò âðåíÿ íæèâàíèÿ íåðåâà çàïöñêî õðàíéðåâëÿ ýêðàíà

Íïäååðæèâåâàìûå **âèäåâî** **ðåðæèìû** – ñièñîé âñåð ãèäåâî ðåðæèìû, öåðòîâîé ãëóáèíû è ÷àñòîðû ïåñâåâàìéÿ, ïïäååðæèâåâàìéÿ èåðèì âèäåâî àåðàíðåâð. Âûñîéñòðèçâîðåðéüûå âèäåâî àåðàíðåâðû ïïäååðæèâàþò ïñæåñòâî ðàçèè÷íûõ ðåðæèìû. Íàíåëè LCD ïïåð ïïäååðæèâåòü ðîëüêî íæèí ðåðæèì.

Âèäåâî BIOS - BIOS (Basic Input Output System) ñîâðæèò à ñåâåâà ëîâ, íåíáðâèòûé äëÿ çàïöñêà è èfëöèàéèçàöè èåðåâåâî áèäåâî àåðàíðåâð. Íí òåéæå ñåññâðå ÷èåâåâò áçàèñâåéñòâå ïæäåâó íåíðåâàìéàì è ïðíåðàíìû íåñâåðå ïåññâðå ÷åíèåâî.

Íðìèçâîâèòåâëü BIOS – êííàíèÿ, áûïóñòéåðàÿ BIOS.

Ààðà áûïóñêà BIOS – åàðà áûïóñêà áàðåâåâí BIOS.

Âåðñèÿ BIOS – ååðñèÿ ïðíåðàíìû BIOS.

VESA BIOS – áàçâàûé èíòåðôåéñò, íåñâåð÷èåðþùéé áçàèñâåéñòâå ïðíåðàíìû íåñâåð÷åíèÿ ñî ïåðóâàìéàì. Áïëüøèíñòâî ñîâðàíåíû ëåðò ñîâìåñòèìû ñòàíáàðòî, íí æå î÷åíû áàææåí äëÿ èåð ïïä DOS, õòðÿ è íå ðåðåâåðñÿ äëÿ Windows. Sandra íå ïæåâò ïðåäåéèòü áåðñèÿ VESA, áûïóñâåíòþ ïññâå ãûðòâà **ääíííé** áåðñèè Sandra. Â àäíííû ñéò÷å ðåðâåðåðñÿ íåñâåèòü åàðó áåðñèþ ïðíåðàíìû.

Âåðñèÿ – ååðñèÿ èíòåðôåéñà ïïäååðæèè. Äëÿ áïëüøèíñòâà êàðò ïí äïëæåí áûòü 2.00, õòðÿ äëÿ íåéîòîðû ïåññâðå èåðò — 3.00.

Íðìèçâîâèòåâëü – êííàíèÿ, ñîçäàâåðàÿ êîâ VESA BIOS.

Âèäåâî **Àäàíðåâð** – íàçâàìéå áàðåâåâî áèäåâî àåðàíðåâð.

Âåðñèÿ **àåðàíðåâð** – ååðñèÿ áàðåâåâî áèäåâî àåðàíðåâð.

VESA OEM BIOS – íàçâàìéå êííàíèè, íàïèñâåðåé ñòðåðâíûé VESA êîâ äëÿ BIOS.

Âåðñèÿ VESA OEM – Ååðñèÿ êíâà BIOS.

Íåúâå **éïèé÷åñòâî** **âèäåâî** **ïàìýòè** – íåúâî ïåðåðèå ïðè ïàìýòè, ãîñòóïíé äëÿ VESA.

Âèäåâî **ðåæèì** – òåéóùèé áèäåâî ðåæèì.

Ääðåñ **ëèíâéííâî** **ôðåâéî** **áóðåâð** – àäðåñ ëèíâéííâî ôðåâéî áóðåâð, ñëåäööý êîòîðî, ïðîöåññîð ðàññèñûâàåðò ïàìýòè áèäåâî êàðòû. Èàðòû, ïïäååðæèâàþùèå LFB (Linear Frame Buffer) ðàðåòâàþò çíà÷èòåéüû áûñòðåâ, òàê èàê èñïíëüçóðòñÿ 32/64-åèðíûé ðåæèì.

8-åèòíûé **ðåðæèì** **DAC** - DAC (Digital to Analogue Converter — Эííååððå õèòðîâîâî ñèäíàëà áàðåéíàìûé) ïïäååðæèâåâðò 8-åèòíûå ðåðæèì.

VGA ñîâìåñòèìûé – óêàçûâåâðò íà ðî, +ðî áàðø áèäåâî áäàìòåð ñîâìåñòèì ñî ñòàíáàðòî VGA. Äñå ñîâðàíåíû áèàðòû áïëæíû ñîñòðåâðòâåâàòü ñòàíáàðò VGA.

Âèäåâî **ðåðæèìû** **VESA** – Ñièñîé âñåð ãèäåâî ðåðæèìû VESA, õàçðåðâåéè, öåðòîâîé ãëóáèíû è íåíáðâèíèé íàìýòè.

DirectX - DirectX ýòî íàáîð áèäåéèòå ãëÿ ðàáîòû ñ ãðàôèéîé ìò Microsoft, íñîáâîíí ïí âàæåí äëÿ íóëüøèíåðæèà ïðèëíæåíèé è èäð, áêëþ÷àÿ 3D, çâóê, íóçûêó, ïïäååðæêó óñòðíéñòâ áâñâà è

ñåðååâîãî âçàèìäåéñòâèÿ.

Ííäääðæéà DirectX- DirectDraw – óêàçûâàåò íà òåéóùóþ âåðñèþ èíòåðôåéñà DirectDraw. DirectDraw ýòî èíòåðôåéñ Windows äëÿ êîððåéðííâî âçàèìäåéñòâèÿ ñ äðóäèìè ïðíäðàììàìè è âûâîâà è ëò èíòåðàöèè íà ëíèòîð, èäííðèðóÿ GUI. Ýòî èíòåðôåéñ î÷åíü âàæåí äëÿ ëííäèõ èäð è åèäåí ôèéüíâ.

Ííäääðæéà DirectX Direct3D – óêàçûâàåò íà òåéóùóþ âåðñèþ èíòåðôåéñà Direct3D. Direct3D ýòî íàáîð áèáëèòåâ äëÿ íáðàáðêè 3D èçîáðàæåíèÿ â èäðàõ è äðóäèõ íóéüòèìåäèà îðeeíæåíèÿ.

Ííäääðæéà OpenGL óêàçûâàåò íà òåéóùóþ âåðñèþ áèáëèòåâ OpenGL. OpenGL ýòî íàáîð áèáëèòåâ äëÿ íáðàáðêè áûñïîéèà÷åñòååííâî 3D èçîáðàæåíèÿ. Íííæåò áûòü èñííëüçîâàí íà SGI, PC, MAC, è ò.í. â îòëè÷è DirectX.

Ýôôåéòú àíèìàöèè – óêàçûâàåò íà òåéóùéé ñòàðòóñ ñèñòåìû àíèìàöèè.

Íáíâæáíèå ïííñâí îéíà – óêàçûâàåò íà áíçííæíñòü íáíâæåíèÿ èçîáðàæåíèÿ â ðåàëüíî âðåìåíè îðè ðàñòýâåâàíè ïðíèäðûåàþüåâî áâí îéíà.

Ñâéäæéåâíèå øðéôðòâ – óêàçûâàåò, ÷òî äëÿ áñåð ÿéðåííûò øðéôðòâ îðèìåíÿåðñÿ ñèñòåìà anti-alias. Ýòà îðîöåáóðà ñääëåæéåâåò øðéôðòû, îí ñíèæåâåò îðíèçâíäèðåéüíñòü ñèñòåìû.

Ðåæèì åèäåâí óñòðîéñòâà – ðàçëè÷íûå ñòàðàéòåðèñòèéé åèäåâí óñòðîéñòâà.

Ñíâíâñòèíñòü – ñíèñíîê ðàçëè÷íûå ôóíêòéé ïíäääðæèåâåìûõ áèäåâí åäàìòåðíî/åâí äðåéâåðíî. Windows áóäåò ýíóëëðíâàòû íáíâäåðæèåâåìûå ôóíêòéè. Íàèáîëåå ñíâðåìåííûå áèäåâí åäàìòåðû ïíäääðæèåâþò áîéüòèíñòâè ëç áäíûõ ôóíêòéé. Õîòÿ ñàííâî áîéüøíâ cíà÷åíèå èìååò èìåííî áèäåâí åðåéâåð!

Ñíâíâñòèíñòè åèäåâí îòñå÷åíèÿ – ñíèñíîê ñíâíâñòèíñòåé îí îòñå÷åíèþ áèäåâí îñòîéíâ.

Áíçííæíñòè ðàñòðâå ãèäåâí èçîáðàæåíèÿ – ñíèñíîê ðàñòðâåûõ áíçííæíñòåé áèäåâí åäàìòåðâ.

Áíçííæíñòè ðèñïâàíèÿ êðèâåíé – ñíèñíîê áíçííæíñòåé îí ðàáìðå ñ êðèâåíé.

Áíçííæíñòè îðíðèñâåéè ëëíèé – ñíèñíîê áíçííæíñòåé îí îðíðèñâåéå ëëíèé.

Áíçííæíñòè îðíðèñâåéè íííâíóäíüíééâ - ñíèñíîê áíçííæíñòåé îí íííâíóäíüíééâ íííâíóäíüíééâ.

Áíçííæíñòè ðàáíòû ñ òåéñòâî - ñíèñíîê áíçííæíñòåé îí ðàáíòâ ñ òåéñòâî.

Äëÿ áîéåå ïäðîáíé èíòåðàöèè ñííòðèòå Ñíèñíîê ñíèñòåìû.

Ííöèè

Èíòåðàöèÿ î ëíèòîðàõ.

Èíòåðàöèÿ î åèäåâí åäàìòåðâ.

Èíòåðàöèÿ î åèäåâí äðåéâåðâ.

Èíòåðàöèÿ î ïíäääðæèåâåìûõ áèäåâí ðåæèìà.

Èíòåðàöèÿ î åèäåâí BIOS.

Èíòåðàöèÿ î VESA BIOS.

Èíòåðàöèÿ î ñíâöèäéüíûõ áíçííæíñòö.

Èíòåðàöèÿ î åèäåâí íáðóäâåíè.

Èíòåðàöèÿ î áíçííæíñòö áèäåâí íáðóäâåíèÿ.

Èíòåðàöèÿ î ñèñòåìû DirectX.

Èíòåðàöèÿ î òåéñòâåðâåðâ, ñèñòåìû îòëåæäåíèÿ è ìèðàíèé.

Ñííëüçîâåíèå ñíèñòåìû èíííâíñàöèè äëÿ áíåðøíèõ òåéñòâåðâðíûõ **ñåíñíðâ**.

Àééþ÷åíèå ïðééþ÷åííûõ ïííèòîðâå íàáéþäåíèÿ çà íáðóäâåíèå.

Èäííðèðâåíèå ðòééþ÷åííûõ óñòðîéñòâ.

Èñííëüçîâåíèå ëííðèâåðâòè ñíñòâåðâ.

Ñíèñíîê ñíâåðâ ëíòèìèçàöèè.

Ñíâåðâ

Ñíèñíîê ñíâåðâ ëíòèìèçàöèè

Èíôîðìàöèÿ î ïðèíòåðàõ è ôàêñàõ

Íïäðîáíàÿ èíôîðìàöèÿ î ïðèíòåðàõ è ôàêñàõ:

- Èíôîðìàöèÿ î ïðèíòåðàõ
- Íàñòðîéè ïðèíòåðà
- Íïäðæðæéà ãðàéâåðà ïðèíòåðà
- Íàñòðîéè ãðàéâåðà ïðèíòåðà
- Õàðàéðà ïðèíòåðà
- Èéþ÷ êíàíàííé ñòðîéè: PrinterInfo
- **Øðåáíàéÿ:** Íïäéþ÷ áííûé ïðèòåð èëè ôàêñ
- **Íïäðæðæéà (Win32):** Windows 9X, Me, 2000, XP, 2003
- **Íïäðæðæéà (Win64):** Windows XP, 2003

Ðàçúÿñíàéÿ

Íàçâàíèå ïðèíòåðà - òèï è àðåðèè ïðèíòåðà.

Nòàðóñ ïðèíòåðà - ðåðóñùéè ñòðàðóñ ïðèíòåðà. ïðèíòåð ëæåð ìàðîáèðüñý â ñîñòðîýèè **ïðîñòðîý**, íå÷àðè èëè áûòü íåèñïðàâåí.

Öèï ïðèíòåðà - ïðèíòåð ëæåð áûòü èíèæüíûì èëè óääæäííûì (ò.å. ñåðåâåûì).

Íàùèé áïñòóí - íàùèé áïñòóí è áàíííó ïðèíòåð.

Íïðò - íïðò, è èíòðñò äàííûé ïðèíòåð íïðåéþ÷ áí.

Èíííàðàðèè - èíííàðàðèè äéÿ äàíííà ïðèíòåðà.

Print Processor - êíä, èñíïëüçóåíûõ äðàéâåðî ïðèíòåðà. Íáû÷í ýòî Windows, íí åñòü è äððåéèå áàðèàíòû, íñíàííí äéÿ ñåðåâåûõ ïðèíòåðî.

Öèï áàííûõ - ôîðìàò áàííûõ, íáðàáàðûâåâåûõ ïðèíòåðî. Íáû÷í ýòî **EMF** (Enhanced Metafile Format), ðàé êàéè íí áûñòðåð áàðûâåâåðñý ïðèíòåðàìè è çàíèìàåò íåíüøå íåñòðà. Ôîðìàò **RAW** çàíèìàåò áíëüøå íåñòðà è ðòðåáðåð áíëüøå ñåñòðñîâ, íáû÷í èñíïëüçóåðñý ïðè íåâçíîæñíñòðè èñíïëüçâàðèÿ EMF.

Íðèíòåð íí-óïë÷-àíèþ - óêàçûâàåð ìà ïðèíòåð, èñíïëüçóåíûé íí-óïë÷-àíèþ ïðèíòåð.

Íàùèé áïñòóí - è áàíííó ïðèíòåðò èíàðåðñý ñåðåâåîé áïñòðóí.

Íðèíòèòå ìå÷àðè - ïðèíòèòå ïðîðåññà ñíóëëåðà ìå÷àðè. **Íàèñèìàëüíûé** ïðèíòèòå ïðîðåññà ïåññíà÷èåàåð áíëåå áûñòðóþ íå÷àðóü, íí çà÷èòåëüí çàíäæÿåò ñàáîòó èíííüþòåðà. Íí-óïë÷-àíèþ óñòàííäéí ïðèíòèòå ìèíèòí.

Âåðñèÿ äðàéâåðà - âåðñèÿ äðàéâåðà ìå÷àðè.

Íïäðæðæèåàåìàÿ âåðñèÿ Windows - âåðñèÿ Windows, äéÿ êíòîðîé áûé ðàçðàáîòàí áàííûé äðàéâåðà. Äéÿ Windows 9X/Me/NT4 ýòî çíà÷åíèå áïëæíí áûòü **4.0** è **5.0** äéÿ Windows 2000, XP.

ID äðàéâåðà - èïÿ ôàéëà äðàéâåðà ìå÷àðè.

Âåðñèÿ äðàéâåðà ìå÷àðè - âåðñèÿ äðàéâåðà ìå÷àðè.

Óåðñíëíàÿ ìå÷àðè - òåðñíëíàÿ ìå÷àðè, èñíïëüçóåíàÿ ïðèíòåðî. Áíëüøèíñòðâî ïðèíòåðîå ÿâéÿþþñý **Óàñòðîâûè** (ò.å. ñàáîòàþò ñ òî÷-êàíè) - òïëüéî ãðàóíñòðîèòåëè èñíïëüçóþò áåðèòîðíþ òåðñíëíàÿ.

Ðåæèí ïðèíòåðà - ðàçðåðåíèå â dpi (dots per inch - òî÷åé ìà äþéí) è ëíííðííàÿ/öååðíàÿ äæóåéèà òåðåðà.

Èà÷åñòâî ìå÷àðè - èà÷åñòâî ìå÷àðè (ò.å. ×åðñíàéè, ÷èñòîâèè) èëè óêàçàíèå â dpi.

Ðàçìåð áóìàæè - ðàçìåð áóìàæè.

Íðèáíòåðèÿ ñòðàíèöû - íïæåð èëè áûòü íïðòðåð èëè èàíäøàôò.

Èñòî÷íèé áóìàæè - èñòî÷íèé íïäà÷è áóìàæè.

Ñíâìåùåíèå öååðòâ ICM - áàííàÿ ñèñòåìà èñíïëüçóåðñý äéÿ íïðèèçàöèè ìå÷àðè öååðòíûõ

ãîêóíãíòíâ èëè øêàëû ñåðîâ.

Ííäääðæéà øðèôòíâ ñòàíäåðòà True Type - ñòèëëü íå÷àòè ïðèíòåðà (ò.å. íáðàáîòêà øðèôòíâ ñàìèì ïðèíòåðii) èëè íå÷àòü èõ â áèääå ãðàôèëè.

Èñòî÷íèéè áóìàäè - èñòî÷íèéè áóìàäè, äíñòóííûå äëÿ ïðèíòåðà.

Òèí áóìàäè - ðàçìåðû áóìàäè, äíñòóííûå äëÿ ïðèíòåðà.

Ðåæèíû íå÷àòè - ñïèñîé áññòóííûô ðåæèíû íå÷àòè.

Õàðàéòåðèñòèéè ïðèíòåðà - ðàçëè÷íûå õàðàéòåðèñòèéè ïðèíòåðà.

Âíçíæíñòè ïðèíòåðà - ñïèñîé ðàçëè÷íûô ôóíéöèé ííäääðæéàåìûô ïðèíòåðii/ååí ãðàéååðii. Windows áóäåð ýíóëèðîâàòû íáíäääðæéàåìûå ôóíéöèé. Íàèáîéåå ñíâðåìåííûå áèääåì àäàåòåðû ííäääðæéàåþò áèëüøèíñòåì èç äàííûô ôóíéöèé. Õîöý ñàìíå áíëüøå çá÷åíèå èìååò èìåíí áèääåì ãðàéååð!

Âíçíæíñòè íáðåçéè - ííäääðæéà íáðåçéè ïðèíòåðii.

Âíçíæíñòè ðàñòðà èçíáðàæåíèÿ - ñïèñîé ðàñòðîâûô áíçíæíñòåé ïðèíòåðà.

Âíçíæíñòè ðèñíâàíèÿ êðèåíé - ñïèñîé áíçíæíñòåé ii ðàáòå ñ êðèåíé.

Âíçíæíñòè ïðîðèñîåéè - ñïèñîé áíçíæíñòåé ii ïðîðèñîåéè.

Âíçíæíñòè ïðîðèñîåéè ííääóäíëüíééâ - ñïèñîé áíçíæíñòåé ii ïðîðèñîåéå ííääóäíëüíééâ.

Âíçíæíñòè ðàáîòû ñ òåéñòii - ñïèñîé áíçíæíñòåé ii ðàáîòå ñ òåéñòii.

Printer Drive Escapes - ñïèñîé íñíáåííñòåé ãðàéååðà ïðèíòåðà.

Äëÿ áíëåå ííäðîâíé èíóîðìàöèè ñíòðèòå Nièñîé ñíèðàùåéé.

Ííöèè

Íáùàÿ èíóîðìàöèÿ i ïðèíðåðàõ/ôàéñàõ.

Èíóîðìàöèÿ i ïðèíòåðàõ/ôàéñàõ.

Èíóîðìàöèÿ íá íáíðóäíâàíéè.

Èíóîðìàöèÿ i áíçíæíñòÿ ïðèíòåðîâ/ôàéñâ.

Èíóîðìàöèÿ i éîðéàõ áóìàäè.

Èíóîðìàöèÿ i òèíàõ áóìàäè.

Èíóîðìàöèÿ i ííäääðæéàåìûô ðåæèíàõ íå÷àòè.

Nièñîé ñíâåðòâ ñíòðèòå

Ñíâåðòû

Nièñîé ñíâåðòâ ñíòðèòå

Èíôîðìàöèÿ î WinSock (Internet)

Íäðìàöèÿ èíôîðìàöèÿ î ñèñòåìà Windows Sockets Interface, èñïïëüçóþùåéñÿ äëÿ ïäéëþ÷åíèÿ áàøååâî êíïüþþòåðà ê ñàðè Èíòåðíåò ÷åðåç ðàçëè÷íûå íðìàöèÿ:

- Èíôîðìàöèÿ î áèáëèòåêå WinSock
- Èíôîðìàöèÿ î èíêàëüíîé ñèñòåìà (Local Host)
- Èíôîðìàöèÿ î ñåðåâûõ ñëóæáàõ
- Êëþ÷ êíàïåíîé ñòðîêè: WinSockInfo
- **Øðååâàíèÿ:** ïäéëþ÷åíèå ê Èíòåðíåò, WinSock v2
- **Íäååðæéà (Win32):** Windows 98, Me, 2000, XP, 2003
- **Íäååðæéà (Win32 CE):** PocketPC / Smart Phone 2000, 2002, 2003
- **Íäååðæéà (Win64):** Windows XP, 2003

Ðàçúÿñíèÿ

32/64-áèòíàÿ áèáëèòåêà WinSock - 32/64 áèòíûå íðîäðàììû Windows èñïïëüçóþò 32/64-áèòíþ áâðñèþ äàííîé áèáëèòåêè, áîëåå áûñòðîé è íðåäîñòàâëýþùåé áíèëøåå êíêè÷åñòðåâî õóíêöèé.

16-áèòíàÿ áèáëèòåêà WinSock - 16-áèòíàÿ áâðñèÿ äàííîé áèáëèòåêè èñïïëüçóåòñÿ óñòàðåâòèè íðîäðàìàìè, íàïðèìåð íðîäðàìàìè áëÿ Windows 3.1x.

Øðååâåíàÿ áâðñèÿ - áâðñèÿ, íåíáðîàëàÿ áëÿ áîëüøèíñòâà ìíîöëýðíûõ Èíòåðíåò íðîäðàìì. Áåðñèÿ áàøåå áèáëèòåêè áíèæíà áûòû íà 2.0.

Íñëåäíÿÿ áâðñèÿ - íñëåäíÿÿ áâðñèÿ áàííîé áèáëèòåêè. Ñàìàÿ íñëåäíÿÿ áâðñèÿ — 2.02, á íåå áéëþ÷åíî íñæåñòðåâî íûâûõ óîíêöèé è óñïàâðøåíñòâàíèé.

Íèñàíèå - íàçâàíèå è áâðñèÿ áèáëèòåêè WinSock.

Óâéóùèé ñòàðóñ - òåéóùèé ñòàðóñ èñïïëüçîâàíèÿ áèáëèòåêè.

Íàéñèìàëüíîâ áíèëè÷åñòðåâî ñíåäåíàíèé - íàéñèìàëüíîâ áíèëè÷åñòðåâî ñíåäåíàíèé áëÿ íðîäðñà. Òàéåå ýòî íàéñèìàëüíîâ áíèëè÷åñòðåâî ñíåäåíàíèé íà áàííûé íñåâî.

Íàéñèìàëüíûé ðàçìåð áàðåâåðàìì UDP - íàéñèìàëüíûé ðàçìåð (â KB) íàéåðà, êîòîðûé íñæíî íòîñëàðòü íí íðîäðñà. UDP ýòî íðîäðñà, ÷åðåç êîòîðûé íðèéíæåíèÿ íñåóð íåðåâàâàðòü ðàçëè÷íûå íñåâàíèé.

Ñåðåâåíà èìÿ - ñåðåâåíà èìÿ (âéëþ÷àÿ äíàí) áàøååâî êíïüþþòåðà.

IP àäðåñ(ñà) - ñïèñîé IP àäðåñà, èñïïëüçóåìûõ áàøèì êíïüþþòåðà.

IPX àäðåññ(ñà) - ñïèñîé àíàðàðíûõ (MAC) àäðåñà, áàøååâî êíïüþþòåðà.

Èíôîðìàöèÿ î ñåðåèñà - ñïèñîé ñåðåèñà, áéëþ÷àÿ èõ íàçâàíèÿ, èñïïëüçóåìûå íñðòû è íðîäðñà. Ñåðåèñà áéëþ÷àþò á ñåðåý FTP, TELNET, HTTP (web) è íñäàâëå ãðóâå. Íñèíûé ñïèñîé ñåðåèñà áû íñæåðå ñåéòè á éíèåå íí TCP/IP.

Äëÿ áîëåå ïäðàöèÿ èíôîðìàöèè ñïèñîé ñîéðàùåíèé.

Íöèè

Èíôîðìàöèÿ î 32/64-áèòíîé áâðñèè áèáëèòåêè WinSock.

Èíôîðìàöèÿ î 16-áèòíîé áâðñèè áèáëèòåêè WinSock.

Èíôîðìàöèÿ î èíêàëüíîé íàøèíà.

Èíôîðìàöèÿ î ñåðåâûõ ñåðåèñà.

Èíôîðìàöèÿ î SNMP.

Èíôîðìàöèÿ î ñåðåâûõ áäàïðåðà.

Ñîâåðû íí óâåëè÷åíèÿ íðèçâàèòåëüíñòè.

Ñîâåòû

Ñïèñîê ñîâåòîâ ï ïòèìèçàöèè

Èíôîðìàöèÿ íá èäðîâûõ êíîòðîëëåðàõ

Ííäðìàöèÿ èíôîðìàöèÿ íá ïäéþ÷åíûõ èäðîâûõ êíîòðîëëåðàõ è èõ ïðîâðàììíí íáåñïå÷åíè:

- Õàðàêòåðèñòèéè äðàéâåðà èäðîâîãí êíîòðîëëåðà
- Îñííâíûõ õàðàêòåðèñòèéè èäðîâîãí êíîòðîëëåðà
- Õâéóùåå ñíñòíýíéè èäðîâîãí êíîòðîëëåðà
- Íàñòðîéè èäééáðîâéè èäðîâîãí êíîòðîëëåðà
- Èéþ÷ êíàíäííéè ñòðîéè: JoystickInfo
- **Õðåáâàíéÿ:** Åæíéñòèê, ååéíàä, èäðîâîé ïðò è äðàéâåð
- **Ííäååðæéà (Win32):** Windows 9X, Me, 2000, XP, 2003
- **Ííäååðæéà (Win64):** Windows XP, 2003

Ðàçúÿñííèÿ

Íàçâàíéå - íàðèà è íàçâàíéå èäðîâîãí êíîòðîëëåðà.

Íðièçâíäèòåðü - íðièçâíäèòåðü èäðîâîãí êíîòðîëëåðà.

Èíôîðìàöèÿ í áðàéâåðå - íàçâàíéå áðàéâåðå è ååíí ååðñèÿ.

Ííäååðæéà - íàéñèíàëüíå êíèé÷åñòâí èäðîâûõ êíîòðîëëåðâ, ííäååðæèååìûõ äàííûì äðàéâåðîí.

Èíííéè - êíèé÷åñòâí êíííé èäðîâîíí êíîòðîëëåðå.

Ííäååðæéà 3-åé ïñè - óïðàâæíéå 3-åé ïñüþ.

Íååàéè - ííäååðæéà (ýíóëýöèÿ) íååàéåé.

Íñü-U - ííäååðæéà ïñè-U.

Íñü-V - ííäååðæéà ïñè-V.

Nèñòåíà íáçîðà (**Point-Of-View**) - ííäååðæéà ñèñòåíû íáçîðà (èçìåíáíèÿ èäéà èåìåðû).

Ðàçâîðò - ííäååðæéà èäðîâûõ êíîòðîëëåðî ðàçâîðòà.

Ñíñòíýíéå - òåéóùåå ñíñòíýíéå èäðîâîãí êíîòðîëëåðà.

Min/Max çíà÷åíéå ïñè-X - äííóñòèíûõ èíòåðâàëû çíà÷åíéé äéÿ ïñè X.

Min/Max çíà÷åíéå ïñè-Y — äííóñòèíûõ èíòåðâàëû çíà÷åíéé äéÿ ïñè Y.

Íööè

Èíôîðìàöèÿ í äðàéâåðå èäðîâîãí êíòðîëëåðà.

Èíôîðìàöèÿ íá èäðîâîíí êíòðîëëåðå.

Èíôîðìàöèÿ í òåéóùåí ñíñòíýíéè èäðîâîãí êíòðîëëåðà.

Èíôîðìàöèÿ í éåééáðîâéå.

Ñíâåðû ííòèíèçàöèè.

Ñíâåðû

Ñíèñîê ñíâåðû ííòèíèçàöèè

Èíôîðìàöèÿ î çâóêîâîé êàðòå

Íiäðîáàÿ èíôîðìàöèÿ î çâóêîâîé êàðòå, è î óñòàïîëåíûõ äðàéâåðàõ:

- Çâóêîâûå óñòðîéñòå - çàïëñü è âîñïðèçâåäåíèå
- Óñòðîéñòåà MIDI Devices - Óïðàâëåíèå (ââïä/âûâïä) è âîñïðèçâåäåíèå
- Óñòðîéñòåà ìèéøðîâàíèÿ
- Âñïïlääðåðéüíûå óñòðîéñòå
- Èéþ÷ êîìàíàííèè: SoundInfo
- **Óðååâîâàíèÿ:** çâóêîâàÿ êàðòå, óñòàïîëåíûå äðàéâåðà
- **Íiäååðæéà (Win32):** Windows 9X, Me, 2000, XP, 2003
- **Íiäååðæéà (Win32 CE):** PocketPC / Smart Phone 2000, 2002, 2003
- **Íiäååðæéà (Win64):** Windows XP, 2003

Ðàçúÿñíàíèÿ

Çâóêîâûå óñòðîéñòå - öèôðîâûå àóäèî óñòðîéñòå à âàøåé ñèñòåìå. Íìè èñïïëüçóþòñÿ äëÿ âîñïðèçâåäåíèÿ çâóêà è ýôôåéðîâ à eäðàõ.

Óñòðîéñòåà MIDI - íoçûêàëüíûå óñòðîéñòå à âàøåé ñèñòåìå. MIDI èíðåðôåéñ, iïçâîëýþùèé âàì ïäéøþ÷àòü ðàçëè÷íûå íoçûêàëüíûå èíñòðóíåòü äëÿ âîñïðèçâåäåíèÿ è çàïëñè.

Ìèéøðû/âñïïlääðåðéüíûå óñòðîéñòå - ñìäðèâàþò çâóêîâûå èâàíàëü ñ, MIDI, Video, line-in, line-out, CD, microphone è .ò.í.

Íàçâàíèå - íàçâàíèå óñòðîéñòå. Sandra èíïäà íå ïäæåò óñòðîéñòå, âûøåäøèå ïññëå âûõîäà ãàíííè âåðñèè Sandra! Íàííàèðå åå.

Íðièçâàíèðåðéü - íàçâàíèå êíïäàíèè âûïñòðèåðåé óñòðîéñòåî è íaièñàâðåé äëÿ íåãî äðàéâåðà. **Âåðñèÿ** - âåðñèÿ äðàéâåðà óñòðîéñòå.

Íìåð (ID) ïðiäóêòà - óíèéàëüíûé ñåðèéíûé ïìåð (ID) äàííàíèÿ èçäåéèÿ.

Ðàçðÿäíñòü óñòðîéñòå - ìàéñèìàëüíàÿ ðàçðÿäíñòü çâóêîâîí óñòðîéñòå, èñïïëüçóåìàÿ äëÿ âîñïðèçâåäåíèÿ èéè çàïëñè. Ñìåðåíàííûå óñòðîéñòå ÿâëÿþòñÿ 16-áèðíûìè, +ði iïçâîëýåò ïäðåäåâàðòü íoçûêó çíà÷èòåðéüíî áîëüðåäî èà÷åñòå, íåæåéè ñòàðûå 8-áèðíûå óñòðîéñòå. **Xàñòîòà äèñêðåðèçàöèè** - ìàéñèìàëüíàÿ ÷àñòîòà äèñêðåðèçàöèè, ïäååðæèåàíèÿ óñòðîéñòåî à kHz. Ýòî + èñei ðàç à èíðåðâåéäî èíòîðîí èäðåéèå ëèçâîëðüñÿ çâóêè çà 1 ñåêóíäó. Ñìåðåíàííûå óñòðîéñòå àáéàäàþò ÷àñòîòé à 44.1kHz.

Èàíàëû - êíèé÷åñòåí ïäååðæèåàäîûõ èâàíàëî.

Òèï MIDI óñòðîéñòå - òèï MIDI óñòðîéñòå, íå ïòî ÿòî ñèíðåçàòîð.

Òèï äñïïèíèðåðéüíûå óñòðîéñòå - òèï óñòðîéñòå ââîäà/âûâïäà.

Íìòîéè - ìàéñèìàëüíà ëíèé÷åñòåí ïäåðåðàííî áîñïðèçâàíèû ïìòîéîâ.

Ñìâìåñòèíñòü óñòðîéñòå - ñìèñîé ðàçëè÷íûõ ôóíêöèé, ïäååðæèåàäîûõ óñòðîéñòåî. Âñå çàâèñèò èéøü ìò ðèïà óñòðîéñòå. Íè íäíí óñòðîéñòå íå ïäååðæèåàäî ãñå õóíêöèé.

Íðièçâàíèðåðéüíñòü - ñåðèéíûé ïäååðæèåàäîûõ ôóíêöèé.

Äëÿ áîëåå ïäðîáííè èíôîðìàöèè ñìòðèòå Ñìèñîé ñîéðàùåíèé.

Íiöèè

Èíôîðìàöèÿ î ñìâìåñòèíñòü óñòðîéñòå.

Ñìâåðû ïi ïòèíèçàöèè.

Ñìâåðû

Ñïèñîê ñîâåòîâ ï ïòèìèçàöèè

Èíôîðìàöèÿ î ìûøè

Ííäðîáìàÿ èíôîðìàöèÿ î ìàíéïöëÿòîðå òèïà ìûøü è óñòàíâëåíûõ äðàéâåðàõ:

- ìûøü
- Äðàéâåðà
- Íàñòðîéè
- Ííäääðæêà öèôðîâûõ íäðüåâ
- Íàñòðîéè ñíàìåñòèíñòè
- Èëþ÷ êíìàíàííè ñòðîéè: MouseInfo
- **Òðåáâàíàÿ:** ìûøü èëè öèôðîâî ïåð
- **Ííäääðæêà (Win32):** Windows 9X, Me, 2000, XP, 2003
- **Ííäääðæêà (Win64):** Windows XP, 2003

Ðàçúÿñíàÿ

Íàçâàíèå – íàçâàíèå è òèï ìûøè.

Èíñíèè – èíèè÷åñòåíî êíñíè ìà ìûøè è èõ Ííäääðæêà äðàéâåðî.

Öèï – íðèíöèí Ííäääðþ÷åíèÿ ìûøè è êíñíèþòåðó. Áïëüøèíñòåí ìûøåé ñåäâïäÿ èíåþò ðàçúåì PS/2, èíñäàà èñíñíèüçóåðñý USB, Serial èëè Bus.

Ííðò – ííðò, è êíòîðíò Ííäääðþ÷åíà ìûøü.

Íðåðûâàíèå – áíèëþèíñòåí ìûøåé òðåðåóþò åûäääðåíèÿ Íðåðûâàíèÿ

Àäðåñ COM Ííðòà – åññèè ìûøü Ííäääðþ÷åíà ÷åðåç ñåðèéíûé (COM) Ííðò, ðî ííà èñíñíèüçóåð àäðåñà åâîäà åûâîäà ñåðèéíñà Ííðòà.

Àåðñèÿ Plug & Play Version - ååðñèÿ plug & play Ííäääðæèåàíàÿ ìûøüþ.

Íàçâàíèå äðàéâåðà – íàçâàíèå äðàéâåðà.

Àåðñèÿ – ååðñèÿ ðåéóùååñí äðàéâåðà ìûøè.

Àåðñèÿ äëÿ DOS – Ååðñèÿ äðàéâåðà ìûøè äëÿ DOS.

Íåðî – Ííäääðæêà íåðà.

Íàñòðîéêà êíñíè – íàñòðîéêà ðàññéëåäè èíñíè Ííäääðþ÷åíà ëåðåóþ èëè Íðåðûâàíèÿ.

Ñéåä – ðåéóùåå ñíñòðíÿíèå ðóíéöèè ñëåäà. ×àñòî íðèíàíÿðòñý íà AEÉ äèññíèåÿ.

Ñéîðîñòü – ñéîðîñòü ìûøè.

Ííðà X/Y - Ííðà X/Y äâèæåíèÿ íñåé X/Y, ò.å. ñéîðîñòü íåðåìåùåíèÿ ìûøè, íðè êíòîðîé ýòî äâèæåíèå áóäåò ðåéñòðéòíåðòüñý.

Ñéîðîñòü äâîéñíà íàæàòèÿ – íàéñèíàëüíàÿ íàóçà íåæäó 2 íàæàòèÿì èéàâèø.

Ñíåöèæüíûå àïçìíæíñòè – ðàçëè÷íûå íàñòðîéêè Windows äëÿ óäíåñòåà ðàáîòû ëþäåé ñ ðàçëè÷íûle íàðàíè÷åíèÿì èí ñäîðîñòü. Óðåáóåðñý ìðääëüíàÿ óñòàíâè è íàñòðîéêà.

Äëÿ áîéåå Ííäðîáííè èíôîðìàöèè ñíñòðèòå Ñíèñíè ñíêðàùåíèé.

Ííöèè

Ííäääðþ÷åíèå íàñòðîåé ñíàìåñòèíñòè.

Ííäääðþ÷åíèå ñíàìåñòå ñí ñíðèíèçàöèè.

Ñíâåðòû

Ñíèñíè ñíâåðòå ñí ñíðèíèçàöèè

Èíôîðìàöèÿ î êëàâèàòóðå

Íiäðîáíàÿ èíôîðìàöèÿ î êëàâèàòóðå è óñòàíâëåíûõ äðàéâåðàõ:

- Èíôîðìàöèÿ î êëàâèàòóðå
- Èíôîðìàöèÿ î äðàéâåðàõ êëàâèàòóðå
- Íañòðíéè
- Íañòðíéè ñíâìåñòèíñòè
- Èéþ÷ êíàíáíí ñòðîéè: KeyboardInfo
- **Óðåââàíéÿ:** Óñòàíâëåíàÿ êëàâèàòóðå
- **Íiäääðæéà (Win32):** Windows 9X, Me, 2000, XP, 2003
- **Íiäääðæéà (Win64):** Windows XP, 2003

Ðàçúÿñíåíèÿ

Òèï – íàçâàíèå è òèï óñòàíâëåíí èëàâèàòóðû.

Íiäðèï – òèï êëàâèàòóðû è íiäðèï åå äíííèòðåëüíûõ ôóíêöèé.

Óóíéöèííàëüíûå êëàâèøè – èíèè÷åñòðåí ôóíêöèíàëüíûõ êëàâèø è íà êëàâèàòóðå. Íà ñíâìåñòðåíûõ êëàâèàòóðåõ èò 12, îò F1 äî F12.

Íiäääðæéà íðåðûâàíéÿ – íiäääðæéà êííòðíéèåðñí êëàâèàòóðû ñíâöèàëüíûõ ïiöèé äëÿ èçìåííåíèÿ åå íàðàíåðòîå.

Óñòàíâàíà ñéíðíñòè íå÷àòè – ðàñòðèðåíûå áíçííæíñòè íåéíòðûõ êëàâèàòóð. Äàííàÿ ïiöèý ííçâíèòå ãàíèíàëåòû ñéíðíñòü íiäðòðííàí íàæàòèÿ êëàâèø è íàóçó íàæäó íàæàòèÿìè. Íáû÷í ýòè íañòðíéè ìæíí èçìåíýòù èç BIOS.

Èíòðíééåð êëàâèàòóðû – áñòðííûé á áàðó êëàâèàòóðó êííòðíééåð. Íáû÷í ýòò Intel 8042 èëè ñíâìåñòðû. Óòþÿ íåéíòðûå êëàâèàòóðû íiäóò èíåðòü äðóåèå êííòðíééåðû è íáëàäàòü äðóåèìè ôóíêöèÿìè.

Íiàð (ID) ðàñêëàäéè – íiàð òåéòùåé ðàñêëàäéè êëàâèàòóðû.

Òèï êëàâèàòóðû – ñòðàíà (ðåñäèíí) äëÿ êííòðíé ïðåäíàçíà÷àëàñü ýòà êëàâèàòóðà.

Íàçâàíèå äðàéâåðà – íàçâàíèå äðàéâåðà êëàâèàòóðû.

Âåðñèÿ – áåðñèÿ äðàéâåðà êëàâèàòóðû.

Âåðñèÿ äëÿ DOS – Áåðñèÿ äðàéâåðà êëàâèàòóðû äëÿ DOS.

Èíäâàÿ ñòðàíèòà – èíäâàÿ ñòðàíèòà, èñííëüçóåìàÿ êëàâèàòóðîé. Èíäâàÿ ñòðàíèòû ïðåääåéÿþò íàáîòû ñèíàïèà, èñííëüçóåìûå êëàâèàòóðàìè.

Çàääðæéà íiäðòðà – íàéñèíàëüíå çíà÷åíèå íàæäó íiäðòðàìè ïðè íàæàòíé êëàâèàòóðå.

Ñéíðíñòü íiäðòðà – ñéíðíñòü íiäðòðà ïðè çàæàòíé êëàâèàòóðå.

Íañòðíéè ñíâìåñòðèíñòè – ðàçéè÷íûå íañòðíéè Windows äëÿ óäíâñòåà ðàáîòû ëþäåé ñ ðàçéè÷íûè ðàñêëàíè÷åíèÿìè íiçäîðíâüþ. Òðåáåðàñòÿ ìòäåëüíàÿ óñòàíâéà è íàñòðíéè.

Äëÿ áíëåå íiäðíáíé èíôîðìàöèè ñíiòðèòå Ñièñîé ñíêðàùåíéé.

Íiöèè

Èíôîðìàöèÿ î íañòðíééåò ñíâìåñòðèíñòè

Ñíâåðòû íiöèèçàöèè

Ñíâåðòû

Ñièñîé ñíâåðòû íiöèèçàöèè

Èíôîðìàöèÿ î media êîòðîëëåðà

Íiäðîáàÿ èíôîðìàöèÿ íá óñòðîéñòâà ìåäèà êíîòðîëÿ:

- AVI, MPEG, VideoCD,
 - Àíèìàöèÿ
 - Èàññåòíûé ìàäíèòîôí (VCR)
 - Ëàçåðíûé äèñê
 - Wave Audio
 - MIDI ïðîäðàìû óïðÿäî÷åíèÿ
 - CD Audio
- Èéþ÷ êíàíáííé ñòðîêè: MCIinfo
- **Òðåáàíàíèÿ:** óñòàííâéåíûå ìåäèà äðàéâåðà
- **Íiäääðæéà (Win32):** Windows 9X, Me, 2000, XP, 2003
- **Íiäääðæéà (Win64):** Windows XP, 2003

Ðàçúÿñíåíèÿ

MCI - Media Control Devices (Óñòðîéñòâà ìåäèà êíîòðîëÿ) ýòî äðàéâåðà óñòðîéñòâ, êîòîðûå óïðàéäÿþò ðàçëè÷íûìè àñíåéòàìè ðàáòû Windows è ïïçâîëÿþò âàì ïðîéäðûâàòü ïðéüòèìåäèà òàééû.

Íàçâàíèå - íàçâàíèå è ïðîéçâîäèòåëü óñòðîéñòâà.

Öeí - òeí óñòðîéñòâà.

Íñåâäííè - ñîéðàùåííå óíèéàëüííå èìÿ äëÿ ààíííà óñòðîéñòâà.

Íiéííà èìÿ - íiéííå íàçâàíèå è éíòåðôåéñ äàíííà óñòðîéñòâà.

ID äðàéâåðà - èìÿ ôàééà äðàéâåðà óñòðîéñòâà.

Âåðñèÿ - ååðñèÿ äðàéâåðà óñòðîéñòâà.

Âïçìíæíñòè óñòðîéñòâà - ñièñîê íiäääðæèâåðà ÿòèì óñòðîéñòâîì ôóíêöèé. Èõ íàáîð çàâèñèò òò òeíà óñòðîéñòâà.

Ñiäöèæüíûå áïçìíæíñòè óñòðîéñòâà - ñièñîê ñiäöèæüíûó ôóíêöèé, íiäääðæèâåðà ÿòèì óñòðîéñòâîì. Èõ íàáîð çàâèñèò òò òeíà óñòðîéñòâà.

Äëÿ áïéåå ïðîáííé èíôîðìàöèè ñiðòðèòå Ñièñîê ñîéðàùåéé.

Íiöèè

Âïçìíæíñòè óñòðîéñòâà.

Ñièñîê ñiâåðòâ ïi ïðèòèçàöèè.

Ñiâåðòû

Ñièñîê ñiâåðòâ ïi ïðèòèçàöèè

Èíôîðìàöèÿ î ðàñøèðåííé ñèñòåìà óïðàâëåíèåì ýíåðäïïèòàíèåì (ACPI & APM)

Íiäðîáìàÿ èíôîðìàöèÿ íá èíòåðôåéñàõ ACPI & APM è óñòàííâëåíûõ äðàéååðàõ:

- Èíôîðìàöèÿ íá èíòåðôåéñå ACPI
- Èíôîðìàöèÿ íá èíòåðôåéñå APM
- Òåêóùèé ñòàòóñ ñèñòåìû ïèòàíèÿ
- Òåêóùèé ñòàòóñ áàòàðåé
- Òåêóùèé ñòàòóñ ñèñòåìû
- Èéþ÷ êíàíäíé ñòðîéè: APMInfo
- **Òðåáíâàíèÿ:** APM/ACPI BIOS, áééþ÷åíàÿ ïiäääðæéà APM/ACPI
- **Íiäääðæéà (Win32):** Windows 9X, Me, 2000, XP, 2003
- **Íiäääðæéà (Win32 CE):** PocketPC / Smart Phone 2000, 2002, 2003
- **Íiäääðæéà (Win64):** Windows XP, 2003

Ðàçúÿñíåíèÿ

Íáù÷í áñèéè ACPI áééþ÷åí, ðî ñéóæáà APM àíèæíà áûòü îòééþ÷åíà, ò.é. ííè íå íiäóò ðàáîòàðü íäíâðåíàíí.

Âåðñèÿ ACPI – áåðñèÿ èíòåðôåéñà ACPI BIOS. Íiñëåäíÿý áåðñèÿ 1.00.

Íðìèçâíäèòåéü ACPI – êíàíäíàâðàÿ êíàíäíàâðàÿ ACPI BIOS.

APM - Advanced Power Management (Ñèñòåìà ðàñøèðåííå ñòðîéè ïðàáëåíèå) óïðàâëÿåò ïèòàíèåì áàòåðåííå êííüþþòåðà. Íáù÷í ýòí êàñàåðòñý áàòàðåé äéÿ ïíòåðåóéíà, ííà òàéæå áïæåò èñííüçâàðöñý è äéÿ íàñòîéüíûõ ñèñòåì. Áûééþ÷åÿ íåéíòðûå óñòðîéñòåà (íàïðèíåð, ëíèòðîð, áèññèé, è ò.í.) áàð êííüþþòåð ÿéíííèò ýéåéòðè÷åñòåí. Ýòí òàéæå íðíäéååàåðò æèçíû íåéíòðûõ ííèòðîâ.

Âåðñèÿ APM – áåðñèÿ èíòåðôåéñà APM BIOS. Íiñëåäíÿý áåðñèÿ 1.02.

Íðiäðàíííàÿ ïiäääðæéà – ïiäääðæéà èíòåðôåéñíí APM 16-åèòííå ðåæèìà è/ëèè 32/64-åèòííå çàùèùåííå ðåæèìà.

Ñòàòóñ APM – ðåêóùèé ñòàòóñ ñèñòåìû APM.

Ñòàòóñ èèíèè íåðàíäííå ïèòàíèÿ – ñòàòóñ ñèñòåìû ïèòàíèÿ áàòåðåííå êííüþþòåðà PC. Äàííå çà÷åíéå áñååäà áíèæíí áûòü Áûééþ÷åí, áñèé æå íí Áûééþ÷åí, ðî íà äàííûé íiäåíò áàðà ñèñòåìà ïèòàåðñý îò áàòàðåé.

Ñòàòóñ áàòåðåé – ðåêóùèé ñòàòóñ áàòåðåé.

Íáúåí áàòåðåé – íñòàåðèéñý íáúåí áàòåðåé.

Íñòàåðååñý áðåíÿ ðàáîòû – íñòàåðååñý áðåíÿ ðàáîòû íà äàííûõ áàòåðåý.

Çàìåäéåíèå ðàáîòû íðiöåññíðà – çàìåäéåíèå ñèñòåìû APM ðàáîòû óåñòðàéüííå íðiöåññíðà äéÿ óååéè÷åíèÿ íáùåé íðiäíèæèòååéüííñòè ðàáîòû ñèñòåìû.

Ðåæèì ïæéäàíèÿ – áíçíæíñòè ãðîäà êííüþþòåðà á ðåæèì ïæéäàíèÿ.

Áðåíÿ íðiáðæäåíèÿ – áíçíæíñòè íðiäðàííèðåííå áééþ÷åíèÿ êííüþþòåðà

Áééþ÷åíèå ii çâííéó – áééþ÷åíèå êííüþþòåðà íðè òåéåðôíííç çâííéå.

Áééþ÷åíèå íðè çâííéå PCMCIA – áééþ÷åíèå êííüþþòåðà íðè çâííéå íí PCMCIA.

Äéÿ áíèåå íiäðîáííé èíôîðìàöèè ñíòðèòå Nièñîê ñíèðàùåíèé.

Íiöèè

Èíôîðìàöèÿ î DMI/SMBIOS.

Èíôîðìàöèý î ACPI.

Èíôîðìàöèý î APM BIOS.

Èíôîðìàöèý î APM.

Èíôîðìàöèý î ñèñòåìå óïðàâëåíèý ièòàíèý äèñêîâ.

Èíôîðìàöèý î BIOS SMBus.

Ñïèñîê ñîâåðòîâ ï ïâûøåíèý iðîèçâîäèòåðëüññòè.

Ñîâåðû

Ñïèñîê ñîâåðòîâ ï ïâûøåíèþ iðîèçâîäèòåðëüññòè

Èíôîðìàöèÿ íá óñòðîéñòâàõ PCI, AGP è CardBus

Íiäðîáíàÿ èíôîðìàöèÿ íá óñòðîéñòâàõ äëÿ øéí PCI, AGP, CardBus, PCMCIA:

- Èíôîðìàöèÿ íá èíðåðôåéñàõ PCI, AGP, CardBus, PCMCIA
- Èíôîðìàöèÿ íá íáîðóäîâàíèè è åâî ñâîéñòâàõ
- Èéþ÷ êíàíäííé ñòðîéè: PCIInfo
- **Óðåáâàíèÿ:** PCI, AGP, ñèñòåìà CardBus, åâðñèÿ 2.00 èëè âûøå
- **Íiäååðæêà (Win32):** Windows 9X, Me, 2000, XP, 2003
- **Íiäååðæêà (Win64):** Windows XP, 2003

Ðàçúÿñííèÿ

Ååðñèÿ èíðåðôååéñà – Ååðñèÿ øéíû PCI, óñòàííâëåííé åâàøåé ñèñòåìå. Õîòÿ ñiäöèôèåöèÿ 2.20 íiäååðæêååò ÷ àñòîò 66MHz, ýòî íá çíà÷èò, ÷òî åñå òéíû è óñòðîéñòâà, íiäååðæêååþùèå ýòîò ñòàíäåðò, áóäóò ðåáîòåòü íá ýóíé ÷ àñòîòå. Ó÷òèòå, ÷òî äëÿ åééþ÷ áíèÿ äàííé ñòðîéèå åñå ñòàíäåéñíûå àäääòåðû äíèæíû åå íiäååðæêååòü, òàê ÷òî íá èñïíéüçóéðå ñëèøéñí ñòàðûå óñòðîéñòâà.

Èíÿ óñòðîéñòâà â Windows – èíÿ ãàíííà ñòðîéñòâà â ñòðååà Windows. Ýòî ëèøü íàçâàíèå ëíèðåòòííà îðíäóéòå, à íå åâî ÷èíà. íåéîòðûå óñòðîéñòâà, îðíäàååìûå ðàçëè÷íûè êííàíèÿ, íiäóò èíàðûå íäéíàéååû ÷eí, íí ðàçíûå íàçâàíèÿ è äðåéååðå.

OEM íàçâàíèå óñòðîéñòâà – ðååéüííà íàçâàíèå ÷eíà/óñòðîéñòâà. Å ààíííà ðàçäåéå óéàçàííèÿ ëíè ëçäíòåðåééý óñòðîéñòâà (OEM), à íå åâî îðíäååò. Íò ýòíàí çàâèñèò åûáîð èñïíéüçóåííàííà åðåéååðå à Windows. Sandra íá íiæåò îðååååéèòú óñòðîéñòâà, åûïóùåííûå **íññéå** åûõíàà ååéóùåé ååðñèè Sandra! Åñèè ýòî îðíèçíéååò — îðíñòî íáííàéòå åàøø êííèþ.

Áiiäðåòíûé ID – óíèéàéüíûé ííàð äëÿ åàíííà ñòðîéñòâà PCI. Åâà ðàçëè÷íûò óñòðîéñòâà íá íiäóò èíàðûå íäéí è ðòò ñòå ñòå id. Èàæäíà ííàíà óñòðîéñòâà PCI äíèæíí åûòü çàðååéñòðèòåííàííà îðåååéçåòéåé ñòàíäååðòèçåòéè PCI, ííñéå ÷åâî åíò îðèñâàéåååòñý óíèéàéüíûé id.

Íàçâàíèå îðíäóéòå – íàçâàíèå îðíäóéòå, îðèñâàíííà îðíäååòñí. Ííí åíèæíí åûòü ñòíçæèí ñ Windows Device Name. Ýòà ñèñòåìà åûëà åâåäååíà äëÿ íáçíà÷åíèÿ ðàçëè÷éé å óñòðîéñòâà, èñïíéüçóþùèò íäéíàéååû ÷eíñòå. Sandra íá íiæåò îðååååéèòú óñòðîéñòâà, åûïóùåííûå **íññéå** åûõíàà ååéóùåé ååðñèè Sandra! Åñèè ýòî îðíèçíéååò — îðíñòî íáííàéòå åàøø êííèþ.

Áiiäðåòíûé ID îðíäóéòå – óíèéàéüíûé ííàð äàíííà ñòðîéñòâà. Åâà ðàçëè÷íûò óñòðîéñòâà íá íiäóò èíàðûå íäéí è ðòò ñòå ñòå id. Èàæäíà ííàíà óñòðîéñòâà PCI äíèæíí åûòü çàðååéñòðèòåííà îðåååéçåòéåé ñòàíäååðòèçåòéè PCI, ííñéå ÷åâî åíò îðèñâàéåååòñý óíèéàéüíûé id.

Ååðñèÿ – ååðñèÿ åàíííà ñòðîéñòâà (ååðñèÿ silicon mask). 0 íáçíà÷åâå ñàíóþ íåðåóþ ååðñèþ. Íáú÷ííñéååíèå ååðñèè ñiäååðæàò èñïíðååéåíèÿ íøéáíè è ðàçëè÷íûå óñîååðøåíñòâåííèÿ.

Ååðñèÿ AGP – èñïíéüçóåíàÿ ååðñèÿ AGP. Øåéóùàÿ ååðñèÿ 3.00.

Äéèííà î÷åðåäè êíàíä – Äéèííà î÷åðåäè êíàíä, îðååååéÿåò ÷eíñòî íáûíííàííûò çàíðíñíà, õðåíýüèõñý à î÷åðåäè. ×àí åéèííà ïííà ïðååååü êíàíä, ðåí åíèéüøå åðåìåíé öåðòðåéüíûé îðíöåññíð íiæåò åûííèÿòü äðóååéå çàäà÷è – ííèà ñòðîéñòâà AGP åûííèÿåò ñâíþ ðåáîò.

Íiäååðæêà òåðñíéíàè Side Band Addressing – íiäååðæêà óñòðîéñòâàíí òåðñíéíàè side banding. Ýòî óíîéøèÿ ííçâíéÿåò íåðåéðûååòü î÷åðåäü êíàíä ðåí ñàíû, óååéè÷éåàÿ íáúóþ îðíèçåííèåéðåéüíñòðü.

Íiäååðæêà íåðåäå÷è åàííûò – Åñå óñòðîéñòâà AGP äíèæíû íiäååðæêåååòü ðååæèí 1x. Åàííûé ðååæèí î÷åíü ñòðîé ñ ðååæèí ïðåååå÷è è ííòîðìàöèè à PCI. Ííñéååíèå ååðñèè óñòðîéñòâ åiäååðæêååþò ðååæèí 2x, 4x è 8x.

Íiäååðæêà Power State D1-D2 – íiäååðæêà óñòðîéñòâàíí ðååæèíà óíðååéåíèÿ ýéåéððííèòåíéåíí. Å åàííûò ðååæèí ðååæèí ñòðîéñòâà ìòééþ÷ååðñý äëÿ ñíèæåíèÿ íiòðååéåíèÿ íèòåíèÿ.

Ñâiéñòâà óñòðíéñòâà – ñïèñïè õàðàêðåðèñòèë óñòðíéñòâà. Íi çàâèñèò ìò òèia óñòðíéñòâà. Óñòðíéñòâà íá ïïæåð ïïäääðæéâàòü âñâ ïðèåðäåííûâ çäåñü ÿóíéöèë, ïi ÷åì áîéüðåå ïïïïäääðæéâàåò, ðåì ëó÷øð. Òàéæå à çââèñèïñòè ìò äàííûò ñâiéñòâ ïæåð çââèñåòü ïðîèçâîäèðåðëüïñòü âñâé åðåôè÷åñéïè ñèñòåìù.

Ðàçìåð èèíåéííâî èâðøà – ðàçìåð èâðø-áóðåðò à áâéðàõ. Íaëüé íaúâì èâðøà ïïæåð ïïâûñèòü ïðîèçâîäèðåðëüïñòü ïðè íâéîòïðûõ ïïäðàöëÿ, íâéîòïðûå óñòðíéñòâà èìåþò èâðø íaúâì ì 8-ââéò (2 32-âèðòúõ ñïèñâà).

Òàéâð çâäåðæéè – ìâéñèòäåëüïíâ îðåðäåðæéè ïðè íâéðåäà÷å ãàííûò ïi ðèíå. Áîéüðèå çjâ÷âíéÿ ïçjâ÷âþò, ÷òì òñòðíéñòâà ìñïíëüçóåò ãîéüðèíñòâî ðâñòðñòâî ðèíå, ÷òì ïïæåð ïððèòåðåðëüïñ ñâiçàðöññ íâ ðââîòå ãððâæë òñòðíéñòâ. Âû ïïæåðå òèçìåéòü ÿòî çjâ÷âíéÿ èç BIOS. Äññòðííûé èíðåðâàë ìâæåð 32-255.

Âññòðí I/O – èñïíëüçâàíéå äâííûò òñòðíéñòâî ïïðòâà ââiâà/âûââà.

Âññòðí ë iâìyòè – èñïíëüçâàíéå äâííûò òñòðíéñòâî ìâìyòè.

Íiäåðæéà oâðñíéíâè Bus-Master – ïïäåðæéà òñòðíéñòâî òâðñíéíâè õiðââæåíéÿ ðèñíé åâç åâíðøíâé ïïïñè.

Ðâññïçâââíéå ñiâöðèâëüíûò öèéëíâ – ïïäåðæéà òñòðíéñòâî ãîçjâæíñòè ðâññïçâââíéÿ è ïðiðââæåíéÿ ïïïñâûâéé ãððâæò òñòðíéñòâà, èñïíëüçóÿ ïïäöðèâëüíûâ ãîóððâíéå ÿèéëû.

Memory Write & Invalidate – ïïäåðæéà òñòðíéñòâî ãèäîðèòìâ ñïðâæåâî ñ write-back caching èñïíëüçóâî ñèñòåìâò ëýøðíâàíéÿ.

VGA Palette Snoop – åâçjâæíñòü ãññòðíà è ðâðâæò ïððèòåðâàë òñòðíéñòâàò. Íâû÷ï ëàðòû PCI ðâçðâðàþò ãññòðíà ëàðòàò ISA overlay ãëÿ ëàðò ISA è èñïíëüçâàíéÿ ïðââæëüíû ìâéèòðòû.

Íoâåðò ïðèâéè ÷åðñíñòè – ïïäåðæéà òñòðíéñòâî ðâðæèò ìâiâðóæåíéÿ ïðèâáî.

Öèéëü ïæèâàíéÿ – èñïíëüçâàíéå òñòðíéñòâî ïðèéëíâ ïæèâàíéÿ ãëÿ ïðââæëüíû ðââîòû âñâé ñèñòåìû. Åñëè âñâ ñèñíâëü ïïðòâ ñðâðò ãèððâàíûò ìâñâðââû, ði ïðèéëü ïæèâàíéÿ ïâ èñïíëüçóþòñ.

Ëèíéÿ ñèñòâííâî ïðèâéè – ñiñòðíyíéå ñèñòâíû ëëíèë ñèñòâíûò ïðèâáî. Äâííâë ëëíèë ââéëþ÷åíà åñëè ñèñòâíà ìâiâðóæèâåâðò ïðèâéè ÷åðñíñòè òñòðíéñòè.

Âûñðòðûå ïïäðâæè back-to-back – ïïäåðæéà òñòðíéñòâî íaúââæåííûò ïïäðâæèé è âûññïéíâé ëò çà ìaíüðåå âðâíÿ, ïâíò çà ãððâæé. Äâííâë ëëíðâññèÿ ïïçââëÿò ãññòð÷ü áîéüðåå ïðîèçâîäèðåðëüïñòè.

Íiäåðæéà øèíû â 66MHz – ïïäåðæéà òñòðíéñòâî øèíû â 66MHz. ðèíà PCI ïïæåð ðââîòâðòû íâ ÷åñòðòâ ã 66MHz ðîëüéî ãñëè âñâ òñòðíéñòâà ïïäåðæèâåâðò ÿòð ÷åñòðò.

Íiäåðæéà ïñiâââíñòâé, çââââíûò ïïëüçâàðâðâæâà – ïïäåðæéà òñòðíéñòâî ïñiâââíñòâé, çââââíûò ïïëüçâàðâðâæâà.

Ñeñðñïèçâæëÿ âûâîòâà óñòðíéñòâà – ñèñòâíî ãðâíÿ, èñïíëüçóâî ñèñòðíéñòâî. Ýòî ñçjâ÷âåò ðâðâæüíò ñeñðñòû òñòðíéñòâà, ði ÷åñòð ñeñðñòû ïððèòåðâòñ ãëÿ ïðââæåíéÿ ñâiâðâ ñòñòðíéñòâà.

Íðâðûâââíéå ëëíèë – àïíàðòâðò ïðâðûâââíéå (IRQ) èñïíëüçóâî ñòñòðíéñòâî. Åñëè ñòñòðíéñòâî èñïíëüçóâò ëëíèë ïðâðûâââíéÿ PCI, ði åâéææíí âûòû ïðèââýçâî ãâíâðâðò ïðâðûâââíéÿ (ò.å. ISA). Åñâ ñiâðâðâíñòü ÷èíñâðò ìñâûâ ãâðññèè Windows 98/Me è 2000/XP/2003 èñïíëüçóþò PCI IRQ Steering ãëÿ èñïíëüçâàðâíéÿ íaúâââ ãâíâðâðò ïðâðûâââíéÿ ãëÿ âñâðò ñâðò PCI. Å ïðîðèâíî ñëó÷âå, èâðâðûâðò ñòñòðíéñòâà ïðâðûâââíéÿ ãâíâðâðò ïðâðûâââíéÿ ãëÿ ïðâðûâââíéÿ ñâiâñòðò ÷âðò.

Èííðâæò ïðâðûâââíéÿ – ëëíèë ïðâðûâââíéÿ PCI ãëÿ åâííâë ñòñòðíéñòâà. Åñâ ñóùâñòâåò 4 èññòðâæò ïðâðûâââíéÿ ãëÿ PCI (ò A ã D) ãëÿ êâææââ ãâââðâðò PCI. Åñëè ñòñòðíéñòâò ðâðâðâåòñ ïðâðûâââíéÿ, ði ïâû÷â ãâíâ ïðèñââàðâââðâñ ìñâðò INT A; 3 èñïíëüçóþòñ ãëÿ ãððâæè ñóùâñòâåò è ïñâññòðíéñòâà ñòñòðíéñòâà.

Äëÿ áîéåå ïïäðââíéë èíðâðâæò ñïðâðò ñiñèñòðíéñòâà.

Íiöèë

Èíôîðìàöèÿ î ñîâìåñòèíñòè øèí.

Èíôîðìàöèÿ î ñâîéñòâàõ óñòðîéñòâ.

Èíôîðìàöèÿ î ñïåöèäëüíûõ ñâîéñòâàõ óñòðîéñòâ.

Èíôîðìàöèÿ îá àïïàðàòíûõ ðåñóðñàõ.

Èñïíéüçîâàíèå íñòà èíîôèäóðàöèè PCI-to-PCI.

Èíôîðìàöèÿ îá óñòðîéñòâàõ CardBus.

Èíôîðìàöèÿ îá óñòðîéñòâàõ PCMCIA.

Ñïèñîê ñîâåðòîâ îí ïðèìèçàöèè.

Ñîâåðòû

Ñïèñîê ñîâåðòîâ îí ïðèìèçàöèè

Èñòî÷íèêè äàííûõ (ODBC)

Íiäðîáàÿ èíôîðìàöèÿ î DSNs (íàçâàíèÿ ëñòî÷íèêîâ äàííûõ) óñòàíâëåíûõ â ñèñòåìå:

- Íàñòðîéè ODBC
- Íiääðæèâàìûå ôóíêöèè ODBC
- Íiääðæèâàìûå ðèïû äàííûõ ODBC
- Òàáëèöû è íðåäñòàåëåíèÿ â áàçå äàííûõ (íièíîâ ìèñàíèå)
- Íðîöåäóðû è ôóíêöèè â áàçå äàííûõ (íièíîâ ìèñàíèå)
- Èéþ÷ êíàííîé ñòðîéè: ODBCInfo
- **Òðåáâàíèÿ:** ODBC åâðñèè 3.50 èëè âûøå
- **Íiääðæèà (Win32):** Windows 9X, Me, 2000, XP, 2003
- **Íiääðæèà (Win64):** Windows XP, 2003

Ðàçúÿñíàíèÿ

Íàñòðîéè - íièíûé ñiièñîé íàðàìåðîâ ODBC è èõ ðåêóùèå íàñòðîéè. Äëÿ áîéåå íiäðîáîé èíôîðìàöèè î ààííûõ íàñòðîéèàõ è èõ áîçîæíûõ çíà÷åíèÿ ñiòðèòå åîéóìåðàöèþ ï ODBC v3.

Ôóíêöèíàéüíà ñiòðàåòñòåèå - ðåêóùèé ñòàòðóñ ôóíêöèé â v3 ODBC.

Íiääðæèà ôóíêöèé - íiääðæèà èñòî÷íèéî ààííûõ äàííîé ôóíêöèè.

Òèï ààííûõ - íàçâàíèå, òèï, ðî÷ñòü, ñàðàéòåðèñòèéè êàæäíà ðèïà ààííûõ.

Òàáëèöû/íðåäñòàåëåíèÿ - òèï, ðàçðåøåíèå, ñiièñîé íièåé è èõ íàçâàíèÿ, òèï, êíàíòàðèè.

Íðîöåäóðû/ôóíêöèè - òèï, ðàçðåøåíèå, ñiièñîé íièåé è èõ íàçâàíèÿ, òèï, êíàíòàðèè.

Íiöèè

Íiäéèþ÷åíèå ñèñòåìûõ èñòî÷íèêîâ äàííûõ.

Íiäéèþ÷åíèå èñòî÷íèêîâ äàííûõ íièüçîàòåëÿ.

Èíôîðìàöèÿ î ODBC.

Èíôîðìàöèÿ î íiääðæèâàìûõ ôóíêöèÿ ODBC.

Èíôîðìàöèÿ î íiääðæèâàìûõ òèïàõ ODBC.

Èíôîðìàöèÿ î òàáëèöàõ.

Èíôîðìàöèÿ î íðîöåäóðàõ/ôóíêöèÿ.

Çàïðîñ èíåíè íièüçîàòåëÿ íðè íiäéèþ÷åíèè â ðåæèìå äèññëåÿ.

Ñiâåòû ï óâåëè÷åíèþ íðîèçâàëåðåëüññòè.

Ñiâåòû

Ñièñîé ñiâåòîâ íðî óâåëè÷åíèþ íðîèçâàëåðåëüññòè

Èíôîðìàöèÿ îá ïïåðàöèíííé ñèñòåìå Windows

Íïäðîáìàÿ èíôîðìàöèÿ î Windows è åå ïäñèñòåìà:

- Íáùàÿ èíôîðìàöèÿ î Windows
- Èíôîðìàöèÿ î ïïäñèñòåìå DOS
- Íañòðíéè ïïåðàöèíííé ñèñòåìû
- Íaiéè ïïåðàöèíííé ñèñòåìû
- Ðåäæííäüíû Íañòðíéè
- Èéþ÷ êíìàíáííé ñòðîéè: WinInfo
- Íïäääðæéà (Win32): Windows 9X, Me, 2000, XP, 2003
- Íïäääðæéà (Win32 CE): PocketPC / Smart Phone 2000, 2002, 2003
- Íïäääðæéà (Win64): Windows XP, 2003

Ðàçúÿñíàéÿ

Íàçâàíèå - íàçâàíèå è ååðñèÿ ïïåðàöèíííé ñèñòåìû.

Íïäðíáìàÿ èíôîðìàöèÿ - ïïäðíáìàÿ èíôîðìàöèÿ î ñèñòåìå, åå ïäñèñòåìà, èô ïàïéàô è ò.í.

Íïäð Windows - Íïäð äàíííé êíìèè ñèñòåìû.

Âëäääéåö ëëöåíçèè - èíÿ âëäääéüöà ëëöåíçèè.

Íðääíèçàöèÿ - íðääíèçàöèÿ, âëäääþùàÿ ýðøi íðäóéòî.

Âåðñèÿ ìàéåòà Plus! - ååðñèÿ ìàéåòà Plus!.

Íïäð ìàéåòà Plus! ID - Íïäð óñòàííàéåííà ìàéåòà Plus!

Íïåðàöèííàÿ ñèñòåìå DOS - íàçâàíèå è ååðñèÿ ïïåðàöèíííé ñèñòåìû DOS èëè åå ýíóëÿòîðà.

Íàçâàíèå êíííüþòåðà - íàçâàíèå äàíííàí êíííüþòåðà.

Èíÿ ïïëüçíâàòåéÿ - log-in äàíííàí ïïëüçíâàòåéÿ, ò.å. Åàñ.

Ñòåìà àëñíèåÿ - èñííëüçóåìàÿ ñòåìà àëñíèåÿ.

Ðàáí÷åå áðåìÿ - áðåìÿ ðàáíòû ñèñòåìû.

Íòëåäí÷íàÿ ååðñèÿ - ååðñèÿ Windows, èñííëüçóåìàÿ ðàçðàáîò÷èéàìè.

Íàñòðíéè ååçííàñíñòè - èíåðòñÿ ëè ñèñòåìà ååçííàñíñòè.

2 ååéòíàÿ ñïàìåñòèíñòù - áïçíæíñòû ïïäåäðæéè åíñòî÷íûõ ýçûêî.

Ñïàìåñòèíñòù n Áéèæíèì Áïñòîéè - íàéè÷èå êíííüåòîà ñïàìåñòèíñòè ñ ðàñééäåéàìè ééàâèàòòð Áéèæíåå Áïñòîéà.

Òèí çàäðóçèè - òèí çàäðóçèè êíííüþòåðà, ò.å. ñòåìàðòíûé, áåçííàñíûé ðåæèì è ò.í.

Íàðàìåòðû çàäðóçèè - áðåìÿ ïðè èñííëüçíâàíèè êííóèåðåöèè çàäðóçèè.

Çàäðóçèà Windows - Íïèíàÿ çàäðóçèà Windows èëè íñòàííåéà íà ñòåéè ëíàíáííé ñòðîéè DOS.

Íóëüöè çàäðóçèà - íàéè÷èå íåñéíëüéè ñèñòåì äëÿ íñóùåñòåéåíèÿ çàäðóçèè.

Çàäðóçèà Windows ii óñïé÷àíèþ - Çàäðóçèà ïïåðàöèíííé ñèñòåìû Windows ii óñïé÷àíèþ.

Çàäðæéà iðè çàíóñéå - íàçéà Windows iðè çàäðóçèå Windows äëÿ íàæàòèÿ ôóíéöèíàéüíûõ ééàâèò.

Íòíáðàæåíèå ìåíþ çàäðóçèè - íàðàìåòðû ìòíáðàæåíèÿ ìåíþ çàäðóçèè Windows. Íáû÷ííå ãàíííà ìåíþ ìòíáðàæåíèÿ òíëüéî iðè áïçíèéííåéè iðíàéåí á ðàáíòû ñèñòåìû.

Ñïñòíÿéå ééàâèø çàäðóçèè - íàðàìåòðû íàñòðíéèé ééàâèø çàäðóçèè.

Âúáíð ìåíþ ii óñïé÷àíèþ - áúáíð ìåíþ äëÿ íáû÷ííé çàäðóçèè.

Áðåìÿ íæèäåíèÿ ìåíþ ii óñïé÷àíèþ - áðåìÿ íæèäåíèÿ iðèíýòèÿ ðåøåíèÿ á ìåíþ çàäðóçèè.

Íòíáðàæåíèÿ ëíäíòèà Windows - ñòàòòñ ìòíáðàæåíèÿ ëíäíòèà Windows iðè åå çàäðóçêå.

Àåðíçàäðóçèà ååíéííé áóôåðèçàöè - ñòàòòñ ñèñòåìû ååíéííé áóôåðèçàöè.

Àåðíàòè÷åññè åéëþ÷ååòñ ïðè èñííëüçíâàíèè ðåæèìà DOS DMA

Àâòîçàãðóçêà DoubleSpace – ñòàòóñ ñèñòåìû DoubleSpace. Åñëè âû íå èñïïëüçóåòå ñæàòèå ëèñèà, òî ýòà ôóíêöèÿ äîéæíà áûòü ïðéëþ÷åíà.

Àâòîçàãðóçêà DriveSpace – ñòàòóñ ñèñòåìû DriveSpace. Åñëè âû íå èñïïëüçóåòå ñæàòèå ãèñèà, òî ýòà ôóíêöèÿ äîéæíà áûòü ïðéëþ÷åíà.

Çàãðóçêà êîïàáííàí ëíðåðäðåòòðà ã áððoíþþ ìàïýòü – çàãðóçêà êîïàáííàí ëíðåðäðåòòðà ã HMA èëè ãðå ã HMB äëÿ ïñàïáíæäåíèÿ ìàùåé ìàïýòü ãëÿ ãððoíþþ ïðîäðàíí.

Ñåðåâåûå ãðàéååðû – ñíñòïýíèå äðàéååðîå ñåðè. Ðåéííàðåðåñý ïðéëþ÷èòü ëþáûå ãðàéååðà ñåðè ãëÿ DOS, èíà÷å ó áàñ ïðåóò áîçíééíóóü ïðîáéåìû ñ ñåðöþ ã Windows.

Íðåäöïðåðäæäåíèå ñ çàïóñêå ã áåçïàñíí ðåæèíà – áûâíà ñèñòåìíé ñíñàùåíèÿ íà áâàðèéñí çàâåðøåíèé ïðåäåñäóñåé ñåññèè õ ïðåäæíæåíèå ñ çàïóñêå ã áåçïàñíí ðåæèíà.

Íðéëþ÷åíèå ðåäåèñòðåòèé ñíáûòèé – ñíñòïýíèå ñëóæåû ðåäåèñòðåòèé ñíáûòèé ïðè çàïóñêå ñåðåòèéñíé ñèñòåìû. Áàíàÿ ñëóæåà èííàäà ïñíñååðò ðàçðåøèòü ïðîáéåìû, áîçíéèàþùèå ïðè çàïóñêå ñåðåòèéñíé ñèñòåìû.

Ìàïéà Windows – ðàñíïëîæåíèå ìàïéè Windows.

Ñèñòåìíàÿ ìàïéà – ðàñíïëîæåíèå ñèñòåìíé ìàïéè.

Path – path, èñïïëüçóåìûé ñèñòåìíé ãëÿ ìáíàðóæåíèÿ ïðîäðàíí.

Âðåïàáíàÿ ìàïéà – ðàñíïëîæåíèå áðåïàáíí ìàïéè.

Ñòðàíà – ñòðàíà, á ëíòîðíé íàðíàèòñý ãàííûé êíñüþþòåð.

Èíäíààÿ ñòðàíèòà ANSI êíäíààÿ ñòðàíèòà, èñïïëüçóåìàÿ ãëÿ ðàñêëàäè ANSI.

Èíäíààÿ ñòðàíèòà OEM - êíäíààÿ ñòðàíèòà, èñïïëüçóåìàÿ ãëÿ ðàñêëàäè OEM.

Ãëÿ áîéåå ïäðîáíí èíòîðàòèé ñíòðèòå ñíèñîé ñíêðàùåíèé.

Íñöèè

Èíòîðàòèÿ íá èíàíàõ ïíëüçîåàðåéåé.

Èíòîðàòèÿ í íàñòðíéêåõ ïíåðàòèíííé ñèñòåìû.

Èíòîðàòèÿ í ìàïéàõ ïíåðàòèíííé ñèñòåìû

Èíòîðàòèÿ í ñåðåèíàëüíûõ íàñòðíéêåõ ïíåðàòèíííé ñèñòåìû

Èíòîðàòèÿ í ïðîáóðåå.

Ñíâåðû ï íòèìèçàòèè.

Ñíâåðû

Ñíèñîé ñíâåðû ï íòèìèçàòèè.

Èíôîðìàöèÿ î ïàìÿòè DOS

Íïäðîáíàÿ èíôîðìàöèÿ î äîñòóííîé ïàìÿòè DOS:

- Èíôîðìàöèÿ î áàçîâîé ïàìÿòè (íèæíåé)
 - Èíôîðìàöèÿ î ïàìÿòè UMB
 - Èíôîðìàöèÿ î ïàìÿòè EMS
 - Èíôîðìàöèÿ î ïàìÿòè XMS
 - Èíôîðìàöèÿ î ïàìÿòè HMA
 - Èíôîðìàöèÿ î ïàìÿòè DPMI, VCPI
- Èéþ÷ êíàáíàÿ ñòðîéè: DosMemInfo
· Íïäääåðæéà (Win32): Windows 9X

Ðàçúÿñíåíèÿ

Base Memory - (ïàìÿòü DOS èëè ðåàëüíâî ðåæèìà) áàííàÿ ïàìÿòü èñïíëüçóâòñÿ DOS è åâî ïïäðîáíàÿ îàìè. Îá âàæíî êàê íííâî ïàìÿòè ó âàñ óñòàíâåéâî, áû âñâ ðàââî íá ñííæåðå èñïíëüçîâàòü áïèùøðå ëîéè÷åñòâî.

Íáùåå ëíèè÷åñòâî - íáùåå êíèè÷åñòâî áàçîâîé ïàìÿòè. Ýòî çíà÷åíèå áñåäääà äîéæíî áûòü **640KB**.

Ñáíàíâíî - ðàçìåð ñâíàíâíîé ïàìÿòè.

UMB - (Upper Memory Blocks — áëîéè áåððíåé ïàìÿòè) ýòî áëîéè ïàìÿòè, íàõîäÿùèåñÿ íåæäó áäðåñàè B000-EFFF (èëè C800-EFFF), íáû÷íî ýòè áäðåñà çàðåçåðâèðîàíû BIOS ROMs. But, these do not occupy all the space, so we can use these holes to load programs and free base memory. UMBs are provided by an EMS driver like EMM386, QEMM386 or Windows. Depending on configuration you may have around 160KB of UMB space. If you use EMS memory with a page frame then you lose 64KB. The more cards you have the less UMB space remains free. You can load TSR programs in the UMBs left using DOS commands manually or using MemMaker.

Total Memory - the sum of all UMBs provided by the memory manager.

Free Memory - the sum of all available UMB blocks. Note that due to fragmentation some of those blocks may be too small to be used.

EMS Memory - As Base Memory is restricted to about 640KB, a Lotus / Intel / Microsoft (LIM) collaboration developed a technique for making more memory available to programs. The EMS (Expanded Memory Specification) bypasses these limits by supporting memory cards (386+ computers usually emulate it with emm386 or compatible memory manager) that contain 16KB memory pages (banks) that are mapped into the address space by the processor. Applications must be specially written to use EMS, so most old DOS heavyweight programs use it. You will need to specify a generous amount of it in the program properties if you work with large data.

LIM Version - the EMS specification supported by the EMS memory manager. The latest is **4.0** - and is compatible with older versions.

EMS Page Frame - the real mode address of the memory buffer used to transfer data between programs and the EMS memory pool.

Total Memory - the default amount of memory Windows provides to DOS programs.

Free Memory - the amount of currently available EMS memory. This is always **100%** as Windows does not use any.

XMS Memory - Windows uses XMS (eXtended Memory Specification) memory itself provided by HIMEM (or compatible memory manager) accessing it directly. Windows also caches XMS through the memory manager, taking advantage of the attributes of Windows

applications memory segments. Also, Protected Mode DOS applications can use DPMI and VCPI to access XMS.

Interface Version - the XMS specification supported by the XMS memory manager. The latest is **3.0** - and is compatible with older versions.

Driver Version - the version of the XMS driver itself which is in addition to the version of XMS memory it provides.

Total XMS - the total amount of XMS memory available to Windows. This should be equal to the physical memory installed in your computer.

Free XMS - the default amount of XMS memory currently available to DOS applications.

HMA Memory - HMA (High Memory Area) is a 64K block of memory above 1MB that can be accessed by real mode programs due to a quirk in the x86 processor architecture. This can be used to increase the available DOS memory. A XMS driver is required.

HMA in use - whether the HMA is used or it is free.

Total HMA - the total size of the HMA block. This should be **64K** except in special circumstances.

Free HMA - the amount of free memory in the HMA left unused.

DPMI - DPMI (DOS Protected-Mode Interface) is a memory interface that enables DOS programs to run in protected mode using a DOS extender. These DOS programs can be 32-bit (like Windows 9X/Me) and use all the installed memory directly, without the need of cumbersome memory managers like EMS or XMS. The Base Memory limitation does not matter any more. Most modern games requiring megabytes of memory uses this interface.

Interface Version - the specification of the DPMI standard supported by the driver. The latest is **1.0**.

Provider Type - whether 32-bit programs are supported or not.

Total Physical Memory - the size of the memory installed in your computer.

Swap File Size - the size of the virtual memory that is available for use.

Free Memory - the amount of system memory (physical & virtual) that is currently available for use.

Page Size - the size of the memory block the memory is partitioned in. Memory is managed in blocks of this size, not in bytes which would make allocation and management much more difficult. Currently this is **4KB**.

See [List of Acronyms](#) for more information.

Options

Include Base Memory Information - show base memory data.

Include UMB Information - show upper memory blocks data.

Include HMA Information - show high memory area data.

Include EMS Information - show EMS provider & settings.

Include XMS Information - show XMS provider & settings.

Include DPMI/VCPI Information - show DMPI/VCPI provider & information.

Include Performance Enhancing Tips - if disabled, do not display any tips.

Tips

Tips (Performance) List

Èíôîðìàöèÿ î ïàìÿòè Windows

Íïäðîáàÿ èíôîðìàöèÿ î ïàìÿòè Windows, äèñêàõ ïïäéà÷êè, ñâîáàíûõ ðåñóðñàõ è ò.ï.:

- Ôèçè÷åñêàÿ è åèôðôàëüíàÿ ïàìÿòü
 - Äéíàìè÷åñêàÿ ïàìÿòü
 - Èíôîðìàöèÿ î ðåñóðñàõ (16-åèò)
 - Íáùàÿ ïàìÿòü Windows
- Èéþ÷ êîìàíàííè ñòðîêè: WinMemInfo
- **Íïäååðæéà (Win32)**: Windows 9X, Me; 2000, XP, 2003
- **Íïäååðæéà (Win32 CE)**: PocketPC / Smart Phone 2000, 2002, 2003
- **Íïäååðæéà (Win64)**: Windows XP, 2003

Ðàçúÿñíåíèÿ

Íáùèé íáúåì ïàìÿòè – íáùèé íáúåì ïàìÿòè (ôèçè÷åñêîé è åèôðôàëüííé) äîñòóïííé Windows. Íáúåì ñâîáàíàííè ïàìÿòè – íáùèé íáúåì ñâîáàíàííè ïàìÿòè (ôèçè÷åñêîé è åèôðôàëüííé).

Íáúåì ôèçè÷åñêîé ïàìÿòè – íáúåì ôèçè÷åñêîé ïàìÿòè, óñòàíàéäåííè íà àäííûé êñïüþòåð.

Íáúåì ñâîáàíàííè ôèçè÷åñêîé ïàìÿòè – íáúåì ñâîáàíàííè ôèçè÷åñêîé ïàìÿòè. Íáù÷í ñàâåí íóëþ, ò.ê. Windows ñòàðååòñÿ ìàéñèìàëüíí èñïüþçâàòü ôèçè÷åñêóþ ïàìÿòü.

Ìàéñèìàëüíûé íáúåì ôàééà ïïäéà÷êè – ìàéñèìàëüíûé íáúåì ôàééà ïïäéà÷êè (åèôðôàëüííé ïàìÿòè).

Ôåéòùèé íáúåì ôàééà ïïäéà÷êè – ôåéòùèé íáúåì ôàééà ïïäéà÷êè. ×åì ëåíüøå ýòî çíà÷åíèå — ðåì ëó÷øå, ò.ê. åèôðôàëüíàÿ ïàìÿòü çíà÷èôðåëüíí íåäéåííå ôèçè÷åñêîé.

Ñâîáàíàíûé íáúåì ôàééà ïïäéà÷êè – ôåéòùèé ñâîáàíàíûé íáúåì ôàééà ïïäéà÷êè. Ñèèøêîí áèüøîí çíà÷åíèå íïæåò íçíà÷àòü, ÷òî ýòî ôàéé ïïäéà÷êè ñèèøêîí åâéèè; ñèèøêîí ìàéåíüêå — åàì íåíäðíàëüíí óååéè÷èòü íáúåì ôèçè÷åñêîé èéè åèôðôàëüííé ïàìÿòè.

Äèñê, ñïäååðæàùèé ôàéé ïïäéà÷êè – äèñê, ñïäååðæàùèé ôàéé ïïäéà÷êè.

Ààæíí – Òîéüêî ïïûòíû ïïëüçâàòåðäéÿ ðåñòàíàéèåàòü íàñòðîéè åèôðôàëüííé ïàìÿòè åðó÷íþ.

Èñòèííà ðàñïðååååéåíèå çàäðóçêè ïàìÿòè – ïðîöåíò ðàñïðååååéåííè ïàìÿòè ìò íáùååííà íáúåì ñòðîéè åðó÷íàéåííè. Íáù÷í ýòî ïïéàçàòåëü ðåâåí 100% ò.ê. Windows èñïüþçóåò åâñü äîñòóïíûé íáúåì ôèçè÷åñêîé ïàìÿòè.

Íáúåì áàçîåíèé ïàìÿòè Windows – íïéíûé íáúåì ïàìÿòè DOS äîñòóïíûé äéÿ ïðîäðàíí Windows. Íí áèéæåíí áúòü åñåååà 640K, åñëè åû íå èñïüþçóåò ååéåæåðû ïàìÿòè èéè ñïäöèàëüíûå óñòðîéñòå.

Ñâîáàíàíûé íáúåì áàçîåíèé ïàìÿòè Windows – íáúåì ïàìÿòè DOS äîñòóïíûé äéÿ ïðîäðàíí Windows. Õîòÿ ïðîäðàííû äéÿ Windows íå èñïüþçóþ áàçîåóþ ïàìÿòü, ííà ïïæåò íïàäéàòüñÿ äéÿ áçåèíäåéñòåéÿ ñ ïðîäðàííàìè DOS, äðåéååðàíè ñòðîéñòå èéè óñòðåðååðè íàïðóååàíèåíí.

Ìàéñèìàëüíûé ðàçïåð ñâîáàíàííåííåíèé ïàìÿòè – ìàéñèìàëüíûé ðàçïåð ñâîáàíàííåííåíèé åééèå ïïäðåðèåííè ïàìÿòè. Èññòÿ ëç òïäí, ÷òî ïàìÿòü ñòðååìåðòåðàíà, íáúåì ýòîåííåíèé åééèå ïïäðåðèåííè ïàíüøå íáùååííà ñâîáàíàííè ïàìÿòè.

Ñèñòåííûå ðåñóðñû – ïðîöåíò ñâîáàíàíûõ ñèñòåííûõ ðåñóðñîâ å 16-åèòííé ïïäñèñòåíà Windows. Õîòÿ Windows 9X/Me çíà÷èôðåëüíí ëó÷øå õïðàåééýþò ðåñóðñîâ, ÷åí Windows 3.1, 16-åèòíûé èíàå âñåå åùå ïðèñòðñòååðò. ïðîöåíò ñâîáàíàííè äéíàìè÷åñêîé ïàìÿòè äéÿ 16-åèòíûõ ïðèéæåíèé åèéæåíí ðååíýöüñÿ ïðèìåðíí 20%.

Ñâîáàíàíay äéíàìè÷åñêàÿ ïàìÿòü GDI – Äéíàìè÷åñêàÿ ïàìÿòü GDI íåíåðíàéà ãéÿ ñïðåðàíåíèÿ åðàåðè÷åñêèõ ýéåíàíòå Windows, ò.å. èéííê, éôðñïðîâ è íåíåð. Å ñèñòåíà Windows 3.1 ðàçïåð ðåñóðñòåðíí ïàìÿòè áúë ñòðååí 64KB è íå çåâéñåðé ìò íáùååííà ïïäðåðèåííè ïàìÿòè. ïðåäíí÷èòåðèåííçíà ÷åíèå 20%, å ïðîòèåíí ñëó÷àå ïïðèçéòè ñáíè.

Ñâîáîáíàÿ äèíàìè÷åñêàÿ ïàìÿòü ïïëüçîâàòåëÿ - ñâîáîáíàÿ äèíàìè÷åñêàÿ ïàìÿòü ïïëüçîâàòåëÿ ëñïïëüçóåðñÿ äëÿ ñîöðàíåíèÿ èíôîðìàöèè îòêðûòûõ îêíí è ò.í. Å ñèñðåìå Windows 3.1 ðàçìåð ïàìÿòü ïïëüçîâàòåëÿ áûé ðàâåí 64KB. Îðè çíà÷åíèè ìåíåå 20% ñèñòåìà ïîæåò ðààîòàòü íåñòàåèëüíí.

Äëÿ áîéåå ïäðîáííé èíôîðìàöèè ñïïòðèòå Ñïèñîê ñîéðàùåíèé.

Îïöèè

Âûâîåèòü äííëíèòååëüíóþ èíôîðìàöèþ î ïàìÿòè.
Âûâîåèòü èíôîðìàöèþ î 16-åèòííé ïäñèñòåìå.
Âûâîåèòü ñòàòèñòè÷åñêóþ èíôîðìàöèþ.
Ñïèñîê ñîååòîâ î ïòðèìèçàöèè.

Ñîååòû

Ñïèñîê ñîååòîâ î ïòðèìèçàöèè

Èíôîðìàöèÿ î ïðòàõ

Íäðîáàÿ èíôîðìàöèÿ î ïðòàõ íäðàëëåëüíûõ (LPT), ñåðèéíûõ (COM), USB è FireWire (1394) ïðòàõ â ààðåéâåðû è íàñòðîéêè

- ïðòû
- Äðàéâåðû è íàñòðîéêè
- Óñòðîéñòâà, íäêëþ÷åíûõ è ïðòàì
- íàñòðîéêè ïðòà
- Åïçïæíñòè
- Èëþ÷ êíàäíîé ñòðîéêè: PortsInfo
- **Íäðåðæéà (Win32)**: Windows 9X, Me, 2000, XP, 2003
- **Íäðåðæéà (Win32 CE)**: PocketPC / Smart Phone 2000, 2002, 2003
- **Íäðåðæéà (Win64)**: Windows XP, 2003

Ðàçúÿñíàÿ

Íàðòà – íàçâàíèå è íàðòà.

Oeï ïðòà – òëï ïðòà, ð.å. ñåðèéíûé èëè íàðàëëåëüíûé.

UART ïðòà – âñå ñåðèéíûõ ïðòû èñïïëüçóþò íèéðîñôðíó UART (Universal Asynchronous Transmitter — óíèåðñàëüíûé àñèïðîíûé íåðåäàðò÷èé) èíôîðìàöèþ èç 8-áèðííé â ðòðåáóåíûé ñòðàëàðò è vice-versa. Îíà òàéæå ÿðòàâëýåò COM ïðòàìè è âñåìè ñíàðåíàÿ ìèéðíè ÷åðâç íèö. Ýòï ï÷åíû áàæíàÿ åðòàëü, òàé èæé âñå ñíàðåíàÿ ïðòû èñïïëüçóþò **UART 16550A** èëè áîéåå ïðåûé.

ID äðàéâåðà – íàçâàíèå äðàéâåðà ïðòà.

Âåðñèÿ äðàéâåðà – âåðñèÿ äðàéâåðà ïðòà.

Íäêëþ÷åíûõ è ïðòó óñòðîéñòà – ñíèñîé ÿðòà ñíèñîé ïðòà ïðòó óñòðîéñòà, íäêëþ÷åíûõ è äàííîò ïðòó.

Âåðñèÿ íàéåðòâ – âåðñèÿ íàéåðòâ íàéåðòâ.

Ðàçìåð íàéåðòâ – íàéñèÿ íàéåðòâ ðàçìåð íàéåðòâ.

Oeï ïðòà – òëï ïðòà.

Áóôåð ïðèåìà – ðàçìåð áóôåðà ïðèåìà â áàéòàò.

Áóôåð ïòïðàâêè – ðàçìåð áóôåðà ïòïðàâêè.

Åïçïæíñòè – ñíèñîé ïðàëåðæéâåíûõ ïðòà ïðèéíàåíûõ íàéåðòâ. Íðèçâàðèåëüíñòðü ïðòà íà çàâèñèò ìò íäðåðæéâåíûõ ôóíêöèé, íà çàâèñèò ìò òëïà ïðòà, åäñí çàäðóçêè è ò.í.

Íàñòðîéêè ïðòà ïðèé÷àíèþ – íàñòðîéêè äëÿ ïðòà ïðèé÷àíèþ. Ó÷òèðå, ÷òî íäðåíû è äððåéå ïðäëëþ÷àåíûõ óñòðîéñòâà íå ïðòà ïðèé÷àíèþ. Íàñòðîéêè ïðòà ïðèé÷àíèþ è íàñòðîéêè ïðòà.

Äëÿ áîéåå ïðàöèÿ èíôîðìàöèè ñíèñîé ïðèé÷àíèþ.

Options

Èíôîðìàöèÿ î ïðòàå.

Èíôîðìàöèÿ î äðàéâåðà ïðòà.

Èíôîðìàöèÿ íà óñòðîéñòâà, íäêëþ÷åíûõ è ïðòó.

Èíôîðìàöèÿ î íàñòðîéêà ïðòà.

Èíôîðìàöèÿ î íàñòðîéêå íáíðóåíàÿ.

Èíôîðìàöèÿ î êííôèäóðàöèè ïðòà.

Èíôîðìàöèÿ î ïðòàõ USB.

Èíôîðìàöèÿ î ïäééþ÷åííûõ ê USB óñòðîéñòâàõ.

Èíôîðìàöèÿ î ïððàõ FireWire/1394.

Èíôîðìàöèÿ î ïäééþ÷åííûõ ê FireWire/1394 óñòðîéñòâàõ.

Ñâåðû î ïðèìèçàöèè.

Ñâåðû

Ñïèñîê ñâåðîâ î ïðèìèçàöèè

Èíôîðìàöèÿ ëí ñåðâåðàõ OLE

Ìíäðîáàÿ èíôîðìàöèÿ íá óñòàíîâëåííûõ íáúâéòàõ OLE è ïðåäíñòàâëÿþùèõ èõ ñåðâåðàõ:

- Èíôîðìàöèÿ íá íáúâéòàõ OLE
- Èíôîðìàöèÿ íá ñåðâåðàõ OLE
- Èëþ÷ êíàïíé ñòðîêè: OLEInfo
- **Øðåáâàæéÿ:** óñòàíîâëåííûå ñåðâåðà OLE
- **Ìíäåðæéà (Win32):** Windows 9X, Me, 2000, XP, 2003
- **Ìíäåðæéà (Win32 CE):** PocketPC / Smart Phone 2000, 2002, 2003
- **Ìíäåðæéà (Win64):** Windows XP, 2003

Ðàçúÿñíåíèÿ

OLE - èëè Object Linking & Embedding (Ñâýçü è áíåäðåíå íáúâéòà) ýòî íåòíà íáíåíà èíôîðìàöèåé íåæäó ðåáîòàþùèìè íðèëíæåíèÿ. Âû ííæåðå ñíçäàðü äíéóíåíò, à êíòîðûé áðîâèò ñòðåíû, áðàðèéè, ííäþèåéè èç äðóäèò íðèëíæåíèé. Âû ííæåðå áñòàâèòðü ýòè íáúâéòû èç ñíçäåâðåäíî èò íðèëíæåíèÿ, èñííëüçöý ñèñòðåíò áíåäðåíèÿ Windows. Ó÷òèðå, ÷òî ó áàñ ãíèæí áûòü äíñòàðò÷ ííäþò ãëÿ ííäåðåííé ðåáîòû áñòð Íòèëíæåíèé. Âñÿ èíôîðìàöèÿ íñíçäåííî íáúâéòå ðåáîòèò ãíèóíåíòå, ñíäåðæàùåí Íòèëíæåíèé. Äëÿ ðåäåéòðåíèÿ íáúâéòà, áàí íðîñòí íáíåðíäèòí ãûäåéòðü áäð. Ìíñëå ýòíäí çàíöñéåðåñý ñåðâåð, è áû ííæåðå áñòðò ëþáûå èçíåííèÿ. Èíäàá áû çàéàí÷éåàðå ñåñþ ðåáîòò, íáúâéò íáíåðëÿåòñý, è áñå åèçíåííèÿ ííñýòñý áñòðîäíûé áíèóíåíò.

ID èéàññà - ID èääíòèôèòðóþùèé äàííûé OLE ñåðâåð.

ID íáúâéòà - ID èíý (ëëè nickname) èääíòèôèòðóþùåå äàííûé OLE ñåðâåð.

Ìíäåðæéà DDE - DDE èëè Dynamic Data Exchange (Äèíàè÷åññèé íáíåí èíôîðìàöèåé) ýòî íàáîò íðîòååðó ñííëüçöåíûõ íðèëíæåíèÿ èëÿ áçàèíñâýçè äðóä ñ äðóäíî. Èíôîðìàöèÿ ñíñòðåíñý áäðóä ãíèóíåíòå, ñíçäàííî ãðóäåè íðèëíæåíèå, íàíðèåð, ííà ííæåð áûòü áðòðíàðò÷ åññèé íáíåíå áñòðåçó ííñëå áíñòðåíèÿ èçíåííèé - ñèíñòðíèçàòèÿ. Ýòî íçíà÷àðò, ÷òî ñåðâåð áûáðàë DDE èíàíáû íðèëíæåíûå áëÿ íðèëíæåíèÿ. Íàáîò áíñòðííûõ éííàíä åèçíåíýòñý îò íðèëíæåíèÿ è íðèëíæåíèþ, ííäþøðåííûõ èç íéò ííäåðæèåàðò íñííàíí íàáîò òðóíèòé.

Insertable - ñåíèñòâí íáúâéòà, íðè êíòîðíí ííæåð áûòü áñòàâèåí (éàé êíñòðåéíåð) á OLE èëèåíò.

Íáúâéò OLE 2 - ííäåðæéà ñåðâåð ñòàíåðòà OLE 2.0. Âñå ííåûå íàáîðû íðîñòðàííííäí íáññå ÷åíèÿ ííäåðæèåàþò ñòàíåðò OLE 2.0

Èíôîðìàöèÿ íðèëíæåíèÿ ñåðâåðà - èíý ñåðâåðà è áäð ñåíèñòâí.

Äëÿ áíèåå ííäðîáíé èíôîðìàöèè ñíòðèòðå Nièññé ñíèðàùåíèé.

Ííöèè

Èíôîðìàöèÿ íá èñòíäíûõ íáúâéòà.

Èíôîðìàöèÿ í ñåðâåðàõ.

Èíôîðìàöèÿ í ñåðâåðíûõ íðèëíæåíèÿ.

Nièññé ñíåðòâí ñíòðèòðå.

Ñíâåðòû

Nièññé ñíåðòâí ñíòðèòðå.

Èíôîðìàöèÿ ַ iðîöåññàõ

Íiäðîáàÿ èíôîðìàöèÿ ַ iðîöåññàõ, ò.å. ðàáîòå, âûïïëíÿåñé ñèñòåìé:

- Èíôîðìàöèÿ ַ iðîöåññàõ
- Èíôîðìàöèÿ ַ iðîöåññàõ
- Èíôîðìàöèÿ ַ aëàååëüöàõ iðòîêâ
- Èñïïëüçîàññàõ iðîöåññàõ
- Èñòîðèÿ èñïïëüçîàññàõ iðîöåññàõ
- Èéþ÷ êîìàíàñé ñòðîéè: ProcessInfo
- Íiäååðæéà (Win32): Windows 9X, Me, 2000, XP, 2003
- Íiäååðæéà (Win32 CE): PocketPC / Smart Phone 2000, 2002, 2003
- Íiäååðæéà (Win64): Windows XP, 2003

Ðàçúÿñíàéÿ

Èéàññ îéíà – íàçâàíèå êëàññà îéíà, êòîðîó ïðèíàëååæèò iðîöåññà. Èàæäîå îéíà ïðèíàëååæèò êëàññó, êîòîðûé ñiäååðæèò àòðèåóðû îéíà, èò iàðàìåðû ìàñòðîéè è ò.í.

Íàçâàíèå iðîöåññà – íàçâàíèå iðîöåññà.

Èíÿ ôàëà – íàçâàíèå èíàéèå iðîöåññà.

Öéí iðîöåññà – òeí iðîöåññà, ò.å. 16/32/64-åèòíûé.

Íðèîðèòåò iðîöåññà – íðèîðèòåò iðîöåññà. Åñå iðîöåññû, èñééþ÷àÿ ñiäåöèåëüíûå ñèñòåìé ïðîöåññû aëæåíû ðàáîòåòü ñ iðîìàëüíû iðèîðèòåòí. VIP iðîöåññû iðîöåññû ñ áæåå ãûññîèè iðèîðèòåòí.

Íæéåååìàÿ ååðñèÿ Windows – ååðñèÿ Windows, äéÿ êòîðîé ðàçðàáàòûåèñÿ ääííûé iðîöåññà. Äéÿ Windows 9X/Me/NT4 ÷èñéí aëæåíí áùòü **4.0**. Äéÿ Windows 2000, XP — **5.0**.

Íáùåå èíèé÷åñòå iðòîêíà – êíèé÷åñòå iðòîêíà, iðèíàëååæàùèò ääííûé iðîöåññó.

Èíååéñ èñïïëüçîàñéÿ – ÷èñéí iðîöåññû, èñïïëüçóþùèò ääííûé iðîöåññó.

iðîöåññ / Glocal Count – +èñéí êíèé ääííûé iðîöåññà.

Íà÷àò – Èíÿ ÷åéíååéà, çàíóñòèåðååí ääííûé iðîöåññà.

Èñïïëüçîàñéå iàíÿòè – êíèé÷åñòå iàíÿòè, çàíÿòé ýòè iðîöåññó.

Èñïïëüçóåìûå iðîöéè – ñièñîé áèáëèòååé, èñïïëüçóåìûå ääííûé iðîöåññó è èò iðèîðèòåòû.

Íiðîêè – ñièñîé iðòîêíà, ñiçääííûå ääííûé iðîöåññó è èò iðèîðèòåòû.

Äèíàìè÷åññèÿ iàíÿòè – ñièñîé àäðåññà äèíàìè÷åññèÿ iàíÿòè, çàíèíàåñéé ýòè iðîöåññó (äèíàìè÷åññèå ãûññååéåé åíòîðìàöèè) è èò iàíÿòè.

Íáùèé ðàçìåð iàíÿòè, çàíÿòé iðîöåññàìè – íáùèé iàíÿòè, çàíÿòé iðîöåññàìè, âééþ÷àÿ áèáëèòååé, iðòîêíà, aëíàìè÷åññó iàíÿòè, ñòåéè è äðóåóþ iàíÿòè.

Èíôîðìàöèÿ ַ ôàëå – èíÿ ôàéèå iðîöåññà, ååí ñâîéñòåà è äíííèòååëüíàÿ èíôîðìàöèÿ.

Äéÿ áîéåå iðäðîáñé èíôîðìàöèè ñiðîöðèòå Ñièñîé ñîéðàùåéé.

Íiöèè

Èíôîðìàöèÿ ַ iðîöåññàõ îéí.

Èíôîðìàöèÿ ַ iðîöåññàõ.

Èíóîðìàöèÿ îá èñïïëüçîâàíèè ïäóëåé.
Èíóîðìàöèÿ î ïòîêàõ.
Èíóîðìàöèÿ î áûäåëåíèè äèíàìè÷åñêîé ïàìÿòè.
Èíóîðìàöèÿ î ôàééàõ.
Ñièñîê ñîâåðòîâ î ïòèìèçàöèè.

Ñîâåðòû

Ñièñîê ñîâåðòîâ î ïòèìèçàöèè

Èíôîðìàöèÿ î ïäóëÿ

Íäðíáàÿ èíôîðìàöèÿ î çääðóæåíûõ ïäóëÿ:

- Áèáëèòåðêè (DLL, OCX, è ò.ï.)
 - Íðöðññû (EXE)
 - Äðàéåðû óñðöðéñòâ (DRV)
- Èéþ÷ êíàíáîé ñòðîêè: ModuleInfo
- **Íäåðæéà (Win32)**: Windows 9X, Me, 2000, XP, 2003
- **Íäåðæéà (Win32 CE)**: PocketPC / Smart Phone 2000, 2002, 2003
- **Íäåðæéà (Win64)**: Windows XP, 2003

Ðàçúÿñíåíèÿ

Èÿ ôàééà – íàçâàíèå ïäóëÿ.

Èñïïëüçîàíèå ïäóëÿ – ñïèñîé íðöðññîâ è ïäóëåé, èñïïëüçóþùéé äàííûé ïäóëü.

Óðåáóåíàÿ áðñèÿ Windows - áðñèÿ Windows äëÿ èíðîðíé ðàçðàáàòûâàëñÿ äàííûé ïäóëü. Äëÿ Windows 9X/Me/NT4 ýòî çíà÷åíèå äíèæí áûòü **4.0**. Äëÿ Windows 2000, XP — **5.0**.

Áèáëèòåðæéà – ýäëÿðòñÿ èè ýòîò ïäóëü áèáëèòåðæé.

Òèí ïäóëÿ – ïäóëü íæåð áûòü 64, 32 èëè 16-áèðíû.

Ñàí çääðóæàþùèéñÿ ïäóëü – çääðóæàåðñÿ èè äàííûé ïäóëü ñèñòåíîé Windows.

Íåýâí çääðóæàþùèé ïäóëü – ïäóëü ñêðûðí çääðóæàþùèéñÿ Windows.

Íäóëü èñïïëüçóåò íàùèå äàííûå – ïäóëü èñïïëüçóåò íàùèå äàííûå.

Íäóëü èñïïëüçóåò àâòî ôîðìàò – ïäóëü èñïïëüçóåò àâòî ôîðìàò.

Èíôîðìàöèÿ î ôàééå – íàçâàíèå ïäóëÿ, ñâîéñòåà è èíôîðìàöèÿ.

Äëÿ áîëåå ïäðíáîé èíôîðìàöèè ñíòðèòå Ñïèñîé ñîéðàùåíèé.

Íöèè

Èíôîðìàöèÿ î ïäóëå.

Èíôîðìàöèÿ î èñïïëüçîàíèè ïäóëÿ.

Èíôîðìàöèÿ î çääðóçéå íàìÿòè.

Èíôîðìàöèÿ î ôàééå.

Ñïèñîé ñîâåðòâ ñ ñòðèòçàöèè.

Ñîâåðòû

Ñïèñîé ñîâåðòâ ñ ñòðèòçàöèè

Èíôîðìàöèÿ î äèñêàõ

Ííäðîáìàÿ èíôîðìàöèÿ î æåñòêèõ, äèáêèõ ì íåðåíñíûõ äèñêàõ, ííäééþ÷åííûõ ê âàøåìó êííüþòåð.

- Èíôîðìàöèÿ î äèñêàõ è ííòðíëéåðàõ
- Èíôîðìàöèÿ î åíèíñòýõ è ëõ ñâîéñòåàõ
- Èíôîðìàöèÿ î ííäééþ÷åñêèõ äèñêàõ
- Èíôîðìàöèÿ î äèñêåíàíí êåøå
- Èíôîðìàöèÿ î ôèçè÷åñêèõ äèñêàõ
- Ðàñøèðåíàÿ èíôîðìàöèÿ
- Èíôîðìàöèÿ î äèñêåíàûõ ðàçääåéàõ
- Äèñêåíàÿ ñòàðèñòåð
- Èéþ÷ êíàäííé ñòðîêè: DrivesInfo
- Ííäååðæéà (Win32): Windows 9X, Me, 2000, XP, 2003
- Ííäååðæéà (Win32 CE): PocketPC / Smart Phone 2000, 2002, 2003
- Ííäååðæéà (Win64): Windows XP, 2003

Ðàçúÿñíåíèÿ

Èéàññ óñòðîéñòåà – êëàññ óñòðîéñòåà: äèáêèé äèñê, æåñòêèé äèñê, CD-ROM, ïàïþü, è ò.í.

Óñòðîéñòåí – ííëíå ëíÿ äèñêåíàíí íàéííèòåð.

Öèï óñòðîéñòåà – åíííëíèòåðüíàÿ èíôîðìàöèÿ íà óñòðîéñòåå, ò.ê. æåñòêèå äèñêè ííäóò áûòü ATA/ATAPI/SCSI/RLE, è ò.í.

Èííòðíëéåð äèñêà – íàçâåíèå äèñêåíàíí ííòðíëéåðà.

Èííòðåðàöèÿ óñòðîéñòåà ATA – åñëè â ñèñòåíå ëíååðñÿ äèñê ñèñòåíû ATA, ðî î íåí áóååð ïðåäíñòåðåéàíà èíôîðìàöèÿ.

Ðåæèì íåðåäà÷è DMA äééþ÷åí – ðåæèì íåðåäà÷è èíôîðìàöèè DMA èëè PIO. DMA áûñòðåå, â íñíååííñòè Ultra-DMA.

Íáùèé íáúåí – íáùèé íáúåí äèñêà â MB.

Ñåíåíäíûé íáúåí – ñâíåíäíûé íáúåí â MB.

Íåòêà äèñêà – íåòêà äèñêà.

Ôàééíåàÿ ñèñòåíà – öèï èñííëüçóåííé ôàééíåíé ñèñòåíû, ò.å. FAT, FAT32, NTFS, è ò.í.

Ñåðèéíûé ííåð – ñåðèéíûé ííåð äèñêà.

Íàéñèíàëüíàÿ äééííà èíåíé – íàéñèíàëüíàÿ äééíà èíåíé. Ñòàðûå äèñêè ííäååðæèåàþò ðíëüêî ñèñòåíó 8.3, ííåûå 255.

Ñíòðåíåíéå ðåäéñòðà èíåíé – ñíòðåíåíéå ðåäéñòðà èíåíé.

Ííäååðæéà ííèñêà, ÷óåñòåèòåðüííàí è ðåäåñòðó – ííäååðæéà ííèñêà, ÷óåñòåèòåðüííàí è ðåäåñòðó.

Ííäååðæéà ôàééíåûõ èíåíí ñèñòåíû Unicode - ííäååðæéà UNICODE.

Ííäååðæéà ñíèñêåíà èííòðíëÿ äíñòåíà – ííäååðæéà ñíèñêåíà ãåçííàñíñòè.

Ñæàðèå áîéíñòè – ðåéóùåå ñíñòðííå áîéíñòè.

Ííäååðæéà èííòðåñòðè èíäéåèäóàëüíûõ ôàééíà – èííòðåñòðè ýòåäéüíûõ ôàééíà èëè íäííé.

Ñåéòðåíà íà èéàñòåð – êíëè÷åñòåí ñåéòðåíà íà íäéí èéàñòåð.

Áàéò íà ñåéòð – êíëè÷åñòåí áàéò íà íäéí ñåéòð. Íáû÷í ýòî **512** áàéò.

Ðàçìåð èéàñòåð – ðåçìåð èéàñòåð. ×åíí íí íåíüøå, ðåíí ëó÷øå.

Íáùåå ÷èñëí èéàñòåðíà – íáùåå ÷èñëí èéàñòåðíà êéè÷åñòåí íå ãèñêå.

Íáùåå èíëè÷åñòåí ñåíåíäíûõ èéàñòåðíà – íáùåå èíëè÷åñòåí ñåíåíäíûõ èéàñòåðíà íà äèñêå.

Òåâéóùèé äèñéîâúé êåø - òåâéóùèé íáúåì äèñéîâíäí êåøà â MB. ×åì âûøå ýòî çíà÷åíèå, òåì ëó÷øå.

Íàéñèìàëüíûé íáúåì äèñéîâíäí êåøà íàéñèìàëüíûé íáúåì êåø íàìyòè.

Ìèíèìàëüíûé íáúåì äèñéîâíäí êåøà - ìèíèìàëüíûé íáúåì êåø íàìyòè.

Òèïè÷íûå çàääà÷è - òèïè÷íûå çàääà÷è êåøåäí êíiiüþþðøðà. Íáúåì äèñéîâíäí êåøà ííöèìèçèðóåðñý ííä ýòî çàääà÷è.

ID ôèçè÷åñéîâí äèñéà - ID ôèçè÷åñéîâí äèñéà ATA/RLE.

Ííâåð äèñéà â CMOS - òëí ôèçè÷åñéîâí äèñéà â CMOS. Ííâåð äèñéà. 1-45 íðåäíðåäåéåíû, ðíöý 46 è 47 ííäó ãûðü çàääàíû ííëüçíàòåðéåí èéè àåòíàòè÷åñéè âûáðàíû BIOS.

Öèééíäðû - Êíèè÷åñòåí öèééíäðû íà ôèçè÷åñéèí äèñéå.

Âíèíâéè - ëíèè÷åñòåí ãíèíâé íà ôèçè÷åñéèí äèñéå.

Nâêòíðîâ íà òðåâé - êíèè÷åñòåí ñâêòíðîâ íà òðåâé/öèééíäð.

Aàéò íà ñâêòíð - êíèè÷åñòåí áàéò à íäíí ñâêòíðå. Íáû÷íí ýòî **512** áàéò.

Öèééíäðû - êíèè÷åñòåí öèééíäðå çàâéñèò ìò òèíà äèñéà è ååí ðàçìåðà.

Âíèíâéè - êíèè÷åñòåí ãíèíâé çàâéñèò ìò òèíà äèñéà.

Nâêòíðîâ íà òðåâé - êíèè÷åñòåí ñâêòíðîâ íà íäéí òðåâé/öèééíäð.

Aàéò íà ñâêòíð - êíèè÷åñòåí áàéò à íäíí ñâêòíðå. Íáû÷íí ýòî **512** áàéò.

Êíèè÷åñòåí èííèé FAT - êíèè÷åñòåí FATS (File Allocation Table — ðàáéèò ðàçìåùåíèý óàééíâ) íà äèñéå. Íáû÷íí ýòî çíà÷åíèå íäéæéíí áûðü 2 (1 àâáðèéíàÿ ííëý) â íðîòèåíí ñéó÷àå ãû ííæåðå ííòåðýòü áñþ ííöîðàöèþ.

Nâêòíðîâ íà FAT - êíèè÷åñòåí ñâêòíðîâ, çáíèíàåíûò FAT.

Ííèñáíéå ííñèoåéý - ID ííñèoåéý äéý ãàíííäí óñòðíéñòåå.

Íàéñèìàëüííå ííèè÷åñòåí èííðíåâúô çàíèñâé - íàéñèìàëüííå êíèè÷åñòåí ôàééíâ & íàííê à êíðfååíé àèðååéòíðèé äèñéå.

Nâêòíðîâ íà ééäåñòåð - êíèè÷åñòåí ñâêòíðîâ íà íäíí ééäåñòåðå.

Çàðåçåðâèðíâàííûå ñâêòíðà - êíèè÷åñòåí çàðåçåðâèðíâàííûò ñâêòíðîâ (ò.å. çàäðóç÷íàÿ íâéàñòü).

Nïðýòàííûå ñâêòíðà - íáùåå ëíèè÷åñòåí ñïðýòàííûò ñâêòíðîâ (ò.å. íàðòèøí).

Êíèè÷åñòåí ôàééíâ - íáùåå ëíèè÷åñòåí ôàééíâ íà äèñéå.

Êíèè÷åñòåí íàííê - íáùåå êíèè÷åñòåí íàííê íà ãàíííäí äèñéå.

Çàíyòíâ íåñòí - íáùåì çàíyòíâ íåñòà.

Çàíyòíâ íðíñòðàíñòâí - àéòóàëüíûé íáúåì çàíyòíâ íðíñòðàíñòâà ííä ôàééû è íàííè.

Ðåçåðâ - íðíñòâí, ìò äèñéíâíäí íðíñòðàíñòâà, íðíàðøéé áíóñòðóþ èç-çà áíèüøíâí ðàçìåðà èéäåñòåð. Ýòî çíà÷åíèå íäéæéí áûðü, ÷åì íåíüðå, òåì ýòî ñâêòíðîâ (ò.å. íàðòèøí).

Ííñèåäíåå ðåçåðâííå èííèðíâàíéå - äàòà ííñèåäíååí ðåçåðâííäí êííèðíâàíèý. Ðåéííåäóåòñý íðíâåäéðü íàéí ðàç â íåäååéþ.

Ííñèåäíýy íðíâåðêà - äàòà ííñèåäíååí ðåçåðâíäé èéñéå äèñéà íà íøèåéè. Ðåéííåäóåòñý íðíâåäéðü íàéí ðàç â íåñòâí.

Äàòà ííñèåäíåé ííòèìèçàöèè - äàòà ííñèåäíåé ííòèìèçàöèè äèñéå. Ðåéííåäóåòñý íðíâåäéðü íàéí ðàç â íåñòâí.

Ííñèåäíéé Image - äàòà íðíâåäíäéy ííñèåäíåé ííåðàöèè image. Ðåéííåäóåòñý íðíâåäéðü íàéí ðàç â íåäååéþ.

Äéý áíéåå ííäðíâíé èíóðíàöèè ñííòðèòå **Nïèñíê ñîéðàùåíéé**.

Ííöèè

Íáùåÿ èíóðíàöèÿ íäéñéàõ.

Èíóðíàöèÿ íäéñéàõ.

Èíóðíàöèÿ íñâéñòåàõ íäéñéàõ.

Èíóðíàöèÿ íäéñéèõ äèñéàõ.

Èíóîðìàöèý ֿ äèñêîâî ֿ êåøå.
Èíóîðìàöèý ֿ ôèçè÷åñêèõ ֿ äèñêàõ.
Ãññéòåëüíàÿ èíóîðìàöèý ֿ äèñêàõ.
Ñòàòèñòè÷åñêàÿ èíóîðìàöèý ֿ äèñêàõ.
Èíóîðìàöèý ֿ iåðåñíñûõ ֿ äèñêàõ.
Èíóîðìàöèý ֿ æåñòôèõ ֿ äèñêàõ.
Èíóîðìàöèý ֿ áàíêàõ ֿ iàïÿðè.
Èíóîðìàöèý ֿ ñåðåâûõ ֿ äèñêàõ.
Èíóîðìàöèý ֿ CD-ROM/DVD.
Ñïèñîê ֿ ñîâåðîâ ֿ iñòèìèçàöèè.

Ñîâåðû

Ñïèñîê ֿ ñîâåðîâ ֿ iñòèìèçàöèè

Èíóîðìàöèý íá óñòðîéñòâàõ DOS

Íiäðîáíàÿ èíóîðìàöèý íá óñòðîéñòâàõ DOS óñòàííåéíûõ â áàøåé ñèñòåìå. Õîöý äëÿ áîéüøèíñòâà èç óñòðîéñòâ àìåþòñÿ 32-áèòíûå äðàéâåðà äëÿ Windows 9X/Me (VxDs) äëÿ íåéîòîðûõ èõ óñòðîéñòâ èñïíëüçóþòñÿ 16-áèòíûå äðàéâåðà.

- Òëë äðàéâåðà óñòðîéñòâà
- Àòðèáóòû äðàéâåðà óñòðîéñòâà
- Èëþ÷ êíàíäíé ñòðîéè: DosDrvInfo
- Íiäååðæâà (Win32): Windows 9X

Ðàçúÿñíåíèÿ

Íàçâàíèå äðàéâåðà – íàçâàíèå äðàéâåðà óñòðîéñòâà.

Èíÿ ôàééà – èíÿ ôàééà, îòåå÷àþùåäí çà äðàéâåð óñòðîéñòâà. Íåéîòîðûå óæå áñòðîåíû â DOS èëè Windows, íåéîòîðûå ïñòàâëýþòñÿ ìòååéüíí.

Àòðèáóòû – ñâîéñòâà äðàéâåðà óñòðîéñòâà. Ñïèñîé àòðèáóòû äðàéâåðà:

Nèíàíë - óñòðîéñòâî ïíéò÷àðò/íåðåäàðò ïäéí ñèíàíë çà íäéí ðàç (ò.å. êëàâèàòóðà, ýêðàí).

Àéíë - óñòðîéñòâî ïåðåäàðò òíóîðìàöèý ïíáéíà (ò.å. àéíë, ñòðèíåð).

Âåíä - ýòî ñòàíäàðòíå óñòðîéñòâî áâîâà (STI).

Âúâíä - ýòî ñòàíäàðòíå óñòðîéñòâî áûââà (STO).

32-áèòà á ñåéóíäó - ýòî óñòðîéñòâî èñïíëüçóåò 32-áèòíóþ àäðåñàöèþ ñåéòíðà áìåñòî 16-áèòíé.

Nul - ýòî NULL óñòðîéñòâî.

Ñ÷åò÷èé - ýòî ñ÷åò÷èé.

Fchar - äàííå óñòðîéñòâî ïåðåäåðæèâåðò áûñòðûé áûââîä ñèíàíëíâ.

Gen-IO - ýòî óñòðîéñòâî ïåðåäåðæèâåðò ëíäè÷åñêíå ìòíáðàæåíèå äèñêà, IOCTL (Input Output Control).

Çàïðîñ - ýòî óñòðîéñòâî ïåðåäåðæèâåðò IOCTL.

O/C/RM - äàííå óñòðîéñòâî ïåðåäåðæèâåðò ìóëüòèíåäèà óóíêöè — ìòéðûòü/çàéðûòü/óäàéèòü.

FAT-Req - äàíííó óñòðîéñòâó òðåðåóåòñÿ FAT äëÿ ñîçäàíèÿ DCB.

OTB - äàííå óñòðîéñòâî ïåðåäåðæèâåðò áûââîä áî êíàíäû çàíþòî.

R/W - äàííå óñòðîéñòâî ïåðåäåðæèâåðò ÷òåíèå/çàïèñü óóíêöèé IOCTL.

Äëÿ áîéåå ïåðåíáíé èíóîðìàöèè ñïòðèòå Ñïèñîé ñîéðàùåíèé.

Íiöèè

Èíóîðìàöèý íá óñòðîéñòâå.

Ñïèñîé ñîâåðòâ ñòðèíåð.

Ñîâåðòû

Ñïèñîé ñîâåðòâ ñòðèíåð.

Èíôîðìàöèÿ DirectX

Íìäðîáìàÿ èíôîðìàöèÿ íá èíòåðôåéñå DirectX, óñòàíîâéåíûõ óñòðîéñòâàõ è äðàéååðàõ.

- Èíôîðìàöèÿ íá óñòðîéñòâàõ DirectDraw
 - Èíôîðìàöèÿ íá óñèîðèòåéÿõ Direct3D
 - Èíôîðìàöèÿ í çåóéîâîé êàðòå ñèñòåì DirectSound
 - Èíôîðìàöèÿ í ñèñòåì çåóâàòå çåóêà DirectSound
 - Èíôîðìàöèÿ í DirectMusic
 - Èíôîðìàöèÿ í DirectPlay Connections
 - Èíôîðìàöèÿ íá èíòåðôåéñå DirectInput
- Èéþ÷ êíàéíîé ñòðîéè: DirectXInfo
- Óðåáíâåéÿ:** óñòàíîâéåíûå äðàéååðà DirectX
- Íìäååðæéà (Win32):** Windows 98, Me, 2000, XP, 2003
- Íìäååðæéà (Win32 CE): PocketPC 2002
- Íìäååðæéà (Win64):** Windows XP, 2003

Ðàçúýñíåíéÿ

DirectX - Microsoft ðàçðàáîòåëà ñòàíàðò DirectX äëÿ íìåùøåíèÿ ïðèçåíâéåéüíñòè ïðèéíæåíèé â íìåðàöèííîé ñèñòåì Windows ðàçðàáîòåíûõ äëÿ MS-DOS èëè íá èäðîâûõ êíññíèÿõ. Ðàçðàáîò÷èé ÿòð ëäð áûéè ãïéæíû ñíçäàâàòò ïðiäóéòû, ñíòðåâòñòâóþùèå ðÿäó àïïàðàðíûõ òðåáâàíéè. Èñïíèüçóý DirectX, ðàçðàáîò÷èé ëäð ïïéò÷àþò áûãîäû îò ëññéüçâàíéÿ àïïàðàðíî íåçàâèñèíäî êíàá. Íåðâè÷íàÿ öäéü DirectX íååñïå÷èòù áèáéèé äîñòóï ê åçííæíñòÿ MS-DOS, äëÿ óéò÷øåíèÿ ïðèçåíâéåéüíñòè ïðèéíæåíèé MS-DOS, è óåàéåíèÿ àïïàðàðíîé çåâèñèíñòÿ äàííûõ ïðèéíæåíèé. Òàéæå, Microsoft ðàçðàáîòåëà ñòàíàðò DirectX íìåùøåíèÿ ïðèçåíâéåéüíñòè ïðèéíæåíèé ñèñòåì Windows. DirectX — èíòåðôåéñ íåæäó àïïàðàðíûìè ñòðåññòâåàìè è íðèéíæåíèÿ, óïðîùàþùèé óñòàíâåéó è íàñòðîééó íàïðóäíâàíèÿ. Èñïíèüçóý èíòåðôåéñû, íðåäññòâåéÿåìû DirectX, ðàçðàáîò÷èé ïðiäðàííñäí íååñïå÷åéÿ íìäóò èñïíèüçâàòü ííàéå àïïàðàðíûå íâåðñòâà, áåç íðyííäí íàðàùåíèÿ ê ìè.

DirectDraw - íðiäðàííûé èíòåðôåéñ, íðåäññòâåéÿþùèé íðyííé äîñòóï ê áèäåâî áäàòòåðó, ñíàéñòðèííò ñí ñòàíàðòõ GDI. Ýòî íå èíòåðôåéñ áûñîéíäí õðiâíý äëÿ íðiäðàííæðàéÿ ãðàòò÷åññèò ïðèéíæåíèé. DirectDraw íðåäññòâåéÿåò íåçàâèñèíûé áîñòóï äëÿ ëäð è ãðàòò÷åññèò íññèòåì Windows, ðàééò êâé 3-D ãðàòòéêà öèòðîâûå áèäåâî êíàééè è ò.í. DirectDraw ðàáîòåðò ñ ðàçííâðàðçíûé áèäåâî ñèñòåìàìè, íà÷èíàÿ îò íðiñòðûõ ííèòðîâî VGA è çàéàí÷èåàÿ íññèåäíèìè íâåññèàìè. Èíòåðôåéñ áûé ðàçðàáîòåí äëÿ íðåäññòâåéåíèÿ íðèéíæåíèÿ áîçííæíñòè èñïíèüçâàíèÿ èþáûõ ñâîéñòâ àïïàðàðíûíäí íååñïå÷åéÿ áåç íðyííäí íàðàùåíèÿ ê ìè. DirectX æå èèøü ýíòééðóåò èò.

Direct3D - ñòàíàðò DirectX áûé ðàçðàáîòåí äëÿ íàéñèàéüííäí êà÷åñòâà è ñéîðíñòè â 3-D ïðèéíæåíèÿ ìà êíññòðàðàõ ñ íìåðàöèííîé ñèñòåì Windows. Áâî çåâà÷à çåééþ÷ååðñÿ â íååñïå÷åíè ãïïàðàðíûíäí çåâèñèíäí ñòðåññòâà è óñòðîéñòâàì 3-D ãðàòòéêà íà íàíåð àïïàðàðíûíäí íåçàâèñèíäí íàðòâà. Íðiñòò ãïâîðÿ, Direct3D èíòåðôåéñ äëÿ ðàáîòò ñ 3-D íàïðóäíâàíè.

DirectSound - Èíòåðôåéñ DirectSound ýâéÿðòñÿ àóäèí êíííâðíòõ DirectX. DirectSound íðèçåíâéè ãðàòòðà ñíåðøèâàíèå, àïïàðàðíûíä ÿñèîðåéíèå, è íåíñòðåññòâåíûõ äîñòóï ê çåóéîâû ÿñòðîéñòâàì. Ýòî íååñïå÷èåàðò ãðàòòðà ÿñèîðåéíèå ñòðåññòâà è íðèéíæåíèÿ íðèéíæåíèÿ ñòðåññòâàòè èäðàéååðàìè óñòðîéñòâà.

DirectPlay - Èíòåðôåéñ DirectPlay èñïíèüçóðòñÿ äëÿ íåéåâå÷åéÿ äîñòóï ïðèéíæåíèé ê óñòðîéñòâàì ñâÿçè. DirectPlay ñòàé ðåðòííäéå, êíòîðàÿ íå ðïéüêî íååñïå÷èåðò, áîçííæíñòðû ñâÿçè íðèéíæåíèé äðóä ñ äðóäâî, íí è íåçàâèñèíûé ðåðàíñíðò, íðiðîéíèû, èëè ííèàéíâû ñëóæåú,

ї òàêæå ïðåäîñòàâëÿåò âîçìíæíñòü äëÿ ïðîâåäåíèÿ îïëàéíñûõ ìàò÷åé èëëè ñîçäàíèÿ èäðîâûõ ñåðâåðîâ. ïðèéíæåíèÿ (îñîáåíí èäðû) ëäðóò áûòü áíåå ïåðòðàçèù, åñêè â íèõ ïðîòèå äðóåèõ ëþääé, åà è íåðñíàëüíûé êíñüþòåð èìååò áíåå áíâàòûå ñíñíáñòè ñâýçè, ÷åì ëþáàÿ èäðîâàÿ íæàòôðîâ.

DirectInput – Èíòåðôåéñ DirectInput ïðîèçâîåèò îïäåäåðæéó óñòðîéñòå ââîâà/âûâîâà, òàêèõ èàê ìûøü, êëàâèàòóðà, äæîéñòèê, è ààæå ðåðîïëåè force-feedback.

Äëÿ áíåå ïðîòèåíé èíòîðàöèè ñíñòðèòå Ñïèñîê ñîéðàùåéé.

Íñöèè

Èíòîðàöèÿ ï DirectDraw.

Èíòîðàöèÿ ï ñîâìåñòèíñòè DirectDraw.

Èíòîðàöèÿ ï áèäåå ðåæèìàõ DirectDraw.

Èíòîðàöèÿ ï Direct3D.

Èíòîðàöèÿ ï ñîâìåñòèíñòè Direct3D.

Èíòîðàöèÿ ï ñîâìåñòèíñòè èëíèè Direct3D.

Èíòîðàöèÿ ï ñîâìåñòèíñòè ððåóãîëüíèå Direct3D.

Èíòîðàöèÿ ï DirectSound.

Èíòîðàöèÿ ï ñîâìåñòèíñòè DirectSound.

Èíòîðàöèÿ ï DirectPlay.

Èíòîðàöèÿ ï ñîâìåñòèíñòè DirectPlay.

Èíòîðàöèÿ ï DirectSoundCapture.

Èíòîðàöèÿ ï ñîâìåñòèíñòè DirectSoundCaptures.

Èíòîðàöèÿ ï DirectInput Information.

Èíòîðàöèÿ ï ñîâìåñòèíñòè DirectInput.

Èíòîðàöèÿ ï îïäåäåðæéå ðåêñòóð.

Èíòîðàöèÿ ï DirectMusic.

Èíòîðàöèÿ ï ñîâìåñòèíñòè DirectMusic.

Ñïèñîê ñîâåðòîâ ï ïðèéçàöèè

Ñîâåðòû

Ñïèñîê ñîâåðòîâ ï ïðèéçàöèè

Èíôîðìàöèÿ íá óñòðîéñòâàõ ñâýçè

Ííäðîáìàÿ èíôîðìàöèÿ íá óñòðîéñòâàõ ñâýçè, ò.å. Ííäåìàõ, ñåðååâûõ àäääìøåðàõ è íðí÷åìó íáîðóáîâàíèþ, ííäêéþ÷åíííó ê âàøåìó êíííüþòåðó.

- Íáùàÿ èíôîðìàöèÿ
 - Íáñòðîéè èäðåéâåðà Ííäåìà
 - Èíôîðìàöèÿ, çàïèñàíàÿ á Ííäåìå
 - Óåñò ñâýçè
- Èéþ÷ êííàíáííé ñòðîéè: ModemInfo
· **Óðååâàíàíèÿ:** óñòàííåéåííúé Ííäåì
· **Ííäååðæéà (Win32):** Windows 9X, Me, 2000, XP, 2003
· **Ííäååðæéà (Win32 CE):** PocketPC / Smart Phone 2000, 2002, 2003
· **Ííäååðæéà (Win64):** Windows XP, 2003

Ðàçúýñíáíèÿ

Íðîèçâíäèøåðéü – íðîèçâíäèøåðéü Ííäåìà.

Ííäåì – òeí è íàçâàíèå Ííäåìà.

Ñåðèéíúé Ííäåð – ñåðèéíúé Ííäåð Ííäåìà.

Âåðñèÿ Plug & Play - ååðñèÿ PnP, ííäååðæéàåìàÿ Ííäåìíí.

Ííäåð - ID Ííäåðà Ííäåìà.

Íàñòðîéè Ííäåðà – íàñòðîéè Ííäåðà Ííäåìà ïí-óíïë÷àíèþ. Ó÷òèðå, ÷òî Ííäåìû è äðóåíå èíííóéèåöèíííà Ííäåìà ìáîðóáîâàíèå äëÿ ñâîåé ðàáîòû èçìåíýò åàííúå íàñòðîéè.

Èíôîðìàöèÿ ííäåìà – òåéóùàÿ èíôîðìàöèÿ ííäåìà è åäí íàñòðîéèåõ.

Íàçâàíèå è òeí – íàçâàíèå è òeí Ííäåìà.

Plug & Play ID - óíèéàëüíúé ID åàíííà Ííäåìà.

Íàñòðîéè – òåéóùèå íàñòðîéè Ííäåìà.

Èíà íðîäöèà – êíà Ííäåìà. Ýòî óíèéàëüíúé Ííäåð äëÿ åàíííé Ííäåìà, ííà ëæåò Ííðåðååâàòòüñÿ íðè ðàçðåðåíèè íåéíòòüñò Íðîäéå.

Èííðîéüíàÿ ñóííà íàìÿò – ðåçóëüòàò íðîâåðéè èííðîéüíé ñóííû íàìÿò.

Ðåçóëüòàò ñàííäèååíñòèéè – ðåçóëüòàò ñàííäèååíñòèéè. Íí äíéæåí áûòü OK.

Íàñòðîéè Ííäåìà – òåéóùèå íàñòðîéè, áééþ÷àÿ áíóòðåííèå ðåäåèñòðû.

Íàñòðîéè NVRAM – íàñòðîéè, ñííðåðåíííúå á íàìÿò NVRAM (ýíåðåííåçàâèñèíúé RAM).

Ðåçóëüòàò åèàäíñòèéè – ðåçóëüòàò òåñòðåíííå ñàííäèååíñòèéè.

Èíôîðìàöèÿ íçâíéåò – èíôîðìàöèÿ íàäðåíííûõ Ííäåðàõ, íøéåéåò, áðåìåíé ñíâåæíåíèÿ, è ò.í.

Ðåçóëüòàò åèàäíñòèéè ñâýçè – ðåçóëüòàò òåñòðå ïðÿíííà Ííäåìíí ñíâåæíåíèÿ.

Èéàññ ôàéñà – êéàññû, ííäååðæéàåìû Ííäåìíí. Áíéüøèíñòðåíí Ííäåìíí Ííäååðæéàåþò íáà êéàññà, ò.å. 1.0 è 2.0.

Ðåçóëüòàò òåñòðà - Ðåçóëüòàò íåðéåâåíäî òåñòðà Ííäêéþ÷åíèÿ.

Äëÿ áíéåå Ííäðîáííé èíôîðìàöèè ñííðåðèòå Ñíèñîé ñíêðàùåíèé.

Ííöèè

Ñíèñîé ñíâååòåíâ Íí Ííðåðèçàöèè.

Ñíâååòû

Ñïèñîê ñîâåòîâ ï ïòèìèçàöèè

Èíôîðìàöèÿ î ñåòè

Èíôîðìàöèÿ î ñåòÿ, äîñòóïíûõ íà äàííî î êíïüþòåðå, èõ ðåñóðñàõ, ðàáî÷èõ ãðóïíàõ è ò.ï.

- Nièñîê ñåòåé
- Nièñîê äîñåíâ/ðàáî÷èõ ãðóïí
- Èíôîðìàöèÿ î ñåòè
- Ñåòååûå ïðîòîéïèù
- Èíôîðìàöèÿ î ðàáî÷åé ñòàíöèè
- Èíôîðìàöèÿ î ðåñóðñàõ
- Èéþ÷ êíàíäíé ñòðîéè: NetInfo
- **Òðåáïàéíèÿ:** íàéè÷èå óñòàíâåéííâi ïðîòîéïèà TCP/IP è ñåðâèñíâ äîñòóïà è ðåñóðñàì ñåòè Microsoft.
- **Íïäååðæéà (Win32):** Windows 9X, Me, 2000, XP, 2003
- **Íïäååðæéà (Win32 CE):** PocketPC / Smart Phone 2000, 2002, 2003
- **Íïäååðæéà (Win64):** Windows XP, 2003

Ðàçúýñíåíéÿ

Âåðñèÿ ñåòè - ååðñèÿ ñåòåååíãî äðàéååðà è òëi ñåòè.

Ñòàóñ ñåòè - ðåéóùé ñòàóñ ñåòåååíãî ïäééþ÷åíèÿ. Íáû÷í ÿ äîéæåí áûòü â ïëîæåíèè çàíóúåí.

Àðàéååð ñåòè - òëi óñòàíâåéííâi ñåòåååíãî äðàéååðà (16/32/64-åèò).

Ñåòåååûå ïðîòîéïèù — ñåòåååûå ïðîòîéïèù, óñòàíâåéíûå íà êíïüþòåðå.

Níàíåñòèíñòù - ñíèñîê ïäééåðæéååíûõ íàñòðîåé êàæäû ïðîòîéïèí. Íåéòîðûå ïðîòîéïèù ìòåå÷àþò çà äîñòàåéó èíôîðìàöèè, ïäééåðæéó ñæàòèÿ, øèòðîåàíèÿ, ðàäèèåñàíèÿ, ôðàäìåðòàöèè, è ò.ii.

Ðàáî÷èå ñòàíöèè - ñíèñîê ðàáî÷èõ ñòàíöèé ñ ðàáî÷åé ãðóïíå/äîñåíå äàííé ñåòè, åééþ÷àÿ èõ èlåíâ, òëi è äîñòóïíûå ðåñóðñû.

IP àäðåñà - TCP/IP àäðåñ ðàáî÷åé ñòàíöèè.

MAC àäðåñ - MAC (Ethernet) àäðåñ ðàáî÷åé ñòàíöèè.

Íàéèé - ñíèñîê íàùèõ äèñéíâ èéè íàííé äéÿ äàííé ðàáî÷åé ñòàíöèè.

Íðèíøåðû - ñíèñîê íðèíøåðâ, äéÿ êíòîðûõ äàííàÿ ðàáî÷àÿ ñòàíöèÿ ýâéÿåòñÿ ñåðâåðû ëå÷àòè.

Äéÿ áîéåå ïäðîáíé èíôîðìàöèè ñíòðèòå ñíèñîê ñîéðàùåíé.

Íïöèè

Èíôîðìàöèÿ î äîñåíàõ/ðàáî÷èõ ãðóïíàõ.

Èíôîðìàöèÿ î òëiàõ ïäééþ÷åíèÿ.

Èíôîðìàöèÿ î IP ñåðâèñàõ.

Èíôîðìàöèÿ î SNMP.

Èíôîðìàöèÿ î ñåðâåðåðå.

Èíôîðìàöèÿ î ñêðûòûõ ðåñóðñàõ.

Èíôîðìàöèÿ íà ìðéðûòûõ ðåééèàõ/ðåñóðñàõ.

Èíôîðìàöèÿ î ñåòååûõ àääìøåðàõ.

Ñíâåðû ëíòèíèçàöèè.

Ñíâåðû

Ñíèñîê ñíâåðû ëíòèíèçàöèè

Èíôîðìàöèÿ î øðèôòàõ

Äàííûé ïäöü ïðåäîñòàâåëÿåò ïäöü ìðåäîñòàâåëÿåò ëíôîðìàöèþ î øðèôòàõ, óñòàïâëåíûõ â âàøåé ñèñòåìå.

- Øeï è êëàññ øðèôòà
- ßçûê øðèôòà
- Èíäè÷åñêèå àòðèáóòû øðèôòà
- Ôèçè÷åñêèå àòðèáóòû øðèôòà
- Èëþ÷ êîìàíäîé ñòðîêè: FontInfo
- Õðåáâàíèÿ: íåò
- **ïääääðæéà (Win32)**: Windows 9X, Me, 2000, XP, 2003
- **ïääääðæéà (Win32 CE)**: PocketPC / Smart Phone 2000, 2002, 2003
- **ïääääðæéà (Win64)**: Windows XP, 2003

Ðàçúÿñíèÿ

Øðèôò – êîëëåéöèÿ ñèìâîëå è çíà÷êîâ ñ íáùèì äèçàéíí.

Ñâïüý øðèôòà – íäèí èç åâóõ àòðèáóòîâ, èñïïëüçóåìûõ äëÿ ïðåàíèçàöèè øðèôòîâ OpenType. Ñâïüè ïðåäñòàâëÿþò òàéèå øðèôòû êâéé Courier New, Arial, è Times New Roman.

Nòèéü øðèôòà – íäèí èç åâóõ àòðèáóòîâ, èñïïëüçóåìûõ äëÿ ïðåàíèçàöèè øðèôòîâ OpenType. Ñòèéè åééþ÷àþò â ñåáÿ ñåðö-æèðíûé, æèðíûé, è íàééííûé.

Ñðåáñòàí ìðåäðæåíèÿ øðèôòà – àéäîðèòì, èñïïëüçóåìûé Windows äëÿ ïðåääåëåíèÿ øðèôò, íàéáíèå áéèçéíâ è âàøèì ðòðåáâàíèÿ.

Øðèôò OpenType – øðèôò, ÷üè åéèôû ñîõðàíåíû êàé êîëëåéöèÿ ñòðîê è êîìàíä êðèâîé ëþþ ëîëëåéöèÿ ïäñéåçîé. Windows èñïïëüçóåò èëíèè è êðèâûå äëÿ ïðåääåëåíèÿ ñòåìû ïñòðîâíèÿ ðî÷å÷íäí ðèññóíèå åééòà. Òàéæå Windows èñïïëüçóåò ïäññéåçèè äëÿ ïðåääåëåíèÿ äëèííû èëíèè è åå êðàåå. Ýðè ïäññéåçèè è ñíòååðñòåóþùèå êîððåéðèðîâèè íñíàíåíû íà ñèñòåìå íàñòðåáàéðîâàíèÿ äëÿ óìñüðøåíèÿ èëè óååéè÷åíèÿ ðàçìåðà ðî÷å÷íäí ðèññóíèå.

Âùñòà - Âùñòà, â èíäè÷åñêèò ååëèíèò, ñèìâîëüíí è ÿ÷åéè øðèôòà. Ñèìâîëüíí çíà÷åíèå åûñòà - ñèìâîëüíí çíà÷åíèå åûñòà ñòðàäóñòà ïàðòðèòû ñèìâîëå íèíóñ åíóððåííå - åååóñåå çíà÷åíèå.

Íäúåì - Íäúåì ñèìâîëå (íí ñòðàäíåíèþ ñ áàçíâîé èëíèåé).

Níóñê - Níóñê ñèìâîëå (íí ñòðàäíåíèþ ñ áàçíâîé èëíèåé).

Óóïä - Óóïä è ååñýðèåò åðàäóñòà, íàæäó ååéðòðò õóïäà è íñüþ x.

Íðèåíòàöèÿ - Óóïä è ååñýðèåò åðàäóñòà, íàæäó åàçíâîé èëíèåé êàæäíå ñèìâîëå è íñüþ x.

Øèðèíà - Ñðåáñíÿ ðèðèíà, â èíäè÷åñêèò ååëèíèò.

Áíóðåííèé Leading - Íáùèé íáúåì èëäèíåà åíóððè åðàíèò, óñòàïâëåíûõ åûñòà. Íåðêè åèàéðèò÷åñêíäí çíàéà è åðóäèå åèàéðèò÷åñêèå ñèìâîëû ïäóò áûòû ðàññíèæåíû á ýòé íåéåñòà.

Áíóðåííèé Leading - Íáùèé íáúåì åññíèòåðåëüíäí èëäèíåà íåæäó ñòðîêàíè.

Ðàçìåð - ðàçìåð øðèôòà â åðàíèò ì 0 áî 1000. Íàïðèíåð, 400 — ýòî íðà, à 700 — ýòî æèðíäý ïðîñòåíå.

Ðàä - íàéþò èè åñå ñèìâîëû íäíó øèðèíò èëè æå ííè ðàçëè÷íû ðàçëè÷íû ðàçìåðû.

Ðåêíàíäóåíûé êíýôôèøèåíò ñæàòèÿ - ðåêíàíäóåíûé êíýôôèøèåíò ñæàòèÿ äëÿ øðèôòà.

Äëÿ áíéåå ïäöü íé èíôîðìàöèè ñíòðèòå **Nièññê ñîéðàùåíèé**.

Íöèè

Èíôîðìàöèÿ î ðàññòðîâûõ øðèôòàõ.

Èíôîðìàöèÿ î ååéðòðûõ øðèôòàõ.

Èíôîðìàöèÿ î øðèôòàõ OpenType.

Èíóîðìàöèÿ î ëîãè÷åñêèõ øðèôðàõ.
Èíóîðìàöèÿ î ôèçè÷åñêèõ øðèôðàõ.
Ñïèñîê ñîâåðòîâ î ïðøèìèçàöèè.

Ñîâåðòû

Ñïèñîê ñîâåðòîâ î ïðøèìèçàöèè

Èíôîðìàöèÿ î ñèñòåìå OpenGL

Íïäðîáàÿ èíôîðìàöèÿ î ñèñòåìå OpenGL, âàøåì àèääåî àääàïòåðå è åãî äðàéååðå.

- Åèääåî iëàòà/iðîèçâîäèòåëü
 - Åèääåî ðåíäåð
 - Íïäðåðæèååìûå ñàñþèðåíèÿ OpenGL
-
- Èëþ÷ êîìàíäíé ñòðîêè: OpenGLInfo
 - **Óðåáîààíèÿ:** OpenGL ñîâàðñòèàÿ iëàòà
 - **Íïäðåðæéà (Win32):** Windows 98, Me, 2000, XP, 2003
 - **Íïäðåðæéà (Win64):** Windows XP, 2003

Ðàçúÿñíåíèÿ

OpenGL – èíäóñòðèåëüíûé ñòàíäåðò â 2D è 3D äðàóèéå, íå çàâèñèìûé òò ïïåðàöèííé ñèñòåìû. Íí óíèååðñàëåí, åéëþ÷àåò â ñåáÿ ïïäðåðæéò ïíæåñòå ñàñþèðåííûõ åîçîæíñòåé (texture mapping, fog, alpha blending, motion blur, è ò.ï.). Íí èíòåðèðîâàí â Windows NT/2000/XP/2003, î äëÿ ìàéñèìàëüíé iðîèçâîäèòåëüíñòè OpenGL òðåáóðòñý ICD/MCD.

Ðàñþèðåíèÿ OpenGL – ìåðàíèç, íïçâîëÿþùèé iðîèçâîäèòåëÿì àèääåî iëàò ãîáàåëÿòü îâûå åîçîæíñòè, íå èçìåíÿÿ ñèñòåìû öåéèêî.

iðîèçâîäèòåëü – êîìàíèÿ, íàëñàâøàÿ ðåíäåð OpenGL.

Renderer – òèï ñèñòåìû ðåíäåðèíà, íáû+íí íàçâàíèå àèääåî iëàòû.

Ååðñèÿ – ííèíà íàçâàíèå àèääåî iëàòû.

Óñêîðåíèå – Íïäðåðæéà àíàðàòííâî óñêîðåíèÿ ñòàíäåðòî OpenGL.

Íïöèè

Äëÿ åàíñâî ïïäðöÿ íåò ïïöèé.

Ñîâåòû

Ñïèñîê ñîâåòîâ î ïðîèçâîäèòåëüíñòè

Èíôîðìàöèÿ î IP ñåðè

Äàííûé ëäáóëü ïðåäñòàâëýåò âñâ IP èíòåðôåéñû/ñåðè ïäéëþ÷åííûå ê âàøåíó êïüþòåðó, èõ ðåñòðñû, ðàñøèðåíûå âïçïæíñòè è ò.ï.

- Èíòåðôåéñû
 - Ñièñîê êïüþòåðâ
 - Èíôîðìàöèÿ î éïüþòåðâ
 - IP ñåðâèñû êàæäíâî êïüþòåðâ
- Èéþ÷ êïàíáîé ñòðîêè: IPNetInfo
- **Öðåáíâàéÿ:** óñòàííåéííûé ïðîòîé TCP/IP, WinSock v2.
- **Íäáåðæéà (Win32):** Windows 9X, Me, 2000, XP, 2003
- **Íäáåðæéà (Win32 CE):** PocketPC / Smart Phone 2000, 2002, 2003
- **Íäáåðæéà (Win64):** Windows XP, 2003

Âàæíî. Ëñêîéüéó ýòîò ëäáóëü ïðîâåðýåò âåñü èíòåðâàë IP àäðåñîâ, íí áúïïëýåò êïàíáó ping ìà êàæäûé íáíàðóæåííûé êïüþòåð, ýòà ïðîòåäóðà ëæåò çàíýòü íåéòðîâ âðåìÿ. Íæàéóéñòà ïðåäñòðåàùòå ïðåäðàìå åïñòàðî÷ íí áðåìåíè.

Ðàçúÿñíåíèÿ

IP àäðåñ - IP àäðåñ êïüþòåðâ

Èíÿ êïüþòåðà - DNS èíÿ êïüþòåðâ

Ñièñîê IP ñåðâèñîâ - ñièñîê ëäáåðæéàåíûõ IP ñåðâèñîâ

Íöèè

Èíôîðìàöèÿ î ñåðòÿ ptpt.

Èíôîðìàöèÿ î ñåðâèñàõ IP.

Èíôîðìàöèÿ î SNMP.

Íðåäñëíæåíèå íàðîæååíèÿ âñå ëïüþòåðâ ã ëîéàëüíé ñåðè.

Èíôîðìàöèÿ î ñåðâåûõ àääàðåðâàõ.

Ñîâåðû íí ïðèèçàöèè.

Ñîâåðû

Ñièñîê ñîâåðâ ïí ïðèèçàöèè

Ílääëþ÷åíèÿ ñëóæá óääëåííäi äîñòóïà

Ílääðíáàÿ èíôîðíàöèÿ î ñíâäëíäíèÿ õääëåííäi äîñòóïà (dial-up) äîñòóïíûõ íà ääíííi êííüþòåðå.

- Ílääð íàáîðà ðääëåôííà
- Àäðåñíàÿ èíôîðíàöèÿ
- Óñòàííâéè áåçiiäñíñòè
- Ñåðåâåûå iðlòíêíèù
- Óñòðíéñòåà ïlääëþ÷åíèÿ
- Ñåðòèôèåòå ïlääëçüäàòåëÿ/ñèñòåìù
- Èëþ÷ êííàííi ñòðîéè: RasInfo
- **Óðåáíâàíèÿ:** êííóíèåòåííûé àäàïòåð, óñòàííâëåííûé RAS
- **Ílääåðæéà (Win32):** Windows 9X, Me, 2000, XP, 2003
- **Ílääåðæéà (Win32 CE):** PocketPC / Smart Phone 2000, 2002, 2003
- **Ílääåðæéà (Win64):** Windows XP, 2003

Ðàçúÿñíàÿ

Èíä ñòðàíû - ílääëåííäi ëíä åëÿ ääííi ñòðàíû.

Èíä íáèàñòè - èíèåëüíûé êíä åëÿ ääííi çííû.

Óäëåôííûé ìíâð - èíèåëüíûé ðääëåôííûé iðlòð åëÿ äíçâíà.

Èíÿ ñéðéòå - iðlòðà ëíÿ ñéðéòå, èñííëüçóåííäi åëÿ åâðííàòèçàöèè óääëåííäi ïlääëþ÷åíèÿ.

Àäðåñ IP - IP àäðåñ åëÿ ääííäi ñíâäëíàÿ.

Ñåðåâåðà DNS - IP àäðåñà ñåðåâåðà DNS åëÿ ääííäi ñíâäëíàÿ.

Ñåðåâåðà WINS - IP àäðåñà ñåðåâåðà WINS (Windows Name Servers) åëÿ ääííäi ñíâäëíàÿ.

Ñæàòåèå çäåíèíâéà IP - èñííëüçóåííûé òëí êííðåññèè.

iðlæðàííäi ñæàòåèå - èñííëüçóåííäi iðlæðàííäi ñæàòåèå.

Èñííëüçâàíèå óääëåííäi øëþçà - èñííëüçâàíèå óääëåííäi øëþçà èëè iðýííà ïlääëþ÷åíèå.

Ìòéëþ÷åíèå ðåñøèðåíéé PPP/LCP - ñòàòóñ ñèñòåìù ðåñøèðåíéé PPP/LCP.

Ílääðíäèíñòü çäøèôðíâàííäi iàðíèÿ - ílääðíäèíñòü çäøèôðíâàííäi iàðíèÿ.

Ílääðíäèíñòü çäøèôðíâàííäi iàðíèÿ Microsoft - èñííëüçâàíèå ñèñòåìù øèôðíâàíèÿ iàðíèå Microsoft åëÿ iðlòðåðíèÿ áåçiiäñíñòè ñíâäëíàÿ.

Ílääðíäèíñòü øèôðíâàíèÿ èíðíðíàòèè - ílääðíäèíñòü øèôðíâàíèÿ iðlæðàâåâåííè èíðíðíàòèè.

Âôðä ñ ñåðöü - âôðä ñ ñåðöü íñéå ñòðàòå ñíâäëíàÿ.

Èñííëüçâàíèå ñåðòèôèåòå ãðííäà å ñåðöü - ílääðíäèíñòü ñåðòèôèåòå ñíñéå åëÿ åôðäà å ñåðöü.

Ñåðåâåûå iðlòðéíèù - åñòðóííûå iðlòðéíèù åëÿ ääííäi ñíâäëíàÿ.

Èñííëüçâàíèå Framing Protocol - èñííëüçâàíèå framing protocol. Íà ääííûé iðlòðå ðåñøèðåíéé.

Èíÿ ñóñòðíéñòåà - Èíÿ ñóñòðíéñòåà, èñííëüçóåííäi åëÿ ääííäi iðlæëþ÷åíèÿ.

Òèí íáîðóäâàíèÿ - òëí íáîðóäâàíèÿ, èñííëüçóåííäi åëÿ ääííäi iðlæëþ÷åíèÿ. Íáû÷í ýòí ïäåàì èëè TA (terminal adapter).

Èíÿ óñòðíéñòåà - Èíÿ óñòðíéñòåà, èñííëüçóåííäi åëÿ ääííäi iðlæëþ÷åíèÿ.

Èíÿ ïlääëçüäàòåëÿ - èíÿ ïlääëçüäàòåëÿ, èñííëüçóåííäi åëÿ ääííäi iðlæëþ÷åíèÿ.

Íàðíèü - iàðíèü, èñííëüçóåííûé åëÿ ääííäi iðlæëþ÷åíèÿ. (íí iðè÷èíà áåçiiäñíñòè íí iñéàçàí **íå áóäåò**).

Äñíâí - èíÿ äñíâí.

Ílöèè

Èíôîðìàöèÿ î ñîâëåéíåíèÿõ.
Èíôîðìàöèÿ î íañòðîéêàõ ñîâëåéíåíèé.
Èíôîðìàöèÿ î íañòðîéêàõ ñîâëåéíåíèÿ GUI.
Èíôîðìàöèÿ î íañòðîéêàõ áâçüìàñíñòè ñâðòè.
Èíôîðìàöèÿ î ñâðòâåûõ ïðîòîéîéàõ.
Èíôîðìàöèÿ î êîìóíèêàöèíííí íáîðóäîâàíèè.
Èíôîðìàöèÿ î ñâðòèôéêàõàõ.
Ñïèñîê ñîâåðòâà ïí ïðòèlèçàöèè.

Ñîâåðòû

Ñïèñîê ñîâåðòâà ïí ïðòèlèçàöèè

Àðèôìåòè÷åñêèé òåñò iðîöåññiðà

Íðîâåäåíèå òåñò iðîöåññiðà íà ïðîñòûå ñíåðàöèè:

- Íóëüðèiðîöåññiðà ïðîñòûå ñíåðàöèè (SMP) äëÿ 32/64 áèòíûõ iðîöåññiðà.
 - Òåñò çàíèå ðàöèè iðèlåðí 20/30 ñåéóíà íà êíññþòåðàõ êëàññà P6.
 - Òåñò iðåòðýåðòñý iðèlåðí 3-5 ðàç äëÿ ïðéò÷åíèÿ íàèáíèå ïðàåäèåûõ ðåçóëüòàòîâ.
 - Íðèlåðí ïðîñòûå ñíåðàöèè 5%.
- Êëþ÷ êíàíäíîé ñòðîêè: CPUABench
- Óðåáâàíèÿ: îåò
- **Ííäääðæéà (Win32)**: Windows 9X, Me, 2000, XP, 2003
- **Ííäääðæéà (Win32 CE)**: PocketPC / Smart Phone 2000, 2002, 2003
- **Ííäääðæéà (Win64)**: Windows XP, 2003

Ðàçúÿñíèÿ

MP Dhrystone (MIPS) (Àðèôìåòè÷åñêèé) òåñò iðîöåññiðà

MP Whetstone (MFLOPS) òåñò FPU (ííäääðæéà ñ íæàåàþùåé òî÷êîé)

MP Whetstone (MFLOPS) òåñò SSE2 (ííäääðæéà ñ íæàåàþùåé òî÷êîé)

Äëÿ áîéåå ïðåðíáíîé èíóïðàöèè ñíøðèòå Èíóïðàöèþ î ñèñòåìå.

Òàéæå ñíøðèòå Âíñðîñû è îòåðòû.

Ñíèññê ñíèðàùåíèé.

Ííäòåðæäåíèÿ

Òåñò Dhystone - íññâàí íà íðèäèíàëüíî òåñòå C Dhystone 2.1 by Reinhold P. Weicker, Siemens AG.

Òåñò Whetstone - íññâàí íà íðèäèíàëüíî òåñòå C Whetstone 2.0 translated from the original Algol program by H. J. Curnow and B. A. Wichman.

Òåñò SSE2 Whetstone - íàïèñàí Intel/Srinivas L íññâàí íà òåñòå Whetstone C 2.0.

Èññëüçîàíèå MP/MT - C. Adrian Silasi.

Ñíøðèòå Ííäòåðæäåíèÿ topic äëÿ áîéåå ïðåðíáíîé èíóïðàöèè.

Ííøèè

Ííäéëþ÷åíèå äíññëèòåðåëüíîé èíóïðàöèè î ñèñòåìå.

Èññëüçîàíèå òåñòå MP/MT.

Èíóïðàöèþ î DMI/SMBIOS.

Èññëüçîàíèå ñòàðè÷åñéíé çàäðóçêè áàëàíñà äëÿ MP ñèñòåì.

Èññëüçîàíèå òåñòå SSE2 (ííäääðæéà ñ íæàåàþùåé òî÷êîé).

Èññëüçîàíèå òåñòå SSE2 (öåëî÷èñëåííûå ííäääðæéà).

Èññëüçîàíèå òåñòå SMT/HyperThreading.

Èíóïðàöèþ î CPU MSR.

Èññëüçîàíèå ìàðàëåëåëüíîñâî áûññéíåíèÿ.

Ñíâåðòû î ëíøèèçàöèè.

Ñíâåðòû

Ñíèññê ñíâåðòû î ëíøèèçàöèè

Ióëüòèìåäèà òåñò ïðîöåññîðà

Ñðàâíåíèå ïðîèçâîäèòåäüíñòè âàøåäí ïðîöåññîðà ñî ñòàíäàðòíûè ñèñòåìàìè:

- Ióëüòèïðîöåññîðíàÿ ïäääåðæêà (SMP) äî 32/64 ïðîöåññîðâ è SMT.
- Òåñò çàíèìåò ïðèìåðí 20 ñåéóíà íà êíñüþòåðå êëàññà P6.
- Äëÿ ïéó÷åíèÿ íàéäåå ð÷íûð ðåçóëüòàòå òåñò ïâðîðýåòñÿ 3-5 ðàç.
- Äññéåðåðòñÿ ïäðåðíñòü á 5%.
- Èéþ÷ êíñüþòåðå ñòðîèè: CPUMMBench
- **Òðååâàíèÿ:** MMX (Enhanced), 3DNow! (Enhanced) èëè SSE(2/3)
- **Íäääåðæêà (Win32):** Windows 98, Me, 2000, XP, 2003
- **Íäääåðæêà (Win64):** Windows XP, 2003

Ðàçúÿñíåíèÿ

Òåñò ññòðèò èç 2 ÷àñòåé:

Öåëàÿ ÷àñòü - èññëüçóåòñÿ öåëî÷èñëåíàÿ èíôîðìàöèÿ:

- MP SSE3 èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP SSE2 èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP SSE (Streaming SIMD èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP Enhanced MMX èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP MMX èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP ALU èññëüçóåòñÿ á êðàéíå ñëó÷àå.

Òåñò ñ ëàâàþùåé ð÷êíè - èññëüçóåòñÿ èíôîðìàöèÿ äëÿ ðàñ÷åòå ñ ëàâàþùåé ð÷êíè:

- MP SSE3 èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP SSE2 èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP SSE (Streaming SIMD èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP 3DNow! Enhanced èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP 3DNow! èññëüçóåòñÿ äëÿ áîëüøåé ïðîèçâîäèòåäüíñòè (åñëè äññòóíí).
- MP FPU èññëüçóåòñÿ á êðàéíå ñëó÷àå.

Äëÿ áîëåå ïäðîáíé èíôîðìàöèè ñíòðèòå ðàçäåé Computer (CPU/Bus/BIOS/Chipset) Information.

Óàéæå ñíòðèòå ðàçäåé Áññðîñû è ìòååðòû.

Ñïèñîê ñíèðàùåíèé.

Acknowledgements

ALU Integer Benchmark - Íàïèñàí by C. Adrian Silasi, íññâàí íà òåñòå Intel's Mandelbrot.

MMX Integer Benchmark - Íàïèñàí by AMD/Paul Hsieh íññâàí íà êíñåä Mandelbrot 4x.

MMX Enhanced Integer Benchmark - Íàïèñàí by C. Adrian Silasi íññâàí íà òåñòå MMX.

SSE Integer Benchmarks - Íàïèñàí by C. Adrian Silasi/Ronen Z ïññâàí íà òåñòå SSE.

SSE2 Integer Benchmarks - Íàïèñàí by Intel/Ronen Z ïññâàí íà òåñòå SSE.

FPU Float Benchmark - Íàïèñàí by C. Adrian Silasi, íà íññâàí çàïèñåé Intel's Mandelbrot.

K6 3DNow! Float Benchmark - Íàïèñàí by C. Adrian Silasi íññâàí íà òåñòå SSE.

Alternative K6 3DNow! Float Benchmark - Íàïèñàí by Paul Hsieh íññâàí íà êíñåä Mandelbrot 4x.

Athlon 3DNow! Enhanced Float Benchmark - Íàïèñàí by AMD/Paul Hsieh íññâàí íà êíñåä

Mandelbrot 4x.

SSE Float Benchmark - Íàïèñàí by C. Adrian Silasi/Ronen Z ïñíîâàí íà òåñòå 3DNow!

SSE2 Float Benchmark - Íàïèñàí by Intel/Ronen Z ïñíîâàí íà òåñòå SSE.

Íðèäèíàëüíûé êâä Mandelbrot - by Paul Hsieh.

Èñíëüçâàíèå MP/MT - by C. Adrian Silasi.

Äëÿ áïëåå ïäðàáíé èíóïðìàöèè ñíïòðèòå ðàçääë Acknowledgements topic.

Îïöèè

Âññíèðåëüíàÿ èíóïðìàöèÿ ñèñòåíå.

Âéëþ÷åíèå òåñòà MP/MT.

Èñíëüçâàíèå ñòàòè÷åñêéè çàäðóçêè áàëàíñà MP.

Èíóïðìàöèÿ î DMI/SMBIOS.

Âéëþ÷åíèå òåñòà MMX (öåëî÷èñëåííûé).

Âéëþ÷åíèå òåñòà Enhanced MMX (öåëî÷èñëåííûé).

Âéëþ÷åíèå òåñòà SSE (öåëî÷èñëåííûé).

Âéëþ÷åíèå òåñòà SSE2 (öåëî÷èñëåííûé).

Âéëþ÷åíèå òåñòà SSE3 (öåëî÷èñëåííûé).

Âéëþ÷åíèå òåñòà 3DNow! (ïäðàöèè ñ ïëàâàþùåé ðî÷êîé).

Âéëþ÷åíèå òåñòà Enhanced 3DNow (ïäðàöèè ñ ïëàâàþùåé ðî÷êîé).

Âéëþ÷åíèå SSE (ïäðàöèè ñ ïëàâàþùåé ðî÷êîé).

Âéëþ÷åíèå SSE2 (ïäðàöèè ñ ïëàâàþùåé ðî÷êîé).

Âéëþ÷åíèå SSE3 (ïäðàöèè ñ ïëàâàþùåé ðî÷êîé).

Âéëþ÷åíèå òåñòà SMT/HyperThreading.

Èíóïðìàöèÿ CPU MSR.

Âéëþ÷èðü ïäðàëëåëüíå âûïëíåíèå.

Ñïèñîé ñîâåðòå ïðòèìèçàöèè

Ñîâåðòû

Ñïèñîé ñîâåðòå ïðòèìèçàöèè

Âèäåî òåñò

Äàííûé ïäóëü áûë **óääæåí**. ïäðîáíûé òåñò 3d îáîðóäîâàíèÿ íå âõîæò â ñiåöèôèêó äàííîé ïðîãðàìû.

ïäòâåðæäåíèÿ

Ñiøðèòå ïäòâåðæäåíèÿtopic äëÿ áîëåå ïäðîáíîé èíôîðàöèè.

îöèè

íåò îöèé.

Ñiâåòû

Ñièñîê ñiâåòîâ ïî ïòèìèçàöèè

Òâñò ôàéëîâîé èíôîðìàöèè

Ñðàâíåíèå âàøååí àèñêà è êíîðîðèéåðà ñ òèïè÷íûìè ñèñòåìàìè:

- Òâñò ÷òåíèÿ: áóôåðèçèðîâàíûé, ñëó÷àéíûé, ïñëåäåàðååëüíûé
- Òâñò çàïèñè: áóôåðèçèðîâàíûé, ñëó÷àéíûé, ïñëåäåàðååëüíûé
- Òâñò ïèñêà
- Äëÿ ðåñòèðîâàíèÿ ðåðååðåðñÿ ïðèïåððí 512KB ñâîáàíäíà íàñòà íà àèáêî àèñêå.
- Òâñò ó íâîáðîæè áîëüøíé íáúâì ñâîáàíäíé ïðåðàðèåííé íàïþò ëèè àèñêîâíäí ïðîñòðàíñòåà.
- Òâñò ó ðåðååðåðñÿ ïðèïåððí 10MB ñâîáàíäíà íàñòà íà ïðåðåíñíí/ñâðååâî àèñêå.
- Òâñò ðåðååðåðñÿ ïðèïåððí 4MB ñâîáàíäíà íàñòà íà ïðåðåíñíí Flash.
- Òâñò ðåðååðåðñÿ ïðèïåððí 5 ìéíò ìà ëííüþòåðå êëàññà P6 ñ àèñêàìè íáúâìí áíëåå 8GB.

Èíââéñ àèñêà: íáùèé ðåçóëüòàò ðåñòòâ ÷òåíèÿ, çàïèñè, è ïèñêà. Èíââéñ àèñêà ïîéàçûâàåò ÿôðååðèåíñòü èñïíëüçâàíèÿ ïðè òèïè÷íûõ çàäà÷àõ. Áîëüøåå çà÷åéà ïçíà÷àåò áîëüøóþ ïðèçâîèòåðåëüíñòü.

- Êéþ÷ êíàíäíé ñòðîêè: DriveBench
- Óðåáâàíäíèÿ: íåò
- **Íäååðæéà (Win32):** Windows 9X, Me, 2000, XP, 2003
- **Íäååðæéà (Win32 CE):** PocketPC / Smart Phone 2000, 2002, 2003
- **Íäååðæéà (Win64):** Windows XP, 2003

Ðàçúýñíèÿ

Äëÿ áíëåå íäðîâíé èíôîðìàöèè ñíîðèòå ðàçääåë Èíôîðìàöèÿ î àèñêàõ.
Òàéæå ñíîðèòå ðàçääåë Âíîðîñû è ìòåðòû.

Ñïèñîê ñîéðàùåíé.

Íöèè

Èäíðèðîâàòü êåø Windows.
Áíîéðååëüíàÿ èíôîðìàöèÿ î àèñêàõ.
Íäééþ÷åíèå òåñòà çàïèñè.
Òâñò ãéåéèõ àèñêå.
Òâñò íåðåíñíûõ àèñêå.
Òâñò æåñòéèõ àèñêå.
Òâñò ðàçääåíà âñåõ àèñêå.
Òâñò flash àèñêå.
Òâñò ñåðååûõ àèñêå.
Íäééþ÷åíèå òåñòà MP/MT.
Èñïíëüçâàíèå ñòàðè÷åñéíé çàäðóçêè áàëàíñà ñèñòåì MP.
Íäééþ÷åíèå òåñòà SMT/HyperThreading.
Ñïèñîê ñîåðòå ñ íòðèçàöèè.

Íäðååðæäåíèÿ

Äëÿ áíëåå íäðîâíé èíôîðìàöèè ñíîðèòå ðàçääåë Íäðååðæäåíèÿ topic.

Ñîååðòû

Ñïèñîê ñîååðòå ñ íòðèçàöèè

Òåñò CD-ROM/DVD

Ñðàâíåíèå âàøååî CD-ROM/DVD ïðèâîäà è êíîðíëåðà CD-ROM/DVD ñ òèïâùìè ñèñòåìàìè:

- Òåñò ÷òåíèÿ: áóôåðèçèðîâàíûé, ñëó÷àéíûé, ïñëåäåàðåëüíûé
- Òåñò ïèñèà

Ýòò ýòàëíûé òåñò ñîñòîèò èç 2 òåñòîâ:

- Íðíèçâæèðåëüíñòü Data CD
- Íðíèçâæèðåëüíñòü VideoCD / DVD

Äëÿ òåñòîâ DATA CD, òðåáóåðñÿ äèñêè îáúåìî 600MB+ ñîäåðæàùèé ôàéëû îáúåìî áîëåå 64MB+. Äèñêè ñ ääííûè åééþ÷àþò â ñååÿ MPEG, MOV, AVI èèè äðóåèå.

Äëÿ òåñòà VideoCD, òðåáóþòñÿ äèñêè VideoCD ñ îáúåìî íå îáåå 300MB+. Ðåêîåðåðòñÿ èñííëüçîâàíèå äèñêè 600MB+ VideoCD. Ó÷òèðå, ÷òî ïíäèå ïðèâîäû ïäðó ìå ÷èòàðü äèñêè CDI. Äëÿ ýóïäî òåñòà òàéæå ïäðó ãûòü èñííëüçîâàíû äèñêè DVD.

- Òåñò çàíèìåò ïðèåð 10 ìèíò ìå êííüþòåðå êëàññà P6 ñ 32x CD-ROM.
- Èéþ÷ êíàííé ñòðîèè: CDROMBench
- **Óðåáîâàíèÿ:** óñòàííåëåíûé ïðèâîä CD-ROM/DVD
- **Ííäåðæêà (Win32):** Windows 9X, Me, 2000, XP, 2003
- **Ííäåðæêà (Win64):** Windows XP, 2003

Ðàçúÿñíåíèÿ

Äëÿ áîëåå ïäðîáíé èíôîðìàöèè ñííòðèòå ðàçäåë Èíôîðìàöèÿ î äèñêàõ.
Òàéæå ñííòðèòå ðàçäåë Àíîðñû è ìòåðòû.
Ñïèñîê ñîéðàùåíèé.

Ííöèè

Èäííðèðîâòü êåø Windows Cache.
Àíîðíèòåëüíàÿ èíôîðìàöèÿ î äèñêàõ.
Âééþ÷åíèå òåñòà MP/MT.
Èñííëüçîâàíèå ñòðàòè÷åñêäà áàëàíñà çàäðóçêè äëÿ MP ñèñòåì.
Âééþ÷åíèå òåñòà SMT/HyperThreading.
Ñïèñîê ñîåðòîâ ï ííòèìèçàöèè.

Ííäðåðæäåíèÿ

Äëÿ áîëåå ïäðîáíé èíôîðìàöèè ñííòðèòå ðàçäåë Ííäðåðæäåíèÿtopic.

Ñîåðòû

Ñïèñîê ñîåðòîâ ï ííòèìèçàöèè

Òåñò ïðíïóñêïé ñíññáññòè ïàìýòè

Ñðàâíåíèå âàøåé ïäñèñòåìû ðàáîòû ñ ïàìýòüþ ñ òèïè÷íûìè ñèñòåìàìè. Äàííûé òåñò ñññâàí íà èçâåñòðíî òåñòð STREAM.

· Íoëüöèïðîöåññîðíàÿ ïäääðæêà äëÿ 32/64-åèòíûõ ïðîöåññîðíà.

· Òåñò àðèòìåòè÷åññèõ ïäðàòèé.

· Òåñò ïäðàòèé ñ ïäàâàþùåé ðí÷éé.

· Òåñòð óðåáóåðñÿ äí **50%** ñâíáññéé ïäðàòèåññéé ïàìýòè.

· Íäðåä çäññêî òåñòà çàéðíéòå âñå ïñòàëüíûå ïðîäðàìû.

· Òåñòð óðåáóåðñÿ ïðèìåðíî 2 minutes on P6-class machines with 64MB.

· Èëþ÷ êíàìáññé: MemBench

· Óðåáññé: íåò

· **Íäääðæêà (Win32):** Windows 98, Me, 2000, XP, 2003

· **Íäääðæêà (Win32 CE):** PocketPC / Smart Phone 2000, 2002, 2003

· **Íäääðæêà (Win64):** Windows XP, 2003

Ðàçúÿññíèÿ

Ñíòðèòå Âññîñû è ìòååòû.

Ñíèññê ñíèðàùåíèé.

Íäòååðæäåíèÿ

Òåñòú ïàìýòè ALU/FPU - ñññâàí íà òåñòå C STREAM by Dr. John D. McCalpin. ïòèìèçèðíàí íä ñèñòåìû P6 by C. Adrian Silasi

Òåñò ïàìýòè I MMX Memory - by C. Adrian Silasi ñññâàí íà òåñòå ALU.

Òåñò ïàìýòè I/F SSE - by C. Adrian Silasi ñññâàí íà ñíäöèôèéåöè SGI.

Òåñò ïàìýòè I/F EMMX/SSE - by AMD/Mike W. ñññâàí íà ñíäöèôèéåöè AMD.

Òåñò ïàìýòè I/F SSE2 - by C. Adrian Silasi/Ronen Z ñññâàí íà òåñòå ALU/FPU.

Èññëüçâàíèå MP/MT - by C. Adrian Silasi.

Äëÿ áîéåå ïäðíáññé èíòðìàòèé ñíòðèòå Íäòååðæäåíèÿtopic.

Íòèè

Âññíèòåðæüíàÿ èíòðìàòèÿ íñèñòåìå.

Íäéëþ÷åíèå òåñòå MP/MT.

Èññëüçâàíèå ñòàòè÷åññêîññ áàëàíñà çàäðóçêè MP.

Èíòðìàòèÿ íñèñòåìå.

Íòèèþ÷åíèå òåñòå MMX (Integer).

Íòèèþ÷åíèå òåñòå Enhanced MMX (Integer).

Íòèèþ÷åíèå òåñòå SSE (Integer) Benchmark.

Íòèèþ÷åíèå òåñòå SSE2 (Integer).

Íòèèþ÷åíèå òåñòå MMX (Float) Benchmark.

Íòèèþ÷åíèå òåñòå Enhanced MMX (Float) Benchmark.

Íòèèþ÷åíèå òåñòå SSE (Float) Benchmark.

Íòèèþ÷åíèå òåñòå SSE2 (Float) Benchmark.

Èññëüçâàíèå 50% ìò ïáùåññ íáúåìà ïàìýòè äëÿ òåñòå.

Âéëþ÷åíèå òåñòå SMT/HyperThreading.

Èíòðìàòèÿ íáíêå ïàìýòè.

Èñïïëüçîâàíèå êïíôèäóðàöèè ïïñòà øèíû PCI-to-PCI.

Èíôïðìàöèÿ î CPU MSR.

Âëëþ÷åíèå òåñòà áóôåðèçàöèè/ðåæèìà óïðåæääåíèÿ.

Ñièñîê ñîâåðòîâ ïïòèìèçàöèè.

Ñîâåðòû

Ñièñîê ñîâåðòîâ ïïòèìèçàöèè

Òåñò êåøà è iàìyòè

Ñðàâíåíéå ïðîèçâíäèòåëüíñòè êåøà âàøåäî ïðîöåññïðà è iàìyòè ñ ýòàëííûè íáðàçöàìè. Òåñò ñïñâàí à òåñòå ïðiióñéíé ñïññáíñòè iàìyòè.

- Íoëüòèïðîöåññïðàÿ iàìyòè ñïññáíñòè íáðàçöàìè ãëý 32/64-áèòíûõ ïðîöåññïðà.
- Òåñò ïðîèçâíäèòåëüíñòè ñèñòàíû áû÷èñëåíéÿ ñ ièàâàþùåé ði÷êé.
- Çàéðlèôå áññå ïðîäðàíû ëåðåä áûññéíéà òåñòà, á ñïññáíñòè áññëè ó áàñ î÷åíû iàëî ñïññáíñòè iàìyòè.
- Òåñò çàíèìåò ïðèìåð ñ 10 ièíóò íà êíññüþòå õà áñññà P6 ñ 64MB iàìyòè.
- Òåñò ïðiññéå ñ 5-10 ðàç áîëüøå, +àí òåñò ïðiióñéíé ñïññáíñòè iàìyòè.
- Êëþ÷ êíàìáíé ñòðîêè: CacheBench
- Õðåáíâàíéÿ: iàò
- **Íàìååðæéà (Win32):** Windows 98, Me, 2000, XP, 2003
- **Íàìååðæéà (Win32 CE):** PocketPC / Smart Phone 2000, 2002, 2003
- **Íàìååðæéà (Win64):** Windows XP, 2003

Ðàçúyñíåíéÿ

Äëý áîéåå ñïññáíé èíññüþòå ñïññáíñòè Âñññüþòå è iòååòû.
Òåéæå ñïññáíñòè Nièññê ñïññáíñòè.

Íàìååðæéåíéÿ

Òåñò iàìyòè FPU - ñïññáíàí à òåñòå C STREAM by Dr. John D. McCalpin. Íiòèìèçèðîâàí ãëý ñèñòåí P6 by C. Adrian Silasi

I/F SSE Memory Tests - by C. Adrian Silasi FPU.

I/F SSE2 Memory Tests - by C. Adrian Silasi FPU.

MP/MT - by C. Adrian Silasi.

Äëý áîéåå ñïññáíé èíññüþòå ñïññáíñòè Íàìååðæéåíé topic.

Íiòèè

Äñññüþòå ñïññáíé èíññüþòå ñïññáíñòè.

Âëþ÷åíéå òåñòà MP/MT.

Èñññüçâàíéå ñòàòè÷åññéíå áàëæíñà çàäðóçèè MP.

Èíññüþòå ñïññáíñòè ñ DMI/SMBIOS.

Îòéëþ÷åíéå òåñòà Enhanced MMX (Float).

Îòéëþ÷åíéå òåñòà Disable SSE (Float).

Îòéëþ÷åíéå òåñòà Disable SSE2 (Float).

Îòéëþ÷åíéå òåñòà SMT/HyperThreading.

Èíññüþòå ñïññáíñòè iàìyòè.

Èñññüçâàíéå èíññüþòå ñïññáíñòè ñïññáíñòè ñïññáíñòè.

Èíññüþòå ñïññáíñòè CPU MSR.

Ñïññáíñòè ñïññáíñòè iàìyòè.

Explanations

The in the graphical window the Cache/Memory Bandwidth (**y axis**) is plotted as a function of the file size (**x axis**). The y axis can be toggled between linear and logarithmic scale.

Please note that the x axis scale is non-linear and somewhat distorted for ease of comprehension. The chart is intended for easy to use «one-glance» comparison, and it should **NOT** to be used for data readout.

Combined Index: is a composite figure representing the overall performance rating of the entire Cache-Memory performance in terms of MB/s. The value is the logarithmic average of all the results for the entire address space. (**Higher is better, i.e. better performance**)

For block sizes that could not been tested - the average of previous blocks is used, thus the size of the memory (as long as it is not comparable to largest cache size) is not significant; all cache sizes are significant - larger caches will result in a higher index.

Speed Factor: is a figure representing the speed differential between the CPU's cache and memory. The value is the ratio of the fastest cache (i.e. L1) bandwidth to the main memory bandwidth. (**Lower is better, i.e. the memory is not very much slower than CPU's cache**)

As the factor is a ratio, it is useful only in comparing different CPUs and memory subsystems rather than having a direct, physical interpretation associated to its numerical value.

Ñíâåòû

Ñïèñîê ñíâåòîâ ï ïòèlèçàöèè

Òåñò ïðiióñêíé ñiiññáíñòè ñåòè

Òåñò ñðàâíèåâåò âàøó TCP/IP ñåòü ñi ñòàíäàðòíùè ñåòÿìè. Òåñò èñïíëüçóåò èíòåðôåéñ ICMP (ping/echo) äëÿ ïieó÷åíèÿ äàííûõ 1 ïðiióñêíé ñiiññáíñòè ñåòè è åå ñéïðñòè.

· Òåñò çàíèìåò ïðèìåð 10 ñåêóíä íà êííüþòåðå êëàññà P6 ñ 10Mbps ñåòååùè àäääïòåðàìè.

· **Êëþ÷ êíàíäíé ñòðîêè:** LANBench

· **Øðåáâàíèÿ:** óñòàííåéíúé ïðòåíèÿ TCP/IP è ñåðâèñ Microsoft Client/Sharing, WinSock v2

· **Ííäååðæéà (Win32):** Windows 9X, Me, 2000, XP, 2003

· **Ííäååðæéà (Win32 CE):** PocketPC / Smart Phone 2000, 2002, 2003

· **Ííäååðæéà (Win64):** Windows XP, 2003

Ðàçúÿñíåíèÿ

Äëÿ áïëåå ïäðíáíé èíòåðàöèè ñíòðèòå Èíòåðàöèþ ñåòè èëè Èíòåðàöèþ ï Winsock.

Ííòåðàöèòå ïñíòðåðòü ðàçäåé Âíïðíñû è ïòåðòû.

Ñïèñîê ñíèðàùåíéé.

Ííòèè

Ping èíòåðàöèÿ.

Èíòåðàöèÿ ñèñòåíäå ëåðåäà÷è èíòåðàöèè.

Èíòåðàöèÿ ñåòè IPX/SPX.

Èíòåðàöèÿ íáî áñåö äííåíàö/ðàáí÷èõ äðóííàö.

Ñíâåòû ï ííòèèçàöèè.

Ííäååðæäåíèÿ

Äëÿ áïëåå ïäðíáíé èíòåðàöèè ñíòðèòå Ííäååðæäåíèÿtopic.

Ñíâåòû

Ñïèñîê ñíâåòû ï ííòèèçàöèè

Ííäòâåðæääåíèÿ

Firstly we'd like to thank Klimov Vova (www.starsoft.org) for translating this documentation.

Îú õîòåëè áû áëàãîäàðèòü ñëåäóþùèå êîïäíèè çà îñîñü (â àëôàâèòîì îðýäêå):

3B Software (www.3bsoftware.com)
AMD (www.amd.com)
Intel Corp (www.intel.com)
Jagged Online (www.jaggedonline.co.uk)
PowerVR Technologies (www.powervr.com)
SiS (www.sis.com.tw)
VIA (www_via.com.tw)

Îú õîòåëè áû áëàãîäàðèòü èçäîòîâèòåëåé ñëåäóþùèõ òåðñîëîëèé:

InnoSetup (installer - <http://www.jrsoftware.org/>)
UPX (executable packer - <http://upx.sourceforge2003/>)

Îú õîòåëè áû áëàãîäàðèòü ñëåäóþùèå ñàéòû (â àëôàâèòîì îðýäêå):

[H]ardOCP (www.hardocp.com)
2 CPU (www.2cpu.com)
Acid Hardware (www.acidhardware.com)
AMD MB (www.amdmb.com)
AMD World (www.amdwORLD.co.uk)
AtlantaOc (www.atlantaoc.com)
Benchmark HQ (www.benchmarkhq.ru)
Burnout PC (www.burnoutpc.com)
CDV Software Entertainment (www.cdv.de)
Club Overclocker (www.cluboc2003)
CNet/ZDNet (www.cnet.com)
Computer Buyer (www.computerbuyer.co.uk)
Computer Games Online (www.cgonline.com)
Computer Shopper (www.computershopper.co.uk)
Excessive Hardware (www.excessivehardware.com)
EXHardware (www.exhardware.com)
HalloweenComputers (www.halloweencomputers.com)
HAL-PC Magazine (www.hal-pc.org)
Hard Tec 4U (www.hardtecs4u.com)
Hardware Extreme (www.hwextreme.com)
Hardware Unlimited (www.hardware-unlimited.com)
Hexus (www.hexus2003)
Hot Hardware (www.hothardware.com)
Icrontic (www.icrontic.com)
Komputer SWIAT Magazine (www.komputerswiat.pl)
Maximum 3D (www.maximum3d.com)
Meet The Geek (www.meetthegeek.co.uk)
MikroBitti (www.mikrobitti.fi)
Nordic Hardware (www.nordichardware.com)
OC Shoot (www.ocshoot.com)
OcAddiction (www.ocaddiction.com)
OcPrices (www.ocprices.com)
OverClocked Café (www.overclockedcafe.com)

PC Format (www.pcformat.co.uk)
PC Mech (www.pcmech.com)
PC Pro (www.pcpro.co.uk)
PC Scoop (www.pcscoop.com)
PC World Norway (www.pcworld.no)
PC World US (www.pcworld.com)
Radeonic (www.radeonic.com)
Riva Station (www.rivastation.com)
Sharky Extreme (www.sharkyextreme.com)
SimHQ (www.simhq.com)
Soundcard Central (www.soundcardcentral.com)
The DDR Zone (www.theddrzone.com)
Tweak 3D (www.tweak3d2003)
Tweakers Guide (www.tweakersguide2003)
Unique PC (www.unique-pc.com)
Van's Hardware (www.vanshardware.com)
VIA Arena (www.viaarena.com)
VNU Germany (www.vnu.de)
VTR-Hardware (www.vtr-hardware.com)
WildAndYc (www.wildandyc.co.uk)

Íú õîòåëè áû áæàäàðèòü ñëåäóþùèõ ëþääé (â àëôàâèòíî ïðýäêå):

Adam Honek
Alexander van Kaam
Andreas Goettl
Andrew Thomas
Andy Lee
Armand Hirt
Arne Westin
Azman Sahari
Benjamin Brooks III
Birgir 'Iceman' Gudjonsson
Bubba Wolford
Chris Pittman
Clarice Simmons
Colin Hoare
Craig Hart
Dan Bennis
Dark Druid
David Altavilla
David Marsiglia
David Ross
Derek Ryba
Dirk van den Berghe
Duane Davis
Edward J. Nethercott
Elie Ayache
Francis Devereux
Franck Delattre
Fred Dunlap
Galen S. M. Chai
James Campbell
Jane Xia
Jens Scheibel

Jim 'Justifier' Miller
Jim Miller
Jim Nucci
Johannes Friederich
John Gatt
John McCrae
John Stephens
Jonathan The
Jordan Russel
Kai Schmerer
Keith 'Mortin' Whitsitt
Ken Schutt
Kim Roney
Kirk Johnson
Kyle Bennett
Laszlo Molnar
Li Shi
Marco Chiappetta
Markus F.X.J. Oberhummer
Mark Bedingford
Mark Daly
Martin 'Major' Jorgensen
Martin Malik
Mats Petersson
Matt Dunford
Mattias Pettersson
Meikel Weber
Micah Schmidt
Michael Herf
Michael Knutson
Michael Schuette
Mike Wall
Mike Warner
Min-Han Lee
Mircea Cioata
Nancy Salani
Nicolas Thibieroz
Nigel A. Dight
Octavian Silasi
Patrick Evans
Paul Hsieh
Paul Kinnaly
Peter Baekgaard Madsen
Peter Hubinsky
Ralf Schafer
Richard Brown
Robert White
Ronen Zohar
Roy Russo
Sander Sassen
Sandy Chen
Serge-Yvan Parel
Shane Dennison
Shervin Kheradpir
Simon Cole

Srinivas Chennupaty

Steve Nutt

Steve Winburn

Steven C Schult

Tamas Miklos

Tara Kalavade

Theresa Chen

Tom Ellis

Van Smith

Vince Freeman

Vincent Valmond

Viorica Silasi

Vladimir Afanasiev

Vlado

Ylona Brooks

Yohai Merzel

NB. Åñëè è ãû ïïïäàëè íàì, îâ ààøåäî èìåíè â ýòïï ñièñêå íåò, ñïïáùèòå íàì, ìû èñïðàâèì ýòï îåäîðàçóïåíèå ñ ìàéñèìàëüïé ñéïðíñòüþ.

Èíôîðìàöèÿ î SCSI

Ñièñîê óñòàïâëåíûõ â ñèñòåïå SCSI àääïòåðîâ è óñòðîéñòâ, iïäééþ÷åíûõ ê íèì. Íðåäïñòàâëÿðôñÿ èíôîðìàöèÿ äëÿ êàæäïâî ìðåäëüñâî óñòðîéñòâ.

- Àääïòåðû SCSI
 - Óñòðîéñòâ SCSI
 - Óñòðîéñòâ SCSI Block Devices
- Èéþ÷ êîìàïâîé ñòðîêè: SCSInfo
- Óðåäïâàíey:** àääïòåð SCSI, óñòðîéñòâ è 32/64-áèòíûå äðàéååðà ASPI.
- Íïäåäðæéà (Win32):** Windows 9X, Me, 2000, XP, 2003
- Íïäåäðæéà (Win64):** Windows XP, 2003

Ðàçúÿñíâîé

Äëÿ áîëåå ïäðîáîé èíôîðìàöèè ñïòðèòå Ñièñîê ñîéðàùåéé.

Çàïå÷àíèå: Èíäàà Windows èñïíëüçóåð àðàéååðà, êòðîðûå ïðåäñòàâëÿþò óñòðîéñòâ ATAPI êàé SCSI óñòðîéñòâ. Äàííûé ìåðïâ èñïíëüçóåðñÿ â áèäó òïâî, ÷òì èíòåððåéñ ATAPI î÷åíû ëîðîæ ìà SCSI. Íýòîíó, íåéîòðûå èç áàøëò äèñéâî ATA ïäóò áúòü ïðåäñòàâëåíû êàé SCSI. Ýòî íå ïøéåéà – ýòî íñíàåííñòû ïåðàöèíííé ñèñòâîû.

Host – êîòðîéëåð, íáñéóæèåàþùèé øèíó SCSI. Áîëüøèíñòâî êîòðîéëåðîâ SCSI ïäåäðæèåàþò äî 7 óñòðîéñòâ (8 áééþ÷àÿ ñàï êîòðîéëåð). Ó êàæäïâî óñòðîéñòâ SCSI èìåðåñÿ ñâîé ñîáñòâåííûé óíèéàëüíûé àåðåñ.

Óñòðîéñòâî – Óñòðîéñòâî, íïäééþ÷àåïâî è øéíà SCSI, íáû÷íí ýòî æåñòéèå äèñéè, îðèåíâû CD-ROMs, óñòðîéñòâ ðåçåðâïâî ëííèðåàíèÿ, ñòðèòìåðû, ñêàíåðû, è ò.í.

Òèï óñòðîéñòâà – òèï óñòðîéñòâà.

Íðîèçâàëðåëü – íðîèçâàëðåëü ààííâî óñòðîéñòâ.

Íðîäóéò – íïéíâà íàçâàíèå íðîäóéò.

Âåðñèÿ – áåðñèÿ íðîäóéò.

Áññíèòåëüíâÿ èíôîðìàöèÿ – áññíèòåëüíâÿ èíôîðìàöèÿ íá óñòðîéñòâå, íáû÷íí ýòî ñåðèéíûé ïîåð è ààðà áúïóñèà.

Ñúåíûå óñòðîéñòâà – òèï íàéñíèòåëÿ.

ID àäðåñàòà – Óñòðîéñòâà SCSI çàïèìàþò (ò.å. èñïíëüçóþò) íäéí èç àäðåñàòà ñòðîé SCSI. Íáû÷íí, äëÿ ýþáïâî SCSI óñòðîéñòâà íïæíâî ãûáðàòû (ñ íïùûþ ñâèò÷åé èéè äæàïâðîâ) íäéí èç áîñüìè ãîñòóïíûõ àäðåñàòà (íò 0 äî 7). Ýòî àäðåñ èñïíëüçóåðñÿ íðè èíèòèæçàòèè øèíû è áûáîðå óñòðîéñòâ SCSI. Ëàæäîíó óñòðîéñòâò SCSI íðèñâàëåðåñÿ åâî óíèéàëüíûé àäðåñ.

Èíâè÷åññèé íñâð óñòðîéñòâà – êàæäûé àäðåñàò èíâðåò íäéí èéè áîëåå èíâè÷åññèé íñâð, íàéðåéé, íà÷éíàÿ ñ èíâè÷åññèíâî íñâðéÿ ííü. Íàéñèìàëüñâî èíâè÷åññèò ëíâðåò÷åññèé — 8. Äàííûå èíâè÷åññèé íñâðéè íðèñâàëåðþñÿ íåïñðâñòâåííí è íåðèôåðèéíû óñòðîéñòâà, õîòÿ íñâó ÿâëÿöñÿ è ÷àñòüþ íåðèôåðèéíâî óñòðîéñòâà èéè æå íðèíàëåæàòû ñðàçó íåñééüèè óñòðîéñòâà.

Íïäééþ÷åíûå óñòðîéñòâà – Ñièñîê íïäééþ÷åíûõ è ìòééþ÷åíûõ óñòðîéñòâ.

Øèðèíà øèíû – Øèðèíà øèíû SCSI. Íáû÷íí ñà ñîñòâåéÿåð 8-áèò, î ñòàíåðò Wide SCSI íïäåäðæèåàåð è 16-áèò. Íåéîòðûå æå èç SCSI àääïòåðîâ íïäåäðæèåàþò 32-áèòíóþ øèðèíó øèíû.

Âåðñèÿ ANSI SCSI – Âåðñèÿ óñòðîéñòâà SCSI. Äàííûé êîä íïðåäåëÿðò ñòàíåðò ANSI.

Íïäåäðæéà ìòíñèòåëüñâî ñíñíà àäðåñàöèè (Relative Addressing Mode) – íïäåäðæéà óñòðîéñòâî ìòíñèòåëüñâî ñíñíà àäðåñàöèè äëÿ ààííâî èíâè÷åññèíâî íñâðéÿ.

Ííääääðæêà ñèíöðíííé íåðåäà÷è äàííûõ - ííääääðæêà ñèíöðíííé íåðåäà÷è èíôîðìàöèè.
Ííääääðæêà î÷åðåäè êííàíä - ííääääðæêà óñòðîéñòâî î÷åðåäè êííàíä.
Ííääääðæêà nâyçàííûõ êííàíä - ííääääðæêà óñòðîéñòâî nâyçè êííàíä.
Ííääääðæêà iðíäðàíííä ñáðîñà - ííääääðæêà óñòðîéñòâî iðíäðàíííä ñáðîñà.
Ííääääðæêà iðåðûâàíèÿ I/O - ííääääðæêà óñòðîéñòâî iðåðàöèè iðåðûâàíèÿ I/O.

Int 13h Drive No. - åñëè èñéíü ñòðîéñòâî ýâëÿåòñÿ æåñòèèé äèñé, ðî à äàííî ðàçäååëå iðåñòâåäí BIOS. Èñííëüçóÿ ID BIOS è DOS, åú ëæåòå èñííëüçâàòü ýòî óñòðîéñòâî åç äííëèòåëüíûõ åðàéååðâ.

Òðåéè - êíèè÷åñòâî äîðíæåé äëÿ äàííä ñòðîéñòâà.
Ñâèòîðà - êíèè÷åñòâî ñåéòîðâ íà êàæäûé ðåéè äëÿ äàííä ñòðîéñòâà.

Ííöèè

Íáùàÿ èíôîðìàöèÿ.
Èíôîðìàöèÿ î äèñéàõ.
Èíôîðìàöèÿ î òëïàø íàéíëèòåëåé.
Ñâåòû ííòèìèçàöèè.

Ñâåòû

Ñièñîê ñâåòû ííòèìèçàöèè

Èíôîðìàöèÿ î ATA/ATAPI

Ñïèñîê óñòàíâëåíûõ â ñèñòåìå àääìøåðîâ ATA/ATAPI è óñòðîéñòâ, iñäééþ÷åííûõ íèì. Èíôîðìàöèÿ îðåáíñòàâëÿåðñÿ äëÿ êàæäîâ óñòðîéñòâ à ìòäåëüññòè.

- Èíôîðìàöèÿ î êííòðîéëåðå ATA
- Óñòðîéñòâ ATA/ATAPI
- Ñíñòîýíèå óñòðîéñòâ
- Èëþ÷ êíàíáííé ñòðîéè: ATALInfo
- **Óðåáâàíéÿ:** êííòðîéëåð ATA, óñòðîéñòâ ATA/ATAPI è 32/64-åèòíûé äðàéååð ATA/ATAPI.
- **iñäååðæéà (Win32):** Windows 2000, XP, 2003
- **iñäååðæéà (Win64):** Windows XP, 2003

Đàçúÿñííèÿ

Äëÿ áîëåå iñäðîáííé èíôîðìàöèè ñíñòðèòå Ñïèñîê ñîéðàùåéé.

Íñöèè

Èíôîðìàöèÿ íá óñòðîéñòâåð ATA.

Èíôîðìàöèÿ íá óñòðîéñòâåð ATAPI.

Èíôîðìàöèÿ î êííòðîéëåðå.

Èíôîðìàöèÿ î ðåæèìàð iñäðåëà÷è äàííûõ.

Èíôîðìàöèÿ ñèñòåìû SMART.

Èíôîðìàöèÿ ñèñòåìû SMART äëÿ óñòàíâëåíûõ äèñêîâ.

Èíôîðìàöèÿ î òåìíåðàðåðåð, ñèñòåìå iñëàæäåíèÿ è ïèòàíèè.

Ñïèñîê ñíñòðòåðå ñíñòðòåðå.

Ñíñòðòåðå

Ñïèñîê ñíñòðòåðå ñíñòðòåðå

Èíôîðìàöèÿ î ñåðâèñàõ

èíôîðìàöèÿ íá óñòàïïâëåíûõ/çàðåâæèñòðèðîâàíûõ ñåðâèñàõ Windows è äðàéâåðàõ íåîðóäïâàíèÿ.

- Èíôîðìàöèÿ î ñåðâèñàõ/äðàéâåðàõ óñòðîéñòâ
 - Èíôîðìàöèÿ î íàñòðîéêå ñåðâèñîâ/äðàéâåðîâ óñòðîéñòâ
 - Èíôîðìàöèÿ î ôàéëàõ
- Èëþ÷ êïàïäíîé ñòðîéè: ServicesInfo
- Øðåââàíèÿ:** àêðèâíûå ñåðâèñû è äðàéâåðà óñòðîéñòâ.
- Íïäââðæéà (Win32):** Windows 2000, XP, 2003
- Íïäââðæéà (Win32 CE):** PocketPC / Smart Phone 2000, 2002, 2003
- Íïäââðæéà (Win64):** Windows XP, 2003

Ðàçúÿñíàíèÿ

Äëÿ áïëåå íïäðîáíîé èíôîðìàöèè ñììòðèòå Nïèñîê ñîéðàùåíèé.

Íàçâàíèå – óíèâàëüíîå íàçâàíèå ñåðâèñà
Íïëíîå èìÿ – ðàñøèòðîâàíèå íàçâàíèÿ ñåðâèñà
Òèï – òëï ñåðâèñà (íðîöåññà) èëè äðàéâåðà óñòðîéñòâà (äðàéâåðà ýäðà)
Èý ôàéëà – íïëíîå èìÿ è íàðàìåðòðû ñåðâèñà

Òåêóùèé ñòàòóñ – òåêóùèé ñòàòóñ ñåðâèñà
Òèï çàïóñêà – òëï çàïóñêà è íñòàïïâè ñåðâèñà
Êíîðîéü íøèáíê – íñòàïïâè ñïïáùåíèÿ î áïçíèéðèõ íøèáéàõ
Çàâèñèíñòè – ðàñøèòðîâàíèÿ ñåðâèñà áëÿ íðàâèëüíîé ðàáîòû
Log on As – èìÿ íïëüçîâàðåéÿ, íïä êïðîðûì áûë çàïóñâí áàííûé ñåðâèñ

Èíôîðìàöèÿ î ôàéëå – èìÿ ôàéëà íðîöåññà, ñâîéñòâà è èíôîðìàöèÿ.

Íïöèè

Èíôîðìàöèÿ î ñåðâèñàõ Windows.
Èíôîðìàöèÿ î äðàéâåðàõ óñòðîéñòâ.
Èíôîðìàöèÿ íá àéðèâíûõ ñåðâèñàõ.
Èíôîðìàöèÿ íá àéðèâíûõ ñåðâèñàõ.
Èíôîðìàöèÿ î ôàéëàõ ñåðâèñà.
Nïèñîê ñîâåðòîâ íí ïòðèïèçàöèè.

Ñîâåðòû

Nïèñîê ñîâåðòîâ íí ïòðèïèçàöèè

Íðíñìòð Config.sys

Èíóîðìàöèÿ íá èíèöèàëèçàöèè Windows/MS-DOS â ôàééå **Config..**

- Èëþ÷ êîìàíäíé ñòðîêè: Config.sys
- Íïäääðæêà ïïåðàöèííûõ ñèñòåì (Win32): Windows 9X

Íïöèè

Â äàííî ïïäóëå íåò ïïöèé äëÿ íàñòðîéêè.

Ñâååòû

Ñâååòû (íðíèçâîäèòåðéüíñòü)

Íðîñìòð Config.dos

Èíóïðàöèÿ íá èíèöèàëèçàöèè MS-DOS â ôàééå **Config.dos**. Äàííûé ôàéé íåíáöïäèì äëÿ çàãðóçêè ñòàðîé âåðñèè MS-DOS âìåñòî Config.sys.

- Èëþ÷ êîìàíäíé ñòðîêè: Config.dos
- Ìäáðæêà ïåðàöèííûõ ñèñòåì (Win32): Windows 9X

Ìöèè

Â äàííîì ìäóëå íåò Ìöèé äëÿ íàñòðîéêè.

Ñâåðû

Ñâåðû (íðîèçâîäèòåðüíñòü)

Íðîñìòð Config.nt

Èíóîðìàöèÿ íá èíèöèàëèçàöèè Windows NT/2000/XP à ôàééå **Config.nt**. Äàííûé ôàééè èñïëüçóåòñÿ äëÿ çàäðóçêè Windows NT/2000/XP àìåñòî Config.sys.

- Èëþ÷ êìàíäíé ñòðîêè: Config.nt
- Ìäâåðæêà ïåðàöèííûõ ñèñòåì (Win32): Windows 2000, XP, 2003

Ìöèè

Â äàííî ìäóëå íåò Ìöèè äëÿ íàñòðîéêè.

Ñâåðû

Ñâåðû (íðîèçâîäèòåðëüíñòü)

Ïðîñìîòð AutoExec.bat

Èíóîðàöèÿ íá èíèöèàëèçàöèè Windows/MS-DOS â ôàééå **AutoExec.bat**.

- Êëþ÷ êîìàíäîé ñòðîêè: AutoExec.bat
- Ïäâåðæêà ïåðàöèííûõ ñèñòåì (Win32): Windows 9X

Îïöèè

Â äàííî îäóëå íåò îïöèé äëÿ íàñòðîéêè.

Ñâåðû

Ñâåðû (ïðèçâîëðåéüíñòü)

Íðîñìòð AutoExec.dos

Èíóîðìàöèÿ íá èíèöèàëèçàöèè MS-DOS â ôàééå **AutoExec.dos**. Äàííûé ôàéé íåâðîäèì äëÿ çàãðóçêè ñòàðîé âåðñèè MS-DOS âìåñòð îáú÷ ñíãî AutoExec.bat.

- Èëþ÷ êîìàíäíé ñòðîéè: AutoExec.dos
- Ìíäääðæêà ïåðàöèííûõ ñèñòåì (Win32): Windows 9X

Ìíöèè

Â äàííîì ìäöéå íåò Ìíöèé äëÿ íàñòðîéè.

Ñíâåòû

Ñíâåòû (íðîèçâîäèòåðüíñòü)

Íðîñìòð AutoExec.nt

Èíóîðàöèÿ íá èíèöèàëèçàöèè Windows NT/2000/XP á ôàééå **AutoExec.nt**. Äàííûé ôàéé èñïïëüçóåðñÿ íðè çàãðóçêå Windows NT/2000/XP, á ìåñòðî íáû÷íäâ AutoExec.bat.

- Èéþ÷ êíàäíåé ñòðîêè: AutoExec.nt
- Íàäåðæêà ïåðàöèííûõ ñèñòåì (Win32): Windows 2000, XP, 2003

Íòëè

Â äàííî íàäóëå íåò íòëé äëÿ íàñòðîéêè.

Ñîâåòû

Ñîâåòû (íðîèçâîäèòåðëüíñòü)

Íðîñìòð MsDos.sys

Èíóîðìàöèÿ íá èíèöèàëèçàöèè Windows/MS-DOS â ôàééå **MsDos.sys**. Ýôîò ôàéé ñiðåååëýåò ïóðü, çàãðóçêè Windows. Òàêæå ÿ ïçâîëýåò çàãðóçèðü MS-DOS.

- Èéþ÷ êîìàíäíé ñòðîêè: MsDos.sys
- ïàëåðæêà ïåðàöèííûõ ñèñòåì (Win32): Windows 9X

Íñöèè

Â äàííî ïäóëå íåò ïñöèé äëÿ íàñòðîéêè

Ñîâåòû

Ñîâåòû (íðîèçâîëòåðëüíñòü)

Íðîñìòð Boot.ini

Èíóîðìàöèÿ íá èíèöèàëèçàöèè Windows NT/2000/XP à ôàééå **Boot.ini**. Äàííûé ôàéé ïïçâîëÿåò çàãððæàòü ðàçëè÷íûå âåðñèè Windows, êàê è äðóãèå ïïåðàöèííûå ñèñòåìû (ò.å. DOS èëè Windows 9X/Me).

- Èéþ÷ êîìàíäíé ñòðîêè: Boot.ini
- ïïäääðæêà ïïåðàöèííûõ ñèñòåì (Win32): Windows 2000, XP, 2003

Íïöèè

À äàííîì ïïäóéå íåò ïïöèé äëÿ íàñòðîééè.

Ñîâåðû

Ñîâåðû (íðîèçâîëòåðüíñòü)

Ïðîñìòð Dr. Watson

Èíóïðàöèÿ íá íáíàðóæåííûõ îøèáéàõ ñèñòåìíé the Dr. Watson äëÿ Windows NT/2000/XP. Âû ïæåðå ïðîâåðèòü çàïèñü ñèñòåìíäî æóðíàëà íà íàëè÷èå îøèáíé.

- Èéþ÷ êíàäíåíé ñòðîêè: DrWtsn.log
- Ïàäåðæêà ïåðàöèííûõ ñèñòåì (Win32): Windows 2000, XP, 2003

Ííöèè

Â äàííî íäóëå íåò ííöèé äëÿ íàñòðîéêè.

Ñîâåðû

Ñîâåðû (ïðîèçâîäèòåðëüíñòü)

Ïðîñìîòð System.ini

Èíóîðàöèÿ íá èíèöèàëèçàöèè Windows â ôàéëå **System.ini**.

- Êëþ÷ êîìàíäîé ñòðîêè: System.ini
- Ïðàöèÿ ñòðîêè: System.ini (Win32): Windows 9X, Me

Îïöèè

Â äàííî îïäóëå íåò îïöèé äëÿ íàñòðîéêè.

Ñâåðû

Ñâåðû (ïðèçâîëðåéüîñòü)

Íðîñìîòð Win.ini

Èíóîðìàöèÿ íá èíèöèàëèçàöèè Windows â ôàééå **Win.ini**.

- Èëþ÷ êîìàíäîé ñòðîêè: Win.ini
- Íïäääðæêà ïïåðàöèííûõ ñèñòåì (Win32): Windows 9X, Me

Íïöèè

Â äàííî ïïäóëå íåò ïïöèé äëÿ íàñòðîéêè.

Ñâååòû

Ñâååòû (íðîèçâîäèòåðéüíñòü)

Control.ini

Èíóîðìàöèÿ íá èíèöèàëèçàöèè Windows â ôàééå **Control.ini**:

- Èëþ÷ êîìàíäîé ñòðîêè: Control.ini
- Íäâåðæêà ïåðàöèííûõ ñèñòåì (Win32): Windows 9X, Me

Íöèè

Â äàííî ïäóëå íåò íöèé äëÿ íàñòðîéè.

Ñâåðû

Ñâåðû (ïðèçâîëðåéüíñòü)

Ïðîñìîò Ïðîñìîò Protocol.ini

Ïðîñìîò ëíîðìàöèè îá ëíèöèàëèçàöèè ñåòè Windows.

- Êëþ÷ êîìàíäîé ñòðîêè: Protocol.ini
- Ïðåäðæåà ïðåäðæåà ïðåäðæåà (Win32): Windows 9X, Me

Îïöèè

Â äàííî îïäóëå íåò îïöèé äëÿ íàñòðîéêè.

Ñâåðû

Ñâåðû (Ïðîñìîò Ïðîñìîò Protocol.ini)

Їðîñìîòð BootLog.txt

Їðîñìîòð è íóîðìàöèè î çàãðóçå Windows è ôàééà **BootLog.txt**.

- Èëþ÷ êîìàíäîé ñòðîêè: BootLog.txt
- Ïäâåðæåà ïåðàöèííûõ ñèñòåì (Win32): Windows 9X, Me

Íöèè

Â äàííî ïäáöèå íåò íöèé äëÿ íàñòðîéè.

Ñâåðû

Ñâåðû (їðèçåïäèòåéüíñòü)

Íðîñìòð ScanDisk.log

Íðîñìòð çàäðóçî÷íé çàïèñè íðîãðàííû ScanDisk è ôàéëà **ScanDisk.log**. Â äàííî ôàéëå ñíâåðæèòñÿ èíôîðàööèÿ î òåñòèðîâàíèè âàøååî ãåñòåíäî äèñêà è èñïðàâëåíèÿ îøèáîê.

- Èéþ÷ êíàáäíé ñòðîêè: ScanDisk.log
- ñíâåðæèà ïåðàöèííûõ ñèñòåì (Win32): Windows 9X, Me

Íòëè

Â äàííî ñäóëå íåò ïòëé äëÿ íàñòðîéêè.

Ñíâåðû

Ñíâåðû (íðîèçâîäèòåëüíñòü)

Íðîñìòð NetLog.txt

Èíóïðàöèÿ î ñåòåâîé çàãðóçêå Windows â ôàééå **NetLog.txt**:

- Èëþ÷ êîìàíäîé ñòðîêè: NetLog.txt
- Ìäáðæêà ïåðàöèííûõ ñèñòåì (Win32): Windows 9X, Me, 2000, XP, 2003
- Ìäáðæêà ïåðàöèííûõ ñèñòåì (Win64): Windows XP, 2003

Ìöèè

Â äàííî ìäóëå íåò Ìöèé äëÿ íàñòðîéêè.

Ñâåòû

Ñâåòû (íðèçâèòåðüíñòü)

Ïðîñìîò ÑDisLog.txt

Èíóïðàöèÿ íá èíèöèàëèçàöèè ñåòè Windows â ôàéëå **ÑDisLog.txt**:

- Èëþ÷ êîìàíäîé ñòðîêè: NDisLog.txt
- Íäâåðæâà ïåðàöèííûõ ñèñòåì (Win32): Windows 9X, Me

Íöèè

Â äàííî íäóëå íåò íöèé äëÿ íàñòðîéè.

Ñâåðû

Ñâåðû (ïðèçâëòåðüíñòü)

Ãàìï àïïàðàòíûõ ïàðàìåòðîâ

Ñîçääíèå äàìïà íàñòðîâé îáîðóäîâàíèÿ èç êëþ÷åé ñèñòåííàí ðåðñòðà. Äàíàÿ âîçìæíñòü î÷åíü öåíàÿ äëÿ ðåðíè÷åñêîâ íàðñííàé, îðîâåðýþùåäî ðàáîòíñííñòü Windows.

- Êëþ÷ êîàðåííé ñòðîêè: DumpHardware
- ïïäåðæêà ïïåðàöèííûõ ñèñòåí (Win32): Windows 9X, Me, 2000, XP, 2003
- ïïäåðæêà ïïåðàöèííûõ ñèñòåí (Win64): Windows XP, 2003

Íïöèè

Â äàííî íïäóëå íåò Íïöèé äëÿ íàñòðîéè.

Ñîâåòû

Ñîâåòû (íðîèçâîäèòåðëüíñòü)

Ñïèñîê ñðåäû

Ñïèñîê ïåðåìåíûõ ñðåäû è èõ çíà÷åíèé. ïåðåìåíûõ ñðåäû âñå åùå èñïïëüçóþòñÿ, äëÿ ñîðàìåíèý èíôîðàøèþ êíîôèãóðàøèè Windows è ïóëüöîâùìè ïðiäðàìàíè.

- Ëéþ÷ êíàøéíé ñòðîêè: EnvVar
- ïðåäðæêà ïåðåøèíûõ ñèñòåì (Win32): Windows 9X, Me, 2000, XP, 2003
- ïðåäðæêà ïåðåøèíûõ ñèñòåì (Win64): Windows XP, 2003

Íïöèè

À ààíííí íäóëå íåò Íïöèé äëÿ íàñòðíééè.

Ñîâåðû

Ñîâåðû (íðièçâîëòåðëüíñòü)

Èíôîðìàöèÿ î CMOS

Èíôîðìàöèÿ î íàñòðîéêàõ CMOS è äðóäîé èíôîðìàöèè, õðàíÿùåéñÿ â CMOS.

- Âðâìÿ, äàðà, áóäèëüíèê
 - Ñòàöón ñèñòåìû
 - Óñòàïâëåííà ìáðóäîâàíèå
 - Äéáêèå è æåñòéèå äèñéè
 - Öèï è íáúåì ïàìÿòè
- Èéþ÷ êììàíàíé ñòðîéè: CMOSInfo
· Ìäâåðæéà ïäðàöèííûõ ñèñòåì (Win32): Windows 9X, Me, 2000, XP, 2003

Íáúÿñíåíèÿ

Äàíàÿ èíôîðìàöèÿ ïëéåçà òîëüêî ïðîäðàíèñòàì, ïíýòîíó â äàííî ãîéóïåíòå ïäðîáíî íå ðàññìàòðèåàåðòñÿ. Áîéåå ïäðîáíóþ èíôîðìàöèþ î äàííûõ íàñòðîéêàõ âû ïæåðå ïëó÷èòü â èíñòðóéöèè ê BIOS.

Äëÿ áîéåå ïäðîáíé èíôîðìàöèè ñíîòðèòå ñíèñîé ñîéðàùåíèé [List of Acronyms](#).

Ìöèè

Â äàííî ïäóëå íåò ïöèé äëÿ íàñòðîéêè.

Ñîâåðû

Ñîâåðû (ïðîèçåíäèòåëüíñòü)

Óñòàííâëåííûå ïðèëíæåíèý

Ñièñîê âñåô óñòàííâëåííûô ïðèëíæåíèé â ñèñòåìå.

- Êëþ÷ êíàíäíé ñòðîêè: InstalledApps
- Ìíäääåðæåà ìíåðåöèííûô ñèñòåì (Win32): Windows 9X, Me, NT, 2000, XP, 2003
- **Ìíäääåðæåà ìíåðåöèííûô ñèñòåì (Win32 CE):** PocketPC / Smart Phone 2000, 2002, 2003
- Ìíäääåðæåà ìíåðåöèííûô ñèñòåì (Win64): Windows XP, 2003

Ìíöèè

Â äàííîì ìíäóëå íåò Ìíöèé äëÿ Íàñòðíéêè.

Ñíâåòû

Ñíâåòû (ïðèçâîëòåðüíñòü)

Óñòàííâëåííûå ïðîãðàììû

Ñïèñîê âñåô òñòàííâëåííûô ïðèëîæåíèé â ñèñòåìå.

- Êëþ÷ êîìàíäîé ñòðîêè: InstalledProgs
- Ìíäääåðæåà ïíäðåöèííûô ñèñòåì (Win32): Windows 9X, Me, NT, 2000, XP, 2003
- **Ìíäääåðæåà ïíäðåöèííûô ñèñòåì (Win32 CE):** PocketPC / Smart Phone 2000, 2002, 2003
- Ìíäääåðæåà ïíäðåöèííûô ñèñòåì (Win64): Windows XP, 2003

Ìíöèè

Â äàííîì ìíäóëå íåò Ìíöèé äëÿ íàñòðîéè.

Ñíâåòû

Ñíâåòû (ïðîèçâîëòååëüíñòü)

Òèïû ôàéëîâ

Ñièññîê ðàñøèðåíèé çàðåäèñòðèðîâàíûõ òèïîâ ôàéëîâ (aka äîéóìåíôîâ) â ñèñòåìå è ñâýçàíûõ ñ ñåðåðíûìè ïðèéíæåíèÿìè, èñññéüçóþùèñÿ äëÿ ðàáîòû ñ ýòèìè äîéóìåíòàìè.

- Êëþ÷ êîìàíäíé ñòðîêè: FileTypes
- ñiàäåðæåà ñiàðàöèññûõ ñèñòåì (Win32): Windows 9X, Me, NT, 2000, XP, 2003
- **ñiàäåðæåà ñiàðàöèññûõ ñèñòåì (Win32 CE):** PocketPC / Smart Phone 2000, 2002, 2003
- ñiàäåðæåà ñiàðàöèññûõ ñèñòåì (Win64): Windows XP, 2003

ñiöèè

Â äàííî ñiàóëå íåò ñiöèé äëÿ íàñòðíéêè.

Ñîâåòû

Ñîâåòû (ïðèçâîäèòåëüññòü)

Ñïëñîê ñîáûòèé

- Êëþ÷ êñàáííé ñòðîéè: EventLog
- ïäääåðæâà ïåðàöèííûõ ñèñòåì (Win32): Windows NT, 2000, XP, 2003
- ïäääåðæâà ïåðàöèííûõ ñèñòåì (Win64): Windows XP, 2003

Îöèè

Â äàííî ïäóëå íåò îöèé äëÿ íàñòðîéè.

Ñîâåòû

Ñîâåòû (ïðèçâîëòåðüíñòü)

Ãàïï Ծåãèñòðîâ îáïðóäíâàíéÿ

Ãàïï Ծåãèñòðîâ îáïðóäíâàíéÿ. Ãàííûå ñâåäåíéÿ î÷åíü îñëåçíû äëÿ òåðíè÷åñéïäî îåðñíàëà, îðîâåðýþùåäî ñòàáèëüíñòü Ԃàáîòû Windows.

- Êëþ÷ êîìàíäíé ñòðîêè: DumpRegisters
- Îñäåðæêà îáðàöèííûõ ñèñòåì (Win32): Windows 9X, Me, 2000, XP, 2003
- Îñäåðæêà îáðàöèííûõ ñèñòåì (Win64): Windows XP, 2003

Îñöèè

Â äàííî îñäóëå íåò îñöèé äëÿ íàñòðîéêè.

Ñîâåðû

Ñîâåðû (íðîèçâîäèòåëüíñòü)

Íàñòðîéè è àïïàðàòíûõ ïðåðûâàíèé

Ñïèñîê çàïðîñîâ àïïàðàòíûõ ïðåðûâàíèé (IRQ), èõ íàñòðîéè è ñïèñîê íáïðóäîâàíèÿ, èñïïëüçóþùååíâ èõ.

- Êëþ÷ êïïàðàòíèé ñòðîéè: HardIrq
- Ìïääääðæêà ïïåðàòèíññô ñèñòåì (Win32): Windows 9X, Me, 2000, XP, 2003
- Ìïääääðæêà ïïåðàòèíññô ñèñòåì (Win64): Windows XP, 2003

Ðàçúÿñíåíèÿ

Àïïàðàòíûå ïðåðûâàíèÿ (Irq) – ïðåðûâàíèÿ, ñïçääâààìûå íáïðóäîâàíèå. Â ñïâðåìåíññô êïïüþòåðàõ èõ 16. Áïëüøèíñðâî èç íèõ èñïïëüçóåòñÿ, ààæå áññèè â ñèñòåìå íå óñòàíâååíâíí ìèéàéíå äïïüþèåðåëüíå íáïðóäîâàíèå. Áïëüøèíñðâô óñòðîéñðâ (ééàâèåðóðå, ïûøè, Ìïäåíó, êïïòðîéëåðó äëñéíâ) òðååáåðåñÿ ïðåðûâàíèå äëÿ áçàèíïäåéñòåèÿ ñ ïðîöåññîðî.

Èàïàéü – Â ñïâðåìåíññô êïïüþòåðàõ èñïïëüçóåòñÿ 2 êïïòðîéëåðà ïðåðûâàíèÿ, èàææåûé èç íèõ èïååð 8 èàíàéíâ. Îäéí èç èàíàéíâ èñïïëüçóåòñÿ äëÿ áçàèíïäåéñòåèÿ íññâåíäí è çàâèñèíäí êïïòðîéëåðîâ ïðåðûâàíèÿ, íñòåðåðèåñÿ 15 ñâïåíäíû. Îå ïññòðþ íà áññå áûøðå ñéàçàíñå, ñàí ÷ëíñåð èñïïëüçóåð åïñòåðòí÷í îññâåíäí ïðåðûâàíèé (íèéí 11) íñòåðåðèÿý ñâïåíäíû ëéøü 3-6. Âî íåäåâåíäí âðåìåíâ èåà èëè áïëåå óñòðîéñðå íå ïññèè èñïïëüçîâàòû íäí ïðåðûâàíèå (â áïëüøèíñðâå ñëó÷àåå) òåè èåé íðîðàìíå íáåññå÷åíèå íå ïññèè áçàèíïäåéñòåâàòû ñ íèìè á òåéíî ðåæèíå, íí ñïâðåìåíññô BIOS è ïïåðàòèíññô ñèñòåìû ïïçâîéÿþò ðàçäåéÿðû ðåññóðñû è ïðåðûâàíèÿ íåæäó íáïðóäîâàíèå.

Íïåð ïðåðûâàíèÿ – Íïåð àïïàðàòíåíâ ïðåðûâàíèÿ, èñïïëüçóåíäí íäíèí èëè áïëåå óñòðîéñðâî. **Óñòðîéñðâî** – Íàçâàíèå è òëí óñòðîéñðâå èëè óñòðîéñðâ, èñïïëüçóþùèé äàíñå ïðåðûâàíèå.

Äëÿ áïëåå íäðåíäíé èíðîðàòè ññòðèòå Ñïèñîê Ñïéðàùåíèé.

Íïöèè

Äëÿ äàíñåíâ íäðåëÿ ïïöèé íåò.

Ñïâåðòû

Ñïèñîê ñïâåðòû ïí óâåëè÷åíèþ íðîèçâîäèòåëüíñòè

Íáðàáîòèà ïðåðûâàíèé â ïðîäðàíí-çàùèùåííí ðåæèìå

Ñièññî è èéèé è ïðâðàìíûò çäïðññî è ïðåðûâàéÿì (Int), èõ ìàñòðíéè è ïïáöè, óïðàâëÿþùèå ààííùè ïðåðûâàéÿì è çàùèùåíî ðåæèìå (16/32/64-åèò).

- Êéþ÷ êîlááííé ñòðîéè: Prolq
 - Íááåðæéà Íáåðäöéííúð ñèñòåì (Win32): Windows 9X, Me

Đà Cú Ý Ní Åí È Ý

Іðіліðàìíùå ïðåðûâàíèý – іðåðûâàíèý, нїçäåâàåìùå ïðіліðàìíùå 1áåñíÿ÷åíèåì, íåú÷íî áñå ÿíè èñíïëüçþþny äey áûçïâà ñåðâèñïâ, іðåâñòåâàéÿìùõ BIOS (ñèñoåìà, áèäåì, íåðóåâàéå). Эо фан+еòûâàåðny 256, аéèþ÷ay 16 àïiaðàòìûõ. Эíäåà іðіññôæò ïðåðûâàíèå, іðöåññîð ìà÷íàåðò áûññíþ ðøðàíòòé ïðåðûâàíèå, іðöåññîð ìà÷íàåðò áûññíþ ðøðàíòòé. Іáðâåâò+еê çàïíèíàåðò ðåéóùåå ñïñòíÿíèå ïðöåññîð, èñíïëüçóåò іðåðûâàíèå, áññòåâàíååèéååò еññòíåíùå çíà÷åíèý è çåâåðþååò ñåíþ ðåáåò.

Í ïlåð ïðåðûâàíèÿ – ïlåð ïðåðàïlïäî ïðåðûâàíèÿ â 16-òè áèòïî âèäå.

32/64-áèòùíûé àäöðåñ - àäöðåñ (32/64-áèòùíûé ðåäæèì) íøñíðàììùú íáðàáìòéè çàùèùåñííñí ðåäæèìà. Çàùèùåñííñí ðåäæèì — ýòì ðåäæèì ðåáñòó Windows.

läða á síð + eé - fáçáàíéà ïiäöéý Windows eéè äðæåâðà óñòðîéñòâà, èñïíëüçóþùåäî äàííà ðåðûåàíéå.

Äëÿ áîëåå ïäðîáíé èíôîðìàöèè ñïòðèòå Ñïèññê Ñîéðàùåíé.

Jöëè

Æðv ðàðíðæði lððóðv íðò ðæñðòðiðûð ðàðòððiðæ.

Natalia

Ñïèñïê ñîâåðòïâ ïí óâåëëè÷åíèb ïðìècâïäèòåëüíñòè

Íáðàáîòéà íðåðûâàíèé â ðåàëüííì ðåæèìå

Ñïèñîé ëèíèé íðåðàííûõ çàïðîñîâ ê íðåðûâàíèÿ (Int), èç íàñòðíéêè è ïäóëè, èñïëüçóþùèå ýòè íðåðûâàíèÿ â ðåàëüííì ðåæèìå (16-åèò).

- Ëëþ÷ êìàíäíé ñòðîêè: Reallrq
- Ïäääðæêà ïðåðàöèííûõ ñèñòåì (Win32): Windows 9X, Me

Ðàçúÿñíåíèÿ

Íðåðàííûõ íðåðûâàíèÿ – íðåðûâàíèÿ, ñïçäàâàåìûå íðåðàííûì íáðñïå÷åíèåì, íáû÷ííì âñå ïíè ëñïëüçóþùny äëÿ áûçîâà ñåðâèñîâ, íðåðûâàíèÿåìûõ BIOS (ñèñòåìà, àèäåì, íáðûâàíèå). Èõ íàñ÷èòûâàåðny 256, àëëþ÷àÿ 16 àïðåðàòíûõ. Èíäääà íðíèññïäèò íðåðûâàíèå, íðíöåññïäðíà÷èíàåò áûññíÿòü íðåðàííò íáðàáîòéè íðåðûâàíèÿ, íàðíäÿñóþñy â ‘ñïèñéå áåðêòíðíà íðåðûâàíèé’. Íáðàáîò÷èé çàïíèíàåò òåéóùåå ñïñòîýíèå íðíöåññïäðà, èñïëüçóåò íðåðûâàíèå, áññòàíàåéèååò èññòîáúå çíà÷åíèÿ è çàååððååò ñâîþ ðàáîòó.

Ííàð íðåðûâàíèÿ – ííàð íðåðàííûõ íðåðûâàíèÿ â 16-òè áèòííì âèäåå.

16:16-åèòíûé àäðåñ - àäðåñ (ñåðâàíò + 16åèò offset) íáðàáîò÷èéà íðåðûâàíèÿ â ðåàëüííì áðåðàíåíè. Ðåàëüíûé ðåæèì — ýòî ðåæèì ðàáîòû MS-DOS.

Íáðàáîò÷èé – íàçâàíèå ïäóëÿ Windows èèé àäðåéååðà óñòðíéñòåà, èñïëüçóþùååí åàííìå íðåðûâàíèå.

Íièñàíèå – éðàòåéå ïièñàíèå ïäóëÿ/äðåéåååðà óñòðíéñòåà èñïëüçóþùååí åàííìå íðåðûâàíèå.

Äëÿ áîëåå ïäðàííé èíòîðàòøè ñíòðèòå Ñïèñîé Ñièñòåùåíèé.

Íiöèè

Äëÿ åàííìå ïäóëÿ íå ãîñòóííûõ íàñòðîåå.

Ñíâåòû

Ñïèñîé ñíâåòû ííìå õååé÷åíèþ íðíèçâàèòåëüíñòè

Íàñòðîéè èàíàëà DMA

Ñièñîê êàíàëîâ iðyïïäâ ãîñòóïà ê ïàìyòè (DMA), èç íàñòðîéè è ïáîðóäâàíèå (óñòðîéñòâà), èñïïëüçóþùåå è.

- Êëþ÷ êîìàíäîé ñòðîéè: DMARes
- ïïäääðæêà ïïåðàöèííûô ñèñòåì (Win32): Windows 9X, Me, 2000, XP, 2003
- ïïäääðæêà ïïåðàöèííûô ñèñòåì (Win64): Windows XP, 2003

Ðàçúÿñíåíèÿ

DMA - DMA èëè Direct Memory Access (iðyïïé Äîñòóï ê ïàìyòè) ýòî ìåðàâ ëåðåäà÷è èíóîðìàöèè ïåæäó óñòðîéñòâàìè è ïàìyòüþ, áåç ó÷àñòèÿ iðîöåññîðà. Ýòî çíà÷èðåäüüí áûñòðåå. Òàéæå ïðîöåññîð à ýòî âðåìÿ ëæåð âûïïëíÿòü äðóäåâ çàâà÷è.

Èàíàëû - Â ñîâðåìåíûô êîïüþòåðàõ èñïïëüçóåðòñÿ 2 êíîðîéëåðà DMA, êàæäûé ïðåäñòàâëÿåò 4 êàíàëà. Îlæèì èç êàíàëîâ èñïïëüçóåðòñÿ äëÿ áçàèìäåéñòâèÿ ïñíîâïäâ è äññíèíèòåäüüíäâ ëñòðîéëåðà DMA, ñâîáäíûìè ïñòàþòñÿ 4 8-åèòíûô è 3 16-åèòíûô êàíàëà. Êàæäûé êàíàë ëæåð àûòü èñïïëüçîâàí òîëüêî ïäíèì óñòðîéñòâîì.

Íñäð êàíàëà DMA - Íñäð êàíàëà, èñïïëüçóåññî ÿòðîéñòâîì.
Óñòðîéñòâî - Íàçâàíèå è òëi óñòðîéñòâà, èñïïëüçóþùåå ãàííûé êàíàë DMA.

Äëÿ áîëåå ñäðîññîé èíóîðìàöèè ññòðèòå Ñièñîê Ñîêðàùåíèé.

Íñöèè

Äëÿ ãàííññî ñäðóëÿ íåò áîñòóïíûô íàñòðîåê.

Ñîâåðòû

Ñièñîê ñîâåðòîâ ï óâåëè÷åíþ ïðîèçâàèòåäüüíñòè

Iàñòðîéèè ïðòà ââïäà/âûâïäà

Ñièñîê ïðòà ãâïäà/âûâïäà (I/O), èç íàñòðîéè è óñòðîéñòâà, èñïëüçóþùèå èõ.

- Êëþ÷ êìàíäîé ñòðîéè: IORes
- **Íäääðæêà (Win32):** Windows 9X, Me, 2000, XP, 2003
- **Íäääðæêà (Win64):** Windows XP, 2003

Ðàçúÿñíäíèý

Íðòû ââïäà/âûâïäà – ïðòû, èñïëüçóåìûå ïðäðàìíûì íáðñïå÷åíèåì äëÿ íäíñòðåäñòâåííäà áçàèíäåéñòâèý ñ íáðóäâàíèåì, íå èñïëüçóý ïðåðûâàíèý è BIOS. Âñåäí íàñ÷èòûâåðöny 65 ðûñý÷ ïðòà, íí èàæäìå óñòðîéñòâî ïæåð èñïëüçâàòü ðíëüê 20-40, ò.å. ëèøü ÷àñòü. Íåéíòïðûå ðíëüê äëÿ ââïäà, íåéíòïðûå ðíëüê äëÿ âûâïäà è íåéíòïðûå ñðàçó è äëÿ ââïäà/âûâïäà — âñå çàâèñèò ìò íáðóäâàíèý. Ååà óñòðîéñòâå íå íäóò èñïëüçâàòü íæéí è ðò ãå ïðò, òàê ÷òí äèàïàçííù èõ ïðòà ìå äíëæíû íäðåñâàòüñý.

Íðò ââïäà/âûâïäà – äèàïàçíí ïðòà ãâïäà/âûâïäà, èñïëüçóåìûé óñòðîéñòâî.

Óñòðîéñòâî – íàçâàíèå è ðèí óñòðîéñòâà, èñïëüçóþùåäí äàííâé äèàïàçíí ïðòà ãâïäà/âûâïäà.

Äëÿ áíëåå ïäðàíäîé èíòïðàöèè ñíòðèòå Ñièñîê Ñièðàùåíèé.

Íöèè

Äëÿ äàííäà íäðóóíûõ íàñòðîå.

Ñiâåðû

Ñièñîê ñiâåðû ïðò õâåéè÷åíèþ ïðèçâàèòåëüñòè

Íàñòðîéè è iàìyòè

Ñièñêè áëîêîâ iàìyòè, èõ íàñòðîéè è íáîðóäîâàíèå, èñïïëüçóþùèå èõ.

- Êëþ÷ êîìàíäîé ñòðîéè: MemRes
- **Íàäääðæèà (Win32)**: Windows 9X, Me, 2000, XP, 2003
- **Íàäääðæèà (Win64)**: Windows XP, 2003

Ðàçúÿñíåíèÿ

Íàìyòü - 32-áèòíûå iðîöåññîðû (386, 486, Pentium, è ò.ï.) ïíäóò èíäåéñèðîâàòü 4GB iàìyòè (00000000 -FFFFFFFFF); 36-áèòíûå PAE iðîöåññîðû (Pentium Pro/II/III) ïíäóò èíäåéñèðîâàòü 64GB iàìyòè (000000000-FFFFFFFFF); 64-áèòíûå iðîöåññîðû (Alpha, Opteron, MIPS, Itanium, è ò.ï.) ïíäóò èíäåéñèðîâàòü 16,384 PB iàìyòè (0000000000000000 -FFFFFFFFFFFF).

Âñþ óñòàíâéäíóþ ïíäðàòèâíóþ iàìyòü, iàìyòü áèäååí àäàïòåðà, BIOS ðàçìåð÷àåðò è ïðåäñòàâéÿðò à áèäå åäðåññîé ñåðòèè. Òîðÿ íáùèé àäðåññûé èíòåðâàë ïäðîìåí, íåæäó óñòðîéñòåâàë àñåå æå ïíäóò áûòü êíñôéèéòü, òàê èàê áñåå íè ñòàðàþòñÿ èñïïëüçîâàòü áíëåå íèçéèå àäðåñà iàìyòè.

Äèàïàçíí iàìyòè – áèàïàçíí àäðåññâ iàìyòè, èñïïëüçóåìûõ óñòðîéñòåâî.

Óñòðîéñòåâî – íàçâåíèå è òëi óñòðîéñòåâ, èñïïëüçóþùååí ààíûé áèàïàçíí iàìyòè.

Äëÿ áíëåå ïíäðîáîé èíòîðàöèè ñíïòðèòå Ñièñîé Ñîéðàùåíèé.

Íöèè

Äëÿ ààííäåí ïíäóëÿ íåò ãîñòóííûõ íàñòðîåê.

Ñîâåðòû

Ñièñîé ñîâåðòîâ ïí óååéè÷åíèþ iðîèçâàèòåðëüíñòè

Plug & Play Enumerator

Ñièññîé óñòðîéñòâ, óñòàíâëåíûô â ñèñòåìå, èõ ðèï, âåðñèÿ, èñïíëüçóåìûå óñòðîéñòâà è óñòðàíâëåíûå äðàéâåðà.

- Êëþ÷ êìàíäíé ñòðîéè: PnPEnm
- **Íàäääðæéà (Win32)**: Windows 9X, Me, 2000, XP, 2003
- **Íàäääðæéà (Win64)**: Windows XP, 2003

Ðàçúÿñíèÿ

Íðîèçâíäèòåëü – íðîèçâíäèòåëü äàííäí óñòðîéñòâà.
Íàçâàíèå óñòðîéñòâà – ííëííà íàçâàíèå äàííäí óñòðîéñòâà.
Aiiàðàòíàÿ ååðñèÿ – àíàðàòíàÿ ååðñèÿ óñòðîéñòâà.

Ðåñóðñû – ðåñóðñû, èñïíëüçóåìûå äàííûì óñòðîéñòâî.

Ííàð íðåðûâàíèÿ – ííàð àíàðàòíàÿ íðåðûâàíèÿ, èñïíëüçóåìûì äàííûì óñòðîéñòâî.

Ííàð êàíàéà DMA – ííàð êàíàéà íàìÿòè, èñïíëüçóåìûé äàííûì óñòðîéñòâî.

Íñòð ååíàäà/åùâàíà – äèàíàçí íñòðåäà ååíàäà/åùâàíà, èñïíëüçóåìûò äàííûì óñòðîéñòâî.

Äèàíàçí íàìÿòè – äèàíàçí íàìÿòè, èñïíëüçóåìûé äàííûì óñòðîéñòâî.

Åðàéâåð – ååðñèÿ åðàéâåð àëÿ åçàèíäéñòâèÿ ñ Windows.

Ààòà åùïóñêà åðàéâåð – åàòà åùïóñêà åðàéâåð.

Ååðñèÿ åðàéâåð – ååðñèÿ åðàéâåð. Äëÿ íñëåäàèò ååðñèé Windows ïà äîëæíà áùòü íå íèæå 4.0.

Èíòðàöèííûé ôàéé – íàçâàíèå è àäðåñ èíòðàöèííàÿ ôàéé, èñïíëüçóåìûì íðè óñòàíâèå åðàéâåð.

Èíòðàöèííûé ðàçäåé ôàéé – íàçâàíèå èñïíëüçóåìûì ðàçäåéè àíòðàöèííàÿ ôàéé, ñíòðåäðòðåóþùåäî ðåðéóùåìò åðàéâåð.

Çàäðóç÷èé åðàéâåð – ñèñòðàíà, óñòðàíâèåðàÿ äàííûé åðàéâåð.

Device Enumerator – åðàéâåð, íðåðåäëÿþùèé äàííûé ðèï óñòðîéñòâ.

Åðàéâåð ìèíè-íñòðà – åðàéâåð ìèíè-íñòðà — ýòî åðàéâåð äëÿ íðîäæóð÷íäí óñòðîéñòâà (íàìðèíàð, èíòðíèéåðà ATA), èíòðûé åçàèíäéñòâåðò ñ åðàéâåð îàðåéâåð àíòðåäðò ñòðåáèéñòâà. Ýòò ìèíè-çíà÷èòåëüí ñòðåáèéñòâà íàìèñàíèå åðàéâåð.

Óíèååðñàëüíûé åðàéâåð – óíèååðñàëüíûé åðàéâåð ñòðîæ ñ åðàéâåð îàðåéâåð àíòðåäðò ñòðåáèéñòâà. Èñïíëüçîâàíèå ðàéèò åðàéâåð ìàû÷í ñòðåáèéñòâà ñòðåáèéñòâà ñòðåáèéñòâà ñòðåáèéñòâà ñòðåáèéñòâà ñòðåáèéñòâà ñòðåáèéñòâà ñòðåáèéñòâà ñòðåáèéñòâà ñòðåáèéñòâà.

Äëÿ áîéåå ïäðàíàíé èíòðàöèè ñòðåáèéñòâà ñòðåáèéñòâà ñòðåáèéñòâà.

Ííöèè

Äëÿ äàííäí ïäðóëÿ íåò äîñòðííûô íàñòðîå.

Ñîâåðû

Ñièññîé ñîâåðû ñ óâåëè÷åíèþ íðîèçâíäèòåëüíñòðè

Iàñòåð ñîçääàíèÿ ðàïïðòà

Iàñòåð ñîçääàíèÿ ðàïïðòà ïìíæåò âàì áûñòðî ñîçääàòü îò÷åò î ñîñòîýíèè ñèñòåìû. Âû ïíæåòå:

- Iàïå÷àòàòü, ìoiðàâèòü ïî òàéñó, ñîõðàíèòü èëè ìòïðàâèòü äàííûé ðàïïðò ï E-Mail
- Ñîçääàòü ñéðèïò äey ïaéåòïïäî ðåæèìà
- Âûáðàòü òîëüêî íåíáõíäèùå ëäóöè
- Êîððåéòèðîâéà òëìà/éîéè÷åñòâà èíôîðìàöèè, ïðåäîñòàâéÿåìäî êàæäúì ëäóöè
- Iéàíèðíàòü ðàïïðòû (âîçìíæñíñòü Windows System Agent)
- Ñîçääààòü ðàïïðòû à ïaéåòïï ðåæèìå (/r ëíöèÿ êíàíäíé ñòðîéè)

ßðëüê

Êëàâèøè: CTRL+R


Çàïóñòèòü Ìäóëü

Çàãðóçêà âûáðàííãî (runs/executes/activates/updates) Ìäóëÿ.

ßðëûê
Êëàâèøè: Enter

Îòêðûòü ïàíåëü óïðàâëåíèÿ

Îòêðûòü **ïàíåëü óïðàâëåíèÿ** Windows. Â ýòî îàáîðå óòèëèò âû ëæåòå èçìåíÿòü ðàçëè÷íûå ðàñòðîéêè ëíåðàöèÿííé ñèñòåìû Windows.



Ùåëëíèòå çääñü

äëÿ îòêðûòèÿ **ïàíåëü óïðàâëåíèå**.

Çàïóñê ïðîâðàììû **Scan Disk**

Çàïóñê ïðîâðàììû ïðîâðåéè è èñïðàâëåíèÿ îøèáîê hdd äëÿ Windows. Íðîâðàììà ScanDisk ëæåò ïáíàðóæèòü è óñòðàíèòü áíëüøèíñòâî ïðîáëåí ñâýçàíûõ ñ æåñòêèì äèñêî.



Ùåëéíèòå çääñü The picture "Images\san_main.bmp" is missing äëÿ çàïóñêà **ScanDisk**.

Çàïóñê ïðîäðàììû äåôðàãìåíòàöèè äèñêà (Defragmenter)

Çàïóñê ïðîäðàììû äåôðàãìåíòàöèè äèñêà äëÿ Windows. Äåôðàãìåíòèðóÿ ñâîé æåñòêèé äèñê
âû óâåëè÷-èâàåðà ãåñî ïðîèçâìäèòåðåëüíñòü, ÷àì îâûøàåðà ïáùóþ ïðîèçâìäèòåðåëüíñòü ñâîé
ñèñòåìû.

Ãàíàëý óðèëèòà **îòñóòñòåóåò** à ñèñòåìà ñòåò NT. Äëÿ ïðîâåäåíèÿ äåôðàãìåíòàöèè âàì
ïñòðåáóåòñÿ óðèëèòà ñòåò ïðîèçâìäèòåðåëÿ (íàïðèìåð, DiskKeeper). Â ñîñòåìà Windows 2000
âôîåèò óïðîùåíàÿ âåðñèÿ DiskKeeper.



Ùåëëíèòå çäåññü **äëÿ çàïóñêà Windows 9X/Me Defrag.**




Ùåëëíèòå çäåññü **äëÿ çàïóñêà Windows 2000/XP/2003 Defrag.**

Çàïóñê ðåäàéòîðà êííôèääðàöèè ñèñòåìíûõ ôàéëïâ

Çàïóñê iðîãðàììû, iïçâîëýþùåé âàì iðîñìàòðèåàòü è ðåäàéòèðîààòü ñèñòåìíûå ôàéëû (Config.sys, Autoexec.bat, Win.ini è System.ini).

Äàíàÿ ñèñòåìà ìòñóòñòåóåò â ñèñòåìàõ Windows NT/2000/XP/2003, òàé êàé îíè íå èñïíëüçóþ äàííûå ôàéëû íàñòðîéêè.



Ùåééíèòå çääñü **The picture "Images\san_main.bmp" is missing** æéý çàïóñêà **System Editor.**

Çàïóñê ðåäàéòîðà ðååñòðà

Çàïóñê ðåäàéòîðà ðååñòðà, óòèëèòû, iïçâïëÿþùåé âàì iðîñìàòðèåàòü, äíáàéëÿòü, óääàëÿòü è èçïåíÿòü êéþ÷è ðååñòðà è èõ çíà÷åíÿ. Åíñèòå èçïåíåíéÿ â ðååñòð, ðîëüéî åñëè è åû óååðåíû â ñâîèõ äåéñòåèÿ, â iðîòèåíî ñëó÷àå åû iïæåòå ñåðüåçî iïåðåäèòü ñèñòåìó.

Ýòà óòèëèòà åñòü åî åñåð ãåðñèÿ Windows, î ïà «**ñïðÿòàíà**», ñëåäîàòåðåëüî, åå íå iïåóò èñïëüçîåàòü åú÷íûå iïëüçîåàòåéè.



Ùåééíèòå çääñü **The picture "Images\san_main.bmp" is missing** äëÿ çàïóñêà **Registry Editor**.

Çàïóñê ðåäàéòîðà ñèñòåìíé îëëòèéè

Çàïóñê ðåäàéòîðà ñèñòåìíé îëëòèéè, îçâïëýþùåäî âàì ðàçðåøàðü èëè çàïðåùàðü ðàçéè÷íûì îëüçîåàðåéýì ãïñòóï ê ðåì èëè èíûì îðåðàìíûì êíííåíòàì, èçíåíåíèþ ñèñòåìíûõ íàñòðíåé è.ò.í. Íáû÷í òñïëüçóåðny àäìèíèñòðåðàìè êíííþþòåðîâ ñ áïëüøè ÷èñëï íáû÷íûõ îëüçîåàðåéåé. Âî ãñåõ äðóäèõ ñëó÷àÿö ÿòà îðåðàììà íå íóæíà.

Âû äïëæíû áðó÷íþ öñòåíâèòü ýòó îðåðàììó ñ áàøåäî äëñêà Windows 9X/Me. Íà ìàðïëèòñü â ïàéåá **Admin**. Âñëè ó âàñ â ñèñòåìå öñòåíâèåí äïïéèòåéüíûé íàéåò **Plus!**, òî âû ëæåðå ñòðåàíâèòü îðåðàììó öïðååéåéý ñèñòåìíé îëëòèéè, èñïëüçóÿ ñîáñòåíûé èíñòàééýòîð íàéåòà Plus!



Ùåëéíèòå çäåññü **The picture "Images\san_main.bmp" is missing** äëý çàïóñêà **Policy Editor**.

Çàïóñê ïðîäðàììû êííôèäóðàöèè IP

Íðîäðàììà êííôèäóðàöèè TCP/IP iïçâîëÿåò âàì ïðîñìàðéàðàòü è èçìåíÿòü ðàçëè÷íûå ñïöèè, îò ëèòíðûõ çàâèñèò âàðøå ïäééþ÷åíèå è Internet è ëíèàëüííé ñåðò. Íàñòðîéêó ñòîèò ïðîâåñòðè îäèí ðàç ñîñðàíèòü âñå íàñòðîéê.

Äëÿ ïðàâèëüííé íàñòðîéêè ïäééþ÷åíèÿ è ñåðò Internet ó âàñ äîëæåí áûòü óñòàíâëåí ïðîòîêè TCP/IP. Â ñèñòåìàõ Windows NT/2000/XP äàíáÿ óðèëèòà ìòñóðñòåðå, òàê èàê ííè èñïëüçóþò áðóäèå ìåðîäû íàñòðîéêè ñåðåâûõ ïäééþ÷åíèé.



Ùåééíèòå çääñü äëÿ çàïóñêà **Windows 9X/Me IP Configuration Utility**.



Ùåééíèòå çääñü äëÿ çàïóñêà **Windows NT/2000/XP IP Configuration Utility**.

Çàïóñê WordPad


Çàïóñê **WordPad**, áàçîâiâi òåêñòîâiâi iðîöåññîðà èç íàáîðà Windows.



Ùåëëíèòå çääñü **The picture "Images\san_main.bmp" is missing** äëý çàïóñêà **WordPad**.

Çàïóñê áëîêíòà (NotePad)

Çàïóñê áëîêíòà, áàçîâîãî òåêñòîâîãî ðåäàéòîðà èç íàáîðà Windows.




Ùåëëíèòå çääñü äëý çàïóñêà **NotePad**.

Çàïóñê iðíäðàììû ñîçääàíèÿ ðåçåðâîé êíïèè èíóïðàöèè (BackUp)

Çàïóñê **Windows BackUp**, iðíäðàììû ñîçääàíèÿ ðåçåðâîé êíïèè èíóïðàöèè. Ñîçääàíèå ðåçåðâîé êíïèè ñòïèò iðíäðàöèòü ðåãóëýðí. Íà âñýéèé ñeó÷àé...

Âñèè ó âàñ íå óñòàíîéå áá ýòà iðíäðàììà, ó ñòïèò iðíäðàììû\Windows Setup\Aèñêîâû (Control Panel\Add-Remove Programs\Windows Setup\Disk Tools), è áûáåðèòå Backup. Â ñîñòàâ Windows 9X, NT4 è 2000 áðîäýò ðàçëè÷íûå áåðñèè backup iðíäðàìì, íåíáðàëèí ò÷åñòü, ÷òî ííè íå ñîâìåñòèìû äðóå ñ äðóåí. Â íàáîðå iðíäðàìì Windows Me backup iðíäðàììû íåò.



Ùåééíèòå çääñü äéý çàïóñêà **Windows 98 Backup**.



Ùåééíèòå çääñü äéý çàïóñêà **Windows NT/2000/XP Backup**.

Çàïóñê ìàñòåðà î÷èñòêè ðååñòðà

Çàïóñê **ìàñòåðà î÷èñòêè ðååñòðà**, êîòîðûé óääëëòü âåññü ìóñîð èç ðååñòðà Windows. Åàííþ íðîäðàíó ïæéí **áåññëàðíí** ííéó÷èòü íà Microsoft. Ùåëëíèòå çääññü



äëý ïäéëþ÷åíèý ê íåíó. Íðîèçååäèòå ííèñê **RegClean**.



Ùåëëíèòå çääññü äëý çàïóñêà **Registration Clean-up Wizard**.

Çàïóñê ñèñòåìíäî îííèòîðà

Çàïóñê **ñèñòåìíäî îííèòîðà**, iõëëîæåíèÿ, íàáëþäàþùåäî çà ðåñóðñàìè âàøåé ñèñòåìû è ïëàçûâàþùåäî ðàçëè÷íûå ãðàôèêè çàãðóçêè ñèñòåìû.

Âñëè íí íå óñòàíâëåí, òî çàïóñòèòå ìàíåëü óïðàâëåíèÿ\Äîáàâèòü-Óääëèòü ïðîäðàìû\Windows Setup\Ñòàäàðòíûå (Control Panel\Add-Remove Programs\Windows Setup\Accessories) è áûáåðòèòå System Monitor. Ó÷òèòå, ÷òî à Windows NT/2000/XP/2003 èñïëüçóþòñÿ ðàçëè÷íûå áåðñèè ýòîé óòèëèòû.



Ùåééíèòå çäåñü **äéý çàïóñêà Windows 9X/Me System Monitor.**



Ùåééíèòå çäåñü **äéý çàïóñêà Windows NT/2000/XP/2003 System Monitor.**

Çàïóñê ïðíäðàììû èíóïðìàöèè î ñèñòåìå Microsoft

Çàïóñê **MS Info**, óòèëèòû Windows âûäàþùåé ÷àñòü òîé æå èíóïðìàöèè î ñèñòåìå, ÷òî è Sandra. Ìíðíáóéòå ñòðàâíèòü ðåçóëüòàòû íáïèõ ïðíäðàìì.

Äàíàÿ ïðíäðàììà ïñòàâëÿåòñÿ ñ **Microsoft Office** è Windows 9X and 2000/XP/2003. Â ñîñòåâ Windows NT äðóãàÿ óòèëèòà.



Ùåëéíèòå çääñü äéÿ çàïóñêà **System Information**.

Çàïóñê ñèñòåìû äèàãíñòèêè DirectX

Çàïóñê äèàãíñòè÷åñêîé ïðîäðàìû äëÿ DirectX. Îà âõîäèò à ñîñòàâ DirectX 6 è áîëåå íïçäíèõ ååðñèé. Åñëè ó åàñ åå íåò, òî óáåäèòåñü, ÷òî ó åàñ óñòàíâëåí DirectX 6 èëè áîëåå íïçäíèé.

DX âõîäèò à ñîñòàâ Windows 98, Me, 2000, XP.




Ùåëéíèòå çääñü äëÿ çàïóñêà **DirectX Diagnostics**.

Çàïóñê ñèñòåìû ïïòèìèçàöèè Windows

Çàïóñê làñòåðà ïïòèìèçàöèè **Microsoft**, óòèëèòû, êîòîðàÿ î÷èñòèò âàøó ñèñòåìó îò ìóñîðà, óñòðàíèò ñèñòåìíûå ïøèáêè è ïïòèìèçèðóåò ðàáîòó âñå ëðàâøó îò ìóñîðà. Íà òàéæå ëæåò çàïóñêàòüñÿ â ðåæèìå íëàíèðâêè.

Äàíàÿ óòèëèòà âõîäèò â ñîñòàâ Windows 98/Me.




Ùåééíèòå çääñü äéý çàïóñêà **Windows 98/Me** **Tune-Up**.

Çàïóñê àññèñòåíòà óñòðàíåíèÿ íåèñïðàâíñòåé

Çàïóñê **Microsoft System Configuration**, óòèëèòû, êîòîðàÿ óïðîùàåò âûïïëåíèå ñòàíäàðòíûõ ðàäãîâ ï ðàçðåøåíèþ ïðîáëåì. Äàíàÿ óðèòèëà ìíîæåò âàì èçìåíèòü íàñòðîéêè ñèñòåìû è óñòðàíèòü íåèñïðàâíñòåé.

Äàíàÿ óòèëèòà âõîäèò à ñîñòàâ Windows 98, Me, 2000, XP.



Ùåééíèòå çääñü äéÿ çàïóñêà **System Troubleshooter**.

Çàïóñê ïðîâðàììû î÷èñòêè äèñêà

Çàïóñê **Microsoft Disk Clean-Up**, óòèëèòû, êîòîðàÿ óäàëèò íåíóæíûå ôàééû èç ðàçëè÷íûõ ÷àñòåé äèñêà.

Äàííàÿ óòèëèòà âõîäèò à ñîñòàâ Windows 98, Me, 2000, XP, 2003.



Ùåëëéíèòå çääñü The picture "Images\san_main.bmp" is missing äëÿ çàïóñêà **Disk Clean-Up**.

Çàãðóçêà Èíòåðíåò ðåñóðñà SiSoftware Sandra

Íðîèçâîëèò çàïóñê âàøåäî áðàóçåðà è çàãðóçêó ñòàíèöû **SiSoftware Sandra**.

Âñëè äàííàÿ êîìàëà íå ðàáîòàåò, ïðîáóéòå áðó÷íóþ îòêðûòü äàííóþ ñòðàëèöó. Äëÿ áîëåå ïäðåííé èíòåðíàöèè ñììòðèòå Technical Support and Points of Contact.

Ííäéëþ÷åíèå

Çàïóñòèòå ìàñòåð ííäéëþ÷åíèÿ, êòîðûé íííæåò âàì âûáðàòü êííüþòåð, ê êòîðñíó ñëåäóåò
ïðîèçâåñòè ííäéëþ÷åíèå, èñïíéüçöÿ Sandra Client/Server. Âñÿ êíóðàøèÿ, îòîáðàæàåìàÿ
ïðîäðàìíé Sandra Client, êàñàåòñÿ óääëåíííäî êííüþòåðà.

Ãëÿ óñòàííåéíèÿ ñâýçè áîëåå ÷åì ñ íäéèì êííüþòåðîâ çà íäéí ðàç èëè çàïóñêà ìàñòåðà
ñòàòèñòèéè, âàì ïòðåáóþòñÿ ñïåöèàëüíûå äîáàâéè. Íåñïòðÿ íà ýòî, âû âñåäà
çàïóñòèòü áîëåå íäéèì êííüþòåðàìíù Sandra Client áåç èñïíéüçîåàíèÿ êàéèö-ëèåî
ïðîäðàìíûõ äîáàâéèé.

ßðëüê

Êëàâèøè: CTRL+C

Îòêëþ÷åíèå

Çàâåðøåíèå âñåð òåéóùèõ ïäéëþ÷åíèé ïðåðàìû Sandra. Äàíàÿ ñöèÿ íå îòêëþ÷èò âàø êíïüþòåð ìò ñåòè Internet èëè äðóãèõ ëîêàëüíûõ ñåðåé..

ßðëûê

Êëàâèøè: CTRL+D

Âuáîð ïïöèé

Èçìåíåíèå ïïöèé ñèñòåìû.

Âuáîð ïïöèé

Èçìåíåíèå ïïöèé ñèñòåìû.

Ñâîéñòâà ïäóëÿ

Íìèñàíèå ñâîéñòâ ïäóëåé íðîäðàïïû Sandra è äðóääý èíôîðìàöèý

- Èíôîðìàöèý î ïäóëå
- Âçïæíñòè äèñïëåý
- Íïöèè êïàíäíé ñòðîéè
- Íïäääðæêà ïåðàöèííûõ ñèñòåì
- Íàñòðîéè ïäóëåé

Ýòî äîñòàòî÷ î ïëåçíàý èíôîðìàöèý äëý ñïçääíèý ñêðèïòîâ è íàñòðîéè ñèñòåìû Sandra î ñâîåíó õñïòðåíèþ.

ßðëüê
Êëàâèøè: Alt+Enter

Ííêàçàòü èíóîðìàöèííûå ïíäóëè

Íðåäíñòàâëÿåò èíóîðìàöèþ òîëüêî íá èíóîðìàöèííûõ ïíäóëþ.

Ííéàçàòü òíëüêî ìíäóëè òåñòèðîâàíèÿ

Íðåäíñòàâëÿåò èíôîðìàöèþ òíëüêî î ìíäóëÿð òåñòèðîâàíèÿ.

Ííêàçàòü òîëüêî ìíäóëè ñïèñêîâ

Íðåäíñòàâëÿåò èíôîðìàöèþ òîëüêî î ìíäóëÿõ ñïèñêîâ.

Ííêàçàòü Ííäóëè òåñòèðîâàíèÿ/äèàãííñòèêè

Íðåäíñòàâëÿåò èíôîðìàöèþ òîëüêî ííäóëÿð òåñòèðîâàíèÿ/äèàãííñòèêè.

Ííêàçàòü âñå ïäóëè

Íðåäíñòàâëÿåò èíôîðìàöèþ íáî âñåõ ïäóëÿõ, âéëþ÷àÿ ìàñòåðà.

Áîëüøèå çíà÷êè

Èñïïëüçîâàòü áîëüøèå çíà÷êè äëÿ ñïèñêà ëäóöåé.

Ìàëåíüêèå çíà÷êè

Èñïïëüçîâàòü ìàëåíüêèå çíà÷êè äëÿ ñïèñêà ïäóëåé.

Ñïèñîê

Âûâîä èíôîðìàöèè î ïïäóëýõ â âèäå ñïèñêà.

Ãåòàëè/Đàïïðò

Âûâîä èíôîðìàöèè î ïïäóëýõ â âèäå ðàïïðòà.

Îáíîâëåíèå

Îáíîâëåíèå ñïëñêà ïäóëåé.

Óññöýäî÷èâàíèå ñiièñêà ïïäóëåé ii èìåíè

Óññöýäî÷èâàíèå ñiièñêà ïïäóëåé ii èõ èìåíè.

Óññöýäî÷èâàíèå ñiièñêà ïïäóëåé ii òèïó

Óññöýäî÷èâàíèå ñiièñêà ïïäóëåé ii èõ òèïó.

Àâòî óïïðÿäî÷èâàíèå

Àâòî óïïðÿäî÷èâàíèå ñïèñêà ÿäóëåé

Çàêðûòü ïðèëíæåíèå

Âûõîä èç SiSoftware Sandra. Òàêæå ïðîèñõîäèò çàâåðøåíèå âñåô ñîâæèåíèé ïðîäðàìû..

ßðëûê

Êëàâèøè: Alt+F4

Ïàíåëü èíñòðóìåíòîâ

Ïîêàçàòü èëè ñïðÿòàòü ñòàíäàðòíóþ ïàíåëü èíñòðóìåíòîâ.

Ïàíåëü ñòàòóñà

Ïîêàçàòü èëè ñïðÿòàòü ïàíåëü ñòàòóñà.

Ñîääðæàíèå ñïðàâêè

Ñîääðæàíèå ñïðàâêè ïðîäðàììû SiSoftware Sandra.

Ííèñê ñïðàâêè

Ííèñê íåíáõîäèííé èíôîðìàöèè ïî êëþ÷åâîíó ñëíâó.

Ñîâåò äíÿ

Ñîâåòù èç áàçû Sandra. Ýôî íæéí èç êîíííåíòîâ âñåõ ñîâðåìåíûõ íðíãðàìì äëÿ Windows.

Î ïðíãðàììå SiSoftware Sandra

Èíóïðìàöèÿ î ïðíãðàììå, âåðñèè è äåòàëÿõ ëèöåíçèè. Äëÿ áîëåå ïäðîáîé èíóïðìàöèè ñìîòðèòå [License Details](#).

èçìåíåíèå íàñòðîåê ïäóëÿ

Äàííûé íàñòåðå ïííæåò âàì:

- Äûáðåòü òðååáóåíûå ðåñòû èç ñièñêà ïðåäíñòåðååëÿåìûõ äàííûì ïäóëåì. Ýòî î÷åíû âàæíàÿ ïñíååííñòü, òàé êàé áûïëíåíèå íåéîòîðûõ òåñòîâ ïíæåò ïðèååñòè ê íåñòåáèëüíîé ðàáìòå âàøåãî êííüþòåðà.
- Äûáðåòü óðîååíû áûäàåååííé èíôîðàöèè. ×àñòü îò÷åòà ïíæåò áûòû ëèøíåé èëè ñëèøéî ãðííçåéíé äëÿ âàñ.

· Äëÿ áûáîðà ïñòåðååüòå ãæëî÷ëè â æåéëååíûõ ïçèöèÿ.

· Äñå íàñòðíéè áóäóò ñîñòååíû äëÿ ãæëüíåéøåé ðàáîòû.

· Õîòÿ èçìåíåíèå íåéîòîðûõ ïíöèé äàåò ïíåíòåëüíûé ðåçóëüòàò, â íåéîòîðûõ ñëó÷àÿ ìåáôåèííàæåòü êííüþòåðà **Íàñòðåòü**.

ßðëûé

Êëàåèøè: CTRL+O

Ìàñòåð ñîçääàíèÿ îò÷åòîâ

Äàííûé ìàñòåð ïïçâíëèò âàì çàïóñòèòü íäèí èëè íåñêïëüêî ïïäóëåé è ñîñðàíèòü ðåçóëüòàòû íà äèñê. Âû òàéæå ïïæåòå âûáðàòü ïïöèè äëÿ êàæäîâî ïïäóëÿ â ìòääëüññòè.

Âû òàéæå ïïæåòå èñïëüçâàòü íàñòðéèè ïðîøëëÿ äëÿ áîëåå áûñòðîé ñòàáîòû ñ ìàñòåð ñîçääàíèÿ îò÷åòîâ.

Òàéæå âïçïæî íàïèñàíèå script ôàéëà è çàïóñê è åäî âûñëíåíèÿ èç êîìàíåíé ñòðîéè.

ßðëüê

Êëàâèøè: CTRL+R

Iàñòåð ñîçääàíèÿ îò÷åòîâ - Øàã 1

Â äàííî ðàçääåéå âû ïîæåðå âûáðàòü òèï ñîçääàâååíäî îò÷åòà:

· **Âûáîð è ñîçääàíèå îò÷åòà** - iðîäîéæåíèå ðàáîòû Iàñòåðà è ååíåðàöèÿ îò÷åòà.

· **Ñîôðàíåíèå Iàñòðîåê à script ôàéë åëÿ åàëüíåéøååí ìñííëüçîàíèÿ** - script áóäåò ñîçääí ñ èñííëüçîàíèåì ðåéóùèõ Iàñòðîåê Iàñòåðà. Â åàëüíåéøååí âû ïîæåðå âûííëíèòü ýòîò script êîìàíäí: **Sandra /r <íàçâàíèå script ôàéëà>**. Åàííàÿ ïîëèÿ íå ñîçääååò îò÷åò - òìëüêî ñîôðàíÿåò âûáðàííûå åàíè Iàñòðîéè.

· **Çàäðóçêà Iàñòðîåê èç script ôàéëà** - âûáîð ôàéëà Iàñòðîåê åëÿ èíòåðàéòèåíäî ñîçääàíèÿ îò÷åòà. Ýòî î÷åíû ðîðîøèé ñíñííà íðîâåðêè êà÷åñòâà ñîçääííäî script ôàéëà.

· **Èñííëüçîàíèå Iàñòðîåê åíóðååíååí iðîôèëÿ** - âûáîð íäíäî èç ñòàíäåðòíû ïðîôèëåé (åñëè åîñòóííû) è åñííëíèòåëüíé èíòîðàòèè åëÿ ñîçääàíèÿ îò÷åòà. Òàéèì íáðàçí, âû ïëó÷èòå îò÷åò åñiaöèàëüíî ïðîðàòå, ñîçääííî Iàñòåðí ïðîôèëåé.

Iàñòåð ñîçääàíèý îò÷åòîâ

Äàííûé ïäóëü ïçâèèò âàì âûáðàòü ïäóëè, äëý âeëþ÷åíèý â îò÷åò:

- Óñòàíâèòå ãàëî÷êó íàïðòèâ íàçâàíèý ïäóëÿ åñëè âû õðòèòå ãîáàâèòü åãî èíôîðìàöèþ â îò÷åò.
- Óäàëèòå ãàëî÷êó íàïðòèâ íàçâàíèý ïäóëÿ åñëè âû íå õðòèòå ãîáàâëÿòü åãî èíôîðìàöèþ â îò÷åò.

- Ì ólë÷àíèþ âûáðàíû âñå ïäóëè.
- Äëý âûáîðà âñå ïäóëåé, íàæíèòå êëàâèøó **Âûáðàòü âñå**.
- Äëý îòlåíû âûáîðà âñå ïäóëåé, íàæíèòå êëàâèøó **Ì÷èñòèòü**.
- Åñëè âû õðòèòå âûáðàòü ïlòèè ïäóëÿ, ðî íàæíèòå êëàâèøó **Ìlòèè**.

Ìàñòåð ñîçääàíèÿ îò÷åòîâ

Ââåäèòå âàøè êîììåíòàðèè. Åñëè âû íè÷åãî íå ââåäåòå, òî âàøè êîììåíòàðèè ê îò÷åòó ãîáàâëåíû íå áóäóð.

Åñëè âû âûáåðèòå ðåæèì îòïðàâêè îò÷åòà ïð÷òå èëè e-mail, òî äàííûé òåêñ ñòàíåò îñíâíûì (à ñàì îò÷åò áóäåò ïðèêðåíëåí ê ïèñüìó).

Create a Report Wizard

Here you can choose the way you want the report to be delivered:

- **Save to Disk** - you will be able to select the drive, path and filename for the report.
- **Print or Fax** - you will be able to choose the printer or fax you want to send the report to and also set the device settings, number of copies, etc. A print or fax needs to be installed.
- **E-Mail by MAPI** - you will be able to enter the message subject and the recipient's name(s). The report will be send as a file attachment. Make sure you check the **compress** checkbox to minimise message size. A 32/64-bit MAPI compatible client needs to be installed and configured properly.
- **Email by SMTP** - you will be able to enter the message subject and the recipient's name(s). Also, you will need to enter the SMTP server details and user account information. The report will be send as a file attachment. Make sure you check the **compress** checkbox to minimise message size. CDO need to be installed and the SMTP service configured.
- **Post by NNTP** - you will be able to enter the message subject and the newsgroup(s). Also, you will need to enter the NNTP server details and user account information. The report will be send as a file attachment. Make sure you check the **compress** checkbox to minimise message size. CDO need to be installed and the NNTP service configured.
- **Upload it** - you will be able to enter the URL of the server you want to upload it to, the account user name and password. If you're uploading to a FTP server, use the <ftp://ftp.server.com/folder> convention. If you're uploading to a web/http server, use the <http://www.server.com/folder> or <https://www.secure.com/folder> convention.
- **ODBC database** - you will be able to enter the DSN (data source name), the user name and password to connect to it. You need a previously set-up data source (generally a system data source) through the ODBC Control Panel extension. Any (relational) database supported by ODBC can be used. See [Database Schema](#) for schema information.
- **ADO database** - you will be able to enter the provider (i.e. the database layer, e.g. SQLOLEDB), server host name, database name, user and password. Generally this is the recommended option for SQL Server or other specialised storage providers. See [Database Schema](#) for schema information. You can also connect through ODBC if a DSN-less connection is required.
- **Post to MSMQ queue** - you will be able to enter the queue name and the account user name and password. If you're posting to a private queue, make sure you prefix the queue name with the **private\$** keyword.

Create a Report Wizard

Here you can choose the way the report file is created:

- **Text Document (.txt)** - This is the normal format, readable by humans (i.e. with proper formatting, alignments and other things). But it cannot be easily imported into a database or spreadsheet. Sandra herself cannot read it.
- **Report/Hierarchical Compatible (.rpt)** - To allow Sandra to read it back, you should choose this option. While not readily accepted as input to a database or spreadsheet - a converter can be quickly made to convert most other formats. For more information see [Report Format](#).
- **Web/Html Compatible (.htm)** - If you want to create a report for Internet publication or to print out. It looks better but it is much larger than a text report. It should also be used if you intend to use proportional fonts or import it into a modern editor. You can import your own *style sheet* if you don't like the default. For more information see [HTML File Format](#).
- **Web/XML Compatible (.xml)** - Create a report in XML format, from which you can readily import it into any XML compliant system, format or convert to any other format. You can view or format it directly with Microsoft Internet Explorer 5 or later. For more information see [XML Format](#).
- **CIM SMS/DMI Compatible (.mif)** - Create a report in CIM (Common Interface Model) format developed by DMTF (Desktop Management Task Force) part of WBEM (Web-Based Enterprise Management) initiative. Microsoft's SMS (Systems Management Server) uses it and you can import a report directly into it. Any CIM/DMI compliant system should work also. For more information see [CIM Format](#).
- **Append to Existing Report** - Check it if you want the new report to be appended to the selected file instead of overwriting the file. Be warned that this only works for normal, text type reports.
- **Compress Report (.cab)** - Available only if you save the report to a file (including e-mail/post/etc). The report will be compressed in the Windows cabinet format. As the file is text the saving may be appreciable (90% or more).
- **Encrypt Report (.cry)** - Available only if you save the report to a file (including e-mail/post/etc). The report will be encrypted using a well-known algorithm using a key of 128-bit or higher (depending on encryption pack) hashed from the key you've entered. Make sure the key you're using is not too simple (e.g. 8 characters or more, etc.).

Database Schema

The schema for the database that Sandra requires is analogous to the XML schema (naturally) and thus requires a relational database. A modern database (Oracle, SQL Server, Access) will do just nicely, however any ODBC/OLE DB/ADO compliant database should work also.

Due to the design of the system, the schema is not complex with few enforced keys, but that makes queries quite hard. Please refer to the examples for example SQL queries; you need to be familiar with the SQL syntax.

Database Creation Schema Scripts

There are script schemas for all tested/supported databases in the \Examples folder:

- Microsoft Access/Jet - *Report Schema.mdb*
- **IBM DB2** - IBM DB2 Schema.sql
- **Microsoft SQL Server** - *SQL Server Schema.sql*
- **Oracle** - Oracle Schema.sql
- **MySQL** - MySQL Schema.sql

Please use them for creating the database/schema.

Tables

Report - this is the primary table; each module belongs to only one report.

Module - this groups data by module; each item belongs to only one module.

Class - this is optional, only for 3rd level modules; each class belongs to only one module.

Device - this is optional, only for 2nd and 3rd level modules; each device belongs to either a class or directly to a module.

ItemGroup - this groups items logically, and is used by most modules; each item group belongs to either a class, device or directly to a module.

Item - this is the data tuple itself and holds the actual data; each item belongs to an item group or directly to a module in special cases.

Relationships

As discussed above there is more than one relationship link depending on module type:

Simple: Report -> Module -> Item

1st Level: Report -> Module -> ItemGroup -> Item

2nd Level: Report -> Module -> Device -> ItemGroup -> Item

3rd Level: Report -> Module -> Class -> Device -> ItemGroup -> Item

Generally the keys present in the tuple can determine the type of module:

Simple: GroupID key of Item table is null.

1st Level: ClassID and DeviceID keys of ItemGroup table are null.

2nd Level: ClassID key of ItemGroup table is null.

3rd Level: Both ClassID and DeviceID keys of ItemGroup table are valid.

There are also a couple of bits that let you determine the type of module:

Simple: as per above.

1st Level: HasClass and HasDevice bits of Module table are false.

2nd Level: HasClass bit of Module table is false.

3rd Level: Both HasClass and HasDevice bits of Module table are true.

Query Tips

Due to the multiple types of relationships, queries that need to return the data for any module may need to use multiple selects, using union statements to merge the results together. Generally this can be avoided if the data from the intermediary tables (i.e. Class, Device, ItemGroup) is not needed, thus go from Module -> Item directly.

For performance reasons, it is recommended to avoid the unions or at least manage to do with non-unique unions. As most queries will select on text columns, make sure you set up indexes on those columns, preferably compound indexes on the specific joins you are using.

SQL Query Examples

See the *SQL Example Queries.txt* file in the \Examples folder for example SQL queries.

Report/Hierarchical Format

The file extension used by the report generator is **.rpt**

The format follows the Windows INI file format with special tags to identify modules, device classes, devices, sub-titles and attributes.

- A module has the tag **[module:{mn}]** where *mn* is the name of the module. Underneath this tag, the classes belonging to this module are listed.
- A class tag also contains the module name in the tag name, thus for **[class:{cn}module:{mn}]** *cn* is the class name and *mn* is the module the class belongs to. Every class has a parent module. Underneath this tag, the devices belonging to this class are listed.
- A device tag also contains both the module and class names, thus for **[device:{dn}class:{cn}module:{mn}]** *dn* is the device name, *cn* is the class it belongs to and *mn* is the module it belongs to. Underneath this tag, the attributes are listed.
- A sub-title has the tag *sn=a,b* where *sn* is the sub-title name, *a* is the icon ID (internal) and *b* is the formatting style (internal).
- An attribute has the tag *an=a,b,vn* where *an* is the attribute name, *a* is the icon ID (internal), *b* is the formatting style (internal) and *vn* is the value of the attribute.

Here's an example:

```
[module:{Sound Card Information}]
Wave Input Devices (Recording)=0
```

```
[class:{Wave Input Devices (Recording)}module:{Sound Card Information}]
SB Live! Wave In [D000]=0
```

```
[device:{SB Live! Wave In [D000]}class:{Wave Input Devices (Recording)}module:{Sound
Card Information}]
General Device Information=1,0
Device Name=-1,0,SB Live! Wave In [D000]
```

Web/HTML Format

The file extension used by the report generator is **.htm** not *.html*.

The HTML file format adheres to **HTML 4.0** but only uses HTML 3.0 tags and thus should display on almost all browsers.

The report is one huge table. Thus the browser must support **tables** – otherwise it will not display correctly.

The page has a built in style definition block, but you can overwrite it by providing a **ReportStyle.css** style sheet in the same folder as the report.

XML Format

The file extension used by the report generator is **.xml**

The DTD schema for the file is called **ReportSchema.dtd** and can be found in the \ **Examples** folder within the Sandra folder.

The XML schema for the file is called **ReportSchema.xml** and can be found in the \ **Examples** folder within the main Sandra folder.

An example XLS style-sheet to convert a XML report into HTML can be found in the \ **Examples** folder – name **ReportStyle.xls**.

An example of a dynamic HTML page (MS-IE 5.0 or later required) that shows how to generate HTML from XML using a XLS can be found in the \ **Examples** folder – name **Dynamic XML Report.htm**.

- The report uses the **<Report>** tag and contains at least one module.
- The module uses the **<Module>** tag and contains a title, one or more device class(es), one or more device(s), one or more information group(s) or one or more information item(s).
- The device class uses the **<DeviceClass>** tag and contains a title, an icon ID and one or more device(s).
- The device uses the **<Device>** tag and contains a title, an icon ID and one or more information group(s).
- The information group uses the **<InfoGroup>** tag and contains a title, an icon ID and one or more information item(s).
- The information item uses the **<InfoItem>** tag and contains a title, an icon ID, a format specifier and a value tag.
- The useful tags are **<Title>** and **<Value>**, the others are reserved.

Here's an example:

```
<Report>

  <Module>
    <Title>Sound Card Information</Title>

    <DeviceClass>
      <Title>Wave Input Devices (Recording)</Title>
      <Icon>0</Icon>

      <Device>
        <Title>SB Live! Wave In [D000]</Title>
        <Icon>0</Icon>

        <InfoGroup>
          <Title>General Device Information</Title>
          <Icon>1</Icon>
```

```
<Infoltem>
  <Title>Device Name</Title>
  <Icon>-1</Icon>
  <Format>0</Format>
  <Value>SB Live! Wave In [D000]</Value>
</Infoltem>
```

CIM Format

The file extension used by the report generator is **.mif**

The class specified is SiSoftware|SiSoftware Sandra|001

- The report uses the **Component** tag. The start of the report is marked by the **Start Component** tag and the end of the report is marked **End Component**.
- The module uses the **Group** tag. The start of the module is marked by the **Start Group** tag and the end of the module is marked **End Group**. The module is at level 1.
- The device class uses the **Group** tag. The start of the device class is marked by the **Start Group** tag and the end of the device class is marked **End Group**. The device class is at level 2, i.e. within a module group.
- The device uses the **Group** tag. The start of the device is marked by the **Start Group** tag, and the end of the device is marked **End Group**. The device is at level 3, i.e. within a device class group.
- The information group uses the **Group** tag. The start of the information group uses **the Start Group** tag, and the end of the information group is marked **End Group**. The information group is at level 4, i.e. within a device group.
- The information item uses the **Attribute** tag. The start of the information item uses **the Start Attribute** tag, and the end of the information item is marked **End Attribute**. The information item can be found at any levels from 1 to 4.
- The useful attributes of an information item are **Name** and **Value**. The other can be useful for SMS/DMI systems or compatible.

Here's an example:

Start Component

Name = "SiSoftware Sandra"
Description = "SiSoftware Sandra"

Start Group

Name = "Sound Card Information"
ID = 6
Class = "SiSoftware|SiSoftware Sandra|001"
Description = "Sound Card Information"

Start Group

Name = "Wave Input Devices (Recording)"
ID = 1
Class = "SiSoftware|SiSoftware Sandra|001"
Description = "Wave Input Devices (Recording)"

Start Group

Name = "SB Live! Wave In [D000]"
ID = 1
Class = "SiSoftware|SiSoftware Sandra|001"
Description = "SB Live! Wave In [D000]"

Start Group
Name = "General Device Information"
ID = 1
Class = "SiSoftware|SiSoftware Sandra|001"
Description = "General Device Information"

Start Attribute
Name = "Device Name"
ID = 1
Description = "Device Name"
Access = Read-Only
Storage = Common
Type = String(64)
Value = "SB Live! Wave In [D000]"
End Attribute

Ìàñòåð ñîçääàíèÿ îò÷åòîâ - ïîñëåäíèé øàã (ñîõðàíåíèå íà äèñê)

Âûáåðèòå èìÿ ôàéëà ðàíïðòà äëÿ ñîõðàíåíèÿ.

Iàñòåð ñîçääíèý îò÷åòîâ - ïñëåäíèé øàã (MAPI Email)

Âïçìæíñòè âûáîðà:

- **Càãëàâèå E-Mail** - ââåäèòå ñâîé çàãïëîâè ièñüìà èëè ïäòåðäèòå áàçîâûé.
- **Åäðåñàòû** - ï÷òîâûå àäðåñàòû. Íáù÷í ñíè ðàçääëàþòñÿ ',' èëè ';'. Åàì íå íóæíî ââîäèòü èõ èlåíà, àäðåñîâ âïñéíå äîñòàòî÷í.

Iàñòåð ñîçääàíèÿ ìò÷åòîâ - ïñëåäíèé øàã (SMTP Email)

Âïçìæíñòè âûáîðà:

- **Cääëàâèå E-Mail** – ââåäèòå ñâîé çääïëîâé ièñüìà èëè ïäòåðäèòå áàçîâûé.
- **Aäðåñàòû** – iï÷òîâûå àäðåñàòû. Íáû÷í ñè ðàçääëàþòny ',', èëè ';'. Âàì íå íóæíî ââîäèòü èõ èìáà, àäðåñâà âïïéíå äïñòàòî÷í.
- **Îòïðåâèòåëý E-Mail** – âàøà iï÷òîâàÿ ó÷åòíàÿ çäïëñü èëè àäðåñ.
- **Nåðååð SMTP** – òèí è èìÿ iï÷òîâàí ñåðååðà SMTP.
- **Íïðò ñåðååðà SMTP** – iïðò ñåðååðà SMTP. Íáû÷í ýòî **25**.
- **Èñïëüçîâàíèå SSL äëÿ àâòîðèçàöèè** – èñïëüçîâàíèå iðòîðèçàöèè SSL äëÿ iï÷òîâàí ñåðååðàíèÿ. Óååäèòåðñü, ÷òî ñåðååð iïäåðæèâàåò äàííóþ iïöèþ.
- **Èìÿ ïëüçîâàòåëý** – eïäèí ïëüçîâàòåëý.
- **Iàðîëü ïëüçîâàòåëý** – iàðîëü ïëüçîâàòåëý. Äëÿ àííèííâà ãõîäà ïñòàâüòå ýòî ïëå ïóñòù.

Iàñòåð ñîçääíèÿ ìò÷åòîâ - ïñëåäíèé øàã (ïòîê MSMQ)

Âîçìæíñòè âûáîðà:

- **Íòîê** - èiy ïòîêà â êîððåêòîì ôîðìàòå, ò.å. <computer>\<queue name> (åñëè ýòî óäääåíûé êíñüþòåð) èëè .\private\$\<queue name> åñëè ýòî ÷àñòíûé ïòîê íà ëîêæüííè iàøèíå.
- **Transactional** - âàæíñòü ïòîêà. ïñëå ìòîðåâèè ññáùåíèÿ ýòîò ñòàðóñ óæå íå áóäåò èìåòü íèéàéíñòü çíà÷åíèÿ.
- **Íáùèé äíñòóí** - âàðèàíòû íáùååíí ãíñòóíà.
- **Øèôðîâàíèå ññáùåíèÿ** - øèôðîâàíèå ðåéè àåçíàòåíèÿ. Ýòó ïðîöåäóðó íñóùåñòåéÿåò MSMQ à íå Sandra, õîòÿ ïðè øèôðîâàíèè è èñïíëüçóåòñÿ áàçíàÿ ñèñòåíà êðèïòîðàôèè Windows. Ñåðòèôèéàò ïíëüçíàòååéÿ èñïíëüçóåòñÿ êàé ééþ÷.
- **Èiy ïíëüçíàòååéÿ** - èiy ïíëüçíàòååéÿ.
- **Iàðîëü** - iàðîëü.

Ìàñòåð ñîçääàíèÿ îò÷åòîâ - ïñëåäíèé øàã (íîâîñòè NNTP)

Âîçìæíñòè âûáîðà:

- **Çàäíèíàíè ñïïáùåíèÿ ãðóïïû ïâîñòåé** – ââåäèòå çàäíèíàíè ñïïáùåíèÿ èëè ïäòååðäèòå ààçîâîå.
- **Ãðóïïû ïâîñòåé** – ãðóïïû ïâîñòåé, à êîòîðûå áóäåò îòïðàâëåñí äàíñå ñïïáùåíèå. Íáû÷í íè ðàçäåëèàþòñÿ ',' èëè ','.
- **Îòïðàâèòåéü E-Mail** – Âàøà ó÷åòíàÿ çàïèñü èëè ï÷òîâûé àäðåñ.
- **Nåðååð NNTP** – èìÿ ñåðååðà NNTP.
- **Íiðò ñåðååðà NNTP** – íiðò ñåðååðà ïâîñòåé NNTP. Íáû÷í ýòî **119**.
- **Èñïïëüçîâàíèå ïðîòîéíèà SSL äëÿ ðåäèñòðàöèè** – Èñïïëüçîâàíèå ïðîòîéíèà SSL äëÿ àâðîðèçàöèè íà ñåðååðå. Óåäåèòåñü, ÷òî ñåðååð ïäàäåðæèåàåò äàíñóþ ïöèþ.
- **Èìÿ ïñëüçîâàòåëÿ** – Èìÿ ïñëüçîâàòåëÿ.
- **Ìàðîéü** – Ìàðîéü. Îñòàâüòå äàíñå ïëå ïóñòùì, åñëè ñåðååð ïäàäåðæèåàåò àííèíûé âõîä.

Iàñòåð ñîçääìèý ìò÷åòîâ - ïîñëåäíèé øàã (Çàãðóçêà)

Äëý çàãðóçêè ÷åðåç **web/http** âû ïîæåðå âûáðàòü:

- **Ñåðååð** - ïïëíûé URL àäðåñ ïàïèè ìàçíà÷åíèý, ìaiðèìåð <http://www.server.com/uploads/>. Äëý áåçïïàñíûõ óçëîâ SSL — <https://www.secure.com/uploads/>.
- **Íïëüçîåàòåéü** - èìý ó÷åòííé çàïèñè (äëý àííèìíäî áôïäà ïñòàâüòå ïóñòùì).
- **Íàðîéü** - ïàðîéü äëý ààíííé ó÷åòííé çàïèñè (äëý àííèìíäî áôïäà ïñòàâüòå ïóñòùì).

Äëý çàãðóçêè ÷åðåç **ftp** âû ïîæåðå âûáðàòü:

- **Ñåðååð** - ïïëíûé URL àäðåñ ïàïèè ìàçíà÷åíèý, ìaiðèìåð <ftp://ftp.server.com/uploads/>.
- **Íïëüçîåàòåéü** - èìý ààíííé ó÷åòííé çàïèñè, èëè *anonymous*.
- **Íàðîéü** - ïàðîéü äëý ààííäî ïïëüçîåàòåéÿ, èëè ï÷òîâûé àäðåñ äëý *anonymous*.

Iàñòåð ñîçääíèý îò÷åòîâ - ïñëåäíèé øàã (áàçà äàííûõ ODBC)

Âïçìæíñòè âûáîðà:

- **DSN** - èiy ëîêàëüíûõ äàííûõ íà ëîêàëüííé lèøèá.
- **ïñëüçîåàòåéü** - èiy ïñëüçîåàòåéü áàçû äàííûõ èéè ïñòåâüòå ïóñòù íëý àííèííâ ãõîäà.
- **ïàðîéü** - ïàðîéü äéý áàçû äàííûõ.
- **Èñïñëüçîåàíèå éóðñîðîå éeeåíòå** - áûáåðèòå áñëè ñåðåð ïñëåäðæèåàåò êóðñîðû, ýòî çìà÷èòåéüíí óåðéè÷èååò ïðîéçâíàéòåéüíñòðü; íí óåðåð ãðåñû, ÷òî á íèò ãñòðü íåíåðíàéüíñòðü.
- **ïñëåäðæèå ODBC 3.x** èéè áîéåå ïñçäíèo - áéëþ÷èòå, áñëè Áàø äðàéååð ODBC áåðñèè 2.xx. 3.5x èéè áîéåå ïñçäíèé (ðåðñíåíàé). È áûéëþ÷èòå, áñëè Áàø äðàéååð ODBC áåðñèè 2.xx. Áîéåå ðàííèå áåðñèè íå ïñëåäðæèåþðñý.

Ñîçääíèå DSN èñïñëüçóý ïñíåéü õðàååéåíèý|Áàìèíèñòðèòåíàé|ODBC. Æåéàðåéüíí ñîçääíòü ñèñòåíò DSN îòéè÷íóþ ìò ïñëüçîåàòåéü DSN. Çàðåì óêàæèòå áñå òðåáóåíûå íàñòðíéè.

Äéý áàç äàííûõ ôîðìàòà **SQL Server** óêàæèòå:

- ïñëåäðæèà Identity/AutoIncrement - áéëþ÷èòå.
- ïñëåäðæèà ïñëåäíàòåéüíñòðåé - áûéëþ÷èòå.
- Èñïñëüçîåàíèå éeeåíòñèèõ êóðñîðîå - áûéëþ÷èòå.

Äéý áàç äàííûõ ôîðìàòà **Oracle** óêàæèòå:

- ïñëåäðæèà Identity/AutoIncrement - áéëþ÷èòå.
- ïñëåäðæèà ïñëåäíàòåéüíñòðåé - áûéëþ÷èòå.
- Èñïñëüçîåàíèå éeeåíòñèèõ êóðñîðîå - áéëþ÷èòå (äðàéååð v7/8).

Ó÷òèòå, ÷òî íåðåå ïñëåäíàòåéüíñòðåé ãàì íåíåðíàéíí óñòàíâèòü è íðàåéëüíí íàñòðíèòü Oracle Client è äðàéååðà SQL*Net. Èñïñëüçóéòå ïñòèè ODBC äéý íðååðàðèòåéüíí íðååðêè ñîâæíåíèý.

Äéý áàç äàííûõ ôîðìàòà **Access/Jet** óêàæèòå:

- ïñëåäðæèà Identity/AutoIncrement - áéëþ÷èòå.
- ïñëåäðæèà ïñëåäíàòåéüíñòðåé - áûéëþ÷èòå.
- Èñïñëüçîåàíèå éeeåíòñèèõ êóðñîðîå - áûéëþ÷èòå.

Äéý áàç äàííûõ ôîðìàòà **MySQL** óêàæèòå:

- ïñëåäðæèà Identity/AutoIncrement - áûéëþ÷èòå (äàæå áñëè ïñëåäðæèååòñý).
- ïñëåäðæèà ïñëåäíàòåéüíñòðåé - áûéëþ÷èòå.
- **Èñïñëüçîåàíèå éeeåíòñèèõ êóðñîðîå** - ïòéëþ÷èòå (äðàéååð v3); áéëþ÷èòå (äðàéååð v2).

Áàæíí. Íåéíòðîå éeeåíòñèíå ïðîäðàíííå íáðñíå ÷åíèå ïæåò íåðåçàíèñûâàòü äðàéååðà ODBC èéè äðóæèå áèáéèòåéè. ïñòðåóéòå óñòàíâèòü ïñëåäíþþ áåðñèþ MDAC.

Create a Report Wizard - Last Step (ADO database)

For **SQL Server** databases, specify:

- **Provider** - SQLOLEDB
- **Server** - the host name of the SQL Server database.
- **Database** - the database (schema) name.
- **Driver** - leave blank.
- **Use Windows Authentication** - check if security is to be handled by Windows. The current login user name/password will be used as credentials. If unchecked, specify user name and password.
- Supports Identity/AutoIncrement - check.
- Supports Sequences - uncheck.
- Use Client Cursors - uncheck.
- **User** - database user name (blank if anonymous) if not using Windows authentication.
- **Password** - database user password (if needed) if not using Windows authentication.

For connection **ODBC** databases specify:

- **Provider** - MSDASQL
- **Server** - host name of server if applicable; blank otherwise.
- **Database** - database name if server specified or database file name.
- **Driver** - full name of ODBC driver, verbatim.
- Use Windows Authentication - leave unchecked.
- **Supports Identity/AutoIncrement** - check or uncheck depending on database.
- **Supports Sequences** - check or uncheck depending on database.
- **Use Client Cursors** - check or uncheck depending on database.
- **User** - the database user name or blank if anonymous.
- **Password** - the database user password or blank if none needed.

This mode of connection is very useful when no ADO/OLE DB driver is available for the database but a DSN-less connection is required. It is recommended to test the connection through ODBC first.

For **Oracle** databases, specify:

- **Provider** - MSDAORA
- **Server** - the host name of the Oracle database.
- **Database** - the schema (database) name.
- **Driver** - leave blank.
- **Use Windows Authentication** - check if security is to be handled by Windows. The current user login needs to be set up as an external user. If unchecked, specify user name and password.
- Supports Identity/AutoIncrement - uncheck.
- Supports Sequences - check.
- **Use Client Cursors** - check; the OLE DB provider does not support server cursors.
- **User** - the database user name or blank if anonymous.
- **Password** - the database user password or blank if none needed.

Note that you need to install the Oracle Client software and the SQL*Net drivers and configure them properly before attempting to connect. Use the ODBC option to test the connection first.

For **Access/Jet** databases, specify:

- **Provider** - *Microsoft.Jet.OLEDB.X.XX* where X.XX is the Jet version, e.g. 4.0, 3.51, etc.
- **Server** - leave blank.
- **Database** - file name of the database.
- **Driver** - leave blank.
- Use Windows Authentication - leave unchecked.
- Supports Identity/AutoIncrement - check.
- Supports Sequences - uncheck.
- Use Client Cursors - uncheck.
- **User** - the database user name or blank if anonymous.
- **Password** - the database user password or blank if none needed.

NB. Some client software may overwrite the OLE DB drivers or other libraries. You can try reinstalling the latest version of MDAC afterwards.

Ñòàòóñ òåñòèðíâàíèÿ

Äàííîå îéíî ñíáùàåò âà), ÷òî ïðîèññîäèò òåñòèðíâàíèÿ âàøåé ñèñòåìû ïðîäðàííé SiSoftware Sandra è íå ñòîèò åé íåøàòü. Â ïðîèâåííî ñëó÷àå ðåçóéüòàòû òåñòèðíâàíèÿ áóäóò íèæå ðåàëüíûõ.

ÍÀ:

- Íàæèìàéòå íà êëàâèøè
- Íåðåíåðùàéòå íûøü è íå íàæèìàéòå íà êëàâèøè
- Çàïóñêàéòå äðóäèå ïðîöåññû (ïðîèäðûâàíèå MIDI/Wave/Video, íåðåêà÷éó äàííûõ èç Internet, ñåðåâîé íàíåí, è .ò.í.)

Íæàëóéñòà, äîæäèòåñü îéí÷àíèÿ ðåñòà. Áîëüøèíñòåí èç íèõ çàíèìàþò íåíåå 1 ìèíóòû, è íåò òåñòåí ïðîäèæèòåññûþ áîëåå 5 ìèíóò.

Ñòàòóñ ñîçääàíèý ðàïïðòà

Â äàííññ îéíå âû ïæåòå óâèäåòü òåêóùèé ñòàòóñ ñîçääàíèý ðàïïðòà:

- Òeï ðàïïðòà è óñòðíéñòâà
- Ñòàòóñ ñîçääàíèý ðàïïðòà
- Òåêóùèé ïäóëü
- ïðåäöïðåæäåíèý ïðè ñîçääàíèè ðàïïðòà
- ïðïöåíò âûïíëíåíèý
- Â ëþáîå âðåìÿ âû ïæåòå âûáðàòü **Îòìåíà** äëÿ ìòìåíû ñîçääàíèý ðàïïðòà.
- Äàííññ îäóëü ïñíäàåò âàì ïñíýòü ðàáíòàåò èë Sandra èëè æå ïðîèçîøåë ñáîé.
· Äñëè âûïíëýåòñý àíèìàöèý, ðî íå áåññïéîéðåñü, ïðïöåññ ñîçääàíèý ðàïïðòà ïæåò çàíýòü äî 10 ïèíóò: Äñëè æå âû âéëþ÷è â ðàïïðòà âñå ïäóëè (íñíáåíññ îäóëü òåñòèðîåíèý äèñêà), ðî ïðïöåññ ñîçääàíèý ðàïïðòà ïæåò çàíýòü áîëåå 10 ïèíóò.

Ñîâåò äíÿ

Â äàííî îéíå âû ïæåòå óâèäåòü ñîâåò äíÿ.

- Âúáåðèòå **Ñéåäóþùèé Ñîâåò** äéÿ ïåðåðíäà ê ñéåäóþùåìó ñîâåòó.
- Âúáåðèòå **Çàéðûòü** äéÿ çàéðûòèÿ îéíà.
- Íòéëþ÷èòå **Íîéàçûâàòü ñîâåòü** ïðè çàïóñéå åñëè âû íå õîòèòå, ÷òîáû îéí Ñîâåò äíÿ ïýâéÿêñü ïðè êàæäî çàïóñéå ïðîäðàíû.

Òðåáóåòñý ðåãèñòðàöèý SiSoftware Sandra

Èçâåíèòå, î ýòîò ïäáóëü äîñòóïåí ðîëüêî â **çàðåãæñòðèðíåàíííé** âåðñèè Sandra, â **Professional** èëè **Enterprise**. Äëÿ çàïóñêà ýòîäî ïäáóëý âàì íåíáðîäèíî êóïèòü íäíó èç ýòèõ âåðñèè.

Âû ïäæåòå óääèëòü ïäáóëü (íàæìèòå **DEL** èëè ùåëëíèòå ïðàâîé êíññéîé ìûøèè è âûáåðèòå **Óäæèëòü**). Ýôî íå ðåéëàìíàÿ èíôîðlåöèÿ, íðîñòî ñååååíèÿ î òî, ÷ òî ýòîò ïäáóëü ïäæåò áûòü îòééþ÷åí.

Äëÿ áîéåå ïäðîáñé èíôîðlåöèè î ïëóïêè âåðñèé **Professional** èëè **Enterprise**, ñìòðèòå ðàçäåë íëóïêà.

NB. Íåéîòîðûå ïäáóëè ïäáóò áûòü äîñòóïíû â ðàñøèðåíííé óñëîâî áåññëèàðííé âåðñèè, aka **Advanced**.

Iàñòåð ñòðåññ-òåñòèðîâàíèÿ

Äàííûé Iàñòåð ïííæåð ààì çàïóñòèòü ëþáíé òåñò èëë ñòðåññ-òåñò (èëë ãðóïíó èç íèô) è áûïïëíýòü óêàçàííå êïëë÷åñòåî âðåìåíè äëÿ ïðíååðêè ñòàáèëüíñòè ðàáîòû ñèñòåíû.

Öîòÿ Iáû÷íûå òåñòû è íå ïðåäíàçíà÷åíû äëÿ ñòðåññ-òåñòèðîâàíèÿ, ííè ïðåäíàçíà÷åíû äëÿ ïðíååðêè ðàáîòíñíñíå ñòè ëíííííå ðàáîòíå, çàäðóæàÿ CPU, +èïñåò, íàìÿòú èëë ãëñêíå ñòðåññ-òåñò ñòðåññ-òåñòèðîâàíèÿ çàïóñêåðò èô ã ðåæèìå ïðíååðêè (åñëë ãîçíæí), çàòåì âûâîåèò Íáûùåííûå ðåçóëüòåðû.

Ííäöëë ñòðåññ-òåñòèðîâàíèÿ ïðåäíàçíà÷åíû äëÿ ïðíååðêè ñòàáèëüíñòè ðàáîòû ëíííííå ðàáîòíå, áûïïëíýÿ ðàçëë÷íûå ñòðåññ-òåñòèðêè. Áñéåññòåèå ýòïñí òåñíåðàòòðà ëíííííå ðàáîòíå ïðåäíàçíà ñòðåññ-òåñò ñòðåññ-òåñòèðîâàíèÿ ïðåäíàçíà ñòðåññ-òåñòèðîâàíèÿ.

Áíèìàíèå: Iàñòåð ñòðåññ-òåñòèðîâàíèÿ ïðåäíàçíà ñòðåññ-òåñòèðîâàíèÿ ïðåäíàçíà ñòðåññ-òåñòèðîâàíèÿ ïðåäíàçíà ñòðåññ-òåñòèðîâàíèÿ.

Æðëüê
Êëàâèøè: CTRL+B

Iàñòåð ñòðåññ-òåñòèðîâàíèÿ - øàã 2

Çääñüü áû ïìæåòå çàäàòü íåéïòîðûå íàñòðîéêè, êïòîðûå áóäóò ó÷èòûâàòüñÿ ïðè òåñòèðîâàíèè:

- **Íìåòîðåíèÿ** – êïëè÷åñòåî íìåòîðåíèé êàæäîâî òåñòà.
- **Íáïðåðûâíñòü** – íáïðåðûâíñâ áûïëíåíèå òåñòå.
- **Íèçéèé ïðèîðèòåò** – áûïëíåíèå òåñòå ñ íèçéèì ïðèîðèòåòî áàæéíñòè, íåáõîäèí ïðè èõ ôíñâíñâíèé.
- **Íàáéþääíèå çà ñíñòíÿíèåì ñèñòåìû** – êíñòíÿíèåðíàòü èçìåíåíèå òåñòåðàòóðû, íèòåíèÿ, íáïðòåòü ñèñòåìû îöëàæäíèÿ, è ò.ii.
- **Íðåéðàòèou ïðè íåðåãðåâå/ñáîå** – íðåéðàùàòü ëè áûïëíåíèå òåñòå ïðè íåðåãðåâå, ñáîå ñèñòåìû.

Iàñòåð ñòðåññ-òåñòèðîâàíèÿ - øàã 3

Çääñüü âû ïiæåòå óêàçàòü óðîâåíü èñïièüçîâàíèÿ iðîöåññiðà, åñëè íå õîòèòå, ÷òíáû Þì èñïièüçîâàéñý íà 100%. Ýðî âàæíi iðè èñïièüçîâàíèè íåñòàáèëüíûõ iðîöåññiðîâ, òàê êàê ýòî ïiæåò iðèåññòè ê èõ íåðåñðåâó.

Âû ïiæåòå âûáðàòü äëÿ òåñòèðîâàíèÿ íåêòðûå èç iðîöåññiðîâ, åñëè íå õîòèòå òåñòèðîâàòü èõ âñåð. Èíå÷íi, äëÿ òåñòèðîâàíèÿ íåñéîëüéèõ iðîöåññiðîâ ààì íåíáðiäèìà íóëüðèiðîöåññiðíàÿ ñèñòåìà ñ íóëüðèiðîöåññiðíé ïåðåñðèííé ñèñòåìé.

Iàñòåð ñòðåññ-òåñòèðîâàíèÿ - øàã 4

Ýòî âñååññî ëèøü ïðåäóïðåæäåíèå è ïñäòåðæäåíèå òîãî, ÷òî âû ïííèìàåòå òî, ÷òî ïðîèññîäèò. Iàæìèòå OK.

Iàñòåð ïîâûøåíèý iðîèçâîäèòåëüïñòè

Äàííûé iàñòåð áûïïëíÿåò áñå òåñòû è íáíáùàåò ñîâåðòû, îøèáêè è iðåäóíðåæäåíèý á åäéíûé ñïëñîé.

Ýòî óäíáíûé ióðü ïïëó÷åíèý ïäðîáíé èíóîðìàöèè î áàøåé ñèñòåìå, íå çàïóñêàÿ êàæäîãî ïäóëÿ. Ó÷òèòå, ÷òî äëÿ áûïïëíåíèý áñåô òåñòîâ ïðòðåáóåòñÿ ïðåäéåéíå ãðåìÿ.

Ñîâåðòû

Äëÿ áîëåå ïäðîáíé èíóîðìàöèè î ñîâåðàõ ñìòðèòå ñëåäóþùèå ïäóëè:

Ñîâåðòû (iðîèçâîäèòåëüïñòü) List


ßðëûê

Êëàâèøè: CTRL+P

Iàñòåð Èíòåðíåò ïáïîâëåíèÿ

Äàííûé Iàñòåð ïííæåò ààì ïðîèçâîäèòü ñâïåâðåìåííà ïáïîâëåíèå Sandra. Èñïïëüçóÿ ïäåìíà èëè êàååëüíà ñâåäèíå ëåðò ïíäéëþ÷àåðñý è ñåðåð ïáïîâëåíèÿ è ïðîèçâîäèò ïëñê ïâûõ ýëåìåòíà ïðîäðàììû. Äàííûå ïáïîâëåíèÿ áåñïëåòíû.

Ðåêîìåíäóåòñý çàïóñêàòü ýòòò Iàñòåð åæåìåñý÷í îå çàáóäüòå ïá ýòò!



Ùåééíèòå çääñü äéÿ ìòëðûòèÿ áíéåå ïäðíáííé èíóïðìàöèè î ñéà÷èåàíèè ïáïîâëåíèé.

Ìàñòåð ðåãæèñòðàöèè

Äàííûé ìàñòåð çàðåãæèñòðèðóåò èëè àêòèâèðóåò äàííóþ ïðîãðàììó.

Iàñòåð èíäåêñà ïïëííé iðîèçâiäèòåðëüíñòè

Äàííûé iàñòåð iïïæåðò âàì áûñòðî ñòðàâíèòü âñå èíäåêñû iðîèçâiäèòåðëüíñòè (ò.å. ðåçóëüòàòû ðåñòðîâ) âàøåé ñèñòåìû ñ ýòàëííûìè ðåñòàìè.

Âñå ýòî iñóùåñòåëýåòñÿ ióðåì âûïëíäíèÿ âñåõ ýòàëííûõ òåñòðâ è iòîáðàæåíèÿ ðåçóëüòàòîâ, èñïëüçöý iàððèöó ñòðàëíñòè (â iàñòíÿùåâ ãðåìý ñòðòèôåíèé). Äàííûé ðåñò ïïçâëýåò âàì áûñòðî ñòðàëóðëüíñòè ñèñòåìû è âñå åâ ñëàáûâ ìåñòà, íøæäàþùèåñÿ â iáññåéåíèè.

Âñå iðîñòè:

- ïïäéëåäéà iàððèöû (ò.å. ñèíèé ñòðàëóðëüíèé) iïëàçûâàåðò iðîèçâiäèòåðëüíñòü ýòàëííé ñèñòåìû.
- ïáëîæéà iàððèöû (ò.å. êðàñíûé ñòðàëóðëüíèé) — ýòî âàøà ñèñòåìà.
- Åñëè ñèíÿ ìàððèöà ñòðàëóðëüíèé ñòðàëóðëüíèé, ñòðàëóðëüíèé ñòðàëóðëüíèé
- Åñëè æå êðàñíàÿ iàððèöà ñòðàëóðëüíèé ñòðàëóðëüíèé, ñòðàëóðëüíèé ñòðàëóðëüíèé

ßðëüé

Êëàâèøû: Ctrl+W

Óäàëåíèå Ìñäóëý(ëåé)

Óäàëèòå âûáðàííûå ïäóëè. Äàíàÿ ïðàöèòå Íäóëèòå ïäóëè ñ ýêðàíà è âûãðóçèò èõ èç ïàïÿòè. Ó÷òèòå, ÷òî ìàñòåðà Íäóëèòü íåâîçìæíî.

×òíáû âîâèòü äîáàâèòü ïäóëü, èñïíëüçóéòå **Ìñäóëý**.

ßðëûê
Êëàâèøè: Del

Ñïõàâêà íåäîñòóíà

Äëÿ ãàííãî ñïáùåéÿ íå íèêàêîé ñïõàâî÷íé èíôîðìàöèè.

Ñïõàâêà íåäîñòóíà

Äëý äàííãî ñïáùåéý íå íèêàêîé ñïõàâî÷íé èíôîðìàöèè.

Îáíóëåíèå âñåô ïöèé Sandra

Âñëè âû âíñèëè èçìåíåíèÿ â ïöèè ïðîäðàììû èëè ïðîèçâîæëè ñ íèìè èíûå èçìåíåíèÿ, òî âû ïæåòå ïðîèçîéòè âîçâðàò ê ñòàíàððíû îñòðîéêàì:



The picture "Images\san_main.bmp" is missing

- Ùåëëíèoå ðóò
- Âûáåðèoå HKEY_USERS
- Âûáåðèoå .Default
- Âûáåðèoå Software
- Âûáåðèoå SiSoftware
- Ùåëëíèoå ïðàâîé êîïîé ìûøè íà **Sandra** è çàòåì âûáåðèoå **Óäàëèòü**
- Îòâåðüoå Äà
- Çàêðîéoå Ðåäàêòîð Ðååñòðà

Íáíóëåíèå ñïèñêà ïïäóëåé

Âñëè âû âíñèëè èçìåíåíèÿ â ñïèñîê ïïäóëåé (íáíýëè çíà÷êè íåñòàìè è ò.ï.) èëè iðíèçâíäëëè ñ ìèìè èíúå èçìåíåíèÿ, ðî âû ïïæåðå ïðíèçîéòè âïçâðàò è ñòàíäàððíù íàñòðíéêàì:



- Ùåëëíèòå ðóò äëÿ çàïóñêà **Ðåäàéòîðà Ðååñòðà**
- Âûáåðèòå HKEY_USERS
- Âûáåðèòå **.Default**
- Âûáåðèòå **Software**
- Âûáåðèòå SiSoftware
- Âûáåðèòå **Sandra**
- Ùåëëíèòå ïðàâîé êíñêîé íûøè íà **Modules** è çàòåì âûáåðèòå **Óääëëòü**
- Îòâåðüòå **Äà**
- Çàéðîéòå Ðåäàéòîð Ðååñòðà

Òáñòèðîâàíèå VideoCD

Ãàííûé òåñòèðîâàíèå ñ áúâ÷ííäî òåñòà äèñêà ñ äàííûé. Äñå äåéí â òí, +òí äàííûé òëí ãàííûõ êíäèðóåðòñý íí-äðóãííó è äðàéâåð ïðèâíà CD-ROM íáðàáàòûâåðò èõ ííòåðòåðíí. Äñòóí è äèñêó íðèìèçèðîâàí äëÿ ííñëåäâàòåðüííäî ÷òåíèý è áúáîðà èíôîðàöèè ñ óíðåæäåíèå íðè ìèéèàëüííé áóôåðèçàöèè.

Äñèè áú õîòèòå íðîâåðèòü íðèçâíäèòåðüííñòü VideoCD ñâíâåí íðèâíà CD-ROM, òí çàïóñòèòå ýòíò òåñò. Äñèè òåñòèðîâàòûñý áóâåð äèñêà ñ äàííûé, òí ðåçóëüòàò òåñòà ííæåð áúòü íåðò÷íù. Äñáùå èñííëüçíâàíèå äðàéâåðíà è íðèâíà, ðàññ÷èòàííûò íà äèñêè ñ äàííûé, ííæåð áúçâàòü çà÷èòåðüííà ñíèæåíèå íðèçâíäèòåðüííñòè íðè íðîñíòðå äèñêà VideoCD.

Äëÿ ííëó÷åíèý íáúâéòèâíûõ ðåçóëüòàòíà òåñòèðîâàíèý ðåéíâåðòñý èñííëüçíâàòü VideoCD íáúâí 600MB+. Íðè èñííëüçíâàíèè äèñêà íòéè÷ííäî íáúâíà ðåçóëüòàòû ýéñòðàííëèðóþòñý äëÿ äèñêà íáúâí 600MB.

Òåñòèðîâàíèå CD ñ èíôîðìàöèåé

Äàííûé òåñòð ìòëè÷àåòñÿ ìò òåñòà VideoCD. Îñóùåñòåëÿåòñÿ ëìòèìèçàöèÿ äîñòóïà ê äèñêó àìâæíäè÷íí hdd, ò.å. èñïïëüçóåòñÿ îñíîâàÿ áóôåðèçàöèÿ è ñëó÷àéíûé äîñòóï. Äñëè æå äëÿ òåñòèðîâàíèÿ èñïïëüçóåòñÿ äèñê, ñîâåðæàùèé òàéëû MPEG, MOV èëè AVI, ïðîèçâîäèòåëüíñòü áóäåò çíà÷èòåëüíí íèæå, ÷åì ïðè òåñòå VideoCD.

Äëÿ ëëó÷åíèÿ íáúåðèåíûõ ðåçóëüòàòîâ òåñòèðîâàíèÿ ðåéíåäóåòñÿ èñïïëüçîâàòü äèñêè ñ ôàéëàìè íáúåìí 600MB+. Íðè èñïïëüçîâàíèè äèñêîâ ìòëè÷íí íáúåìà ðåçóëüòàòû ýêñòðàïíèèðóþòñÿ äëÿ äèñêà íáúåìí 600MB.

Ðåéíåäíàòíûå CD äëÿ òåñòèðîâàíèÿ:

- Ziff-Davis PC Benchmarks CD-ROM - ðåéíåäíàòíà
- Microsoft VC++ 4.0 èëè áîëåå ïïçäíèé
- Microsoft Visual Basic 4.0 èëè áîëåå ïïçäíèé

Ñièñîê ñîéðàùåíèé

3DNow!	Multi-Media Extensions (AMD)
AC	Alternating Current
ACPI	Advanced Configuration and Power Interface
ACR	Advanced Communications Riser
AE	Applications Engineer
AFS	Andrew File System
AGP	Accelerated Graphics Port
AI	Artificial Intelligence
ALU	Arithmetic-Logic Unit
AM	Amplitude Modulated
AMD	Advanced Micro Devices, Inc.
AMD	Air Moving Device (aka fan)
AMI	American Megatrends Inc.
AMR	Audio Modem Riser
ANSI	American National Standards Institute
APIC	Advanced Programmable Interrupt Controller
APM	Advanced Power Management
ASCII	American Standard Code for Information Interchange
ASIC	Application Specific Integrated Circuit
ASPI	Advanced SCSI Programming Interface
AT	Advanced Technology
ATA	AT bus Attachment
ATAPI	ATA Packet Interface
ATDM	Asynchronous Time Division Multiplexing
ATM	Asynchronous Transfer Mode
ATX	AT eXtended
AUI	Attached Unit Interface
BBS	Bulletin Board System
BCC	Block Check Character
BCD	Binary Coded Decimal
BE	Back End
BEDO	Burst EDO
BiCMOS	Bipolar Complementary Metal-Oxide Semiconductor
BIOS	Basic Input / Output System
BMB	Baseboard Management Bus
BNC	Bayonet Nut Connector
BPS/bps	Bytes/bits Per Second
BSC	Binary Synchronous Communications
BSD	Berkeley Standard Distribution
BTU	British Thermal Units
CAD	Computer Aided Design
CAM	Computer Aided Manufacturing
CAM	Content Addressable Memory
CAM	Common Access Method
CAS	Column Address Strobe
CBX	Common Branch eXtender
CCD	Charge Coupled Device

CCITT	Consultative Committee of International Telephony and Telegraphy
CD	Carrier Detect
CDDI	Copper Distributed Data Interface
CDROM	Compact Disk Read Only Memory
CGA	Colour Graphics Adapter
CHS	Cylinder Head Sector
CISC	Complex Instruction-Set Computer
CLA	Carry Look-ahead Adder
CMOS	Complementary Metal-Oxide Semiconductor
CODEC	
CP/M	Control Program / Monitor
CPI	Clocks Per Instruction
CQFP	Ceramic Quad Flat Pack
CNR	Communications and Network Riser
CPU	Central Processing Unit
CR	Carriage Return
CRC	Cyclical Redundancy Check
CRIMM	Continuity RIMM
CRQ	Command Response Queue
CRT	Cathode Ray Tube
CS	Chip Select
CSMA/CD	Carrier Sense Multiple-Access /with Collision Detect
CSR	Command Status Register
CST	Container Security Breach (aka door open)
CTS	Clear To Send
DAT	Digital Audio Tape
DBI	Dynamic Bus Inversion
DC	Direct Current
DCD	Data Carrier Detect
DCE	Data Circuit-terminating Equipment
DD	Double Density
DDC	Display Data Channel
DDR	Double Data Rate
DEC	Digital Equipment Corporation
DES	Data Encryption Standard
DID	Direct Inward Dial
DIMM	Dual Inline Memory Module
DIN	Deutsche Industrie Norm (German)
DIP	Dual-In-line Package
DIS	Draft International Standard
DMA	Direct Memory Access
DMI	Desktop Management Interface
DOS	Disk Operating System
DRM	Dual Retention Mechanism
DP	Dual Processor
DPE	Data Parity Error
DPSK	Differential Phase Shift Keying
DRAM	Dynamic Random Access Memory
DRDOS	Digital Research Disk Operating System

DS	Double Sided
DSP	Digital Signal Processor
DSR	Data Set Ready
DTC	Data Terminal Controller
DTE	Data Terminating Equipment
DTMF	Dual-Tone Multi-Frequency
DTR	Data Terminal Ready
EBCDIC	Extended Binary Coded Decimal Interchange Code
EC	Error Check
ECC	Error Check and Correction
ECL	Emitter-Coupled Logic
ECO	Engineering Change Order
ECP	Enhanced Communication Port
ECP	Extended Capabilities Port
ECU	EISA Configuration Utility
EDO	Extended Data Out RAM
EDPT	Enhanced Disk Parameter Table
EEPROM	Electrically Erasable Programmable Read Only Memory
EGA	Enhanced Graphics Adapter
EIA	Electronic Industries Association
EIDE	Enhanced Integrated Device
EISA	Electronics Enhanced Industry Standard Architecture
EMC	Electro-Magnetic Compatibility
EMI	Electro-Magnetic Interference
EMF	Electro-Magnetic Force
EMS	Expanded Memory Specification
EOF	End Of File
EOL	End Of Line
EOS	Electrical Over Stress
EPP	Enhanced Parallel Port
EPROM	Erasable Programmable Read Only Memory
ESCD	Extended System Configuration Data
ESD	Electro-Static Discharge
ESDI	Enhanced Small Devices Interface
FAT	File Allocation Table
FCC	Federal Communications Commission
FDD	Fixed / Floppy Disk Drive
FDDI	Fiber Distributed Data Interface
FDM	Frequency Division Multiplexing
FDX	Full-Duplex Transmission
FE	Front End
FEP	Front End Processor
FF	Form Feed
FIFO	First-In First-Out
FILO	First-In Last-Out
FM	Frequency Modulation
FPGA	Field Programmable Gate Array
FPM	Fast Page Mode RAM
FPU	Floating Point Unit
FRC	Functional Redundancy Checking

FRU	Field-Replaceable Unit
FSB	Front Side Bus
FSF	Free Software Foundation
FSK	Frequency Shifty Keying
FTP	File Transfer Program
GAS	Gallium Arsenide
GFLOPS	Billions of FLOating Point Operations Per Second (GigaFlops)
GNU	Gnu's Not UNIX
GUI	Graphical User Interface
HD	High Density / Hard Disk
HDD	Hard Disk Drive
HDX	Half-Duplex Transmission
HFS	Hierarchical File System
HPFS	High Performance File System
HS	Helical Scan
I/O	Input / Output
IBM	International Business Machines Corporation
I2C	Intelligent Controller
IB	InBound
IC	Integrated Circuit
IDC	Insulation Displacement Connector
IDE	Integrated Device Electronics
IEEE	Institute of Electrical and Electronic Engineers
IMP	Interface Message Processor
IOAPIC	Input Output Advanced PIC
IPC	Inter Process Communication
IPX	Inter network Packet eXchange
IR	Infra-Red
IRQ	Interrupt ReQuest
ISA	Industry Standard Architecture
ISDN	Integrated Services Digital Network
ISO	International Standards Organisation
JFS	Journalised File System
KNI	Katmai New Instructions
KVA	KiloVolt-Amps
LAN	Local Area Network
LBA	Linear Block Array / Addressing
LCD	Liquid Crystal Display
LED	Light Emitting Diode
LF	Line Feed
LIM	Lotus/Intel/Microsoft's Expanded Memory Manager (EMS)
LRU	Least-Recently Used
LSB/lsb	Least Significant Byte/bit
LSI	Large Scale Integration
LUN	Logical Unit Number
MAN	Metropolitan Area Network
MB/Mb	Mega Bytes/bits
MBR	Master Boot Record
MCA	Micro Channel Architecture
MCGA	Multi-Colour Graphics Array
MCH	Memory Controller Hub

MCM	Multi-Chip Module
MDRAM	Multi-bank RAM
MFLOPS	Millions of FLOating Point Operations per Second (MegaFlops)
MFM	Modified Frequency Modulated
MHz	MegaHertz
MICR	Magnetic Ink Character Recognition
MIDI	Musical Instrument Data Interface
MIMD	Multiple-Instruction Multiple-Data
MIPS	Millions of Instructions per Second
MISD	Multiple-Instruction Single Data
MMU	Memory Management Unit
MMX	Multi-Media Extensions
MNP	Microcom Network Protocol
MODEM	MOdulator / DEModulator
MOPS	Millions of Operations Per Second
MOS	Metal-Oxide Semiconductor
MP	Multi-Processor
MPP	Massively Parallel Processor
MPS	Multi-Processor System
MPT	Memory Protocol Translator
MSB/msb	Most Significant Byte/bit
MSDOS	Microsoft's Disk Operating System
MSI	Medium Scale Integration
MTBF	Mean Time Between Failure
MTH	Memory Translator Hub
N/C	No-Connect
NBS	National Bureau of Standards
NEMA	National Electrical Manufacturers Association
NFS	Network File System
NFU	Not-Frequently Used
NIC	Network Interface Card
NMI	Non-Maskable Interrupt
NMOS	Negatively doped Metal-Oxide Semiconductor
NOP	No OPeration
NRU	Not-Recently Used
NSF	National Science Foundation
NVRAM	NonVolatile Random Access Memory
OAP	Outside Awareness Panel (aka window)
OB	OutBound
OCR	Optical Character Recognition
ODI	Open Datalink Interface
OEM	Original Equipment Manufacturer
OS	Operating System
OSF	Open Software Foundation
OSI	Open Systems Interconnect
PAC	PCI AGP Controller
PAL/PLA	Programmable Array Logic / Logic Array
PB	Push Button
PBX	Private Branch eXtender
PC	Personal Computer, Program Counter

PCB	Printed Circuit Board
PCI	Peripheral Component Interconnect
PCM	Pulse Code Modulation
PCMCIA	Personal Computer Memory Card International Association
PE	Processor Element
PFF	Page Fault Frequency
PGA	Professional Graphics Array
PGA	Pin Grid Array
PIC	Programmable Interrupt Controller
PIO	Programmed Input / Output
PIROM	Processor Information ROM
PLCC	Plastic Leaded Chip Carrier
PLL	Phase Locked Loop
PM	Preventive Maintenance
PMOS	Positively doped Metal-Oxide Semiconductor
PnP	Plug-and-Play
POST	Power On Self Test
PPP	Point-to-Point Protocol
PQFP	Plastic Quad Flat Pack
PROM	Programmable Read Only Memory
PSIPC	PCI Super I/O Integrated Peripheral Controller
PSTN	Public Switched Telephone Network
PTE	Page Table Entry
QAM	Quadrature Amplitude Modulation
QFP	Quad Flat Pack
QIC	Quarter Inch Cartridge
RAID	Redundant Arrays of Inexpensive Disks
RAM	Random Access Memory
RAMDAC	Random Access Memory Digital to Analogue Converter
RAS	Row Address Strobe
RCA	Radio Corporation of America
RCC	Routing Control Centre
RDRAM	Rambus DRAM
RFC	Request For Comments
RFI	Radio Frequency Interference
RI	Ring Indicator
RIMM	Rambus Inline Memory Module
RISC	Reduced Instruction-Set Computer
RLL	Run Length Limited
RMS	Root Mean Squared
RMW	Read Modify Write
ROM	Read Only Memory
RPC	Remote Procedure Call
RPM	Rotations Per Minute
RTC	Real Time Clock
RTS	Request To Send
SAM	Sequential Access Memory
SASI	Shugart Associates Standard Interface
SCI	Special Circumstance Instructions
SCSI	Small Computer Systems Interface

SD	Single Density
SDLC	Synchronous Data Link Control
SDRAM	Synchronous Dynamic RAM
SDRAM DDR II	Double Data Rate SDRAM
SDRAM BDDR II	Bi-Directional Strobed DDR SDRAM
SE	Systems Engineer
SEC	Single Edge Contact
SECC	Single Edge Contact Cartridge
SFF	Small Form Factor
SGRAM	Synchronous Graphics RAM
SIMD	Single-Instruction Multiple-Data
SIMM	Single Inline Memory Module
SIPP	Single Inline Pinned Package
SISD	Single-Instruction Single-Data
SLIP	Serial Line Internet Protocol
SMBUS	System Management Bus
SMD	Surface Mount Device
SMI	System Management Interrupt
SMP	Symmetric Multi-Processing
SMT	Surface Mount Technology
SMT	Symmetric Multi-Threading
SNA	System Network Architecture
SNR	Signal to Noise Ratio
SO/SOL	Small Out Line
SOIC	Small Outline Integrated Circuit
SPDIF	Serial Data Interface
SPOOL	Simultaneous Peripheral Operation On Line
SPT	Sectors Per Track
SPU	Single Processor Unit
SRAM	Static Random Access Memory
SS	Single Sided
SSE	Streaming SIMD Extensions
SSE2	Streaming SIMD Extensions 2
STDM	Synchronous Time Division Multiplexing
STN	Super Twisted Nematic
STR	Suspend To RAM
STU	Streaming Tape Unit
SVGA	Super Video Graphics Array
TCM	Trellis Code Modulation
TCP/IP	Transmission Control Protocol / Internet Protocol
TDM	Time Division Multiplexing
TI	Texas Instruments
TIA	Telecomm. Industry Association
TLB	Translation-Lookaside Buffer
TPI	Tracks Per Inch
TRANSISTOR	TRANSformer resISTOR
TSR	Terminate and Stay Resident
TTL	Transistor-Transistor Logic
TUV	Technischer Ueberwachungs Verein (German)
UAE	Unrecoverable Application Error
UART	Universal Asynchronous

	Receiver/Transmitter
UDP	User Datagram Protocol
UMB	Upper Memory Block
UPS	Un-interruptible Power Supply
USB	Universal Serial Bus
USL	UNIX System Labs
UUCP	UNIX to UNIX Copy Program
VBE	Video BIOS Extensions
VCR	Video Cassette Recorder
VESA	Video Enhanced Standards Association
VID	Voltage ID
VGA	Video Graphics Array
VLB	VESA Local Bus
VLIW	Very Long Instruction Word
VLSI	Very Large Scale Integration
VM	Virtual Memory
VME	Versa Module Euro-card
VRAM	Video Random Access Memory
VRT	Voltage Reduction Technology
VTR	Video Tape Recorder
WAN	Wide Area Network
WATS	Wide Area Telephone Service
WD	Western Digital
WORM	Write Once - Read-Many
WOL	Wake-up On LAN
WRAM	Window Random Access Memory
WS	Wait State
XGA	eXtended Graphics Array
XMS	Extended Memory Specification
XOR	Exclusive-OR
XT	eXtended Technology
ZIF	Zero Insertion Force

Íðèìå÷àíèå: íåéîòîðûå èç ñîéðàùåíèé íáúýñíýþòñÿ â äðóãèõ íåñòàö...

Íàíåëü èíñòðóìåíòîâ

Íàíåëü óïðàâëåíèÿ íàõîäèòñÿ ââåðoo ïêíà, î íèæå ìåíþ. Íàíåëü óïðàâëåíèÿ íååñïå÷èâàåò áûñòðûé ãíñòðóí ê ÷àñòî èñïëüçóåìùî êíñíåðàì íðèéíæåíèÿ.

Äëÿ ïèíèèçàöèè íàíåëè óïðàâëåíèÿ, âûáåðèòå íàíåëò óïðàâëåíèÿ à ìåíþ Äèä (ALT, V, T).

Ïàíåëü ñòàòóñà

Ïàíåëü ñòàòóñà íàõîäèòñÿ âíèçó ïðèëíæåíéÿ. Äëÿ âûçîâà èëè ìòïàíû ïàíåëè ñòàòóñà, èñïïëüçóéòå ïöèþ ïàíåëü Ñòàòóñà â ìåíþ Äèää.

Ëåâàÿ íáëàñòü ñòðîèè ñîñòîÿíèÿ ïìèñûâàåò âîçìíæíûå äåéñòâèÿ ïóíêòâà ìåíþ. Äàííàÿ íáëàñòü ïîéàçûâàåò ñîáùåíéÿ/ñîâåòû, ñ ïìèñàíéÿì èåéñòâèÿ êíññê ïàíåëè. Âñëè ïñëå ïðî÷òåíéÿ ïìèñàíéÿ ãû ïåðåäóíàëè âûïëíýòü äàííóþ êíàíäó, ðî âàì ñëåäåóåò ïðîñòî ïòååñòè óéàçàòåëü ïûøè â ñòðîíó ìò êíññê.

Â ïðàâîé ÷àñòè ïàíåëè ñòàòóñà íàõîäÿòñÿ èíäèàòîðû íàæàòûõ êíññê.

Çàêðûòü

Èñïïëüçóéòå ýòó êïïàíäó äëý çàêðûòèý òåéóùåäí îéíà.

Ãâîéíé ùåë÷îê ï íáëæñòè óïðåâëåíèý îéíà ïðîèçâîäèò òîæå ãåéñòåèå.

Çàìå÷àíèå: Åñëè äëý íäïäí äîéóìåòà ìòéðûòî íåñéïëüêî îéíí, êïïàíäà çàêðûòü çàêðîåò òîëüêî ïäíí îéíí çà íäéí ðàç. Åú ëæåòå çàêðûòü åñå îéíà ñðàçó åúáðàâ ïóíéò Çàêðûòü à ïåíþ Ôàéé.

ßðëüêè

Êëàâèàòóðà: CTRL+F4 çàêðûâååò îéíí äîéóìåòà

ALT+F4 çàêðûâååò îéíí ïðèëîæåíèý

Âññòàíâèöü

Èññëüçóéòå ãàííóþ êíàíäó äëÿ áîçâðàòà íðåäûäóùåãî ðàçìåðà íêíó, êîòîðîå áûëî ìèíèèçèðîâàííèëè ðàçâåððíóðî íà áåñü ýêðàí.

Íâðåéëþ÷àòåëü êîìàíä

Èñïïëüçóéòå ýóó êîìàíäö ãëý iðîñïòðà ñïëñêà áûïïëýåìûõ iðèëîæåíèé. Èñïïëüçóéòå Niëñîê Çàâà÷ ãëý iðåéëþ÷åíèý è åðóãñó iðèëîæåíèþ èëè çàâåðøåíèý ðàáíðû ñ íèí.

ßðëüê

Êëàâèàòóðà: CTRL+ESC

Íïööè äèàëïåíâíäí îéíà

iðè èñïïëüçâàíèè êîìàíäü íâðåéëþ÷èòüñý è, áû óâèëèòå ãèàëïåíâíå îéí ñî ñëåäóþùèì íàáîðíí êîìàíä:

Niëñîê çàääà÷

Âûáåðèòå iðèëîæåíèý ãëý iðåéëþ÷åíèý èëè çàéðûòèý.

iðåéëþ÷èòüñý è

Îòéðûâàåò ðåðåóåíä iðèëîæåíèå.

Çàâåðøèòü çàääà÷ó

Çàéðûâàåò ðåðåóåíä iðèëîæåíèå.

Îòìåíèòü

Îòìåíÿåò áûçâà ñïëñêà çàääà÷.

Ðàñïïëèæèòü êàñêàäí

Ðàñïïëæàåò ïéíà iðèëîæåíèé ïäí ïåðåðò äðóäíäí, òàé ÷òíáû ëæíí áûëí óâèëåòü çàäíëíâéè áñåðò îéí. Äàííàÿ êîìàíäà íå ãåéñòåðåò ìà ìèíèèçèðíåííû ñðèëîæåíèý.

Ðàñïïëèæèòü íà ðàáî÷åí ñòíèå

Ðàñïïðåäæèÿåò íåðåðòíñòü ðàáî÷åí ñòíèå ñðàçó íåæäó áñåìè iðèëîæåíèý. Äàííàÿ êîìàíäà íå ãåéñòåðåò íà ìèíèèçèðíåííû ñðèëîæåíèý

Óïðÿä÷èòü èëíéè

Âûðåâíèåàåò èëíéè áñåðò ñåððíóòû ñðèëîæåíèé.

Êîíðàéñòíàÿ êîíàíäà ñïðàâèè

Èñïëüçóéòå êîíðàéñòíóþ êîíàíäó ñïðàâèè, äëÿ ïïëó÷åíèÿ ñïðàâèè ïî íåéîòîðîé ÷àñòè ïðîãðàììû. Íðè íàæàðèè êîíîêè Toolbar's Context Help, óêàçàðåëü èçìåíèòñÿ íà ñòðåéêó èëè áïðîñèòåëüíûé çíàê.

Ùåééíèòå ã åëþáî íåñòå ïîíàÿ ïðèëíæåíèÿ, íàïðèìåð íà äðóãíé êíñíå ëàíåéè. Áïçíèéíå ïîíàéíé ïî ñïðàâèè ïî áàííîò ýëåìåòó.

ßðëüê

Êëàâèàòóðà: SHIFT+F1

Íàçàää

Íåðåõîä ä ê ïðåäûäóùåìó ÿäóëþ â ìàñòåðå.

ßðëûê

Êëàâèàòóðà: CTRL+B

Âïåðåä

Íåðåõîä ê ñëåâóþùåìó ïäóëþ â ìàñòåðå.

ßðëûê

Êëàâèàòóðà: CTRL+N

Âûáðàòü âñå

Âûäåëèòü âñå ýëåìåíòû (ìîäóëè/ïöèè/è. ò.ï.).

ßðëûê

Êëàâèàòóðà: CTRL+A

Ñòåðåöü âñå

Îòìåíà âûäåéåíèý ãëý âñåõ ñääéàííûõ âûáîðîâ (íàéóéåé/íöèé/è ò.ï.).

ßðëûê

Êëàâèàòóðà: CTRL+C

Íáííâëåíèå

Íáííâèòü òåêóùóþ èíôîðìàöèþ.

Íáííâëÿåòñý èíôîðìàöèÿ â ñïèñéå ÿäóëåé. Íáíóëè òåñòèðíâàíèÿ íåðåçàïóñêàþòñý. Â ÿäóëÿö
ääàäíñòèéè òàéæå ïðíèñõíæò íåðåçàïóñé.

ßðëûé

Êëàâèàòóðà: F5

Ñîõðàíèòü ðåçóëüòàòû

Ñîõðàíÿåò ðåçóëüòàòû òåñòèðîâàíèÿ á áàçó äàííûô ïïëüçîâàòåëÿ. Èííå÷íî, äàííàÿ ôóíêöèÿ áóäåò ðàáîòàòû, ðîëüêî åñëè ïðåäàðèòåëüíî áûë áûïïëíåí ñàì òåñò.

Ðåçóëüòàòû ìàðêèðóþòñÿ èìåíàì ñèñòåìû, òåêóùåé äàòîé è áðåìåíàì. ×òî ïçâîëèò áåç òðóäà ïðëè÷èòü èõ îò äðóäèõ äàæå ÷åðåç çíà÷èòåëüíûé ïðîâæóòîé áðåìåíè.

Åñëè ðåçóëüòàòû òåñòèðîâàíèÿ ñèñòåìû ïïëüçîâàòåëÿ íå ñóùåñòåðóþò, íà ýêðàí àâòîìàòè÷åñëè áóäóò áûâåäåíû íàéáîëåå ñâåæåå ðåçóëüòàòû.

ßðëüê

Êëàâèàòóðà: CTRL+S

Èçìåíèòü ðåçóëüòàòù òåñòà

Èçìàříèå ðåčóëüòàðîâ ðåñòà ñ ðåéíäíàíàúû ìà óñòàíîåëåíúå ïíëüçîåàðåëå. Òëï áûâîäà ðåčóëüòàðîâ ëæíî áûáðàòü â áûìàäàþùåì íåíþ.

Íáúð-íí ááííáy öóíéöéy íðèíáíéíà, ðíréüéî áñëè è áú íðåáâàðèòåéüíí ñíððàíéëè ðåçóéüòàòú òåñòèðíáíéy.

Bðeûê

Êëàâèàòóðà: CTRL+W

Ñêïïèðîâàòü èíôîðìàöèÿ â áóôåð îáìåíà

Êïïèðóåò âûääëåíóþ èíôîðìàöèþ â áóôåð îáìåíà. Èíôîðìàöèÿ êïïèðóåðñÿ â òåêñòîâî ðåæèìå, èääåíòè÷îí ôîðìàòó ðàïðòà.

ßðëûê

Êëàâèàòóðà: CTRL+C

Íåðåéëþ÷åíèå â ãðàôè÷åñêèé ðåæèì

Íåðåóðîä ê ãðàôè÷åñêîó ðåæèìó îò íáû÷ííâî áîçïíæåí ëèøü â íåéîòîðûõ ñíåöèàëüíûõ ííäóëýõ.
Ýòî ðåæèì ííæíí áûáðàòü â áûíàäàþùåì íåíþ.

Þðëüûê

Êëàâèàòóðà: CTRL+G

Çàãîëîâîê

Ðàññíëèàãàåòñý ââåðõó ïéíà. Ñîääåðæèò íàçâàíéå äîéóìåíòà.

Äëÿ íåðåòàñêèâàíéÿ ïéíà íåðåìåùàéòå íáëèñòü åäãî çàãîëîâîêà.

Çàìå÷àíèå: Âû ëæåòå òàêæå íåðåìåùàòü äèàëíãîâûå ïéíà, íåðåìåùàÿ èõ íáëèñòè çàãîëîâîêà.

ÍÍËÎÑÛ ÌÐÎÊÐÓÒÈÈ

Íþóáððæðþöñý ñíðháà è áîèçó äîéðíåíò. Óåéóùåå ííëíæåíèå ííëíñ íðíèðóòèè óéàçúâàåò áàðøå áåðòèéàëüííå è áîðèçííòàëüííå ðàññííëíæåíèå á áîéóíåíò. Óàéæå äëý íåðåíåùáíèý á íéíå áú ííæåòå áññííëüçíâàòü íùþü.

Èçìåíèòü Ծàçìåð

Èñïïëüçóéòå ýòó êïïàíäó äëÿ èçìåíèòü Ծàçìåðà îêíà.

Çàìå÷àíèå: Äàííàÿ êïïàíäà íåäîñòóííà ïðè «Ծàçâåðíóòî» îêíå.

Բծëնէ
Ìûøü: Èçìåíýéòå Ծàçìåð îêíà ïóòåì Ծàñòÿëåàíèÿ ãԾàíèö լûøüþ.

Íåðåìåñòèöü

Èñïïëüçóéòå ýòó êïàíäó äëÿ íåðåìåñòèöü íåðåìåñòèöü.

Çàìå÷àíèå: Äàíàÿ êïàíäà íåäîñòóíà ïðè «ðàçâåðõòî» íåðåìåñòèöü.

ßðëûê

Êëàâèàòóðà: CTRL+F7

Ñâåðíóòü

Èñïïëüçóéòå ýòó êïàíäó äëý ìèíèìèçàöèè òåêóùåãî îéíà.

Þðëûê

Ìûðü: Ùåëéíèòå ïì èéííéå Ñâåðíóòü.

Êëàâèàòóðà: ALT+F9

Đàçâåðíóòü

Èñïïëüçóéòå ýòó êïìàíäó äëý ðàçâîðîòà îêíà íà âñå ñâîáîäíå ïðîñòðàíñòâî.

ßðëûê

Ìûøü: Ùåëëíèòå ïì èëííêå Đàñøèðèòü; èëè äâàæäû ùåëëíèòå ïì çàãîëîâéó îêíà.

Êëàâèàòóðà: CTRL+F10

Ãîáàâëåíèÿ â MAX3

Òåñò ñîâäèíåíéÿ ñ Internet

Äàííûé òåñò ïðîâåðÿåò ïïëíóþ ïðïïóñéíóþ ñïññáññòü êàíàëà ñîâäèíåíéÿ ñ Internet.

- Èëþ÷ êîìàíäíé ñòðîêè: InetConnBench
- ïïääåðæêà OS (Win32): Windows 9X, Me, 2000, XP, 2003
- ïïääåðæêà OS (Win32 CE): PocketPC / Smart Phone 2000, 2002, 2003
- ïïääåðæêà OS (Win64): Windows XP/2003

Íáúyñíáíéÿ

Øëþç / ìàðøðóðèçàòîð – Íðè ñòàðòå òåñò iùðàðòñÿ ïððåäåéèòü ïåðâè÷íûé øëþç/ìàðøðóðèçàòîð àâðåäåñ ïðîâàéåðà. Äàííûé ñïññíá òåñòèðîâàíéÿ äîëæåí ðàáîðàòü â áîéüøèíñòå ñåðåé, çà èñéëþ÷åíéå ñåðåé, ååå êàíàé ïïëéþ÷åíéÿ ê Internet íàõîäèòñÿ â éíñöå öäïï÷êè VPN.

ADSL / Àññèìàðòðè÷íîå ïïëéþ÷åíéå – Ó÷òèòå, ÷òî áóäåò ïïëñ÷èòàíí ëèøü ñðåäíåå çíà÷åíéå ñêîðñòè ïåðåäà÷è è íðèåìà èíôîðìàöè.

Çàäåðæêà – Ñðåäíÿç ÷àäåðæêà ñèäíàëà íðè íðîðíæäåíèè îí ëèíèè, íáû÷í ïððåäåéÿåòñÿ øèéè÷íû íïåòîðåíèå ïåðåöè ping íà øëþçå/ìàðøðóðèçàòîðå.

Íïòåðè ìàéåòíà - Íðè òåñòèðîâàíéè êà÷åñòå êàíàëà ñâýçè ñ Internet íðîèçâîäèòñÿ ïïëñ÷èòûå ãåíå ñåðåñ íåèçâåñòíû ãîçâðàùàþùèòñÿ ïåéåðòå è íðîðåíò ïïòåðè ïññéàíû ìà øëþç/ìàðøðóðèçàòîð. ×òî ïçåíéÿåò ïðåíèòü êà÷åñòå ñâýçè, ÷òî í÷åíû ààæíí äëÿ åûñîéñêîðñòíû ëèíèè.

Çàíå÷àíéå ñòðåññ-òåñòà: Äëÿ áéîêèðîâè è âïçìäñòè ãîçíèéíåíéÿ ïðåöåäåíòà DOS (Denial of Service) àòåéè, äàííûé ïäóëü íå ïæåò ãûññëòÿñÿ à ñåæèìå ñòðåññ-òåñòà.

Äëÿ áîéåå ïïëðíáíé èíôîðìàöè ñïññíê ñîéðàùåíéé.

Íïäðåäåðæäåíéÿ

Èääÿ - C. Adrian Silasi; ïïääåðæêà Craig Hart.

Ñïññíê ñòðèòå ðàçäåé Acknowledgements äëÿ áîéåå ïïëðíáíé èíôîðìàöè.

Íïöèè

Â äàííí ïäóëå íå ïïöèé äëÿ íàñòðíéè.

Ñîâåðòû

Ñîâåðòû (íðîèçâîäèòåéüññòü) List

Òåñò ïðiióñêíé ñiiññáññòè êàíàëà Internet

Äàííûé òåñò ïûòàåòñý ïðåäååéèòü ïðiióñêíóþ ñiiññáññòè êàíàëà âàøååí ïðîâàéääðà (ISP) Internet. Ñäéòû äëý ïäééþ÷åíèý âûáèðàþòñý ñéó÷àéíù íáðàçíì èç ñiièñêà íàèáíëåå ìñöéýðíûõ. Ñäì ñièññé íáññéýåòñý ñ íáññéåíéå âåðñèè áàçîåíé íðîãðàííû.

- Êéþ÷ êíàíàííé ñòðîêè: InetPeerBench
- ïäåååðæéà OS (Win32): Windows 9X, Me, 2000, XP, 2003
- ïäåååðæéà OS (Win32 CE): PocketPC / Smart Phone 2000, 2002, 2003
- ïäåååðæéà OS (Win64): Windows XP/2003

Íáúýñíáíéý

ïðáéåíú ñàéòíâ - Ó÷èòûâàÿ, ÷òî íáúåì íáíåíèåâååíé èíôîðàöèè íåæäó ñàéòàíè èç ñièñêà ï÷åíü âûññé, òàé êàé ïíè èçíà÷àéüí áûéè ñíçäàíû äëý áçàèíäåéñòåèý ñ áíëüøèì êíèé÷åñòåíí ïëüçíåòåéåé, ñòàðòåíûå ñòðàíèöû çàäðóæàþòñý ñ íàèñèíàëüíé ñéîðñòüþ.

Çàåååðæéà - Ñðåäíýý çàåååðæéà ñèäíàëà ïðè ïðiióñêäåíèè íí ëèíèè, íáû÷ íí ïðåäååéýåòñý ðééè÷íûí ïäðîðåíéåí ïäðàöèè ping äëý ñàéòíâ à ñåðè Internet.

ïðåðý íàéåòíâ - Íðè òåñòèðåíàéè ïðiióñêíé ñiiññáññòè êàíàëà ñâýçè ñ Internet ïðèçâíäèòñý ïäñ÷èòûâàíèå âñåð ïåèçâåñòíûõ áíçâðàùàþùéñý íàéåòíâ è ïðiióñíò ïðåðè ïñéàííûõ íàéåòíâ íà ñàéòû à ñåðè Internet. ×òî ïçâíéýåò ïðåíèòü êà÷åñòåí ñâýçè, ÷òî í÷åíü áàæíí äëý áûññéíðíñòíûõ ëèíèè.

Çàíå÷àíèå ñòðåññ-òåñòà: Äëý áéîéèðåíèè áíçííæíñòè áíçíèéíåíèý ïðåöåååíòà DOS (Denial of Service) àòàéè, äàííûé ïäóöü íå ïæåò áûññéýòüñý á ðåæéíå ñòðåññ-òåñòà.

Ñïòðèòå ðàçääåé List of Acronyms äëý áíëåå íäðíáíé èíôîðàöèè.

Acknowledgements

Èäåý - Mark Gaffney/Demon Internet; ïäåååðæéà Craig Hart.

Ñïòðèòå ðàçääåé Acknowledgements äëý áíëåå íäðíáíé èíôîðàöèè.

Íöèè

Â äàíííí ïäóöå íå ïöèé äëý íàñòðíééè.

Ñîåååòû

Ñîåååòû (ïðèçâíäèòåéüñòü) List

Ñîâåò T5207 – Åñëè âû ïðîèçâîäèòå òåñòèòîâàïèå íå Flash óñòðîéñòâ, ðî ðåêîïåíåóåòñÿ åîñîïëüçîâàòüñÿ Öåñòî ôàééïâîé ñèñòåìû. Åñëè æå íåò ìàäåæíäî ñïññíáà óçíàòü òëii ôèçè÷åñéïäî ïñèoåëÿ, ðî ïëüçîâàòåëü ñàì ãïéæåí âûáðàòü ðòðåáóåìûé òåñò.

Èñïðàâåéåíèå: Åàííûé òåñò áûë ïòèïèçèòîâàí ãëÿ ïåðåíñíûõ ïñèoåëåé (Flash), è âûääàñò íåïðàâåéëüíûå ðåçóëüòàòû íà äðóäèõ ïñèoåëÿ. Ó ååííûõ óñòðîéñòâ íåçíà÷èòåëüíîå áðåly ïñèñêà è ñéîðîñòü íåðåäà÷è ëíôîðìàöèè íãðàíè÷åíà ñéîðîñòüþ ëíôåðôåéñà (íàïðèïåð, USB 1.x). Ôîòÿ ýòî íå éàñàåòñÿ ìàäíèòíûõ íàéñèòåëåé, òàéèõ êàé ãëññéïäû, æåñòåéå ãëññéè è ñòðèïåðû.

Äëÿ áïéåå ïäðîáíé èíôîðìàöèè ñìòðèòå (FAQ).

Íðåäóíðåæääíèå W5208 – Íøèáêà óääëääíèå ðåñòîâîãî ôàéëà.
Éñïðàâæääíèå: Óáåäèòåñü, ÷òî óñòðíéñòâî íå çàùèùåí îò çàïèñè.

Äëý áîëåå ïäðîáíé èíôîðìàöèè ñïòðèòå ([FAQ](#)).

Ñîâåò T5208 - Åñëè âû ïðîèçâîäèòå òåñòèðîâàíèå Flash óñòðîéñòâ, ðî ìû ðåêîñåäóåì èñïïëüçîâàòü ðåñò Removable Storage/Flash Benchmark. Åñëè æå íåò íaäääæíñäî ñïññîáà óçíàòü òeï ôèçè÷åññíäî ïñèòåëý, òî ïïëüçîâàòåëü ñàí äíëæåí âûáðàòü òðåáóåìûé ðåñò.

Èñïðàâëåíèå: Äàííûé òåñò áûë ïòèìèçèðîâàí äëý ìàäíèòíûô íàëíèòåëåé (äèñéîâîäû, æåñòèåë åèñêè, è ò.ï.), ãääå âðåìÿ ïèññéà ñóùåñòðååíî è áíëåå âàæíà ñéîðîñòü íåðåäà÷è, ò.å. Óñòðîéñòâà íåïðèâÿçàíû ê èíòåðôåéñó. Ýòî íå êàñàåðñý Flash íàëíèòåëåé.

Äëý áíëåå ïäðîáíé èíòåðìàöèè ñïñòðèòå (FAQ).

Ïðåäöïðåæääåíèå W2550 – ×èïñåò íå ïäääåðæèåàåò Hyper-Threading, â ìòëè÷èå ìò óñòàïîåéåííàï îðîöåññîðà.

Êñïðàâåíèå: Åñëè áû õîòèòå âîñïïëüçâàòüñÿ ïðåèíóùåñòåí òåõíïëíæè Hyper-Threading áàøååí îðîöåññîðà, óò áàì íåáôîäèí ñìåíèòü ëàòåíñêóþ ëëàòó íà íåóþ ñ ïäääåðæêé Hyper-Threading.

Äëÿ áîéåå ïäõíáíé èíôîðìàöèè ñìîòðèòå [\(FAQ\)](#).

Ïðåäöïðåæäåíèå W2551 – ×èïñåò íå ïääåðæèåàåò ìóëüòèïðîöåññîðíóþ ñèñòåìó, â îòëè÷èå ìò óñðàäâåéäííäå ïðîöåññîðà.

Èñïðàâåéäíèå: Åñëè áû õîòèåå áîñïëüçâàòüñÿ ïðåèíóùåñòåíí ìóëüòèïðîöåññîðíóþ óóíéöèé åàøååí ïðîöåññîðà, òî áàì íåáôîäèìå äåóó èëè áîéåå ïðîöåññîðàÿ ìàòåðèíñéàÿ ëåòà.

Ààæíí. Õîòÿ íåéîòîðûå ÷èïñåòû ïäåò ðàáîòàðü ñ MP ïðîöåññîðàíè, ýòî íå ðåéíåðåóðòñÿ.

Äëÿ áîéåå ïäåðåíé èíôîðàöèè ñìîòðèòå (FAQ).

Ïðåäåñïðåæäåíèå W2552 – íå îáíàðóæåíà ïðåäåñïðåæåíà NUMA. Íñäèì ñèñòåìàì òðåáóåòñÿ ïðåäåñïðåæåíà NUMA äëÿ íàéëó÷øåãî áçàèìñäåéñòâèÿ BIOS è OS.

Èñïðåâæåíèå: Íåðâûì äåëî ÿáåäåèòåñü, ÷òî ìàðåðèíñéàÿ íëàòà ýéññòðòèðóåò òàáëèöö NUMA ïðåðàöèíñéè ñèñòåìà, è ÷òî ïñëåäåíÿÿ åå ïðåäåñïðåæåíà. Ýáåäåèòåñü, ÷òî áàøà ïðåðàöèíñéè ñèñòåìà ïðåäåñïðåæåíà NUMA (ò.å. Windows XP/2003 è áïëåå ïçäíèå áåðñèè) è óñòàíîéåíí ïðåâèëüñíå ÿäðî.

Ààæíî. Ýäåäåñïðåæåíà NUMA îñíååííî áàæíà äëÿ íðîöåññîðîà ñî áñòðîåñíûìè êíñòðîëåðàìè íàïÿòè (íàïðèìåð, AMD Opteron).. Íñîéëüéó íàïÿòü êîëåéëüíà äëÿ êàæäåí îðîöåññîðà, í÷åíü áàæíî ÷òîåû îðîðàöèíñéè ñèñòåìà è íðåðàöèíñéè ñèñòåìà è íðåðåéòíî ðàññïðåäåëÿè íàïÿòü äëÿ êàæäåíà èç íðîöåññîðîâ.

Äëÿ áïëåå ïðåðàöèíé èíñòðàöèè ññòðèòå ([FAQ](#)).

Íðåäööíðåæäåíèå W5407 – Áíèìàíèå, àêòèâèðíâàíà ñèñòåíà ìòìåíû ïðòèìèçàöèè íðíöåññîðà! Ýòî íçíà÷àåò, +òî áúë áûáðàí ìòèìàëüíûé êïä äëÿ íðíöåññîðà, êòòíðûé íå ïääåðæèååò ïâûõ ôóíêöèé, íí íáëåäååò áíëüøèì íòåíöèåëíi íùññòè.

Èñïðàåéåíèå: Áû ïæåòå ìòééþ÷èòü ýòó áéíèèðíâéó â ïäöéå ìöèè.

Ààæíí 1. Óíðý íåéíðûå ïðíöåññîðû ïääåðæèååþò áíëüþíå êíè÷åñòåí èíñòðóêöèé, íå áñå íðíöåññîðû áóäóò ðàáîòàòü ìòèìàëüíi, èñïíëüçöý íàáîð ñàíûõ ñååæèò èíñòðóêöèé. Íðíäðàíííå íáåñíä÷åíèå, êòòíðîå óéàçûååò èñïíëüçâàòü áíëåå ñòàðûå íàáîðû èíñòðóêöèé, ííæåò ðàáîòàòü áûñòðåå.

Ààæíí 2. Íàíðèìåð, è Intel Pentium M è AMD Athlon 64 íääåðæèååþò SSE2. Å ìòéé÷èå ìò Intel Pentium 4, ííè ðàáîòàþò áûñòðåå ñ íàáîðî èíñòðóêöèé SSE. Òàéèì íáðàçíi, ðåñò èñïíëüçóåò SSE áìåñòi SSE2, òàé èàé ýóí íðèâíäèò è óååéé÷åéþ íðíèçâíäèòåëüíñòè.

Äëÿ áíëåå ïäðíáííé èíðíðàöèè ñííðèòå (FAQ).

Òåñò íàêîïèòåëåé Flash

Íñòðàòèåíûå äèñèè íàú÷íï çàíèìàþò ìàëí íàñòà, è ýâéýþòñý ñòðääñòðåíî íàðääñíñà è ëóíòðiàöèè. Íè ëíäóò áûòü ëäéþþ+åíû ê èíññþòðåðó íàïðÿþþ +åðåç USB (öòðöý ñòùåñòðåðåò ëíñæåñòðåíî àëüòåðíàöèåíûò èíòåðôåéñíà). Äàííûå óñòðîéñòåà 1÷åíû ëíñóëýðíû, ðàè èàè è 1÷åíû ìàëü è ñòòèéèçíàíû ëäáðåéèè èëè ÿð÷êè, èíòîðûå ëíñæíñà èíññüçíàòü äeyü íàðääñíñà èëè ÿðåçåðåíî ÿðòåíåíý äíèòíåíòíà, øààëíñà è äðóåèò äíèòíåíòíà. Èíññà Sandra íàðàùàåðòñý è òàèéè ÿðòåíñòåðåàì, íà íàðàùàåðòñý è åâóòíèòíà, íà ëíñæíñà èíññüçíàòü äeyü íàðääñíñà è ñàìñé ïèéòññòåíà flash.

Âñå óíïýíóòúâ óñòðéíèñòâà áéëþ÷àþò ðeïí ñäýçè, ò.å. ðeïí éíðåðòåâéñà íäééþ÷åíèÿ, íäíðèíåð [USB 2.0]. Ýòî íçíà÷àåò, ÷òî ðåñòò áúé íðíèçâåâåí íà êíïüþþòåðå ñ USB 2.0.

Đåćóëüòàòû ðåñòà lïäóó çàâèñåòù îò lïíæåñòâà áîåøíèõ ôàêòîðîâ, ðàêèõ êàé ñòàáèëüïñòù ðåáîòû USB, ðèìà ÷èïñåòà è åäí àðöèòåêòóðû USB hub, è. ò. Åñå ýòàëííûå òåñòû áûèè íðîâäåáiú íà ñèñòåìà Intel EHCI USB controller (USB 2.0).

- Íðè ðåññöðèðîâàíèè íåíáðîâæèí ìèfèiòi 16Mb ñâíáâäííäi äèññêíâíäi ìåññòà, ðîòöy ëìòèìàëüíûi áóäåò îúåâi â 50Mb.
 - Íåððää íà÷åeññöðèðîâàíèÿ ñíöðàíèòå âññå âàæéíóþ èíòòðíàöèþ íà äððääèø ëìñèòåðëyø.
 - Ó÷òðòå, ÷òi âññëè äëÿ ðåññöðèðîâàíèÿ ðòðääðåðòñy ëìððääðëåííûé èíòåððåðéñ, òi åññi ìèññiëüçâàíèå íïçåâíèò åññöðe÷ü íàéåíèå ëìòèìàëüíûò ðåçööüðàòòiâ, ò.å. åññëè ðåðääðåðòñy USB 2.0 òi íåíáðîâæèí ëññiëüçâàðòü USB 2.0.
 - Òåñò çàíèìåðò ïðèìåðíi 5 ièíòi ìà ìåøéíå êëàññà P6 ñ 64MB flash óñòðíéñòåi.
 - Èëþ÷ êííàíäííé ñòðîêè: FlashBench
 - Ííäääðæéà OS (Win32): Windows 9X, Me, 2000, XP, 2003
 - Ííäääðæéà OS (Win32 CE): PocketPC / Smart Phone 2000, 2002, 2003
 - Ííäääðæéà OS (Win64): Windows XP/2003

Íáúÿñíåíèÿ

Ѡශේද් රාජ්‍ය එක්ස්ප්‍රෝ දැනුම් පෙන්වනු ලබයි — යො තීරූපයේ දැනුම් පෙන්වනු ලබයි. මෙයින් සෑම අත්‍යුත් පෙන්වනු ලබයි. මෙයින් සෑම අත්‍යුත් පෙන්වනු ලබයි.

Íðæ ðáññðøðíññðé ñáñðé ñé ñéññðóþðøññý ðáññðé ñé ðáññðøðáññð ñáñðé ñáñðé 512 áññðé (ñéñðé ñáñðé ñéññðóþðøññý ðáññðøðíññðé). 32kB, 256kB è 2MB.

İðièçâîäèòåëüññòü çàïèñè: âÙðàæàåòñÿ â ïiåðàöèÿô â ìèíóòó (ò.å. êïëè÷åñòå ôàéëïâ çàïèñàííûò çà ìèíóòó) è ñïòòåðòñòåðûåé ñêïðiñòè ïäðåðäà÷è äàííûò ã KB/ñåðéñïäó

ໄດ້ເສັ້ນລາຍເວັບຂອງພົມບົດ ອຳກຳເຄີຍເຈັບ: ຊະແຫຼິມ ພົມບົດ ອຳກຳເຄີຍເຈັບໄຟລື ດັກ

Íáùèé èíäåéñ óñòðíéñòâà: ßâéÿåòñÿ ñíñòàâíù ííéàçàòåéåì, íðåäñòàâéÿþùè ííéíóþ íöåíéó ýóôåéòéåíñòè, íñííâáíóþ íà ñòåäíàí íáúáæéíáíèé èíäåéñíà íðíèçáíâèòåðéüíñòè äéÿ ÷åòùðåõ ðàçéè÷íûò ìáúåíâà (xâí Ú âûñòð àåí âûñòð íðíèçáíâèòåðéüíñòò, óñòðíéñòâà)

Â ჰიპოტეზა – მიზნული ღრუბლის დახვეწის გადასახვა (Hypothesis testing)

Ôàééëà (**iñü x**). Y iñü ïæåò áùòü ïåðåéëþ÷åíà ìåæäó ëèíåéíùì è ëíåàðèòìè÷åñéèì ìàñøòàáî. ïæàëóéñòà, íáðàòèòå âíèìàíèå, ÷òí ìàñøòàá ìñè **x** íåééíååí è íåñéïëüéí èñéàæåí äëý iðíñòòðû ïíèìàíèÿ. Åðàòèë íðååíàçíà÷åí ëèøü äëý óäíáííà ñðàâíåíèÿ ðåçöëüòàòíâ.

Ôàéòíð åúíñëèåíñòè: ýåéýåòñý ïéàçàòåéåí, òàðåéòåðèçóþùèì **Eçiñ** è **Nðíé Ñëóæåú** íæííèòåéÿ; è çàâèñèò ìò óñéíåéé èñííëüçíåàíèé íæííèòåéÿ — ñðåäíýý iðíèçåíåéòåéüíñòðû (íðíàéüíùå óñéíåéÿ, iðíèçåíëüíàÿ çàïèñü) è íèçéàÿ iðíèçåíåéòåéüíñòðû (íñòðííùå íåðååðóçèé, çàïèñü â íæí è òòò æå áééé). Ôèçè÷åñéèé ñíùñé äàíííà ïéàçàòåéÿ — ìòíøåíèå öèééíâ ðàáíòû á ýéñòðåíàéüíùõ óñéíåéÿ ë ééëè÷åñòåô õèééíâ à íðàéüíùõ óñéíåéÿ.

Flash íàìÿòü, èñííëüçóåíàÿ â äàííùõ óñòðíéñòåàõ èíååò ïåðàíè÷åííà ëíéè÷åñòåí öèééíâ ÷òåíèÿ-çàïèñè. Íà äàííùé ïíåíò äëý ñíèæåíèÿ èñííëüçíåàíèÿ ñðñòðñà ñèñòåííùõ áéééíâ (ò.å. òåõ, èíòòðûå ñíäåðæàò èíòòðàòëþ í ðàçìåùåéè óàééíâ) èííòðíééåðàè íåðååà÷è èñííëüçóþòñý àééíðèòìû íñéíéíè çàïèñè â ðàçéè÷íùå ôèçè÷åñéèå àäðåñà. (**xåí åúøå äàííùé ðåéòèíå — òåí äíéüøå ñðíé ýéñíëóàòåòèé óñòðíéñòåà**)

Íñéíëüéó ýòò ëýôòéòåíò ìòíñèòåéåí, íí íéåçåí ðíëüéí äëý íáùååí àíàéèçà ñðíéà æèçíè íæííèòåéÿ.

Äëý áíéåå íäðíáíé èíòòðàòëè ñííòðèòå [Drives Information](#).

Òàéæå [Åññíñü è ìòååðû](#).

List of Acronyms.

Acknowledgements

Äëý áíéåå íäðíáíé èíòòðàòëè ñííòðèòå [Acknowledgements](#).

Ííöèè

Â äàíííí íäóëå íåò ííöèé äëý íàñòðíééè.

Ñíâååòû

Ñíâååòû (ííöèìèçàòëÿ)

Ãîáàâëåíèÿ â âåðñèè 2004

Îøèáêà E5 – Ìïäêëþ÷åíèå ê PDA / Smart Phone íå ïïæåò áûòü óñòàïïâëåíî. Ìðîâåðüòå, ìïäêëþ÷åí ëè âàø PDA / Smart Phone ê îñíüþòåðó è óñòàïïâëåíî ëè ñíåäëfíèå.

Èñïðàâëåíèå: Ìðîâåðüòå, çàïóùåíû ëè Active Sync (Pocket PC) / Hot Sync (Palm) è ïðàâèëüíî ëè ïïäêëþ÷åí âàø PDA / Smart Phone.

Îøèáêà E6 – Ñáîé ïäéëþ÷åíèý ê PDA / Smart Phone. Íðíâåðüòå, ïäéëþ÷åí ëè âàø PDA / Smart Phone ê êíïüþòåðó è ñòàáèëüî ëè ïäéëþ÷åíèå.

Èñïðàâëåíèå: Íðíâåðüòå, çàïóùåíû ëè Active Sync (Pocket PC) / Hot Sync (Palm) è ïðàâèëüî ëè ïäéëþ÷åí âàø PDA / Smart Phone.

Îøèáêà E7 – Íåäîêóìåíòèðíâàíàÿ èëë íåñíðåååëåíàÿ îøèáêà. Íæàëóéñòà, ñâýæèòåñü ñ íàìè.

Èñïðàâëåíèå: Íæàëóéñòà ñâýæèòåñü ñ íàìè. (âû íå äîëæíû áúëè óâèäåòü ýòî ññáùåíèå)

Îøèáêà E8 – îøèáêà èíòåðôåéñîâ ìåæäó PC è PDA.

Èñïðàâëåíèå: Ìñïðàáóéòå óääëëòü âñå êïïèè Sandra è óñòàíâèòü ñàìóþ ñâåæóþ âåðñèþ. Â ïðîòèåíî ñëó÷àå, ñâýæëòåñü ñ íàìè. (âû íå äïëæíû áûëè óâèäåòü ýòî ñïïáùåíèå)

Îøèáêà E5408 – íåõâàòòêà ïàìÿòè, íåâîçìæíí èíèöèàëëçèðîâàòü framework.

Èñïðàâëåíèå: Íñïðàâóéòå íåðåçàäðóçèòü êññüþòåð è çaiõñòèòü ïðîäðàìòó ñðàçó ïññëå åãî çàäðóçêè.

Îøèáêà E5409 – Îøèáêà èíèöèàëëçàöèè ïðîêà, íåâîçìæíí èíèöèàëëçèðîâàðü framework.

Èñïðàâëåíèå: Íñïðîáóéòå íåðåçàäðóçèòü êñïüþòåð è çaióñòèòü ïðîäðàìòó ñðàçó ïñëå ãääçàäðóçêè.

Ñîâåò T10 – Äëÿ ïðîâåðêè âàøååí PDA / Smart Phone, èñïïëüçóéòå êíïëéó **Íåðåéëþ÷åíèå** ê
ñèñòåìå òåñòèðîâàíèÿ íà íàíåéè èíñòðóìåíòå. Íïçäíåå âû áñâü ñìíæåòå áåðíóòüñÿ ê âàøåìó
êíïüþòåðó/ííóðáóêó.

Ïåðåéëþ÷åíèå ê ñèñòåìå òåñòèõîâàíèÿ

Ãàííàÿ êíííéà / ìåíþ iïçâîéÿåò âàì èçìåíÿöü ñèñòåìó iïéó÷åíèÿ èíôîðìàöèè / ïðîâåðêè / òåñòèõîâàíèÿ / è ð.í. Åìåñòî èñïíéüçîâàíèÿ ðàáî÷åé ñèñòåìû / îóðåóêà, åû ñííæåðå ïðîâåðèòü âàø PDA / SmartPhone íåñòåíí ñ àøååí îííüþòåðà!

Èñïïëüçîâàíèå ðàáî÷åé ñòàíöèè/ îíóòáóêà

Ííçâíëÿåò âûáðàòü êàé ñèñòåìó òåñòèõîâàíèÿ ðàáî÷óþ ñòàíöèþ / îíóòáóê.

Èñïïëüçîâàíèå Pocket PC PDA / SmartPhonet

Ííäñòðàèàåàåò ñèñòåìó òåñòèðîâàíèÿ ííä Microsoft Pocket PC PDA èëè Smart Phone ííäééþ÷åííúé ê åàøåíó PC.

Èñïïëüçîâàíèå Palm PDA / SmartPhone

Ííäñòðàèàâàåò ñèñòåìó òåñòèðîâàíèÿ ííä Palm PDA èëè Smart Phone ííäéëþ÷åííûé ê âàøåíó PC.

2004 SP1 Additions

Âñå ìàñòåðà - Âûáîð òåñòîâîé ñèñòåìû

Çääñü Âû ëæåòå âûáðàòü òëï ñèñòåìû äëÿ äàëüíåéøåäî àíàëèçà.

- **Đàáî÷àÿ ñòàíöèÿ/líóoáóê** – ñièñîè òåñòåâ äëÿ äàííûõ ñèñòåì.
- **PDA / Smart Phone (Windows)** – ýòè òåñòû ïðåäíàçíà÷åíû äëÿ ïäéëþ÷åííûõ óñòðîéñòâ PDA èëè Smart Phone ÷åðåç ñîåäèíåéå ActiveSync. Òåñòèðóåíå óñòðîéñòâî äíëæî áûòü ïäéëþ÷åíî ê ñèñòåìå.
- **PDA / Smart Phone (Palm)** – ýòè òåñòû ïðåäíàçíà÷åíû äëÿ óñòðîéñòâ PDA èëè Smart Phone ÷åðåç ñîåäèíåéå HotSync. Òåñòèðóåíå óñòðîéñòâî äíëæî áûòü ïäéëþ÷åíî ê ñèñòåìå.

Ìàñòåð ñòðåññ-òåñòèðîâàíèý – ìàêñèìàëüíûå òåïïåðàòóðû

Òåïïåðü Åû ëæåòå óñòàïâèòü ìàêñèìàëüíîå òåïïåðàòóðîå çíà÷åéå, äëÿ êàæäîãî èç òåñòèðóåìûô êñïïåíòîâ.

Äëÿ êîðåðåêðîãî êñòðîëý òåïïåðàòóðû òðåáóåòñý ìàëè÷èå ïäåðæèåðåíãî ñèñòåíîé òåïïåðàòóðîãî ëíèòðà.

**ìàñòåð ñòðåññ-òåñòèðîâàíèÿ - ìèíèìàëüíàÿ ñêîðîñòü âðàùåíèÿ âåíòèëýòîðîâ ñèñòåìû
îõëàæääåíèÿ**

Òåïäðü Âû ëæåðå óñòàïâèòü ìèíèìàëüíà ëîëè÷åñòå îáîðîâ, äëÿ êàæäîãî èç êíòðîëèðóåìûõ
îáúåêòîâ.

Äëÿ êîððåéòíà ëíòðîëÿ òåïäðàòóðû òðåáóåòñÿ íàëè÷èå íäåäåðæèååìâ ñèñòåìé
òåïäðàòóðû ëíèòîðà.

Ìàñòåð Ìáíîâëåíèÿ ÷åðåç Èíòåðíåò - Âûáîð ñàéòà äëÿ Ìáíîâëåíèÿ

Â äàííîì ðàçäåéå Áû ëíæåòå óêàçàòü ïðåäíî÷òèòåëüíûé ñàéò äëÿ Ìáíîâëåíèÿ. Õîöý ñàéò, ïðèñåìíûé ï-ó-ï-÷-àíèþ, äíèæåí áûòü äíñòóíåí âñåäà (ïðè áûñîé ñåðåðóçå ëàíàéè è ñáiy íåéòðûõ ïðíåðæóò÷íûõ ñåðåðóçå) ïðåäíî÷òèòåëüí ëñíëüçîàòü ñåðåðóçå, ðàññíèíæåíûé á äðóäíî ãåíäðàòè÷åñêíî ðåäèíå..

Èíôîðìàöèÿ î Smart Card / SIM

Íiäðîáàÿ èíôîðìàöèÿ íá óñòàíâëåíûõ smart êàðòàõ / SIM èõ óñòðîéñòâàõ ÷òåíèÿ è ãåñòðàòè÷åñêèõ óñòàíâëåàõ:

- Ñïèñîé ïäääðæèåàåíûõ Smart êàðò & SIM
- Èíôîðìàöèÿ íá óñòðîéñòâå ñ÷èòûâàíèÿ êàðò
- Íañòðîéêè ñîâàåñòèíñòè ñ÷èòûâàòåëÿ êàðò
- Èíôîðìàöèÿ î Smart êàðòå / SIM êàðòå
- Èíôîðìàöèÿ î ñòðîéå ATR
- Êàðòà è êðèïøäðàòè÷åñêèå ïðîâàéäåðû
- Èéþ÷ êíàïáííé ñòðîéè: SmartCardInfo
- **Óðåáíâàíèÿ:** Ñ÷èòûâàðåëü Smart êàðò, Smart êàðòà / SIM êàðòà
- **Íiäääðæêà (Win32):** Windows 2000, XP, 2003
- **Íiäääðæêà (Win64):** Windows XP/2003

Ðàçúÿñíåíèÿ

Äëÿ áîëåå ïäðîáííé èíôîðìàöèè ñíîòðèòå èíäèâëåóäëüíûå ñîâåðû ïðîäðàííû.

Äëÿ áîëåå ïäðîáííé èíôîðìàöèè ñíîòðèòå Ñïèñîé Ñîéðàùåíèé.

Íöèè

Â äàííî ïäóëå íåò äñòóííûõ äëÿ óñòàíâëè ïöèé

Ñîâåðû

Ñïèñîé ñîâåðû íóâåëè÷åíèþ ïðîèçâàèòåëüíñòè List

Ñîõðàíåíèå ðåçóëüòàòîâ òåñòèðîâàíèÿ

Çääñü ãû ïîæåòå óêàçàòü èëè æå ñîãëàñèòüñÿ ñ ïðåäëîæåíûì íî óñë÷àíèþ (â ôîðàòå ëìÿ ñèñòåíû - äàòà - åðåíÿ) èìåíî ðåçóëüòàòà ðåñòà. Óååäèòåñü, ÷òî Åû åúáðàëè ïðîñòå ëìÿ, ÷òåíû á äàëüíåéòåíû ñàõíäèòü ðåñòå ãàì ðåçóëüòàòû.

Äëÿ ñîõðàíåíèÿ ðåçóëüòàòîâ ìàæìèòå êíñiêó OK, äëÿ îòìåíû — êíñiêó îòìåíà (Cancel).

Ìåíâäæåð ðåçóëüòàòîâ òåñòèðîâàíèÿ

Ñ ïìñùüþ ýòîãî ìàñòåðà Åû ëåäéî ñìîæåòå óääëëýòü èëè ïåðåèìåïâûâàòü èìåþùèåñý
ðåçóëüòàòû òåñòèðîâàíèé.

Èñïëüçóéòå êïïêè Óääëëòü è ïåðåèìåïâàòü è íàæìèòå OK, äëÿ ìòìåíû ïðèçååäåíûõ äåéñòåèé
íàæìèòå ìòìåíà.

Ñîâåò T11 : Äàííûé ïíäóëü ïíæåò ìòíáðàæàòü ðåçóëüòàòü òåñòèðíåàíèÿ äâóïÿ ñíññíáàìè, ïíäðíáî (èññíëüçöÿ ïíêàçàðåëüíûå ãðàôèè) èëë óïðîñåíî.

Äëÿ èçìåííèÿ âàðèàíòà ïðîñíòðà áîññíëüçóéòåñü êíñíèéé **Èçìåíèòü Øèí Äèàãðàìù.**

Í ðåäöïðåæääíèå W5010 : Sandra íå ïæåò èñïïéüçîâàòü swap ñèñòåìó èç-çà íåäîñòàòêà íðéâèëääéé.

Èñïðåæääíèå: Èñïïéüçóéòå ìàñòåð Íàñòðîéèè Ëîêàëüïé Áåçïïàñïïñòè (Local Security Policy) äëÿ èçïåíèÿ óðîâíÿ äîñòóïà ê ñèñòåìå ïäéà÷éè.

Ïðåäöïðåæäåíèå W5011 : óçëàì ñèñòåìû NUMA íåäîñòàòî÷íi ïàìÿòè.

Ëñïðàâæåíèå: Åëý íàèáîëüøåé ïðèçâëèòåëüíñòè, íåáôïäèíi äîñòàòî÷íå êîëè÷åñòåííå ñòðàòèåííé ïàìÿòè âñåì äëÿ âñåõ óçëåâ ñèñòåìû NUMA.

Ïðåäöïðåæäåíèå W5012 : óçëàì ñèñòåìû NUMA íåäîñòàòî÷íî ñéïðîñòè.

Ëñïðàâæåíèå: Åëý íàèáîëüøåé ïðèçâëèòåëüíñòè, íåáôïäèíî äîñòàòî÷íå êîëè÷åñòåíî ïåðàòèåííé ïàìÿòè âñåì äëÿ âñåõ óçëåâ ñèñòåìû NUMA.

Ïðåäöïðåæääíèå W5800 : Òèï Smart êàðòû / SIM êàðòû íå ðàññïçíàí ïïåðàöèíííé ñèñòåìíé.
Ëñïðàâæåíèå: Å ñèñòåìå ãîëæíû ñïäåðæàòüñÿ ïïëíûå ñâåäääíèÿ î òèïå êàðòû. Óàê æå ñèñòåìå
íåíáöïäèìû ãîñòàòî÷íûå ïðèâèëääèè ãëÿ ãîñòóïà ê ðåñóðñàì êàðòû è àëäîðèòìà ïðèôðîâàíèÿ. Å
ïðòèåíî ñëó÷àå ïïåðàöèíííàÿ ñèñòåìå íå ñïíæåò «ñâýçàòüñÿ» ñ êàðòîé.

Ïðåäöïðåæääíèå W5801 : Ïðåäöïðåæääíèå Smart êàðòû / SIM êàðòû íå íàéääíí.
Ëñïðàâæääíèå: Å ñèñòåíà äîéæíû ñîäåðæàòüñÿ ïïëíûå ñâåäääíèÿ î òèïå êàðòû.

Íðåäöíðåæäåíèå W5802 : Àëäîðèòì øèôðîâàíèÿ Smart êàðòû / SIM êàðòû íå íàéäåí.
Èñïðàâæåíèå: Àëÿ êîððåéòîé ðàáîòû ñ çàøèôðîâàííûìè äàííûìè à ñèñòåìå äîéæíû ñíäåðæàðüñÿ
ííëíûå ñâåäåíèÿ î òëïå êàðòû, ìåòïää øèôðîâàíèÿ è ååí íðîâàéäåðå.

Ïðåäöïðåæääíèå W5900 : Èíäåêñ «âûññëèâîñòè» ïîæåò áûòü ìðèìåíåí òïëüêî ê óñòðîéñòåàì îæíàéîâîãî òèïà.

Èñïðàâæääíèå: íå ñðàâíèâàéòå èíäåêñû âûññëèâîñòè óñòðîéñòå SLC è MLC.

